

# 23ನೇ ವಾರ್ಷಿಕ ವರದಿ

2021-22



## ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಐಎಸ್‌ಟಿ 14001 : 2015 ಪ್ರಮಾಣೀಕೃತ ಸಂಸ್ಥೆ

ನೋಂದಾಯಿತ ಕಛೇರಿ: 'ಸಂಪರ್ಕ ಸೌಧ', ಸರ್ವೆ ನಂ.8, (ಬಿ.ಇ.ಪಿ. ಆವರಣ)  
ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು - 560010.

ದೂರವಾಣಿ: 080- 22024000 ಫ್ಯಾಕ್ಸ್: 080-22024000

ಇ-ಮೇಲ್: [mdkrdcl@gmail.com](mailto:mdkrdcl@gmail.com) | ವೆಬ್‌ಸೈಟ್: [www.krdcl.in](http://www.krdcl.in)

CIN: U45209KA1999SGC025497



ವಿಷಯಾನುಕ್ರಮಣಿಕೆ	ಪುಟ ಸಂಖ್ಯೆ
ನಿರ್ದೇಶಕರ ಮಂಡಳಿ	05
ಸೂಚನಾ ಪತ್ರ	09
ಮಂಡಳಿಯ ವರದಿ	11
ಪರಿಷ್ಕೃತ ಸ್ವತಂತ್ರ ಲೆಕ್ಕಪರಿಶೋಧಕರ ವರದಿ	35
ಸೆಕ್ರೆಟರಿಯಲ್ ಆಡಿಟರ್ ವರದಿ	54
ಭಾರತೀಯ ನಿಯಂತ್ರಕರು ಮತ್ತು ಮಹಾಲೇಖಪಾಲರ ವರದಿ	58
ಸಂತುಲನ ಪಟ್ಟಿ	59
ಲಾಭ ಮತ್ತು ನಷ್ಟದ ತಃಖ್ತೆ	60
ನಗದು ಪ್ರವಹನ ಪಟ್ಟಿ	61
ಪ್ರಾಮುಖ್ಯ ಲೆಕ್ಕಪತ್ರ ಧೋರಣೆಗಳು ಮತ್ತು ಲೆಕ್ಕಪತ್ರ ಟಿಪ್ಪಣಿಗಳು	62
ನಿಗಮದ ವಿವರಗಳು	84



## ನಿರ್ದೇಶಕರ ಮಂಡಳಿ

ಶ್ರೀ ಕೆ.ಶಿವನಗೌಡ ನಾಯಕ್	ಅಧ್ಯಕ್ಷರು	27-07-2020 ರಿಂದ
ಶ್ರೀ ಜಿ.ವಿ. ಬಸವರಾಜು	ಉಪಾಧ್ಯಕ್ಷರು	27-11-2020 ರಿಂದ
ಶ್ರೀ ಗೌರವ ಗುಪ್ತ, ಭಾ.ಆ.ಸೇ.	ನಿರ್ದೇಶಕರು	5-5-2022 ರಿಂದ
ಡಾ. ಎಸ್. ಶೆಲ್ವಕುಮಾರ್, ಭಾ.ಆ.ಸೇ.	ನಿರ್ದೇಶಕರು	20-08-2022 ರಿಂದ
ಶ್ರೀ ಪಿ.ಸಿ. ಚಾಫರ್, ಭಾ.ಆ.ಸೇ.	ನಿರ್ದೇಶಕರು	10-07-2019 ರಿಂದ
ಡಾ. ಕೋಟಲ ಶ್ರೀನಿವಾಸರೆಡ್ಡಿ ಕೃಷ್ಣಾರೆಡ್ಡಿ	ನಿರ್ದೇಶಕರು	02-09-2013 ರಿಂದ
ಶ್ರೀ ಶಿವಪ್ರಸಾದ್ ಪಿ.ಆರ್., ಭಾ.ಆ.ಸೇ.	ವ್ಯವಸ್ಥಾಪಕ ನಿರ್ದೇಶಕರು	21-06-2021 ರಿಂದ
ಶ್ರೀ ರಾಮಕೃಷ್ಣ ಜೈಪ್ರಸಾದ್	ನಿರ್ದೇಶಕರು	22-09-2008 ರಿಂದ
ಡಾ. ಬಿ.ಆರ್. ಶ್ರೀನಿವಾಸಮೂರ್ತಿ	ನಿರ್ದೇಶಕರು	07-02-2015 ರಿಂದ
ಶ್ರೀ ಕೆ.ಆರ್. ಮಾಚಪ್ಪನವರ್	ನಿರ್ದೇಶಕರು	27-11-2020 ರಿಂದ
ಶ್ರೀ ಬಿ.ಟಿ. ಉಮೇಶ್-ಹುಡ್ಕೊ ಪ್ರತಿನಿಧಿ	ನಿರ್ದೇಶಕರು	25-11-2020 ರಿಂದ



## ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಐಎಸ್‌ಓ 14001 : 2015 ಪ್ರಮಾಣೀಕೃತ ಸಂಸ್ಥೆ

ನೊಂದಾಯಿತ ಕಛೇರಿ: 'ಸಂಪರ್ಕ ಸೌಧ', ಸರ್ವೆ ನಂ.8, (ಬಿ.ಇ.ಪಿ. ಆವರಣ)  
ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು -560010.

ದೂರವಾಣಿ: 080- 22024000 ಫ್ಯಾಕ್ಸ್: 080-22024000

ಇ-ಮೇಲ್: mdkrdcl@gmail.com | ವೆಬ್‌ಸೈಟ್: www.krdcl.in

CIN: U45209KA1999SGCO25497 | ISO : 14001-2015 Certified Company

ಸಂಖ್ಯೆ: ಕೆಆರ್‌ಡಿಸಿಎಲ್/ಸಿಎಸ್/ಎಜಿಎಂ-2021-22/2065

ದಿನಾಂಕ: 28-09-2022

ಮಾನ್ಯರೇ,

ಈ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ, 23ನೆಯ ವಾರ್ಷಿಕ ಸರ್ವೆ ಸದಸ್ಯರ ಸಭೆಯನ್ನು 2022ರ ಸೆಪ್ಟೆಂಬರ್ 29ರಂದು ಗುರುವಾರ ಬೆಳಿಗ್ಗೆ 11.30ಕ್ಕೆ ನಡೆಸಲು ನಿಗದಿಯಾಗಿದ್ದ ಸಭೆಯನ್ನು ಸಂಜೆ 4.00 ಗಂಟೆಗೆ ಮುಂದೂಡಲಾಗಿದೆ.

ಈ ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ.

ತಮ್ಮ ನಂಬುಗೆಯ

ಸಹಿ/-

ಕಂಪನಿ ಕಾರ್ಯದರ್ಶಿ  
ಕೆಆರ್‌ಡಿಸಿಎಲ್

### ದಯಾಪರ ಮಾಹಿತಿಗಾಗಿ ನಕಲು ಪ್ರತಿಗಳನ್ನು ಇವರುಗಳಿಗೆ ಸಲ್ಲಿಸಲಾಗಿದೆ

1. ಮಾನ್ಯ ಅಧ್ಯಕ್ಷರು, ಕೆ.ಆರ್.ಡಿ.ಸಿ.ಎಲ್., ಬೆಂಗಳೂರು.
2. ಮಾನ್ಯ ಉಪಾಧ್ಯಕ್ಷರು, ಕೆ.ಆರ್.ಡಿ.ಸಿ.ಎಲ್., ಬೆಂಗಳೂರು.
3. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಐಡಿಡಿ, ವಿಕಾಸಸೌಧ, ಬೆಂಗಳೂರು
4. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ, ವಿಕಾಸಸೌಧ, ಬೆಂಗಳೂರು.
5. ಸರ್ಕಾರದ ಕಾರ್ಯದರ್ಶಿ (ವೆಚ್ಚ), ಹಣಕಾಸು ಇಲಾಖೆ, ವಿಧಾನಸೌಧ, ಬೆಂಗಳೂರು.
6. ಸರ್ಕಾರದ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ, ವಿಕಾಸಸೌಧ, ಬೆಂಗಳೂರು.
7. ವ್ಯವಸ್ಥಾಪಕ ನಿರ್ದೇಶಕರು, ಕೆಆರ್‌ಡಿಸಿಎಲ್, ಬೆಂಗಳೂರು.
8. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್, ಬಿಎಂಟಿಸಿ ಸಂಕೀರ್ಣ, ಬೆಂಗಳೂರು.
9. ಮೆ. ವಿಜಯ್ ಪಂಚಪ್ಪ ಅಂಡ್ ಕಂಪನಿ, ಶಾಸನ ಬದ್ಧ ಲೆಕ್ಕಪರಿಶೋಧಕರು, ಬೆಂಗಳೂರು.







## ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಐಎಸ್‌ಓ 14001 : 2015 ಪ್ರಮಾಣೀಕೃತ ಸಂಸ್ಥೆ

ನೊಂದಾಯಿತ ಕಛೇರಿ: 'ಸಂಪರ್ಕ ಸೌಧ', ಸರ್ವೆ ನಂ.8, (ಬಿ.ಇ.ಪಿ. ಆವರಣ)  
ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು - 560010.

ದೂರವಾಣಿ: 080- 22024000 ಫ್ಯಾಕ್ಸ್: 080-22024000

ಇ-ಮೇಲ್: mdkrdcl@gmail.com | ವೆಬ್‌ಸೈಟ್: www.krdcl.in

CIN: U45209KA1999SGCO25497 | ISO : 14001-2015 Certified Company

ಸಂಖ್ಯೆ: ಕೆಆರ್‌ಡಿ‌ಸಿ‌ಎಲ್/ಸಿಎಸ್/ಎಜಿಎಂ-2021-22/1756

ದಿನಾಂಕ: 08-09-2022

### ಸೂಚನಾ ಪತ್ರ

ಈ ಮೂಲಕ ತಿಳಿಯಪಡಿಸುವುದೇನೆಂದರೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಇಪ್ಪತ್ತ ಮೂರನೆಯ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಗುರುವಾರ, ಸೆಪ್ಟೆಂಬರ್ 29, 2022 ರಂದು ಬೆಳಿಗ್ಗೆ 11.30 ಗಂಟೆಗೆ ಸಂಪರ್ಕಸೌಧ, ಸರ್ವೆ ನಂ.8, ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು ಇಲ್ಲಿನ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಮಂಡಳಿ ಕೊಠಡಿಯಲ್ಲಿ ಈ ಕೆಳಗೆ ಸೂಚಿಸಿರುವ ವ್ಯವಹಾರ ನಡೆಸಲು ಕರೆಯಲಾಗಿದೆ.

#### ಸರ್ವಸಾಮಾನ್ಯ ವ್ಯವಹಾರ :

- (1) ಮಾರ್ಚ್ 31, 2022ರವರೆಗೆ ಸಿದ್ಧಪಡಿಸಿದ ಲೆಕ್ಕಪರಿಶೋಧನೆ ಮಾಡಿದ ಹಣಕಾಸು ತಃಖ್ತೆಗಳನ್ನು ಅದರೊಂದಿಗೆ ನಿರ್ದೇಶಕರ ಮಂಡಳಿ ಮತ್ತು ಲೆಕ್ಕಪರಿಶೋಧಕರ ವರದಿ, ಭಾರತ ನಿಯಂತ್ರಕ ಮತ್ತು ಮಹಾ ಲೇಖಪಾಲರ ಹಣಕಾಸು ತಃಖ್ತೆಗಳ ಕುರಿತ ಟಿಪ್ಪಣಿಯನ್ನು ಓದಿ, ಅನುಮೋದಿಸಿ, ಸ್ವೀಕಾರಮಾಡುವುದು.
- (2) 2022-23 ವರ್ಷಕ್ಕೆ ನಿಯಂತ್ರಕ ಮತ್ತು ಮಹಾಲೇಖಪಾಲರು ನೇಮಕ ಮಾಡಿದ ಶಾಸನಬದ್ಧ ಲೆಕ್ಕಪರಿಶೋಧಕರ ಸಂಭಾವನೆಯನ್ನು ಗೊತ್ತುಮಾಡುವುದು.

ಮಂಡಳಿಯ ಆದೇಶದ ಮೇರೆಗೆ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಪರವಾಗಿ

ಸಹಿ/-

ಕಂಪನಿ ಕಾರ್ಯದರ್ಶಿ

#### ದಯಾಪರ ಮಾಹಿತಿಗಾಗಿ ನಕಲು ಪ್ರತಿಗಳನ್ನು ಇವರುಗಳಿಗೆ ಸಲ್ಲಿಸಲಾಗಿದೆ

1. ಮಾನ್ಯ ಅಧ್ಯಕ್ಷರು, ಕೆ.ಆರ್.ಡಿ.ಸಿ.ಎಲ್., ಬೆಂಗಳೂರು.
2. ಮಾನ್ಯ ಉಪಾಧ್ಯಕ್ಷರು, ಕೆ.ಆರ್.ಡಿ.ಸಿ.ಎಲ್., ಬೆಂಗಳೂರು.
3. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ, ವಿಕಾಸಸೌಧ, ಬೆಂಗಳೂರು.
4. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಡಿ.ಪಿ.ಇ, ಎಂ.ಎಸ್. ಬಿಲ್ಡಿಂಗ್, ಬೆಂಗಳೂರು.
5. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಐಡಿಡಿ, ವಿಕಾಸಸೌಧ, ಬೆಂಗಳೂರು
6. ಸರ್ಕಾರದ ಕಾರ್ಯದರ್ಶಿ (ವೆಚ್ಚ), ಹಣಕಾಸು ಇಲಾಖೆ, ವಿಧಾನಸೌಧ, ಬೆಂಗಳೂರು.
7. ಸರ್ಕಾರದ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ, ವಿಕಾಸಸೌಧ, ಬೆಂಗಳೂರು.
8. ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಡಿ.ಸಿ.ಎಲ್., ಬೆಂಗಳೂರು.
9. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್, ಬಿಎಂಟಿಸಿ ಸಂಕೀರ್ಣ, ಬೆಂಗಳೂರು.
10. ಮೆ. ವಿಜಯ್ ಪಂಚಪ್ಪ ಅಂಡ್ ಕಂಪನಿ, ಶಾಸನ ಬದ್ಧ ಲೆಕ್ಕಪರಿಶೋಧಕರು, ಬೆಂಗಳೂರು.

## ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಐಎಸ್ಒ 14001 : 2015 ಪ್ರಮಾಣೀಕೃತ ಸಂಸ್ಥೆ

ನೋಂದಾಯಿತ ಕಛೇರಿ: 'ಸಂಪರ್ಕ ಸೌಧ', ಸರ್ವೆ ನಂ.8, (ಬಿ.ಇ.ಪಿ. ಆವರಣ)  
ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು - 560010.

ದೂರವಾಣಿ: 080- 22024000 ಫ್ಯಾಕ್ಸ್: 080-22024000

ಇ-ಮೇಲ್: mdkrdcl@gmail.com | ವೆಬ್‌ಸೈಟ್: www.krdcl.in

CIN: U45209KA1999SGCO25497 | ISO : 14001-2015 Certified Company

### ಸೂಚನೆಗಳು

1. ಸರ್ವಸದಸ್ಯರ ಸಭೆಗೆ ಪ್ರತಿ ಸದಸ್ಯರು ಹಾಜರಾಗಿ ಮತ ಚಲಾಯಿಸಲು ಹಕ್ಕು ಇರುತ್ತದೆ. ಇಲ್ಲವೇ ತಮ್ಮ ಪರವಾಗಿ ಹಾಜರಾಗಲು ಹಾಗೂ ಮತ ಚಲಾಯಿಸಲು ಒಬ್ಬ ಪ್ರತಿನಿಧಿಯನ್ನು ನೇಮಕ ಮಾಡಬಹುದಾಗಿದೆ. ಹಾಗೆ ಮಾಡಿದ ಬದಲಿ ಪ್ರತಿನಿಧಿ ನಿಗಮದ ಸದಸ್ಯನಾಗಿರಬೇಕಿಲ್ಲ. ಪ್ರತಿನಿಧಿಯು ಹಕ್ಕು ಪಡೆಯುವ ಸಲುವಾಗಿ ವಾರ್ಷಿಕ ಸರ್ವಸದಸ್ಯರ ಸಭೆಗೆ ನಿಗದಿಪಡಿಸಿದ ಸಮಯಕ್ಕೆ ಕನಿಷ್ಠ 48 ಗಂಟೆಗಳ ಮೊದಲು ಕಂಪನಿಯ ನೋಂದಾಯಿತ ಕಛೇರಿಗೆ ಬಂದು ಅನುಮೋದನೆ ಪಡೆಯಬೇಕು.
2. ವಾರ್ಷಿಕ ಸರ್ವಸದಸ್ಯರ ಸಭೆಗೆ ವಿಡಿಯೋ ಕಾನ್ಫರೆನ್ಸಿಂಗ್ (ವಿಸಿ) ಇಲ್ಲವೆ ಇತರ ಶ್ರವ್ಯ ದೃಶ್ಯ ಮಾರ್ಗ ಮೂಲಕ ಭಾಗವಹಿಸುವ ಸದಸ್ಯರನ್ನು ಕಾಯಿದೆಯ ಸೆಕ್ಷನ್ 103ರ ಅಡಿ ಕೋರಂ ಲೆಕ್ಕಕ್ಕೆ ತೆಗೆದುಕೊಳ್ಳುವ ಉದ್ದೇಶಕ್ಕೆ ಎಣಿಕೆ ಮಾಡಲಾಗುವುದು.
3. ಒಬ್ಬ ಕಾರ್ಪೊರೇಟ್ ಸದಸ್ಯನನ್ನು ಕಂಪನಿಗಳ ಕಾಯಿದೆ 2013ರ ಸೆಕ್ಷನ್ 113 ನೊಂದಿಗೆ ಅನುಸಾರ ಪ್ರತಿನಿಧಿಸಿದ್ದಲ್ಲಿ ಮಾತ್ರ ಆ ಸದಸ್ಯ ವೈಯಕ್ತಿಕವಾಗಿ ಭಾಗಿಯಾಗಿದ್ದಾರೆಂದು ಪರಿಗಣಿಸಲಾಗುವುದು. ಅಂದರೆ ಕಾರ್ಪೊರೇಟ್ ಸದಸ್ಯರ ಪರವಾಗಿ ಸಭೆಯಲ್ಲಿ ಭಾಗಿಯಾಗಿ ಮತ್ತು ಮತ ಹಾಕಲು ಪ್ರತಿನಿಧಿಯನ್ನು ಕಂಪನಿಯ ನಿರ್ದೇಶಕರ ಮಂಡಳಿ ಅಥವಾ ಕಾನೂನು ಅಧಿಕಾರ ಹೊಂದಿರುವ ನಿರಣಯದ ಪ್ರಮಾಣೀಕೃತ ನಿಜ ಪ್ರತಿಯನ್ನು ಕಾರ್ಪೊರೇಟ್ ಸದಸ್ಯ ಕಳುಹಿಸಿದರೆ ಮಾತ್ರ.
4. ಸಭೆಯ ಲಿಂಕ್ ಕಳುಹಿಸಲು 2022 ಸೆಪ್ಟೆಂಬರ್ 21ರ ಸಂಜೆ 5.00 ಗಂಟೆ ಒಳಗೆ cskrdcl@gmail.com ಗೆ ಇ-ಮೇಲ್ ವಿಳಾಸವನ್ನು ಕಳುಹಿಸಲು ಸದಸ್ಯರನ್ನು ಕೋರಲಾಗಿದೆ.



## ಮಂಡಳಿಯ ವರದಿ

ಸದಸ್ಯರಿಗೆ,  
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ  
ಬೆಂಗಳೂರು

2022 ರ ಮಾರ್ಚ್ 31 ರಂದು ಅಂತ್ಯಗೊಳ್ಳುವ ವರ್ಷಕ್ಕೆ ಲೆಕ್ಕಪತ್ರಗಳ ಪರಿಶೋಧಿಸಿದ ತಃಖ್ತೆಗಳೊಂದಿಗೆ ಕಂಪನಿಯ 23ನೇ ವಾರ್ಷಿಕ ವರದಿಯನ್ನು ನಿಮ್ಮ ಮುಂದಿಡಲು ನಿರ್ದೇಶಕರಿಗೆ ಹರ್ಷವಾಗುತ್ತದೆ.

### 1) ಹಣಕಾಸು

(ರೂ. ಕೋಟಿಗಳಲ್ಲಿ)

ವಿವರಗಳು	2021-22	2020-21
ಒಟ್ಟು ಆದಾಯ	96.92	91.51
ಒಟ್ಟು ವೆಚ್ಚ	91.56	91.44
ಬಡ್ಡಿ ಮತ್ತು ಸವಕಳಿಗೆ ಮೊದಲ ಲಾಭ/ನಷ್ಟ	75.05	71.36
ಹಣಕಾಸು ವೆಚ್ಚಗಳು	28.19	30.98
ಸವಕಳಿಗೆ ಅವಕಾಶ	41.51	40.31
ತೆರಿಗೆ ಮುನ್ನ ನಿವ್ವಳ ಲಾಭ/ನಷ್ಟ	5.35	(16.88)
ತೆರಿಗೆಗೆ ಅವಕಾಶ	(0.78)	4.22
ವಿನಾಯಿತಿ ನೀಡಲಾದ ಬಾಬುಗಳು (ವೆಚ್ಚಗಳು - ಸವಕಳಿ ಮುನ್ನ ಅವಧಿ)	-	-
ನಿವ್ವಳ ಲಾಭ / ನಷ್ಟ ತೆರಿಗೆ ನಂತರ	4.57	(12.67)
ಮುಂದೆ ತಂದ ಲಾಭ ಹಾಗೂ (ನಷ್ಟದ) ಬಾಕಿ	(76.21)	(80.78)

ಕರ್ನಾಟಕ ಸರ್ಕಾರವು ಸಾಮಾನ್ಯವಾಗಿ ವಾಹನಗಳ ಓಡಾಟಕ್ಕೆ ಸೂಕ್ತ ರೀತಿಯಲ್ಲಿ ಬೆಂಬಲಿಸಲು ಕಂಪನಿಯನ್ನು ಸ್ಥಾಪಿಸಿದೆ ಎಂಬುದನ್ನು ಷೇರುದಾರರು ಇಲ್ಲಿ ಸ್ಮರಿಸಬಹುದು. ಕಂಪನಿಯು ಸ್ಥಾಪನೆಯಾದಾಗಿನಿಂದಲೂ ತನ್ನ ಪ್ರಮುಖ ಉದ್ದೇಶವನ್ನು ಪಾಲಿಸಿಕೊಂಡು ಬರುತ್ತಿದೆ ಮತ್ತು ವಹಿಸಲಾದ ಹಲವು ಕೆಲಸಗಳನ್ನು ಅವಿರತವಾಗಿ ನಿರ್ವಹಿಸುತ್ತಿದೆ. ಕಂಪನಿಯು ಲೋಕೋಪಯೋಗಿ ಇಲಾಖೆ ಅಡಿ ಬರುತ್ತದೆ. ಕಂಪನಿಯನ್ನು ರಸ್ತೆ ಕಾಮಗಾರಿಗಳು, ಸೇತುವೆಗಳು ಮೊದಲಾದವುಗಳ ನಿರ್ಮಾಣ ಮೂಲ ಸೌಕರ್ಯಗಳನ್ನು ಪ್ರವರ್ಧಿಸಲೂ ಮತ್ತು ರಸ್ತೆಗಳ ಅಗಲೀಕರಣ ಬಲಪಡಿಸುವಿಕೆ, ಸೇತುವೆಗಳ ನಿರ್ಮಾಣ, ರಸ್ತೆಗಳ ನಿರ್ವಹಣೆ ಮೊದಲಾದ ಕಾಮಗಾರಿಗಳನ್ನು ಕೈಗೊಂಡು ರಸ್ತೆ ಜಾಲವನ್ನು ಸುಧಾರಿಸುವುದು ಹಾಗೂ ಬಿಟ್ಟು, ಬಿಟ್ಟು, ಬಿಟ್ಟು, ಡಿಬಿಎಫ್‌ಎಂಟಿ, ಪಿಪಿಪಿ ವರ್ಷಾಸನ, ಪಿಪಿಪಿ-ವಿಜಿಎಫ್ (ಟೋಲ್) ಕುರಿತ ಯೋಜನೆಗಳನ್ನು ಕೈಗೊಳ್ಳಲು ಸ್ಥಾಪಿಸಲಾಯಿತು.

### ಕಂಪನಿಯ ವ್ಯವಹಾರಗಳ ಪ್ರಸಕ್ತ ಸ್ಥಿತಿ ಮತ್ತು ಮುನ್ನೋಟ (ತಾಂತ್ರಿಕ)

ಕಂಪನಿಯು ಸ್ಥಾಪನೆಯಾದಾಗಿನಿಂದ, ಕಳೆದ 23 ವರ್ಷಗಳಲ್ಲಿ ಅನುಷ್ಠಾನಗೊಳಿಸಿ, ಸಾರ್ವಜನಿಕ ಬಳಕೆಗೆ ಅನುವುಮಾಡಿಕೊಡಲಾದ ಯೋಜನೆಗಳು.

**ಅ) ಕೆ.ಆರ್.ಡಿ.ಸಿ.ಎಲ್ ಸ್ಥಾಪನೆಯಾದಾಗಿನಿಂದ ಪೂರ್ಣಗೊಳಿಸಿದ ಯೋಜನೆಗಳು.**

#### 1. ರಸ್ತೆ ಕೆಲಸಗಳು:

- 2001-04ರ ಅವಧಿಯಲ್ಲಿ ರೂ.225.00 ಕೋಟಿ ಮೊತ್ತದಲ್ಲಿ 7327 ಕಿ.ಮೀಗಳ ರಾಜ್ಯ ಹೆದ್ದಾರಿ (ರಾ.ಹೆ) ನಿರ್ವಹಣೆ.
- 2005-08 ಅವಧಿಯಲ್ಲಿ ರಾಜ್ಯ ಹೆದ್ದಾರಿ ರೂ.503.00 ಕೋಟಿ ಮೊತ್ತದಲ್ಲಿ 14500 ಕಿ.ಮೀಗಳ ರಾಜ್ಯ ಹೆದ್ದಾರಿ (ರಾ.ಹೆ) ನಿರ್ವಹಣೆ.
- ರೂ.1720.83 ಕೋಟಿ ವೆಚ್ಚದಲ್ಲಿ 1115.67 ಕಿ.ಮೀಗಳಷ್ಟು ಉದ್ದದ 43 ರಸ್ತೆಗಳ ಅಭಿವೃದ್ಧಿ ಮತ್ತು ಸುಧಾರಣೆ ಕಾಮಗಾರಿ ಕೈಗೊಳ್ಳಲಾಗಿದೆ.



## 2. ಪಿಪಿಪಿ- ವರ್ಷಾಸನ ಯೋಜನೆಗಳು

- 131.17 ಕಿ.ಮೀ ಉದ್ದದ 3 ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಯನ್ನು ರೂ.1069.52 ಕೋಟಿ ವರ್ಷಾಸನ ಮೊತ್ತದಲ್ಲಿ ಕೈಗೊಳ್ಳಲಾಗಿದೆ. ಮೂರು ರಾಜ್ಯ ಹೆದ್ದಾರಿಗಳನ್ನು ಪೂರೈಸಲಾಗಿದೆ. ರಸ್ತೆಗಳನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲಾಗಿದೆ. ಒಂದು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಹಸ್ತಾಂತರಿಸಿದೆ. ಒಂದು ರಸ್ತೆಯನ್ನು ಪಿಡಬ್ಲ್ಯೂಡಿಗೇ ಹಸ್ತಾಂತರಿಸಿದೆ ಮತ್ತು ಒಂದು ರಸ್ತೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯಲ್ಲಿದೆ. ಈ ಯೋಜನೆಗಳಿಗೆ ವರ್ಷಾಸನ ಅವಧಿಯು 8 ರಿಂದ 13 ವರ್ಷಗಳು

## 3. ಪಿಪಿಪಿ - ವಿಜಿಎಫ್ (ಟೋಲ್) ಯೋಜನೆಗಳು

- ಒಟ್ಟು ಯೋಜನಾ ವೆಚ್ಚ ರೂ. 1039.88 ಕೋಟಿಯಲ್ಲಿ 354.95 ಕಿ.ಮೀ.ಗಳ ಮೂರು ರಾಜ್ಯ ಹೆದ್ದಾರಿ ಯೋಜನೆಗಳು ಮುಗಿದಿದೆ. ಎಲ್ಲ ನಾಲ್ಕು ಯೋಜನೆಗಳನ್ನು ವಾಣಿಜ್ಯ ಕಾರ್ಯಾಚರಣೆಗೆ ಬಿಟ್ಟಿದ್ದು ಅವು ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿವೆ.

## 4) (i) ಸೇತುವೆ ಹಂತ ಕಾಮಗಾರಿಗಳು

ಒಟ್ಟು 642 ಸೇತುವೆಗಳ ನಿರ್ಮಾಣವನ್ನು ಗುತ್ತಿಗೆ ಮೊತ್ತ ರೂ. 685.80 ಕೋಟಿ ವೆಚ್ಚದಲ್ಲಿ ನಾಲ್ಕು ಹಂತಗಳಲ್ಲಿ ಮುಗಿಸಲಾಗಿದೆ.

- 1ನೇ ಹಂತ - ರೂ.110 ಕೋಟಿ ಮೊತ್ತದಲ್ಲಿ 147 ಸೇತುವೆಗಳು.
- 2ನೇ ಹಂತ - ರೂ.248.87 ಕೋಟಿ ಮೊತ್ತದಲ್ಲಿ 255 ಸೇತುವೆಗಳು.
- 3ನೇ ಹಂತ - ರೂ.235.07 ಕೋಟಿ ಮೊತ್ತದಲ್ಲಿ 169 ಸೇತುವೆಗಳು.
- 4ನೇ ಹಂತ - ರೂ.92.26 ಕೋಟಿ ಮೊತ್ತದಲ್ಲಿ 71 ಸೇತುವೆಗಳು.

## (ii) ಪ್ರಮುಖ ಸೇತುವೆ ಕಾಮಗಾರಿಗಳು

- ರೂ. 651.44 ಕೋಟಿ ಅಂದಾಜು ವೆಚ್ಚದಲ್ಲಿ 41 ಪ್ರಮುಖ ಸೇತುವೆಗಳನ್ನು ಪೂರ್ಣಗೊಳಿಸಲಾಗಿದೆ.

## ಆ) ಪ್ರಗತಿಯಲ್ಲಿರುವ ಯೋಜನೆಗಳು:

### I. ರಸ್ತೆ ಕಾಮಗಾರಿಗಳು

ರೂ. 660.31 ಕೋಟಿ ವೆಚ್ಚದಲ್ಲಿ 173.32 ಕಿ.ಮೀ.ಗಳ ಏಳು ರಸ್ತೆ ಕಾಮಗಾರಿಗಳು ಪ್ರಗತಿಯ ವಿವಿಧ ಹಂತಗಳಲ್ಲಿವೆ ಮತ್ತು ಒಂದು ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.

#### 1) ಜತ್-ಜಂಬೋಟಿ ರಸ್ತೆಗೆ ಕಿ.ಮೀ 0.00 ರಿಂದ ಕಿ.ಮೀ 101.00 ವರೆಗೆ ಮತ್ತು

ಕಿ.ಮೀ. 101.00 ರಿಂದ 137.50 ರವರೆಗೆ ಇಪಿಸಿ ಗುತ್ತಿಗೆಯಡಿ ಆಯ್ದ ಭಾಗಗಳಲ್ಲಿ (ಉದ್ದ 98.40 ಕಿಮೀ) ಅಭಿವೃದ್ಧಿ

ಈ ಕಾಮಗಾರಿಯನ್ನು ರೂ.322.35 ಕೋಟಿ ಮೊತ್ತಕ್ಕೆ ನೀಡಿದ್ದು ರೂ.350.14 ಕೋಟಿಗೆ ಪರಿಷ್ಕರಿಸಲಾಗಿದೆ. ಕಾಮಗಾರಿಯನ್ನು 08-08-2016 ರಂದು ಆರಂಭಿಸಿದ್ದು ಪೂರ್ಣಗೊಳ್ಳುವ ದಿನಾಂಕ 07-02-2019. 31-03-2020ರವರೆಗೆ ಸಮಯ ವಿಸ್ತರಣೆಯನ್ನು ನೀಡಲಾಗಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡಿದೆ ಮತ್ತು ಬೀದಿ ವಿದ್ಯುದ್ದೀಪ ಕಾಮಗಾರಿ ಹಾಗೂ ಟೋಲ್ ಪ್ಲಾಜಾ ಭೂಸ್ವಾಧೀನ ಕೆಲಸ ಪ್ರಗತಿಯಲ್ಲಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 351.41 ಕೋಟಿ.

#### 2) ಹಾಸನ ಜಿಲ್ಲೆಯಲ್ಲಿ ಅರಸೀಕೆರೆ ರಸ್ತೆ ರಾಜ್ಯ ಹೆದ್ದಾರಿ 68 ಹಳೆಬೀಡು ರಸ್ತೆ ಮತ್ತು ರಾಜ್ಯಹೆದ್ದಾರಿ 121 ಮಾರ್ಗ ನೆಲಮಂಗಲ - ಮಂಗಲೂರು ರಸ್ತೆ ರಾಷ್ಟ್ರೀಯ ಹೆದ್ದಾರಿ 75 ಸಂಪರ್ಕಿಸುವ ಹಾಸನ ಪಟ್ಟಣಕ್ಕೆ ಹೊರವರ್ತುಲ ರಸ್ತೆ ಅಭಿವೃದ್ಧಿ (21.05 ಕಿಮೀ. ಉದ್ದ)

ಈ ಕಾಮಗಾರಿಯನ್ನು ರೂ. 190.65 ಕೋಟಿ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 23-07-2019 ರಂದು ಆರಂಭಿಸಲಾಗಿದೆ. ಪೂರೈಸುವ ದಿನಾಂಕ: 30-04-2023. ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 0.29 ಕೋಟಿ.

#### 3) ಹಾಸನ ಜಿಲ್ಲೆಯ ಕೋಡಿಹಳ್ಳಿ ಹಳ್ಳಿ ಸಮೀಪ ಕಿ.ಮೀ. 14.500 ರಿಂದ ಕಿ.ಮೀ. 15.700 ವರೆಗೆ (ರಾಜ್ಯ ಹೆದ್ದಾರಿ 121) ರಸ್ತೆ ಅಭಿವೃದ್ಧಿ (ಉದ್ದ 1.20 ಕಿ.ಮೀ.)

ಈ ಕಾಮಗಾರಿಯನ್ನು ರೂ. 2.35 ಕೋಟಿ ಮೊತ್ತಕ್ಕೆ ನೀಡಲಾಗಿದೆ. ಕಾಮಗಾರಿ ದಿನಾಂಕ: 28-02-2019 ರಂದು ಆರಂಭವಾಗಿದ್ದು ಪೂರ್ಣಗೊಳ್ಳುವ ದಿನಾಂಕ: 27-08-2019 ಆಗಿದೆ. ಭೂಸ್ವಾಧೀನ ಕೆಲಸ ಪ್ರಗತಿಯಲ್ಲಿದೆ. 2022ರ ಮಾರ್ಚ್ ನಂತೆ ಸಾಧಿಸಲಾದ ಆರ್ಥಿಕ ಪ್ರಗತಿಯು ರೂ. 0.67 ಕೋಟಿ.



- 4) ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನಲ್ಲಿ ಕಿ.ಮೀ. 15.60 ರಿಂದ ಕಿ.ಮೀ. 19.60 ವರೆಗೆ ಸಾಗರಕಟ್ಟೆ (ರಾಜ್ಯ ಹೆದ್ದಾರಿ 117) ಮಾರ್ಗ ಇಲವಾಲ ದಿಂದ ಕೆ.ಆರ್.ನಗರಕ್ಕೆ ರಸ್ತೆ ಸುಧಾರಣೆ (ಉದ್ದ 4.00 ಕಿ.ಮೀ.)  
ಕಾಮಗಾರಿಯನ್ನು ರೂ. 4.82 ಕೋಟಿ ಮೊತ್ತಕ್ಕೆ ನೀಡಲಾಗಿದೆ. ಕಾಮಗಾರಿ ದಿನಾಂಕ: 10-03-2021 ರಂದು ಆರಂಭಿಸಲಾಗಿದೆ. ಅಡ್ಡ ಒಳಚರಂಡಿ ಕಾಮಗಾರಿ ಪೂರೈಸಿದೆ. ಸಿಸಿ ಡ್ರೈನ್, ಜಿಎಸ್‌ಬಿ (ಗ್ರಾನ್ಯೂಲಾರ್ ಸಬ್‌ಬೇಸ್) ಡಬ್ಲ್ಯು.ಎಂ.ಎಂ ಕಾಮಗಾರಿ ಪ್ರಗತಿಯಲ್ಲಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿಯು ರೂ. 2.82 ಕೋಟಿ.
- 5) ಐಟಂ ದರ ಒಪ್ಪಂದ ಗುತ್ತಿಗೆ ಅಡಿ ಮೈಸೂರು ತಾಲ್ಲೂಕಿನಲ್ಲಿ (ಅ) ಕಿ.ಮೀ. 0.00 ಇಂದ ಕಿ.ಮೀ. 12.60ವರೆಗೆ ಇಲವಾಲದಿಂದ - ರಾಮೇನಹಳ್ಳಿ ರಸ್ತೆ (ಆ) ಕಿ.ಮೀ. 0.00 ಇಂದ ಕಿ.ಮೀ. 2.60 ವರೆಗೆ ಶ್ರವಣ ಗುಡ್ಡ ಲೂಪ್ ರಸ್ತೆ (ಇ) ಕಿ.ಮೀ. 0.00 ಇಂದ ಕಿ.ಮೀ. 4.60 ವರೆಗೆ ಅಲೋಕ ರಸ್ತೆ (ಇಲವಾಲ ಬೈಪಾಸ್) (ಉದ್ದ 9.80 ಕಿ.ಮೀ.) ಅಭಿವೃದ್ಧಿ.  
ಕಾಮಗಾರಿಯನ್ನು ಮೊತ್ತ ರೂ. 9.98 ಕೋಟಿಗೆ ನೀಡಲಾಗಿದೆ. ಕಾಮಗಾರಿ 29-07-2021 ರಂದು ಆರಂಭಿಸಲಾಗಿದೆ. (ಎ) ಸಿಸಿ. ಡ್ರೈನ್ 720 ಮೀಟರುಗಳಷ್ಟು ಪೂರೈಸಿದೆ. ಸಬ್‌ಗ್ರೇಡ್ ಕೆಲಸ ಪ್ರಗತಿಯಲ್ಲಿದೆ. (ಬಿ) ಅಡ್ಡ ಒಳಚರಂಡಿ ಕೆಲಸಗಳು ಪೂರೈಸಿದೆ. ಸಬ್‌ಗ್ರೇಡ್ ಮತ್ತು ಜಿಎಸ್‌ಬಿ ಕೆಲಸ ಪ್ರಗತಿಯಲ್ಲಿದೆ. (ಸಿ) ಅರಣ್ಯ ತೆರವು, ಕಲ್ಲುಹಾಸಿನ ತಿರುವು ಕೆಲಸ ಪ್ರಗತಿಯಲ್ಲಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 1.57 ಕೋಟಿ.
- 6) ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಪಟ್ಟಣದಲ್ಲಿ ಕುಂಬಾರ ಬೀದಿಯಿಂದ 1.17 ಕಿ.ಮೀ. ರಸ್ತೆ ಸುಧಾರಣೆಗಳು ಮತ್ತು ರಾಜ್ಯ ಹೆದ್ದಾರಿ-48 ಮತ್ತು ರಾಜ್ಯ ಹೆದ್ದಾರಿ-26 ಮುಖ್ಯ ರಸ್ತೆಗಳಿಗೆ ದೀಪಗಳು ಮತ್ತು ಹೊಸ ಚೆರ್ಚಿ ತಡೆಗಳು ಒದಗಿಸುವುದು.  
ಕಾಮಗಾರಿಯನ್ನು ರೂ. 22.03 ಕೋಟಿ ಮೊತ್ತಕ್ಕೆ ನೀಡಲಾಗಿದೆ. ಕೆಲಸ 04-12-2021ರಂದು ಆರಂಭಿಸಿದೆ. ಬೀದಿಬೀದಿ ತಳಹದಿ, ಹೊಸ ಚೆರ್ಚಿ ತಡೆ ಮತ್ತು ರಸ್ತೆ ಚರಂಡಿ ಕೆಲಸ ಪ್ರಗತಿಯಲ್ಲಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 2.30 ಕೋಟಿ.
- 7) ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ರಾಜ್ಯ ಹೆದ್ದಾರಿ 61ರ ಮೇಲೆ ದೇವದುರ್ಗ-ಅರಕೇರ-ಸಿರವಾರ ರಸ್ತೆಯಿಂದ 31.50 ಕಿ.ಮೀ. ರಸ್ತೆ ಅಭಿವೃದ್ಧಿ.  
ಕಾಮಗಾರಿಯನ್ನು ರೂ. 73.03 ಕೋಟಿಗೆ ನೀಡಲಾಗಿದೆ. 15-02-2022 ರಂದು ಎಲ್‌ಓಎ ನೀಡಲಾಗಿದೆ.
- 8) ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ರಾಮದುರ್ಗದಿಂದ ಮತ್ತು ಮಸ್ತೂರು ಹಳ್ಳಿಗೆ ರಸ್ತೆ ಸುಧಾರಣೆ (0+300 ನಿಂದ 6+500ಕ್ಕೆ)  
ಕಾಮಗಾರಿಯನ್ನು ರೂ. 8.22 ಕೋಟಿಗೆ ನೀಡಲಾಗಿದೆ. ಕಾರ್ಯಾದೇಶವನ್ನು 08-03-2022 ರಂದು ನೀಡಲಾಗಿದೆ.

## II. ಬೆಂಗಳೂರು ಸುತ್ತಮುತ್ತಲಿನ ರಸ್ತೆ ಕಾಮಗಾರಿಗಳು (ಬಜೆಟ್ ಮತ್ತು ಸಾಲ)

ಸರ್ಕಾರಿ ಆದೇಶ ಸಂಖ್ಯೆ ಪಿಡಬ್ಲ್ಯುಡಿ 71 ಇಎಪಿ 2017 ದಿನಾಂಕ 18-09-20217 ರಲ್ಲಿ ರೂ. 2095 ಕೋಟಿ ಮೊತ್ತದಲ್ಲಿ ಬೆಂಗಳೂರು ನಗರದ ಸುತ್ತ 155 ಕಿ.ಮೀ.ಗಳ 4 ರಸ್ತೆಗಳ ಅಭಿವೃದ್ಧಿಗೆ ಕೆಆರ್‌ಡಿಸಿಎಲ್ ಮೂಲಕ ಅನುಷ್ಠಾನಕ್ಕೆ ತರಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಯೋಜನಾ ವೆಚ್ಚದ ಶೇ. 50 ರಷ್ಟನ್ನು ಬಜೆಟ್ ಅನುದಾನಗಳ ಮೂಲಕವೂ ಮತ್ತು ಉಳಿದ ಶೇ.50ರಷ್ಟು ಸರ್ಕಾರಿ ಖಾತೆಯ ಮೂಲಕ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಮೂಲಕ ಹಣ ಕೂಡಿಸಲು ಪ್ರಸ್ತಾಪಿಸಲಾಗಿದೆ. ಸಾಲ ಮರುಪಾವತಿ ಮತ್ತು ಬಡ್ಡಿ ಹಣವನ್ನು ಶೇ. 50 ರವರೆಗೆ ಬಜೆಟ್ ಅನುದಾನಗಳ ರೂಪದಲ್ಲೂ ಮತ್ತು ಉಳಿದ ಶೇ. 50ರಷ್ಟು ಕೆಆರ್‌ಡಿಸಿಎಲ್ ನಿಂದ ಟೋಲ್ ರೆವಿನ್ಯೂ ಆಗಿ ಸಂಗ್ರಹಿಸಿದ ಮೊತ್ತದಿಂದಲೂ ಪಾವತಿಸಬೇಕಾಗುತ್ತದೆ.

ರಸ್ತೆ ಕಾಮಗಾರಿಗಳು, ಆರ್‌ಓಬಿ, ಆರ್‌ಯುಬಿ, ಗ್ರೇಡ್ ಸಪರೇಟರ್‌ಗಳು ಅಭಿವೃದ್ಧಿಪಡಿಸಲಾಗಿದೆ ರಸ್ತೆ ಒಳಗೊಂಡಂತೆ ಯೋಜನೆಯನ್ನು ರೂ.2095 ಕೋಟಿಗಳ ಯೋಜನಾ ವೆಚ್ಚದಲ್ಲಿ ಬೆಂಗಳೂರು ಸುತ್ತ 155 ಕಿ.ಮೀ.ಗಳಷ್ಟು ಉದ್ದದ ನಾಲ್ಕು ರಸ್ತೆಗಳ ಅಭಿವೃದ್ಧಿಯನ್ನು 10 ಪ್ಯಾಕೇಜ್‌ಗಳ ಅಡಿ ಟೆಂಡರ್ ಆಧಾರದ ಮೇರೆಗೆ ಅನುಷ್ಠಾನಕ್ಕೆ ತರಲಾಗುತ್ತಿದೆ.

### 10 ಪ್ಯಾಕೇಜ್‌ಗಳ ಅಡಿ ಕಾಮಗಾರಿಗಳ ವಿವರಗಳು:

- 1) ಪ್ಯಾಕೇಜ್-1: ಹೊಸಕೋಟೆ - ಬೂದಿಗೆರೆ ಕ್ರಾಸ್ (ಎನ್‌ಹೆಚ್-4) ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯವರೆಗೆ ಬೂದಿಗೆರೆ-ಸಿಂಗನಹಳ್ಳಿ ಮತ್ತು ಮೈಲನಹಳ್ಳಿ ಮೂಲಕ (ಕಿ.ಮೀ. 0+00 ರಿಂದ 21+500 ರವರೆಗೆ) ಬೆಂಗಳೂರು ನಗರ / ಗ್ರಾಮಾಂತರ ಜಿಲ್ಲೆಯಲ್ಲಿ ಉದ್ದ 20.11 ಕಿ.ಮೀ. ಅಭಿವೃದ್ಧಿ.  
ಕಾಮಗಾರಿಯನ್ನು ರೂ. 154.01 ಕೋಟಿಗಳ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 01-07-2019 ರಂದು ಆರಂಭಿಸಲಾಗಿದೆ. ಭೂಸ್ವಾಧೀನದ ಅಂತಿಮ ಅಧಿಸೂಚನೆ 30.04.2020 ರಂದು ನೀಡಲಾಗಿದೆ. ಅವಾರ್ಡ್ ಪ್ರಕ್ರಿಯೆ ಪ್ರಗತಿಯಲ್ಲಿದೆ. 7.87 ಕಿ.ಮೀ. ಡಿಬಿಎಂ ಪೂರ್ಣಗೊಂಡಿದೆ. 27 ಕಿ.ಮೀ. ಚರಂಡಿ ಕಾಮಗಾರಿ 16 ಕಲ್ಚರ್‌ಗಳು ಪೂರೈಸಿವೆ.

ಮೂಲಸೌಲಭ್ಯಗಳ ಸ್ಥಳಾಂತರ ಸೇರಿದಂತೆ ಇತರ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಾರ್ಚ್ 2022 ರಂತೆ ಆರ್ಥಿಕ ಸಾಧನೆ ರೂ. 86.18 ಕೋಟಿಗಳು.

- 2) ಪ್ಯಾಕೇಜ್- 2ಎ : ಬೆಂಗಳೂರು ನಗರ/ ಗ್ರಾಮೀಣ ಜಿಲ್ಲೆಯಲ್ಲಿ (15.25 ಕಿ.ಮೀ) ನೆಲಮಂಗಲದಿಂದ ಎನ್ಎಚ್ - 4 ರಿಂದ ಎಸ್ಎಚ್ - 74 ರಲ್ಲಿ ಚಿಕ್ಕಮಧುರೆ ಮೂಲಕ ಮಧುರೆ ವರೆಗೆ 0+00 ರಿಂದ 15+250 ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ.

ಕಾಮಗಾರಿಯನ್ನು ರೂ. 174.37 ಕೋಟಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 29-04-2019 ರಿಂದ ಆರಂಭಿಸಲಾಗಿದೆ 3.95 ಕಿ.ಮೀ. ಡಿಬಿಎಂ, 6.00 ಕಿ.ಮೀ. ಡ್ರೈನ್ ಸ್ಟಾಬ್ ಕೆಲಸ, 12 ಕಲ್ಟರ್ಚ್‌ಗಳು ಪೂರೈಸಿದೆ. ಸಣ್ಣ ಸೇತುವೆಗಳ ತಡೆಗೋಡೆಗಳು ಮತ್ತು ಮೂಲಸೌಕರ್ಯಗಳ ಸ್ಥಳಾಂತರ ಕೆಲಸ ಸೇರಿದಂತೆ ಇತರ ಕೆಲಸಗಳು ಪ್ರಗತಿಯಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 86.61 ಕೋಟಿ.

- 3) ಪ್ಯಾಕೇಜ್- 2ಬಿ : ಬೆಂಗಳೂರು ನಗರ/ ಗ್ರಾಮೀಣ ಜಿಲ್ಲೆಯ (23.99 ಕಿ.ಮೀ) ರಾಜಾನುಕುಂಟೆ ಮತ್ತು ತಿಮ್ಮಸಂದ್ರ (ಕಿ.ಮೀ 15+250 ರಿಂದ 39+240) ಮೂಲಕ ಎಸ್ಎಚ್-74ರಲ್ಲಿ ಮಧುರೆಯಿಂದ ದೇವನಹಳ್ಳಿ ರಸ್ತೆ (ಇಎಂಎಂ ವಿಇಇ ಸೋಲಾರ್ - ಎನ್ಎಚ್ -7) ಅಭಿವೃದ್ಧಿ ಕಾಮಗಾರಿ.

ಕಾಮಗಾರಿಯನ್ನು ರೂ. 190.19 ಕೋಟಿಗೆ ನೀಡಿದ್ದು ಕೆಲಸ 29-06-2019 ರಂದು ಆರಂಭಿಸಿದೆ. 8.65 ಕಿ.ಮೀ. ಚರಂಡಿ ಗೋಡೆ ಕೆಲಸ ಮತ್ತು 2 ಬಾಕ್ಸ್ ಕಲ್ಟರ್ಚ್‌ಗಳು ಪೂರ್ಣಗೊಂಡಿವೆ. ಸಣ್ಣಸೇತುವೆಗಳು, ತಡೆಗೋಡೆ ಮತ್ತು ಮೂಲ ಸೌಕರ್ಯಗಳ ಸ್ಥಳಾಂತರ ಸೇರಿದಂತೆ ಇತರ ಕೆಲಸಗಳು ಪ್ರಗತಿಯಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 37.53 ಕೋಟಿ.

- 4) ಪ್ಯಾಕೇಜ್- 2ಸಿ : ಬೆಂಗಳೂರು ನಗರ / ಗ್ರಾಮಾಂತರ ಜಿಲ್ಲೆಯಲ್ಲಿ ಎಸ್ಎಚ್ 74 ರಲ್ಲಿ ನೆಲಮಂಗಲ ರೈಲ್ವೆ ನಿಲ್ದಾಣದ (ಕಿ.ಮೀ 0+800) ಬಳಿಯ ಬಸವನಹಳ್ಳಿ ರೈಲ್ವೆ ಕ್ರಾಸಿಂಗ್ ನಲ್ಲಿ ಆರ್.ಯು.ಬಿ ನಿರ್ಮಾಣ ಮತ್ತು ಗೊಲ್ಲಹಳ್ಳಿ ರೈಲ್ವೆ ಕ್ರಾಸಿಂಗ್‌ನಲ್ಲಿ (ಕಿ.ಮೀ 6+300) ಆರ್.ಓ.ಬಿ ಮತ್ತು 1 ಆರ್.ಯು.ಬಿ ನಿರ್ಮಾಣ.

ಕಾಮಗಾರಿಯನ್ನು ರೂ. 53.64 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕೆಲಸ 06-05-2019 ರಂದು ಪ್ರಾರಂಭಿಸಲಾಗಿದೆ. ರೈಲ್ವೆ ಪ್ರಾಧಿಕಾರಗಳಿಂದ ಆರ್.ಓ.ಬಿ ಮತ್ತು ಆರ್.ಯು.ಬಿಗಳಿಗೆ ಸ್ವಯಂ ನೆರವೇರಿಸುವಿಕೆಗೆ ದಿನಾಂಕ 15-10-2020 ರಂದು ಸಮ್ಮತಿಸಲಾಗಿದೆ. ಗೊಲ್ಲಹಳ್ಳಿಯಲ್ಲಿ ಆರ್.ಓ.ಬಿ, ಜಿಎಡಿಗೆ ರೈಲ್ವೆ ಇಲಾಖೆಯಿಂದ ಸಮ್ಮತಿಸಲಾಗಿದೆ. ಪಿಎಂಸಿ ಯಿಂದ ರೈಲ್ವೆ ವ್ಯಾಪ್ತಿ ಪುರಾವೆ ತಪಾಸಣೆ ಸಮ್ಮತಿಸಲಾಗಿದೆ. ಪಾಯಗಂಬ ಕೆಲಸ 25-11-2021ರಂದು ಆರಂಭಿಸಲಾಗಿದೆ. ಒಟ್ಟು 108 ಪಾಯಗಂಬಗಳು ಪೂರೈಸಿವೆ. ಆರ್.ಓ.ಬಿಯಲ್ಲಿ 3 ಪಾಯಗಂಬ, (ಪೈಲ್), ಕ್ಯಾಪ್, 1 ಊರ, 1 ಆಸರೆ ಗಂಬ (ಪಿಯರ್), ಕಾಂಕ್ರೀಟ್ ಪೂರೈಸಿದೆ. ರೈಲ್ವೆ ಇಲಾಖೆಗೆ ಬಸವನ ಹಳ್ಳಿಯಲ್ಲಿ ಆರ್.ಯು.ಬಿಗೆ ಅನುಸರಣೆ ಮತ್ತು ಪರಿಷ್ಕೃತ ಜಿಎಡಿಯನ್ನು ಸಮ್ಮತಿಗೆ ರೈಲ್ವೆ ಇಲಾಖೆ (ಎಸ್‌ಡಬ್ಲ್ಯುಆರ್)ಗೆ ಸಲ್ಲಿಸಲಾಗಿದೆ. 2022ರ ಮಾರ್ಚ್ ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 5.13 ಕೋಟಿ.

- 5) ಪ್ಯಾಕೇಜ್-2ಡಿ: ಬೆಂಗಳೂರು ನಗರ / ಗ್ರಾಮಾಂತರ ಜಿಲ್ಲೆಯಲ್ಲಿ ರಾಜಾನುಕುಂಟೆ ರೈಲ್ವೆ ಕ್ರಾಸಿಂಗ್ ಬಳಿ ಮತ್ತು ಎಸ್.ಹೆಚ್-9 (ಕಿ.ಮೀ 32+185) ರಲ್ಲಿ ಆರ್.ಓ.ಬಿ ನಿರ್ಮಾಣ ಮತ್ತು ಜಿಲ್ಲಾ ಮುಖ್ಯ ರಸ್ತೆಯ ನಾರಾಯಣಪುರದ ರೈಲ್ವೆ ಕ್ರಾಸಿಂಗ್ (ಕಿ.ಮಿ. 36+840) ಆರ್.ಓ.ಬಿ ನಿರ್ಮಾಣ ಕಾಮಗಾರಿ (2 ಆರ್.ಓ.ಬಿ).

ಕಾಮಗಾರಿಯನ್ನು ರೂ. 61.02 ಕೋಟಿಗಳಿಗೆ ಅವಾರ್ಡ್ ಮಾಡಿದ್ದು ದಿನಾಂಕ 4-4-2019ರಂದು ಆರಂಭಿಸಿದೆ. ರಾಜಾನುಕುಂಟೆ ಮತ್ತು ನಾರಾಯಣಪುರಗಳಲ್ಲಿ ಆರ್.ಓ.ಬಿಗೆ ಸ್ವಯಂ ನೆರವೇರಿಕೆಗೆ ಸಮ್ಮತಿಸಲಾಗಿದೆ. 18-05-2021ರಂದು ರೈಲ್ವೆ ಇಲಾಖೆಯಿಂದ ರಾಜಾನುಕುಂಟೆಯಲ್ಲಿ ಆರ್.ಓ.ಬಿ, ಜಿಎಡಿಗೆ ಸಮ್ಮತಿಸಲಾಗಿದೆ. ಪ್ಲಾನ್ ಮತ್ತು ವಿನ್ಯಾಸ ಸಮ್ಮತಿಸಿದೆ. ಪಿಎಂಸಿ ಯಿಂದ ರೈಲ್ವೆ ವ್ಯಾಪ್ತಿ ತಪಾಸಣೆ ಸಮ್ಮತಿಸಿದೆ. ಪರಿಶೀಲನೆ ಪಾಯಗಂಬ ಸಂಖ್ಯೆ 2ರ ಹೊರೆ ಪರಿಶೀಲನೆ ಮುಗಿದಿದೆ. ಪಿಎಂಸಿ ಫಲಿತಾಂಶ ಸಮ್ಮತಿಸಿದೆ. 16-04-2021 ರಂದು ರೈಲ್ವೆಯ ನಾರಾಯಣಪುರದಲ್ಲಿ ಆರ್.ಓ.ಬಿ-ಜಿಎಡಿಗೆ ಸಮ್ಮತಿಸಿದೆ. ದಿನಾಂಕ 10-03-2022ರಂದು ಕೆ-ಆರ್‌ಐಡಿಇ ಯ ಪರಿಷ್ಕೃತ ಜಿಎಡಿ ಪ್ರಸ್ತಾವನೆ ಸೇರಿಕೆ ಸಮ್ಮತಿಸಲಾಗಿದೆ. ರೈಲ್ವೆ ವ್ಯಾಪ್ತಿ ಮತ್ತು ಪಾರ್ಶ್ವ ವ್ಯಾಪ್ತಿಗಳು ನಕಾಶೆಯನ್ನು ಕೆಆರ್‌ಡಿಸಿಎಲ್ ಸಮ್ಮತಿಸಿದೆ. ರೈಲ್ವೆವ್ಯಾಪ್ತಿಯನ್ನು ಸಮ್ಮತಿಗಾಗಿ ಐಐಎಸ್‌ಸಿಗೆ ಕಳುಹಿಸಲಾಗಿದೆ. 146 ಪಾಯಗಂಬಗಳ ಪೈಕಿ 98 ಪೂರೈಸಿದೆ. 23ರ ಪೈಕಿ 6 ಪಾನುಗಂಬ ಕ್ಯಾಪ್ ಮತ್ತು 3 ಆಸರೆಗಂಬಗಳನ್ನು ಪೂರೈಸಲಾಗಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 1.78 ಕೋಟಿ.

(ಎ) ಪ್ಯಾಕೇಜ್-3ಎ: ಬೆಂಗಳೂರು ನಗರ/ಗ್ರಾಮಾಂತರ ಜಿಲ್ಲೆಯಲ್ಲಿ / ಉದ್ದ 33.00 ಕಿ.ಮೀ. ಹಾರೋಹಳ್ಳಿ ಮತ್ತು ಉರಗನದೊಡ್ಡಿ ಮೂಲಕ ಜಿಗಣಿಗೆ ಕಂಚುಗಾರನಹಳ್ಳಿಯಿಂದ ರಸ್ತೆ (ಕಿ.ಮೀ. 0.00 ನಿಂದ ಕಿ.ಮೀ. 33.200) ಮತ್ತು ಬಿಡಡಿ - ಹಾರೋಹಳ್ಳಿ ರಸ್ತೆಯ ಬಿಎಂ ರಸ್ತೆ ಜಂಕ್ಷನ್‌ನಿಂದ ಕೋಕಾ ಕೋಲಾ ಕಾರ್ಖಾನೆಗೆ (ಕಿ.ಮೀ. 0+000 ನಿಂದ ಕಿ.ಮೀ. 3+000) ರಸ್ತೆ ಭಾಗದ ಅಭಿವೃದ್ಧಿ ಕಾಮಗಾರಿ (ರಸ್ತೆ ಉದ್ದ 33.00 ಕಿ.ಮೀ.) :

ಕಾಮಗಾರಿಯನ್ನು ರೂ. 151.29 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕೆಲಸ 21-06-2019 ರಂದು ಆರಂಭಿಸಲಾಗಿದೆ. 18 ಕಿ.ಮೀ. ಚರಂಡಿ ಕೆಲಸ, 5 ಸಣ್ಣ ಸೇತುವೆಗಳು ಮತ್ತು 28 ಕಲ್ಟರ್ಚ್‌ಗಳು, 14.80 ಕಿ.ಮೀ. ಡಿಬಿಎಂ, 11.20 ಕಿ.ಮೀ. ಮೇಲ್ದರ ಪೂರೈಸಿದೆ ಮತ್ತು 13.00 ಕಿ.ಮೀ. ಬಿ.ಸಿ. ಪೂರೈಸಿದೆ. ಮೂಲ ಸೌಕರ್ಯ ಸ್ಥಳಾಂತರ ಸೇರಿದಂತೆ ಇತರ



ಕಾಮಗಾರಿಗಳು ಪ್ರಗತಿಯಲ್ಲಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 109.04 ಕೋಟಿ.

- 6) ಪ್ಯಾಕೇಜ್ -3 ಬಿ: ಬೆಂಗಳೂರು ನಗರ/ಗ್ರಾಮಾಂತರ ಜಿಲ್ಲೆಯ - ಬನ್ನೇರುಘಟ್ಟ ರಸ್ತೆ (ಎಸ್‌ಎಚ್-87) ರಿಂದ ಬೆಸ್ತಮನಹಳ್ಳಿ (ಎಸ್‌ಎಚ್-35) (ಆನೇಕಲ್ ಬಳಿ ಬೈಪಾಸ್, ಚಂದಾಪುರ ರಸ್ತೆ ಗ್ರೇಡ್ ಸೆಪರೇಟರ್ ಆರ್‌ಓಬಿ ನಿರ್ಮಾಣ ಸೇರಿದಂತೆ) ವಯಾ ಜಿಣೆ, ಹಾರಗದ್ದೆ ಮತ್ತು ಇಂಡ್ಲವಾಡಿ ಮಾರ್ಗ (0+00 ಕಿ.ಮೀ- ಕಿ.ಮೀ 22+98) ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ. (22.98 ಕಿ.ಮಿ., 1 ಗ್ರೇಡ್ ಸೆಪರೇಟರ್ ಮತ್ತು 1 ಆರ್‌ಓಬಿ)

ಕಾಮಗಾರಿಯನ್ನು ರೂ. 145.48 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 06-05-2019 ರಂದು ಆರಂಭಿಸಲಾಗಿದೆ. 6 ಕಲ್ಟರ್‌ಗಳು, 15.00 ಕಿ.ಮೀ. ಚರಂಡಿ ಕೆಲಸ ಮತ್ತು 7.30 ಕಿ.ಮೀ. ಡಿಬಿಎಂ ಪೂರೈಸಿದೆ. ಮೂಲಸೌಕರ್ಯ ಸ್ಥಳಾಂತರ ಸೇರಿದಂತೆ ಕಲ್ಟರ್‌ಗಳು ಮತ್ತು ಇತರ ಕಾಮಗಾರಿಗಳು ಪ್ರಗತಿಯಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 54.73 ಕೋಟಿ.

- 7) ಪ್ಯಾಕೇಜ್ - 4 ಎ: ಬೆಂಗಳೂರು ನಗರ/ಗ್ರಾಮಾಂತರ ಜಿಲ್ಲೆಯ ಬೆಸ್ತಮನಹಳ್ಳಿ (ಆನೇಕಲ್) ಯಿಂದ (ಎಸ್‌ಹೆಚ್-35) ಅತ್ತಿಬೆಲೆ, ಸರ್ಜಾಪುರ ಹಾಗೂ ವೈಟ್‌ಫೀಲ್ಡ್ ಮೂಲಕ ಎನ್‌ಹೆಚ್-4 ರ ಹೊಸಕೋಟೆ ವರೆಗೆ (ಕಿ.ಮೀ 0.00 ಯಿಂದ 42.600) ಎಲಿವೇಟೆಡ್ ಕಾರಿಡಾರ್, ಗ್ರೇಡ್ ಸೆಪರೇಟರ್ ಮತ್ತು ಆರ್‌ಓಬಿ ಹೊರತುಪಡಿಸಿ) ರಸ್ತೆ ಅಭಿವೃದ್ಧಿ ಕಾಮಗಾರಿ (39.280 ಕಿ.ಮೀ).

ಕಾಮಗಾರಿಯನ್ನು ರೂ. 204.10 ಕೋಟಿ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 15-06-2019 ರಂದು ಆರಂಭಿಸಲಾಗಿದೆ. 12.00 ಕಿ.ಮೀ. ಚರಂಡಿ ಕೆಲಸ, 10.90 ಕಿ.ಮೀ. ಡಿಬಿಎಂ ಮತ್ತು 5 ಕಲ್ಟರ್‌ಗಳು ಮುಗಿದಿದೆ. ಮೂಲಸೌಕರ್ಯ ಸ್ಥಳಾಂತರ ಸೇರಿದಂತೆ ಕಲ್ಟರ್‌ಗಳು ಮತ್ತಿತರ ಕೆಲಸಗಳು ಪ್ರಗತಿಯಲ್ಲಿವೆ. 2022 ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 86.64 ಕೋಟಿ.

- 8) ಪ್ಯಾಕೇಜ್-4ಬಿ: ಬೆಂಗಳೂರು ನಗರ/ಗ್ರಾಮಾಂತರ ಜಿಲ್ಲೆಯ - ವರ್ತೂರು ಗ್ರಾಮದಲ್ಲಿ ಉನ್ನತೀಕರಿಸಿದ ರಸ್ತೆ ನಿರ್ಮಾಣ (ಕಿ.ಮೀ:1.300). (1.30 ಕಿ.ಮೀ. ಎಲಿವೇಟೆಡ್ ಕಾರಿಡಾರ್)

ಕಾಮಗಾರಿಯನ್ನು ರೂ. 182.76 ಕೋಟಿ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 20-05-2019ರಂದು ಆರಂಭಿಸಲಾಗಿದೆ. ಆರಂಭಿಕ ಪೈಲ್ ಲೋಡ್ ಪರೀಕ್ಷೆ ಕೆಲಸಗಳು ಪ್ರಗತಿಯಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 8.47 ಕೋಟಿ.

- 9) ಪ್ಯಾಕೇಜ್-4ಸಿ: ಬೆಂಗಳೂರು ನಗರ/ಗ್ರಾಮಾಂತರ ಜಿಲ್ಲೆಯ - ಟ್ಯಾಲಿ ಜಂಕ್ಷನ್, ದೊಮ್ಮಸಂದ್ರ ಜಂಕ್ಷನ್, ಮತ್ತು ವರ್ತೂರು ಕೋಡಿ ಜಂಕ್ಷನ್ ಬಳಿ ಗ್ರೇಡ್ ಸೆಪರೇಟರ್ ಹಾಗೂ ಕಾಡುಗೋಡಿ ಬಳಿ ಆರ್‌ಓಬಿ ನಿರ್ಮಾಣ. (3 ಗ್ರೇಡ್ ಸೆಪರೇಟರ್ / 1 ಆರ್‌ಓಬಿ).

ಕಾಮಗಾರಿಯನ್ನು ರೂ.72.99 ಕೋಟಿಗೆ ಗುತ್ತಿಗೆ ಮೊತ್ತಕ್ಕೆ ನೀಡಲಾಗಿದೆ. ಕಾಮಗಾರಿ ದಿನಾಂಕ: 08-03-2019 ರಿಂದ ಆರಂಭಿಸಲಾಗಿದೆ. ಟ್ಯಾಲಿ ಜಂಕ್ಷನ್ - ಪಿ1, ಪಿ2, ಪಿ3, ಎ1 ಮತ್ತು ಎ2 ಆಸರೆ ಗಂಬ ಕ್ಯಾಪ್ (ಪಿಯರ್) ಕಾಂಕ್ರೀಟ್ ಮುಗಿದಿದೆ. ವರ್ತೂರು ಕೋಡಿ ಜಂಕ್ಷನ್ - 36/37 ಸಂಖ್ಯೆಗಳು ಪೈಲ್ (ಪಾಯಗಂಬ)ಗಳು ಮುಗಿದಿವೆ. ಮಳೆನೀರು ಚರಂಡಿ ವಿಸ್ತರಣೆ - 25 ಕಿ.ಮೀ. ಒಂದು ಪಾರ್ಶ್ವ ಗೋಡೆ ಕೆಲಸ ಪ್ರಗತಿಯಲ್ಲಿದೆ. ದೊಮ್ಮಸಂದ್ರ ಜಂಕ್ಷನ್ - ಎಲ್ಲಾ 108 ಪೈಲ್‌ಗಳು, 24 ಪೈಲ್‌ಕ್ಯಾಪ್, 19 ಪಿಯರ್ (ಆಸರೆಗಂಬ) ಕೆಲಸ ಕ್ಯಾಪ್ ಮಟ್ಟದವರೆಗೆ ಪೂರೈಸಿವೆ, 4 ಪ್ರಗತಿಯಲ್ಲಿವೆ. ಕಾಡುಗೋಡಿಯಲ್ಲಿ ಆರ್‌ಓಬಿ ಮತ್ತು ಎಫ್‌ಓಬಿ - 2 ಟೆಸ್‌ಪೈಲ್ ಪೂರೈಸಿವೆ. ಸಮ್ಮತಿಗಾಗಿ ಎಸ್‌ಡಬ್ಲ್ಯುಆರ್ ಗೆ ಆರ್‌ಬಿ ಮತ್ತು ಎಫ್‌ಓಬಿ ಗಳ ಜಿಎಡಿ ಸಲ್ಲಿಸಲಾಗಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 3.42 ಕೋಟಿ.

## ಬಿ. ಸೇತುವೆ ಕಾಮಗಾರಿಗಳು:

ಟರ್ನಕೀ ಆಧಾರದ ಮೇರೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ 217 ಸೇತುವೆಗಳ ನಿರ್ಮಾಣ ಕಾರ್ಯವನ್ನು 15 ಪ್ಯಾಕೇಜ್‌ಗಳಲ್ಲಿ ರೂ. 1395.58 ಕೋಟಿಗಳಿಗೆ ಕೈಗೆತ್ತಿಕೊಳ್ಳಲಾಗಿದೆ.

### i) ಬೃಹತ್ ಸೇತುವೆಗಳ 5 ಪ್ಯಾಕೇಜ್‌ಗಳು (ಪ್ರತಿ ಸೇತುವೆ ವೆಚ್ಚ ರೂ. 10 ಕೋಟಿ ಮೇಲ್ಪಟ್ಟು)

1. ಪ್ಯಾಕೇಜ್-I: ಕಲ್ಬುರ್ಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 7 ಸೇತುವೆಗಳ ನಿರ್ಮಾಣ

ಕಾಮಗಾರಿಯನ್ನು ರೂ.189.24 ಕೋಟಿ ಗುತ್ತಿಗೆ ಮೊತ್ತಕ್ಕೆ ವಹಿಸಲಾಗಿದೆ. ಕಾಮಗಾರಿಯನ್ನು ದಿನಾಂಕ 19-03-2018 ರಂದು ಆರಂಭಿಸಲಾಯಿತು. ಸೇತುವೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. 2022 ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ 140.43 ಕೋಟಿ.

2. ಪ್ಯಾಕೇಜ್-II: ಬೆಳಗಾವಿ ಜಿಲ್ಲೆಯಲ್ಲಿ 8 ಸೇತುವೆಗಳ ನಿರ್ಮಾಣ

ಕಾಮಗಾರಿಯನ್ನು ರೂ.197.58 ಕೋಟಿ ಮೊತ್ತಕ್ಕೆ ವಹಿಸಲಾಗಿದೆ. ಕಾಮಗಾರಿಯನ್ನು 19-03-2018 ರಂದು ಆರಂಭಿಸಲಾಯಿತು. ಸೇತುವೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. 2022 ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 80.58 ಕೋಟಿ.



3. ಪ್ಯಾಕೇಜ್-III : ಧಾರವಾಡ, ಹಾವೇರಿ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 11 ಸೇತುವೆಗಳ ನಿರ್ಮಾಣ

ಕಾಮಗಾರಿಯನ್ನು ರೂ.249.67 ಕೋಟಿಗೆ ನೀಡಲಾಗಿದೆ. ಕಾಮಗಾರಿ 19-03-2018ರಂದು ಆರಂಭಿಸಲಾಯಿತು. ಸೇತುವೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಸಾಧಿಸಲಾದ ಆರ್ಥಿಕ ಪ್ರಗತಿ 2022 ಮಾರ್ಚ್‌ನಂತೆ ರೂ. 139.54 ಕೋಟಿ.

4. ಪ್ಯಾಕೇಜ್-IV: ಉತ್ತರ ಕನ್ನಡ ಜಿಲ್ಲೆಯಲ್ಲಿ 7 ಸೇತುವೆಗಳ ನಿರ್ಮಾಣ.

ಕಾಮಗಾರಿಯನ್ನು ರೂ.189.95 ಕೋಟಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 19.03.2018 ರಂದು ಆರಂಭಿಸಲಾಗಿದೆ. ಸೇತುವೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 84.91 ಕೋಟಿ. 7 ಸೇತುವೆಗಳ ಪೈಕಿ ಒಂದು ಸೇತುವೆಯನ್ನು ಪ್ಯಾಕೇಜ್‌ನಿಂದ ಕೈಬಿಡಲಾಗಿದೆ.

5. ಪ್ಯಾಕೇಜ್-V: ಹಾಸನ, ಚಿಕ್ಕಮಗಳೂರು, ಮಂಡ್ಯ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 9 ಸೇತುವೆಗಳ ನಿರ್ಮಾಣ

ಕಾಮಗಾರಿಯನ್ನು ರೂ. 177.62 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕೆಲಸ ದಿನಾಂಕ:19-03-2018ರಂದು ಆರಂಭಿಸಲಾಯಿತು. ಸೇತುವೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 74.21 ಕೋಟಿ.

ii) ಕಿರು ಸೇತುವೆಗಳು 10 ಪ್ಯಾಕೇಜ್‌ಗಳು - (ಪ್ರತಿ ಸೇತುವೆ ವೆಚ್ಚ ರೂ.10 ಕೋಟಿಗೂ ಕಡಿಮೆ)

1. ಪ್ಯಾಕೇಜ್-ಎI: ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸೇತುವೆಗಳ ನಿರ್ಮಾಣ

ಕಾಮಗಾರಿಯನ್ನು ರೂ. 133.93 ಕೋಟಿ ಗುತ್ತಿಗೆ ಮೊತ್ತಕ್ಕೆ ನೀಡಲಾಗಿದೆ. ಕಾಮಗಾರಿ ದಿನಾಂಕ:19-03-2018 ರಂದು ಆರಂಭಿಸಲಾಯಿತು. ಸೇತುವೆಗಳ ಪ್ರಗತಿಯು ವಿವಿಧ ಹಂತಗಳಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 91.81 ಕೋಟಿ. 29 ಸೇತುವೆಗಳನ್ನೊಳಗೊಂಡ ಈ ಪ್ಯಾಕೇಜ್‌ನಲ್ಲಿ 16 ಪೂರ್ಣಗೊಂಡಿವೆ. ಒಂದು ಸೇತುವೆ ಕೈಬಿಡಲಾಗಿದೆ. ಇತರ ಸೇತುವೆಗಳು ಪ್ರಗತಿಯಲ್ಲಿವೆ.

2. ಪ್ಯಾಕೇಜ್-ಎII: ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸೇತುವೆಗಳ ನಿರ್ಮಾಣ.

ಕಾಮಗಾರಿಯನ್ನು ರೂ. 33.00 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ:19-03-2018 ರಂದು ಆರಂಭಿಸಿದೆ. ಸೇತುವೆಗಳ ಪ್ರಗತಿ ವಿವಿಧ ಹಂತಗಳಲ್ಲಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ.28.88 ಕೋಟಿ. 5 ಸೇತುವೆಗಳನ್ನೊಳಗೊಂಡ ಈ ಪ್ಯಾಕೇಜ್ ಪೈಕಿ 3 ಪೂರ್ಣಗೊಂಡಿದೆ. ಇತರ ಸೇತುವೆಗಳು ಪ್ರಗತಿಯಲ್ಲಿವೆ.

3. ಪ್ಯಾಕೇಜ್-ಎIII: ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಸೇತುವೆಗಳ ನಿರ್ಮಾಣ.

ಕಾಮಗಾರಿಯನ್ನು ರೂ. 105.70 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 19.03.2018ರಂದು ಆರಂಭಿಸಲಾಯಿತು. ಸೇತುವೆಗಳ ಪ್ರಗತಿ ವಿವಿಧ ಹಂತಗಳಲ್ಲಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ.89.41 ಕೋಟಿ. ಈ ಪ್ಯಾಕೇಜ್‌ನಲ್ಲಿ 42 ಸೇತುವೆಗಳನ್ನೊಳಗೊಂಡಿದೆ. 42ರ ಪೈಕಿ 36 ಪೂರ್ಣಗೊಂಡಿದೆ. ಒಂದು ಸೇತುವೆ ಕೈಬಿಡಲಾಗಿದೆ ಮತ್ತು ಇತರ ಸೇತುವೆಗಳು ಪ್ರಗತಿಯಲ್ಲಿವೆ.

4. ಪ್ಯಾಕೇಜ್-ಎIV: ಹೊನ್ನಾವರ ಮತ್ತು ಚೋಯ್ಲೆ ತಾಲೂಕುಗಳಲ್ಲಿ ಸೇತುವೆಗಳ ನಿರ್ಮಾಣ

ಕಾಮಗಾರಿಯನ್ನು ರೂ.27.64 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕೆಲಸ 19-03-2018ರಂದು ಆರಂಭಿಸಲಾಗಿದೆ. ಸೇತುವೆಗಳ ಪ್ರಗತಿಯು ವಿವಿಧ ಹಂತಗಳಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಪ್ರಗತಿ ರೂ.15.72 ಕೋಟಿ. ಈ ಪ್ಯಾಕೇಜ್ 9 ಸೇತುವೆಗಳನ್ನೊಳಗೊಂಡಿದೆ. 9ರ ಪೈಕಿ 2 ಪೂರ್ಣಗೊಂಡಿದೆ. ನಾಲ್ಕು ಸೇತುವೆ ಕೈಬಿಡಲಾಗಿದೆ. ಇತರ ಸೇತುವೆಗಳು ಪ್ರಗತಿಯಲ್ಲಿವೆ.

5. ಪ್ಯಾಕೇಜ್-ಎV: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ ಮತ್ತು ಮುಂಡಗೋಡು ತಾಲೂಕುಗಳಲ್ಲಿ ಸೇತುವೆಗಳ ನಿರ್ಮಾಣ

ಕಾಮಗಾರಿಯನ್ನು ರೂ.42.89 ಕೋಟಿಗೆ ನೀಡಲಾಗಿದೆ. ಕೆಲಸವನ್ನು 19-03-2018 ರಂದು ಆರಂಭಿಸಲಾಗಿದೆ. ಸೇತುವೆಗಳು ಪ್ರಗತಿಯ ವಿವಿಧ ಹಂತದಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 23.71 ಕೋಟಿ. ಈ ಪ್ಯಾಕೇಜ್ 18 ಸೇತುವೆಗಳನ್ನೊಳಗೊಂಡಿದೆ. 18ರ ಪೈಕಿ 2 ಮುಗಿದಿವೆ. ಒಂದು ಕೈಬಿಡಲಾಗಿದೆ. ಇತರ ಸೇತುವೆಗಳು ಪ್ರಗತಿಯಲ್ಲಿವೆ.

6. ಪ್ಯಾಕೇಜ್-ಎVI: ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸೇತುವೆಗಳ ನಿರ್ಮಾಣ

ಕಾಮಗಾರಿಯನ್ನು ರೂ.53.81 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 19-03-2018ರಂದು ಆರಂಭಿಸಲಾಗಿದೆ. ಸೇತುವೆಗಳು ಪ್ರಗತಿಯ ವಿವಿಧ ಹಂತದಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಿದ ಆರ್ಥಿಕ



ಪ್ರಗತಿ ರೂ.34.78 ಕೋಟಿ. ಈ ಪ್ಯಾಕೇಜ್ 21 ಸೇತುವೆಗಳನ್ನೊಳಗೊಂಡಿದೆ. 21ರ ಪೈಕಿ 9 ಪೂರ್ಣಗೊಂಡಿದೆ. ಇತರ ಸೇತುವೆಗಳು ಪ್ರಗತಿಯಲ್ಲಿವೆ.

7. **ಪ್ಯಾಕೇಜ್-ಎVII: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಲ್ಲಿ ಸೇತುವೆಗಳ ನಿರ್ಮಾಣ**  
ಕಾಮಗಾರಿಯನ್ನು ರೂ.45.95 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 19-03-2018 ರಂದು ಆರಂಭಿಸಲಾಗಿದೆ. ಸೇತುವೆಗಳ ಪ್ರಗತಿ ವಿವಿಧ ಹಂತಗಳಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 44.25 ಕೋಟಿ. ಈ ಪ್ಯಾಕೇಜ್ 8 ಸೇತುವೆಗಳನ್ನು ಒಳಗೊಂಡಿದ್ದು ಎಲ್ಲ ಸೇತುವೆಗಳನ್ನು ಪೂರೈಸಲಾಗಿದೆ.
8. **ಪ್ಯಾಕೇಜ್-ಎVIII: ಚಿತ್ರದುರ್ಗ, ಉಡುಪಿ ಜಿಲ್ಲೆಗಳು ಮತ್ತು ಭಟ್ಕಳ ತಾಲೂಕಿನಲ್ಲಿ ಸೇತುವೆಗಳ ನಿರ್ಮಾಣ**  
ಕಾಮಗಾರಿಯನ್ನು ರೂ.42.57 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 19-03-2018ರಂದು ಆರಂಭಿಸಲಾಯಿತು. ಸೇತುವೆಗಳ ಪ್ರಗತಿ ವಿವಿಧ ಹಂತದಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ.42.56 ಕೋಟಿ. ಈ ಪ್ಯಾಕೇಜ್ 9 ಸೇತುವೆಗಳನ್ನೊಳಗೊಂಡು ಎಲ್ಲ ಸೇತುವೆಗಳು ಮುಗಿದಿವೆ.
9. **ಪ್ಯಾಕೇಜ್-ಎIX: ಚಾಮರಾಜನಗರ, ಚಿಕ್ಕಮಗಳೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸೇತುವೆಗಳ ನಿರ್ಮಾಣ**  
ಕಾಮಗಾರಿಯನ್ನು ರೂ. 123.01 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ:26-03-2018ರಂದು ಆರಂಭಿಸಲಾಯಿತು. ಸೇತುವೆಗಳ ಪ್ರಗತಿ ವಿವಿಧ ಹಂತಗಳಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 104.08 ಕೋಟಿ. ಪ್ಯಾಕೇಜ್ 22 ಸೇತುವೆಗಳನ್ನೊಳಗೊಂಡಿದ್ದು 22ರ ಪೈಕಿ 17 ಪೂರ್ಣಗೊಂಡಿದೆ. ಇತರ ಸೇತುವೆಗಳು ಪ್ರಗತಿಯಲ್ಲಿವೆ.
10. **ಪ್ಯಾಕೇಜ್-ಎX: ತುಮಕೂರು, ರಾಮನಗರ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸೇತುವೆಗಳ ನಿರ್ಮಾಣ**  
ಕಾಮಗಾರಿಯನ್ನು 101.12 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 19-03-2018ರಂದು ಆರಂಭಿಸಲಾಗಿದೆ. ಸೇತುವೆಗಳ ಪ್ರಗತಿಯು ವಿವಿಧ ಹಂತಗಳಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 100.96 ಕೋಟಿ. ಈ ಪ್ಯಾಕೇಜ್ 24 ಸೇತುವೆಗಳನ್ನೊಳಗೊಂಡಿದೆ. 24ರ ಪೈಕಿ 20 ಪೂರ್ಣಗೊಂಡಿದೆ ಇತರ ಸೇತುವೆಗಳು ಪ್ರಗತಿಯಲ್ಲಿವೆ.

### iii. ಪ್ಯಾಕೇಜ್ ಸೇತುವೆಗಳಿಂದ ಕೈಬಿಟ್ಟ ಸೇತುವೆಗಳ ಸ್ಥಳದಲ್ಲಿ ಎತ್ತಿಕೊಳ್ಳಲಾದ ಪರ್ಯಾಯ ಸೇತುವೆಗಳು

#### ಬೃಹತ್ ಸೇತುವೆ:

- 1) **ಉತ್ತರಕನ್ನಡ (ಕಾರವಾರ) ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ಹೊನ್ನಾವರ - ಮಾವಿನಕುರ್ವೆ ರಸ್ತೆಯ ಮೇಲೆ ಶರಾವತಿ ನದಿ ಅಡ್ಡ ಸೇತುವೆ ನಿರ್ಮಾಣ**  
ಈ ಕಾಮಗಾರಿಯನ್ನು ರೂ. 44.36 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 5-08-2020ರಂದು ಆರಂಭಿಸಲಾಗಿದೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 19.42 ಕೋಟಿ. ಪಾಯ: 80ರಷ್ಟು ಪೈಲಿಂಗ್ ಕೆಲಸ ಮುಗಿದಿದೆ. 13 ಪೈಲ್ ಕ್ಯಾಪ್‌ಗಳು ಪೂರೈಸಿವೆ. ಉಪರಚನೆ: 12 ಆಸರೆಗಂಬ ಶ್ಯಾಪ್ಟ್, 12 ಪಿಯರ್ ಕ್ಯಾಪ್‌ಗಳು, 1 ಊರೆದಂಡ, 1 ಊರೆ ಕ್ಯಾಪ್ ಮುಗಿದಿವೆ. ಮೇಲುರಚನೆ: 17 ಗರ್ಡರ್‌ಗಳು ಮುಗಿದು ಕಾಮಗಾರಿ ಪ್ರಗತಿಯಲ್ಲಿದೆ.

#### ಕಿರು ಸೇತುವೆ:

- 1) **ಸೇತುವೆ ಪುನರ್ನಿರ್ಮಾಣ / ಅಗಲೀಕರಣ (ಅ) ಕಿ.ಮೀ. 6.525 ನಲ್ಲಿ ಹಾಲಿಸೇತುವೆ ಬಿಬಿ ರಸ್ತೆಯಿಂದ ಕೌತಿಕ ಮುಕುಲಿ ಮುಲಾಲಿ ರಸ್ತೆ (ಆ) ಕಿ.ಮೀ. 0.77ನಲ್ಲಿ ಹಾಲಿ ಸೇತುವೆ ಮೊಸಳೆ ಬಿಂಡಿಗನವಿಲೆ ರಸ್ತೆ (ಇ) ಹಾಲಿ ಸೇತುವೆ ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನಲ್ಲಿ ಬಿಂಡಿಗನವಿಲೆ ರಸ್ತೆಯಲ್ಲಿ (3 ಸೇತುವೆಗಳು)**  
ಕಾಮಗಾರಿಯನ್ನು ರೂ. 5.77 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 06-03-2020ರಂದು ಪ್ರಾರಂಭಿಸಲಾಗಿದೆ. ಮೂರು ಸೇತುವೆಗಳು ಪೂರ್ಣಗೊಂಡಿದ್ದು ಅಪ್ರೋಚ್ ರಸ್ತೆ ರಕ್ಷಣೆ ಕಾಮಗಾರಿ ಪ್ರಗತಿಯಲ್ಲಿದೆ. 2022ರ ಮಾರ್ಚ್ ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ.4.93 ಕೋಟಿ.
- 2) **ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ನಿಟ್ಟೂರು ಹಳ್ಳಿಯ ಬಳಲೆ ಮತ್ತು ಮಳ್ಳೂರು ರಸ್ತೆ ಸಂಪರ್ಕಿಸುವ ಲಕ್ಷ್ಮಣತೀರ್ಥ ನದಿ ಅಡ್ಡ ಸೇತುವೆ ನಿರ್ಮಾಣ**  
ಕಾಮಗಾರಿಯನ್ನು ರೂ. 9.22 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಪ್ರಾರಂಭಿಸಿದ ದಿನಾಂಕ: 17-11-2020 ಸೇತುವೆ ಪೂರೈಸಿದೆ. ಅಪ್ರೋಚ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. 2022ರ ಮಾರ್ಚ್ ನಂತೆ ಸಾಧಿಸಿದ ಆರ್ಥಿಕ ಪ್ರಗತಿ ರೂ. 8.68 ಕೋಟಿ.

- 3) ಸೇತುವೆ ಪ್ಯಾಕೇಜ್ (ಅ) ಮುಧೋಳ ತಾಲೂಕಿನಲ್ಲಿ ಮುಧೋಳ - ಆನಗವಾಡಿ ರಸ್ತೆ ಮೇಲೆ ಮಧಿಹಳ್ಳಿ ಬಳಿ 31.430 ಕಿ.ಮೀ.ನಲ್ಲಿ ಸೇತುವೆ ನಿರ್ಮಾಣ (2 ಬಾಕ್ಸ್ ಕಲ್ಟರ್ವ್ ಸೇರಿ) (ಆ) 22.250 ಕಿ.ಮೀ.ನಲ್ಲಿ ಮುಧೋಳ ತಾಲೂಕು ಮುಧೋಳ ಆನಗವಾಡಿ ರಸ್ತೆ ಮೇಲೆ ಚಿಕ್ಕಲಗುಂಡಿ ಬಳಿ ಸೇತುವೆ ನಿರ್ಮಾಣ (2 ಸೇತುವೆಗಳು)  
ಕಾಮಗಾರಿಯನ್ನು ರೂ. 17.56 ಕೋಟಿಗೆ ನೀಡಲಾಗಿದೆ. ಕಾಮಗಾರಿ ಪ್ರಾರಂಭಿಸಿದ ದಿನಾಂಕ: 04-08-2020. (ಎ) ಕೆಲಸ ಇನ್ನು ಆರಂಭಿಸಬೇಕಿದೆ (ಬಿ) ಮೇಲು ರಚನೆ ಮುಗಿದಿದೆ. ತಿರುವು ರಸ್ತೆ ಮತ್ತು ಪಾಯ ಕೆಲಸಗಳು ಪ್ರಗತಿಯಲ್ಲಿವೆ. 2022ರ ಮಾರ್ಚ್‌ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 6.87 ಕೋಟಿ.
- 4) ಚಿತ್ರದುರ್ಗ ಜಿಲ್ಲೆಯ ಹಿರೇಹಳ್ಳಿ ಹೊಳೆಗೆ ವಿಧಾನಸಭಾ ಕ್ಷೇತ್ರದ ಲಾಪ್‌ರಸ್ತೆಯಿಂದ ಎನ್‌ಎಚ್-369 ಕ್ಕೆ ಮಲ್ಲಾಡಿಹಳ್ಳಿ ಪಟ್ಟಣದಲ್ಲಿ ಸೇತುವೆ ನಿರ್ಮಾಣ.  
ಈ ಕಾಮಗಾರಿಯನ್ನು ರೂ. 5.87 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 05-03-2021ರಂದು ಪ್ರಾರಂಭಿಸಲಾಗಿದೆ. 4/4 ಪಾಯದ ಕೆಲಸ ಮುಗಿದಿದೆ. 4/4 ಉಪರಚನೆ ಕೆಲಸ ಮುಗಿದಿದೆ. 10/12 ಆರ್‌ಸಿಸಿ ಗರ್ಡರ್ ಕ್ಯಾಪ್‌ಪಿಂಗ್ ಮತ್ತು ಡೆಕ್ ಸ್ಲಾಬ್ ಮುಗಿದಿದೆ. ಉಳಿದ ಗರ್ಡರ್ ಕೆಲಸ ಪ್ರಗತಿಯಲ್ಲಿದೆ. ಸಾಧಿಸಲಾದ ಆರ್ಥಿಕ ಪ್ರಗತಿ 2022 ಮಾರ್ಚ್‌ನಂತೆ ರೂ. 2.47 ಕೋಟಿ.
- 5) ರಾಮನಗರ ಜಿಲ್ಲೆಯ ರಾಮನಗರ ತಾಲ್ಲೂಕಿನಲ್ಲಿ ಲಿಂಗೇಗೌಡನ ದೊಡ್ಡಿ 0.00 ಕಿ.ಮೀ.ನಲ್ಲಿ ಅರ್ಕಾವತಿ ನದಿಗೆ ಸೇತುವೆ ನಿರ್ಮಾಣ.  
ಕಾಮಗಾರಿಯನ್ನು ರೂ. 6.35 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಆರಂಭಿಸಿದ ದಿನಾಂಕ: 07-03-2020. ಪಾಯ ಮತ್ತು ಪಿಯರ್ ಕೆಲಸ ಪ್ರಗತಿಯಲ್ಲಿದೆ. 2022 ಮಾರ್ಚ್ ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 2.42 ಕೋಟಿ. ಭೂಸ್ವಾಧೀನ ಸಂಬಂಧ ಕಾರಣ ರಿಟ್‌ಮನವಿ ಮೇರೆಗೆ ಕರ್ನಾಟಕ ಗೌರವಾನ್ವಿತ ಹೈಕೋರ್ಟ್ ವಿವಾದಿತ ಭಾಗಕ್ಕೆ ಭೂಸ್ವಾಧೀನವಾದ ನಂತರ ಕೆಲಸ ನಡೆಸಲು ನಿರ್ದೇಶಿಸಿದೆ. ಪಿ3, ಪಿ4, ಪಿ5 ಪಿಯರ್‌ಗ್ಯಾಪ್ ಪೂರೈಸಿದೆ. ಊರೆಗಳು ಮತ್ತು ಪಿ1, ಪಿ2 ಗಳನ್ನು ಮತ್ತು ಎಲ್ಲ ಗರ್ಡರ್‌ಗಳ ಕ್ಯಾಪ್‌ಪಿಂಗ್ ನಿಭಾಯಿಸಬೇಕಿದೆ.

#### iv. ಇತರ ಸೇತುವೆ ಕಾಮಗಾರಿಗಳು

- 1) ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನಲ್ಲಿ ಎಸ್‌ಎಚ್-126 ಮತ್ತು ಎಸ್‌ಎಚ್-149 ರಸ್ತೆಗಳ ಮಧ್ಯೆ ಬೆಣ್ಣೆತೊರಹಳ್ಳಿ ಅಡ್ಡ ಸೇತುವೆ ನಿರ್ಮಾಣ  
ಕಾಮಗಾರಿಯನ್ನು ರೂ. 15.128 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ದಿನಾಂಕ: 13-10-2015 ರಂದು ಆರಂಭಿಸಲಾಗಿದೆ. ಸೇತುವೆ ಮತ್ತು ಕೂಡು ರಸ್ತೆ ಮುಗಿದಿದೆ. ಭಾರಿ ಮಳೆ ಮತ್ತು ಅಣೆಕಟ್ಟಿನಿಂದ ನೀರು ಬಿಡಲಾಗಿ ಸೇತುವೆ ಕೂಡುರಸ್ತೆ ಹಾನಿಯಾಗಿದೆ. ಪುನಃ ಸ್ಥಾಪನೆ ಕೆಲಸ ಪ್ರಗತಿಯಲ್ಲಿದೆ. 2022 ಮಾರ್ಚ್ ನಂತೆ ಸಾಧಿಸಲಾದ ಆರ್ಥಿಕ ಪ್ರಗತಿ ರೂ. 14.37 ಕೋಟಿ.
- 2) ಬೆಳಗಾವಿ ಜಿಲ್ಲೆಯಲ್ಲಿ ಚಂದೂರ್‌ಟೆಕ್ ಮತ್ತು ಸೈನಿಕೆಟ್ ಹಳ್ಳಿಗಳ ನಡುವೆ ಕೃಷ್ಣಾನದಿಗೆ ಅಡ್ಡ ಸೇತುವೆ ನಿರ್ಮಾಣ.  
ಕಾಮಗಾರಿಯನ್ನು ರೂ. 18.96 ಕೋಟಿಗೆ ಗುತ್ತಿಗೆ ನೀಡಿದ್ದು ಕಾಮಗಾರಿ ದಿನಾಂಕ:10-12-2014ರಂದು ಕೆಲಸ ಆರಂಭಿಸಿದೆ. 31-03-2018ರ ವರೆಗೆ ಸಮಯ ವಿಸ್ತರಣೆ ಅನುಮತಿ ನೀಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಭೂಸ್ವಾಧೀನ ಭಾರಿ ಮಳೆ ಮತ್ತು ಮಹಾರಾಷ್ಟ್ರದಿಂದ ಮೇಲಿಂದ ಮೇಲೆ ಪ್ರವಾಹ ವಿಸರ್ಜನೆಯಿಂದಾಗಿ ವಿಳಂಬವಾಗಿದೆ. ಒಟ್ಟು 9 ಪಿಯರ್ (ಆಸರೆ ಗಂಬ) ಮತ್ತು 2 ಊರೆಗಳು. ಗರ್ಡರ್ ಕೆಲಸ 7 ಸ್ಟಾನ್‌ಗಳಿಗೆ ಎಎಲ್ ನಿಂದ ಪಿ7 ರವರೆಗೆ ಮುಗಿದಿದೆ. ಪಿ8, ಪಿ9 ಮತ್ತು ಎಆರ್ ಗಳ ಉಳಿದ ಕೆಲಸಗಳನ್ನು ಮಹಾರಾಷ್ಟ್ರ ನಿವೇಶನಗಳ ಭೂಮಾಲೀಕರು ತಡೆಹಿಡಿದಿದ್ದಾರೆ. ಚಂದೂರ್‌ಟೆಕ್ ಕಡೆಗಿನ ಕೂಡು ರಸ್ತೆ ಕೆಲಸಗಳು ಪ್ರಗತಿಯಲ್ಲಿವೆ. 2022ರ ಮಾರ್ಚ್ ನಂತೆ ಸಾಧಿಸಲಾಗಿರುವ ಪ್ರಗತಿ ರೂ. 11.86 ಕೋಟಿ.

**ಸಿ. ಠೇವಣಿ ವಂತಿಕೆ ಕಾಮಗಾರಿಗಲು**

ಡಿಯುವಲ್ಟಿಯಿಂದ ಕೆಆರ್ಡಿಸಿಎಲ್ ನೂಂದಿಗೆ ಠೇವಣಿವಂತಿಗೆ ಅಡಿ ರೂ. 230 ಕೂಟ ಅಂದಾಜು ಢೂತ್ತದ ಸಾಲಿನಲ್ಲಿ ಢೂರು ಯೂಜನೆಗಲನ್ನು ಕೈಗೂಳ್ಳಲಾಗಿದೆ. ಯೂಜನೆಯ ಸ್ಥಿತಿ :

ಕ್ರಢು ಸಂಖ್ಯೆ	ಕಾಮಗಾರಿ ಹೆಸರು	ಸಂಖ್ಯೆ ಕಿ.ಢೀ.	ಪರಿಷ್ಕೃತ ಗುತ್ತಿಗೆ ಢೂತ್ತ (ಕೂಟ ರೂ.)	ಕೆಆರ್ಡಿಸಿಎಲ್ ಕೂಡುಗೆ (ಕೂಟ ರೂ.)	ಢಾರ್ಚ್ 2022 ರಂತೆ ಆರ್ಥಿಕ ಪ್ರಗತಿ (ಕೂಟ ರೂ.)	ಷರಾ
1.	ಹಾಲಿ 5 ಲೈನಿಂಗ್ ವರ್ಕ್ಗಲ ಪ್ರಸ್ತಾಪಿತ ವಿಯುಪಿಗಲ ಬದಲಿಗೆ ಢಂಗಸೂಲಿ-ಲಕ್ಷ್ಮೀಶ್ವರ ರಸ್ತೆ ಢೇಲೆ ಕಿ.ಢೀ. 240+808, 244+640 ಢತ್ತು ಕಿ.ಢೀ. 245+375 ನಲ್ಲಿ 3 ಗ್ರೇಡ್ ಸೆಪರೇಟರ್ಗಲ ನಿಢಾರ್ಣ (ಎಸ್‌ಹೆಚ್-73) ಧಾರವಾಡ-ಹುಬ್ಬಳ್ಳಿ ಕಿ.ಢೀ. 229+15 ನಿಂದ 247+99 ಕಿ.ಢೀ. ವರೆಗೆ (ಬಿಆರ್‌ಟಿ ಲೇನ್)	3 ಸಂಖ್ಯೆಗಲು	37.65	7.28	35.10	ಕಾಮಗಾರಿ ಢುಗಿದಿದೆ
2.	ಧಾರವಾಡ-ಹುಬ್ಬಳ್ಳಿ ನಡುವೆ ನವಲೂರು ಬಲಿ ಬಿಆರ್‌ಟಿಎಸ್ ಯೂಜನೆ ಅಡಿ ಢಂಗಸೂಲಿ - ಲಕ್ಷ್ಮೀಶ್ವರ (ಎಸ್‌ಎಚ್-73) ದ ಎರಡೂ ಪಕ್ಕ 13+480 (ಕಿ.ಢೀ. 234+510) ನಲ್ಲಿ ಢಿಶ್ರ ಸಂಚಾರ ಲೇನ್ಗಲ ಢೇಲೆ ಸೇತುವೆಗಲ ಢೇಲೆ ರಸ್ತೆ ನಿಢಾರ್ಣ	2 ಸಂಖ್ಯೆಗಲು	58.57	9.14	40.33	ಒಂದು ಆರ್‌ಟಿಬಿ ಢುಗಿದಿದೆ ಢತ್ತು ಇನ್ನೂಂದು ಆರ್‌ಟಿಬಿ ಕೆಲಸ ಪ್ರಗತಿಯಲ್ಲಿದೆ
3.	ಹಾಲಿ 4 ಲೇನ್ ನಿಂದ ಕೆಲಸಕ್ಕೆ ಪಕ್ಕ ಹೂಂದಿಕೂಂಡಂತೆ 229+15 ನಿಂದ 247+99 ಕಿ.ಢೀ. ವರೆಗೆ ಢಂಗಸೂಲಿ - ಲಕ್ಷ್ಮೀಶ್ವರ ನಡುವೆ ಢಿಶ್ರ ಸಂಚಾರ ಲೇನ್ಗಲ ನಿಢಾರ್ಣ.	17.52 ಕಿ.ಢೀ.	172.93	11.65	162	ಕೆಲಸ ಢುಗಿದಿದೆ. ನಗರ ಢಿತಿಗಲ ಹೂರಗೆ ಪಾದಚಾರಿ ರಸ್ತೆ ಪ್ರಗತಿಯಲ್ಲಿದೆ.
	ಒಟ್ಟು		<b>267.81</b>	<b>28.07</b>	<b>237.43</b>	



**ಡಿ. ಪಿಪಿಪಿ-ವಿಜಿಎಫ್ (ಟೋಲ್) ಮಾಡೆಲ್‌ನಂತೆ ಅಭಿವೃದ್ಧಿಗೊಂಡ ರಸ್ತೆಗಳು**

ಪಿಪಿಪಿ-ಬಿಟಿ-ಡಿಬಿಎಫ್‌ಟಿ-ವಿಜಿಎಫ್ (ಟೋಲ್) ಆಧಾರದಡಿ ರಾಜ್ಯ ಹೆದ್ದಾರಿಗಳ 354.95 ಕಿ.ಮೀ. ಉದ್ದವನ್ನು 4 ಗುತ್ತಿಗೆದಾರರಿಂದ ಅಭಿವೃದ್ಧಿ ಪಡಿಸಿದೆ. ಈ ಯೋಜನೆಗಳನ್ನು ಗರಿಷ್ಠ ಶೇ. 40ರಷ್ಟು ವಿಜಿಎಫ್ ಬೆಂಬಲದೊಂದಿಗೆ ಸಾರ್ವಜನಿಕ ಖಾಸಗಿ ಪಾಲಾಗಾರಿಕೆ ಮೂಲಕ ಅನುಷ್ಠಾನಕ್ಕೆ ತರಲಾಗುತ್ತದೆ (ಭಾರತ ಸರ್ಕಾರದಿಂದ 20% ವಿಜಿಎಫ್ ಬೆಂಬಲ ಮತ್ತು ಕರ್ನಾಟಕ ಸರ್ಕಾರದಿಂದ ಶೇ.20 ವಿಜಿಎಫ್ ಬೆಂಬಲ) ಉಳಿದುದು ರಿಯಾಯಿತಿದಾರರು ಭರಿಸುತ್ತಾರೆ. ಈ ಯೋಜನೆಗಳನ್ನು 21 ವರ್ಷಗಳಿಂದ 30 ವರ್ಷಗಳವರೆಗೆ ರಿಯಾಯಿತಿದಾರ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುತ್ತಾರೆ. (ಇದು ರಿಯಾಯಿತಿದಾರ ಒಪ್ಪಂದದಂತೆ). ಪಿಸಿಓಡಿ/ಸಿಓಡಿ ಯಿಂದಲೂ ರಿಯಾಯಿತಿದಾರರಿಂದ ಟೋಲ್ ವಸೂಲಿ ಪ್ರಗತಿಯಲ್ಲಿದೆ.

ಕ್ರಮ ಸಂಖ್ಯೆ	ಎಸ್‌ಎಚ್ ಸಂಖ್ಯೆ	ಕಾಮಗಾರಿ ಹೆಸರು	ಕಿ.ಮೀ.ನಲ್ಲಿ ಉದ್ದ	ಒಟ್ಟು ಯೋಜನಾ ವೆಚ್ಚ ಕೋಟಿ ರೂ.	ಒಟ್ಟು ಸಮ್ಪತ್ತಿಸಿದ ವಿಜಿಎಫ್ ಮೊತ್ತ ಕೋಟಿ ರೂ.	2022 ಮಾರ್ಚ್ ನಂತೆ ಆರ್ಥಿಕ ನಗದು ವಿಜಿಎಫ್ (ಕೋಟಿ ರೂ.)	ಕಿ.ಮೀ. ಉದ್ದ
1	ಎಸ್‌ಎಚ್ 34	ಬಿಟಿ-ವಿಜಿಎಫ್ (ಟೋಲ್) ಆಧಾರದ ಮೇರೆಗೆ ಧಾರವಾಡ-ಅಳ್ನಾವರ-ರಾಮನಗರ (ಎಸ್‌ಎಚ್-34) ರಸ್ತೆ ಅಗಲೀಕರಣ ಮತ್ತು ಸುಧಾರಣೆಗಳು	61.75	237.60	82.85	56.15	ಯೋಜನೆ 2+28 ವರ್ಷಗಳು ಅವಧಿ ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿ ಅಡಿ (02-12-2040 ರಿಯಾಯಿತಿ ಅವಧಿ ಅಂತ್ಯ)
2	ಎಸ್‌ಎಚ್ 10	ಬಿಟಿ-ವಿಜಿಎಫ್ (ಟೋಲ್) ಆಧಾರದ ಮೇಲೆ ವಾಗ್ಗಾರಿ-ರಿಬ್ಬನ್‌ಪಲ್ಲಿ (ಎಸ್‌ಎಚ್-10) ರಸ್ತೆ ಅಗಲೀಕರಣ ಮತ್ತು ಸುಧಾರಣೆಗಳು	135.85	242.75	90.66	90.66	ಯೋಜನೆ 2+28 ವರ್ಷಗಳು ಅವಧಿ ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿ ಅಡಿ (02-12-2040 ರಿಯಾಯಿತಿ ಅವಧಿ ಅಂತ್ಯ)
3	ಎಸ್‌ಎಚ್ 23	ಗಿಣೀಗೆರೆ - ಗಂಗಾವತಿ ಬಳಿ ಎಸ್‌ಎಚ್-63 ಇಂದ ಸಿಂಧನೂರಿಗೆ ಪಿಪಿಪಿ-ಡಿಬಿಎಫ್‌ಟಿ-ವಿಜಿಎಫ್	83.00	190.16	4.59	4.59	2+22 ವರ್ಷಗಳು ಯೋಜನೆ ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿ ಅಡಿ. (09-02-2038 ರಿಯಾಯಿತಿ ಅವಧಿ ಅಂತ್ಯ)
4	ಎಸ್‌ಎಚ್ 9	ಪಿಪಿಪಿ-ಡಿಬಿಎಫ್‌ಟಿ-ವಿಜಿಎಫ್ (ಟೋಲ್) ಆಧಾರದ ಅಡಿ ಎಸ್‌ಎಚ್-09 ಯಲಹಂಕ-ಆಂಧ್ರಪ್ರದೇಶ ಗಡಿ ರಸ್ತೆ ಸುಧಾರಣೆಗಳು 13.8 ಕಿ.ಮೀ. ನಿಂದ 89.417 ಕಿ.ಮೀ.ಗೆ.	74.35	380.85	152.48	137.66	ಪಿಸಿಓಡಿ 19-09-2018 ರಂದು ಘೋಷಿಸಿದ ಶೇ. 99% ಕೆಲಸ ಮುಗಿದಿದೆ ಬಾಕಿ ಕೆಲಸ ಪ್ರಗತಿಯಲ್ಲಿದೆ. ಓ ಅಂಡ್ ಎಂ ಅವಧಿ 2+21 ವರ್ಷ (03-03-2039 ರಿಯಾಯಿತಿ ಅವಧಿ ಅಂತ್ಯ)
<b>Total</b>			<b>354.95</b>	<b>1051.36</b>	<b>330.58</b>	<b>289.06</b>	

**ಇ. ವಿಶ್ವಬ್ಯಾಂಕ್ ಸಹ ಹಣಕಾಸು ಯೋಜನೆ ಅಡಿ ಡಿಬಿಎಫ್‌ಟಿ-ವಿಜಿಎಫ್ (ಹೈಬ್ರಿಡ್ ವರ್ಷಾಶನ) ಆಧಾರದ ಮೇರೆಗೆ ಅಭಿವೃದ್ಧಿಯಾದ ರಸ್ತೆಗಳು**

6 ಗುತ್ತಿಗೆಗಳ ಅಡಿ ವಿಶ್ವ ಬ್ಯಾಂಕ್ ನೆರವಿನ ಡಿಬಿಎಫ್‌ಟಿ-ವಿಜಿಎಫ್-ಹೈಬ್ರಿಡ್ ವರ್ಷಾಶನ ಅಡಿ ಕೆಆರ್‌ಡಿಸಿಎಲ್ ಸುಮಾರು 360 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದೆ. ಈ ರಸ್ತೆಗಳು 2 ವರ್ಷ ನಿರ್ಮಾಣ ಮತ್ತು 8 ವರ್ಷಗಳ ನಿರ್ವಹಣಾ ಅವಧಿ ಹೊಂದಿವೆ.

ಈ ಯೋಜನೆಗಳಿಗೆ ನಿರ್ಮಾಣ ವೆಚ್ಚವನ್ನು ಮೂರು ಸಂಸ್ಥೆಗಳು ಭರಿಸುತ್ತವೆ.

- ❑ ಸಾಲ ರೂಪದಲ್ಲಿ ವಿಶ್ವಬ್ಯಾಂಕ್ ನಿಂದ ಶೇ.20 (ರೂ.219 ಕೋಟಿ)
- ❑ ಸ್ಥಳೀಯ ಹಣಕಾಸು ಸಂಸ್ಥೆಗಳಿಂದ ಸಾಲಗಳ ರೂಪದಲ್ಲಿ ಕೆಆರ್‌ಡಿಸಿಎಲ್‌ನಿಂದ ಶೇ. 20 ಇದನ್ನು ಪೂರೈಸಿದ ನಂತರ ಅದೇ ರಸ್ತೆಗಳಿಂದ ಸಂಗ್ರಹಿಸುವ ಟೋಲ್ ರೆವಿನ್ಯೂನಿಂದ ಮರುಪಾವತಿ ಮಾಡಲಾಗುತ್ತದೆ.
- ❑ ರಿಯಾಯಿತಿದಾರ ಶೇ.60 ರಷ್ಟು ಹೂಡುತ್ತಾನೆ. ಅದನ್ನು 16 ವರ್ಷಾಶನಗಳ ಮೂಲಕ ಮರುಪಾವತಿ ಮಾಡಲಾಗುತ್ತದೆ. ನಿರ್ಮಾಣ ವೆಚ್ಚಪಾಲು ತೆಗೆದುಕೊಳ್ಳುವಲ್ಲಿ ಎರಡು ಹಣಕಾಸು ಸಂಸ್ಥೆಗಳು ತೊಡಗಿದ ಕಾರಣ ಈ ಯೋಜನೆಗಳು ಸಹ ಕೋ-ಫೈನಾನ್ಸ್ ಯೋಜನೆಗಳು ಎಂದು ಜನಪ್ರಿಯವಾಗಿ ತಿಳಿಯಲಾಗಿದೆ.



ಸರ್ಕಾರಿ ಆದೇಶ ದಿನಾಂಕ 09-03-2016 ರಂತೆ ಸರ್ಕಾರಿ ಖಾತರಿಯನ್ನು ಕೆಆರ್‌ಡಿಸಿಎಲ್‌ನ ಶೇ. 20 ರಷ್ಟು ಸಹ ಹಣಕಾಸು ಬದ್ಧತೆ ಭರಿಸಲು ಸ್ಥಳೀಯ ಹಣಕಾಸು ಸಂಸ್ಥೆಗಳಿಂದ ರೂ. 240 ಕೋಟಿ ಸಾಲ ಪಡೆದುಕೊಳ್ಳಲಾಗಿದೆ. ಕೆಆರ್‌ಡಿಸಿಎಲ್ ರಸ್ತೆ ಕಾಮಗಾರಿಗಳು ಪೂರೈಸಿದ ನಂತರ ಈ ರಸ್ತೆಗಳ ಮೇಲೆ ಬಳಕೆದಾರ ಶುಲ್ಕ ಸಂಗ್ರಹಿಸಲು ಉದ್ದೇಶವಿದೆ. ಅದಕ್ಕೆ ಸರ್ಕಾರಿ ಆದೇಶ ದಿನಾಂಕ 23-03-2016 ರಲ್ಲಿ ಸರ್ಕಾರ ಅನುಮತಿ ನೀಡಿದೆ.

**ಕಾಮಗಾರಿಗಳು:**

(ಕೋಟಿ ರೂ.)

ಕ್ರಮ ಸಂಖ್ಯೆ	ಎಸ್ ಎಚ್ ಸಂಖ್ಯೆ	ಕಾಮಗಾರಿ ಹೆಸರು	ಒಟ್ಟು ಯೋಜನಾ ವೆಚ್ಚ (ಟಿಪಿಸಿ)	ಉದ್ದ ಕಿ.ಮೀ.	ರಿಯಾಯಿತಿ ಒಪ್ಪಂದ ದಿನಾಂಕ	2022 ಮಾರ್ಚ್ ನಂತೆ ಹಣಕಾಸು ಪ್ರಗತಿ	ಕಾಮಗಾರಿ ಸ್ಥಿತಿ
1	1,31 ಮತ್ತು 73	ಬಾಗೇವಾಡಿ - ಬೈಲಹೊಂಗಲ- ಸವದತ್ತಿ ರಸ್ತೆ ಅಭಿವೃದ್ಧಿ (ಡಬ್ಲ್ಯುಸಿಪಿ-1)	235.95	63.29	09-12-2015	245.79	ಪೂರ್ಣಗೊಂಡ ಬಗ್ಗೆ ತಾತ್ಕಾಲಿಕ ಪ್ರಮಾಣಪತ್ರ ನೀಡಲಾಗಿದೆ. ಸಿಟಿಯ ನೀಡಿದ ದಿನ 01-10-2018
2	15	ಬೀದರ್ ಮತ್ತು ಕಲ್ಬುರ್ಗಿ ಜಿಲ್ಲೆಯಲ್ಲಿ ಬೀದರ್ ನಿಂದ ಚಿಂಚೋಳಿಗೆ ರಸ್ತೆ ಅಭಿವೃದ್ಧಿ (ಡಬ್ಲ್ಯುಸಿಪಿ-2)	226.20	60.04	24-10-2016	143.32	ಪೂರ್ಣಗೊಂಡ ಬಗ್ಗೆ ತಾತ್ಕಾಲಿಕ ಪ್ರಮಾಣಪತ್ರ ನೀಡಲಾಗಿದೆ. ಸಿಟಿಯ ನೀಡಿದ ದಿನ 03-08-2019
3	21	ಹಾಸನ - ಅರಕಲಗೂಡು - ರಾಮನಾಥಪುರ - ಪಿರಿಯಾಪಟ್ಟಣ ರಸ್ತೆ (ಡಬ್ಲ್ಯುಸಿಪಿ-3)	277.41	73.69	16-12-2015	217.66	ಪೂರ್ಣಗೊಂಡ ಬಗ್ಗೆ ತಾತ್ಕಾಲಿಕ ಪ್ರಮಾಣಪತ್ರ ನೀಡಲಾಗಿದೆ. ಸಿಟಿಯ ನೀಡಿದ ದಿನ 28-02-2018
4	62, 76 ಮತ್ತು 57	ಹಿರೇಕೆರೂರು - ರಾಣಿಬೆನ್ನೂರು ರಸ್ತೆಯ ಅಭಿವೃದ್ಧಿ (ಡಬ್ಲ್ಯುಸಿಪಿ-5)	219.93	55.68	16-12-2015	158.23	ಪೂರ್ಣಗೊಂಡ ಬಗ್ಗೆ ತಾತ್ಕಾಲಿಕ ಪ್ರಮಾಣಪತ್ರ ನೀಡಲಾಗಿದೆ. ಸಿಟಿಯ ನೀಡಿದ ದಿನ 24-02-2018
5	45 ಮತ್ತು 47	ಮುಂಡರಗಿ - ಹರಪನಹಳ್ಳಿ ರಸ್ತೆ ಅಭಿವೃದ್ಧಿ (ಡಬ್ಲ್ಯುಸಿಪಿ-6)	205.16	51.21	16-12-2015	146.43	ಪೂರ್ಣಗೊಂಡ ಬಗ್ಗೆ ತಾತ್ಕಾಲಿಕ ಪ್ರಮಾಣಪತ್ರ ನೀಡಲಾಗಿದೆ. ಸಿಟಿಯ ನೀಡಿದ ದಿನ 05-02-2018
6	41 ಮತ್ತು 60	ಹುನಗುಂದ ಮುದ್ದೆಬಿಹಾಳ ರಸ್ತೆ ಅಭಿವೃದ್ಧಿ	204.93	56.99	03-12-2015	218.57	ಪೂರ್ಣಗೊಂಡ ಬಗ್ಗೆ ತಾತ್ಕಾಲಿಕ ಪ್ರಮಾಣಪತ್ರ ನೀಡಲಾಗಿದೆ. ಸಿಟಿಯ ನೀಡಿದ ದಿನ 01-10-2018
		<b>ಒಟ್ಟು</b>	<b>1369.58</b>	<b>360.90</b>		<b>1130.00</b>	



**ಎಫ್. ಹುಡ್ಕೊ ಸಾಲದ ಕಾಮಗಾರಿಗಳು: (ಸ್ವಯಂಹಣಕಾಸು ಯೋಜನೆ)**

ಸ್ವಯಂ ಹಣಕಾಸು ಯೋಜನೆ ಅಡಿ ಕೈಗೆತ್ತಿಕೊಂಡ ರಸ್ತೆಗಳ ಅಭಿವೃದ್ಧಿ, ಯೋಜನಾ ವೆಚ್ಚದ ಶೇ.20 ರಷ್ಟು ಸರ್ಕಾರದ ಅನುದಾನದಿಂದ ಭರಿಸಲಾಗಿ ಬಾಕಿ ವೆಚ್ಚಕ್ಕೆ ಸರ್ಕಾರದ ಭದ್ರತೆ ಅಡಿ ನೇರ ಸಾಲ ತೆಗೆದುಕೊಳ್ಳಲಾಗಿದೆ ಮತ್ತು ಶುಲ್ಕ ಸಂಗ್ರಹದಿಂದ ಸಾಲ ಸೇವೆಕೂಡ ಮಾಡಲಾಗುವುದು. ಅಂತೆಯೇ ಯೋಜನಾ ವೆಚ್ಚದ ಶೇ. 80 ರಷ್ಟು ಸಾಲವನ್ನು ಹುಡ್ಕೊದಿಂದ ಪಡೆಯಲಾಗಿದೆ. ಯೋಜನಾ ವಿವರಗಳು:

ಕ್ರ. ಸಂ.	ಕಾಮಗಾರಿಯ ಹೆಸರು	ಉದ್ದ (ಕಿ.ಮೀ)	ಗುತ್ತಿಗೆದಾರರ ಮೊತ್ತ (ರೂ. ಕೋಟಿಗಳಲ್ಲಿ)	2022ರ ಮಾರ್ಚ್‌ನಂತೆ ಹಣಕಾಸು ಪ್ರಗತಿ (ಕೋಟಿ ರೂ.)	ಷರಾ
1.	ಹೊಸಪೇಟೆಯಿಂದ ಸಂಡೂರಿಗೆ ರಸ್ತೆ ಅಭಿವೃದ್ಧಿ (ಎಸ್‌ಎಚ್-49)	27.17	70.61	74.07	ಕಾಮಗಾರಿ ಪೂರೈಸಿದೆ. ರಸ್ತೆ ಪಿಡಬ್ಲ್ಯುಡಿಗೆ ಹಸ್ತಾಂತರಿಸಿದೆ.
2.	ಕೂಡ್ಲಿಗಿಯಿಂದ ಸಂಡೂರು - ತೋರಣಗಲ್ ರಸ್ತೆ (ಎಸ್‌ಎಚ್-40)	39.60	133.40	120.27	ಕಾಮಗಾರಿ ಮುಗಿದಿದೆ ರಸ್ತೆ ಪಿಡಬ್ಲ್ಯುಡಿಗೆ ಹಸ್ತಾಂತರಿಸಿದೆ.
3.	ಕೂಡ್ಲಿಗಿ ತೋರಣಗಲ್ ರಸ್ತೆ ಮೇಲೆ ತೋರಣಗಲ್ ಪಟ್ಟಣಕ್ಕೆ ಬೈಪಾಸ್ (ರೀಅಲ್ಯೆನ್‌ಮೆಂಟ್) ನಿರ್ಮಾಣ	6.44	33.39	15.72	5.05 ಕಿ.ಮೀ. ರಸ್ತೆ ಪೂರೈಸಿದೆ. ಆರ್‌ಓಬಿ ಜಿಎಡಿ ಡ್ರಾಯಿಂಗ್‌ಗಳನ್ನು ನೈರುತ್ಯ ರೈಲ್ವೆಗೆ ಸಮ್ಮತಿಗಾಗಿ ಸಲ್ಲಿಸಿದ್ದ ಸಮ್ಮತಿಸಿದ ಬದಲಾದ ಅಂದಾಜು ಪರಿಶೀಲನೆಯಲ್ಲಿದೆ.
	<b>ಒಟ್ಟು</b>	<b>73.21</b>	<b>237.40</b>	<b>210.26</b>	

**ಜಿ. ಬಿ-ಟ್ರಾಕ್ ಯೋಜನೆ**

ಬೆಂಗಳೂರು ನಗರದಲ್ಲಿ ಸಂಚಾರ ನಿಯಮಗಳನ್ನು ಪಾಲಿಸಿ ಅದರ ಅನುಷ್ಠಾನಕ್ಕಾಗಿ ಸಂಚಾರದಲ್ಲಿ ಸುಲಭ ವಾಹನ ಸಂಚಾರ ಒದಗಿಸಲು ಕರ್ನಾಟಕ ಸರ್ಕಾರ ಬಿ-ಟ್ರಾಕ್ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಯೋಜನೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತಕ್ಕೆ ನಿಯೋಜಿಸಿದೆ. ಇದಕ್ಕೆ ಸರ್ಕಾರದ ಆದೇಶ ಎಚ್‌ಡಿ 73 ಪಿಓಪಿ 2006 ಬೆಂಗಳೂರು ದಿನಾಂಕ 22-05-2006 ಇದ್ದು ಯೋಜನೆಯ ಅನುಷ್ಠಾನಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯಗೊಳಿಸಲು ನಿರ್ದೇಶನಗಳನ್ನು ನೀಡಿದೆ. ಅದಕ್ಕನುಗುಣವಾಗಿ 09-08-2006ರಂದು ಕೆಆರ್‌ಡಿಸಿಎಲ್ ಬೆಂಗಳೂರು ನಗರ ಪೊಲೀಸ್ ಆಯುಕ್ತರೊಂದಿಗೆ ಒಂದು ತಿಳಿವಳಿಕೆಯ ಜ್ಞಾಪಕ ಪತ್ರವನ್ನು (ಎಂಟಿಯು) ಕಾರ್ಯಗತಗೊಳಿಸಿದೆ.

ಈ ಯೋಜನೆಯಲ್ಲಿ ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ವ್ಯವಸ್ಥಿತ ಜಂಕ್ಷನ್ ನಿಗಾ ಇಡುವ ಕ್ಯಾಮರಾಗಳು ಜಾರಿ. ಈ ಯೋಜನೆಗಳಿಗೆ ಕ್ಯಾಮರಾಗಳು, ವಿಡಿಯೋ ಸ್ಟಾಪನೆ, ಆಲ್ಟೋ ಮಾಪಕ, ಒಳ ತಂತ್ರಾಂಶ ಮತ್ತು ನಿರ್ವಹಣೆ ಒದಗಿಸಲಾಗಿದೆ.

ಸರ್ಕಾರದ ವತಿಯಿಂದ 2022ರ ಮಾರ್ಚ್ ಅಂತ್ಯದವರೆಗೆ ರೂ. 350.38 ಕೋಟಿ ಬಿಡುಗಡೆ ಮಾಡಿದೆ ಮತ್ತು ವೆಚ್ಚ ರೂ.297.54 ಕೋಟಿಗಳ ವೆಚ್ಚವಾಗಿದೆ.



## II. ರಸ್ತೆ ಬಳಕೆದಾರ ಶುಲ್ಕದ ಸಂಗ್ರಹ

ಅ) ಕೆಎಸ್‌ಹೆಚ್‌ಐಪಿ ಮತ್ತು ಕೆಆರ್‌ಡಿ‌ಸಿಎಲ್ ವತಿಯಿಂದ ಅಭಿವೃದ್ಧಿಗೊಳಿಸಿದ 19 ರಸ್ತೆಗಳಿಂದ ರಸ್ತೆ ಬಳಕೆದಾರ ಶುಲ್ಕ ಸಂಗ್ರಹ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿ‌ಸಿಎಲ್) ಕ್ಕೆ ಕರ್ನಾಟಕದಲ್ಲಿ 19 ಗುರುತಿಸಲಾದ ರಾಜ್ಯ ಹೆದ್ದಾರಿಗಳು, ಕೆಎಸ್‌ಹೆಚ್‌ಐಪಿ ಮತ್ತು ಕೆಆರ್‌ಡಿ‌ಸಿಎಲ್ ಅಭಿವೃದ್ಧಿಪಡಿಸಿದ ರಸ್ತೆಗಳ ಮೇಲೆ ಕರ್ನಾಟಕ ಸರ್ಕಾರ ಆದೇಶ ಸಂಖ್ಯೆ ಪಿಡಬ್ಲ್ಯುಡಿ 118 ಇವು 2016 ದಿನಾಂಕ 31ನೇ ಮಾರ್ಚ್ 2017ರಲ್ಲಿನ ನಿರ್ದೇಶನಗಳಂತೆ ರಸ್ತೆ ಬಳಕೆದಾರ ಶುಲ್ಕ ಸಂಗ್ರಹಿಸಲು ನಿಯೋಜಿಸಲಾಗಿದೆ. ಯೋಜನೆಗಳಿಗೆ ಮೆ ಪ್ರೈವಾಟರ್‌ಹೌಸ್‌ಕೂಪರ್ಸ್ ಲಿಮಿಟೆಡ್ ವ್ಯವಹಾರ ಸಲಹೆಗಾರ ('ಟಿಎ ಕನ್ಸಲ್ಟಿಂಗ್ಸ್') ಆಗಿ ತೊಡಗಿಸಿಕೊಂಡಿದೆ. ಸಾಲವನ್ನು ಮರುಪಾವತಿಸಲು, ಯೋಜನಾ ರಸ್ತೆಯ ಮೇಲೆ ಬಳಕೆದಾರ ಶುಲ್ಕ ಸಂಗ್ರಹಿಸಲು ಹಾಗೂ ಕೆಆರ್‌ಡಿ‌ಸಿಎಲ್‌ಗೆ ವರ್ಷಕ್ಕೊಮ್ಮೆ ಪಾವತಿಸಲು ಬಿಡರ್‌ನಿಂದ ಅತ್ಯಧಿಕ ಉಲ್ಲೇಖದ ಆಧಾರದ ಮೇರೆಗೆ ಬಳಕೆದಾರರ ಶುಲ್ಕ ಸಂಗ್ರಹಕ್ಕೆ ಬಿಡ್‌ಗಳು ಆಹ್ವಾನಿಸಲು ಪ್ರಸ್ತಾಪಿಸಲಾಗಿತ್ತು.

ಕ್ರ. ಸಂ.	ರಸ್ತೆ ಹೆಸರು	ಉದ್ದ ಕಿ.ಮೀ.	ಟೋಲ್ ಕಂಟ್ರಾಕ್ಟರ್	ಒಪ್ಪಿಕೊಂಡ ವಾರ್ಷಿಕ ಪಾವತಿ ಮೊತ್ತ ರೂ. ಕೋಟಿಯಲ್ಲಿ
ಅ)	ಕಾರ್ಯಾಚರಣೆಯಲ್ಲಿ ಟೋಲ್ ಸಂಗ್ರಹ			
1	ಧಾರವಾಡ - ಕರಡಿಗುಡ್ಡ - ಸವದತ್ತಿ ರಸ್ತೆ	36.00	ಮೆ ವಿನಯ್ ಲಾಡ್ ಎಂಟರ್‌ಪ್ರೈಸಿಸ್, ಬೆಂಗಳೂರು	2.58
2	ಮುಧೋಳ - ಚಿಕ್ಕೋಡಿ - ನಿಪ್ಪಾಣಿ ರಸ್ತೆ	107.94		7.26
3	ಶೆಲ್ವಾಡಿ - ಮುಂಡರಗಿ ರಸ್ತೆ	64.21	ಮೆ ಕೇಸರ್ ಇನ್‌ವೆಸ್ಟ್‌ಮೆಂಟ್ ಅಂಡ್ ಸೆಕ್ಯೂರಿಟೀಸ್	2.78
4	ಸಿಂಧನೂರು - ತಾವರೆಗೆರೆ - ಕುಷ್ಟಗಿ ರಸ್ತೆ	64.30		2.95
5	ಹುಬ್ಬಳ್ಳಿ-ಕುಂದಗೋಳ-ಲಕ್ಷ್ಮೀಶ್ವರ ರಸ್ತೆ	42.96	ವಿಜಯ ರಾಮೇಗೌಡ, ಮೈಸೂರು (ಮೆ ಮಿತ್ರಾ ಇನ್ಫ್ರಾ ಸಲ್ಯೂಷನ್ಸ್)	2.20
6	ಮಳವಳ್ಳಿ - ಮದ್ದೂರು - ಕೊರಟಗೆರೆ ರಸ್ತೆ	135.34		8.75
7	ಮಾಗಡಿ - ಪಾವಗಡ-ಆಂಧ್ರ ಗಡಿರಸ್ತೆ	149.50		7.20
8	ಮುದ್ದಳ್-ತಾವರೆಗೆರೆ-ಗಂಗಾವತಿ ರಸ್ತೆ	74.10		1.65
9	ಹಾವೇರಿ-ಅಕ್ಕಲೂರು-ಹಾನಗಲ್ ರಸ್ತೆ	31.78		2.07
10	ದಾವಣಗೆರೆ-ಸಂತೆಬೆನ್ನೂರು-ಬೀರೂರು ರಸ್ತೆ	105.63	ಮೆ   ರವಿಮೋಕ್ಷಿತ್ ಎನ್.ಸಿ. ಹಾಸನ / ಮೆ ಭಾರತ್ ಕನ್‌ಸ್ಟ್ರಕ್ಷನ್	3.52
	<b>ಒಟ್ಟು</b>	<b>811.76</b>		<b>40.96</b>

ಕ್ರ. ಸಂ.	ರಸ್ತೆ ಹೆಸರು	ಉದ್ದ ಕಿ.ಮೀ.	ಟೋಲ್ ಕಂಟ್ರಾಕ್ಟರ್	ಒಪ್ಪಿಕೊಂಡ ವಾರ್ಷಿಕ ಪಾವತಿ ಮೊತ್ತ ರೂ. ಕೋಟಿಯಲ್ಲಿ
ಆ)	ಪುನಃ ಆಹ್ವಾನಿಸಲಾದ ಟೆಂಡರ್			
1	ತಿಂಥಿಣಿ-ದೇವದುರ್ಗ-ಕಲ್ಯಾಣ ರಸ್ತೆ	73.80	ಟೆಂಡರ್ ಆಹ್ವಾನಿಸಲಾಗಿದೆ. ತಾಂತ್ರಿಕ ಮೌಲ್ಯಮಾಪನ ಪೂರೈಸಿದೆ. 07-02-2022 ರಂದು ಟೆಕ್ನಿಕಲ್ ಬಿಡ್ ತೆರೆಯಲಾಗಿದೆ. ಮೌಲ್ಯಮಾಪನ ಪ್ರಗತಿಯಲ್ಲಿದೆ.	
2	ಪಡುಬಿದ್ರಿ-ಡೆಲ್ಟಾ/ಕಾರ್ಕಳ ರಸ್ತೆ	27.80		
3	ಸೌದತ್ತಿ-ರಾಮದುರ್ಗ-ಬಾದಾಮಿ ಕಮಟಗಿ ರಸ್ತೆ	127.26		
4	ಹೊಸಕೋಟೆ ಯಿಂದ ಚಿಂತಾಮಣಿ ಬೈಪಾಸ್ ರಸ್ತೆ	52.46		
5	ಗುಬ್ಬಿ-ಸಿಎಸ್ ಪುರ-ಬೀರಗೊಂಡನಹಳ್ಳಿ (ಯಡಿಯೂರು ಎಸ್‌ಎಚ್-48) ರಸ್ತೆ	49.03		
6	ಯಡಿಯೂರು(ಎಸ್‌ಎಚ್-48) ಕೌಡ್ಲಿ ಮಂಡ್ಯ	57.59		
7	ಬಳ್ಳಾರಿ ಮೋಕಾ (ಆಂಧ್ರ ಗಡಿ) ರಸ್ತೆ	25.27		
8	ಹಾನಗಲ್‌ನಿಂದ ತರಸ್ ರಸ್ತೆ	43.46		
9	ಶಿವಮೊಗ್ಗ-ಶಿಕಾರಿಪುರ-ಹಾನಗಲ್ ರಸ್ತೆ	121.41		
	ಒಟ್ಟು	578.08		



**ಆ. ರಸ್ತೆ ಬಳಕೆದಾರ ಶುಲ್ಕದ ಸಂಗ್ರಹ**

ಆ) ವಿಶ್ವಬ್ಯಾಂಕ್ ಸಾಲದ ನೆರವಿನ ಯೋಜನೆಗಳ ಅಡಿ ಅಭಿವೃದ್ಧಿಪಡಿಸಿದ ರಸ್ತೆಗಳಿಂದ ರಸ್ತೆ ಬಳಕೆದಾರ ಶುಲ್ಕ ಸಂಗ್ರಹ

ಕ್ರ. ಸಂ.	ರಸ್ತೆ ಹೆಸರು	ಉದ್ದ ಕಿ.ಮೀ.	ಟೋಲ್ ಕಂಟ್ರಾಕ್ಟರ್	ಒಪ್ಪಿಕೊಂಡ ವಾರ್ಷಿಕ ಪಾವತಿ ಮೊತ್ತ ರೂ. ಕೋಟಿಯಲ್ಲಿ
ಅ)	ಕಾರ್ಯಾಚರಣೆಯಲ್ಲಿ ಟೋಲ್ ಸಂಗ್ರಹ			
1	ಬಾಗೇವಾಡಿ-ಬೈಲಹೊಂಗಲ-ಸವದತ್ತಿ	63.29	ಕೆ.ಎಂ. ಜ್ಯೋತಿ ಪ್ರಕಾಶ್, ದಾವಣಗೆರೆ.	2.04
2	ಹಾಸನ-ಪಿರಿಯಾಪಟ್ಟಣ ರಸ್ತೆ	73.69	ವಿಜಯರಾಮೇಗೌಡ, ಮೈಸೂರು (ಮೆ ಮಿತ್ರಾ ಇನ್‌ಫ್ರಾ ಸಲ್ಯೂಷನ್ಸ್)	3.15
3	ಹಿರೇಕೆರೂರು-ರಾಣಿಬೆನ್ನೂರು ರಸ್ತೆ	55.69	ಕೆ ಎಂ ಜ್ಯೋತಿಪ್ರಕಾಶ್, ದಾವಣಗೆರೆ	1.10
4	ಮುಂಡರಗಿ-ಹಡಗಲಿ-ಹರಪನಹಳ್ಳಿ ರಸ್ತೆ	51.21	ಕೆ.ವಿ. ಹಂಚಿನಾಳ್	2.03
5	ಹುನಗುಂದ-ಮುದ್ದೆ ಬಿಹಾಳ-ತಾಳಿಕೋಟೆ ರಸ್ತೆ	56.99	ಕೆ.ಎಂ. ಜ್ಯೋತಿಪ್ರಕಾಶ್, ದಾವಣಗೆರೆ	1.07
6	ಬೀದರ್-ಚಿಂಚೋಳಿ (ಟಿಸಿಪಿ-2)	60.02	ಮೆ  ಜೆಕೆಎಲ್ ಸ್ಪೋನ್	2.50
	<b>ಒಟ್ಟು</b>	<b>360.89</b>		<b>11.89</b>

**ಸಿ. ಹುಡ್ಕೋ ಸಾಲದಡಿ ಅಭಿವೃದ್ಧಿಪಡಿಸಿದ ರಸ್ತೆಗಳಿಂದ ರಸ್ತೆ ಬಳಕೆದಾರ ಶುಲ್ಕ ಸಂಗ್ರಹ**

ಕ್ರ. ಸಂ.	ರಸ್ತೆ ಹೆಸರು	ಉದ್ದ ಕಿ.ಮೀ.	ಟೋಲ್ ಕಂಟ್ರಾಕ್ಟರ್	ಒಪ್ಪಿಕೊಂಡ ವಾರ್ಷಿಕ ಪಾವತಿ ಮೊತ್ತ ರೂ. ಕೋಟಿಯಲ್ಲಿ
ಅ)	ಟೋಲ್ ಸಂಗ್ರಹ ಕಾರ್ಯಾಚರಣೆಯಲ್ಲಿದೆ			
1	ಹೊಸಪೇಟೆ -ಸಂಡೂರು ರಸ್ತೆ	27.10	ಮೆ  ಜೆಕೆಎಲ್ ಸ್ಪೋನ್	2.17
ಆ)	ಪುನಃ ಆಹ್ವಾನಿಸಿದ ಟೆಂಡರ್			
1	ಕೂಡ್ಲಗಿ-ಸಂಡೂರು-ತೋರಣಗಲ್ ರಸ್ತೆ	39.60	ಟೆಂಡರ್ ಆಹ್ವಾನಿಸಲಾಗಿದೆ. ತಾಂತ್ರಿಕ ಮೌಲ್ಯಮಾಪನ ಮುಗಿದಿದೆ. 7-02-2022 ರಂದು ಆರ್ಥಿಕ ಬಿಡ್ ತೆರೆಯಲಾಗಿದೆ. ಮೌಲ್ಯ ಮಾಪನ ಪ್ರಗತಿಯಲ್ಲಿದೆ.	



**ಡಿ. ಪಿಪಿಪಿ-ವಿಜಿಎಫ್-ಟೋಲ್ ಅಭಿವೃದ್ಧಿ ಪಡಿಸಿದ ರಸ್ತೆಗಳಿಂದ ರಸ್ತೆ ಬಳಕೆದಾರ ಶುಲ್ಕ ಸಂಗ್ರಹ**

ಕ್ರ. ಸಂ.	ರಸ್ತೆ ಹೆಸರು	ಉದ್ದ ಕಿ.ಮೀ.	ಟೋಲ್ ಕಂಟ್ರಾಕ್ಟರ್	ಒಟ್ಟುಕೊಂಡ ವಾರ್ಷಿಕ ಪಾವತಿ ಮೊತ್ತ ರೂ. ಕೋಟಿಯಲ್ಲಿ
1.	ಬಿಟಿ-ವಿಜಿಎಫ್(ಟೋಲ್) ಆಧಾರದ ಮೇರೆಗೆ ಧಾರವಾಡ ಅಳ್ಳಾವರ-ರಾಮನಗರ (ಎಸ್ಎಚ್-34) ರಸ್ತೆಗೆ ಅಗಲೀಕರಣ ಮತ್ತು ಸುಧಾರಣೆಗಳು	61.75	ಮೆ  ಜಿವಿಆರ್‌ಎಂಪಿ ಧಾರವಾಡ-ರಾಮನಗರ ಟೋಲ್ ವೇ ಪ್ರೈವೇಟ್ ಲಿಮಿಟೆಡ್	ರಿಯಾಯಿತಿದಾರ 30 ವರ್ಷಗಳು ಪಿಪಿಪಿ-ಬಿಟಿ-ವಿಜಿಎಫ್ - ಟೋಲ್ ಆಧಾರದ ಮೇರೆಗೆ ಟೋಲ್ ಸಂಗ್ರಹ ಮಾಡುವರು
2.	ಬಿಟಿ-ವಿಜಿಎಫ್(ಟೋಲ್) ಆಧಾರದ ವಾಗ್ಗಾರಿ - ರಿಬ್ಬನ್‌ಪಲ್ಲಿ (ಎಸ್ಎಚ್-10) ರಸ್ತೆ ಅಗಲೀಕರಣ ಮತ್ತು ಸುಧಾರಣೆಗಳು	135.85	ಮೆ  ಜಿವಿಆರ್‌ಎಂಪಿ ಧಾರವಾಡ-ರಾಮನಗರ ಟೋಲ್ ವೇ ಪ್ರೈವೇಟ್ ಲಿಮಿಟೆಡ್	ರಿಯಾಯಿತಿದಾರ 24 ವರ್ಷಗಳ ಪಿಪಿಪಿ-ಡಿಬಿಎಫ್‌ಟಿ-ವಿಜಿಎಫ್ ಟೋಲ್ ಆಧಾರದ ಮೇರೆಗೆ ಟೋಲ್ ಸಂಗ್ರಹಿಸುತ್ತಾನೆ.
3.	ಪಿಪಿಪಿ-ಡಿಬಿಎಫ್‌ಟಿ-ವಿಜಿಎಫ್ (ಟೋಲ್) ಆಧಾರ ಗಂಗಾವತಿ-ಸಿಂಧನೂರಿಗೆ ಗೀಣೆಗೆರೆ ಬಳಿ ಎನ್‌ಎಚ್-63 ಇಂದ ರಸ್ತೆ ಅಭಿವೃದ್ಧಿ.	83.00	ಮೆ  ಸಿಂಧನೂರು ಗಂಗಾವತಿ ಟೋಲ್‌ವೇ ಪ್ರೈವೇಟ್ ಲಿ., ಸಿಂಧನೂರು	ರಿಯಾಯಿತಿದಾರ 21 ವರ್ಷ ಪಿಪಿಪಿ-ಡಿಬಿಎಫ್‌ಟಿ - ವಿಜಿಎಫ್ ಟೋಲ್ ಆಧಾರ ಟೋಲ್ ಸಂಗ್ರಹಿಸುತ್ತಾನೆ.
4.	ಪಿಪಿಪಿ-ಡಿಬಿಎಫ್‌ಟಿ-ವಿಜಿಎಫ್ (ಟೋಲ್) ಆಧಾರದ ಎಸ್‌ಎಚ್-09ರ 13.80 ಕಿ.ಮೀ. ಇಂದ 89.417 ಕಿ.ಮೀ. ಗೆ ಯಲಹಂಕ ಆಂಧ್ರಗಡಿ ರಸ್ತೆಗೆ ಸುಧಾರಣೆಗಳು	74.35	ಮೆ  ಯಲಹಂಕ - ಆಂಧ್ರ ಗಡಿ ಟೋಲ್ ವೇ ಪ್ರೈವೇಟ್ ಲಿ., ಬೆಂಗಳೂರು	ರಿಯಾಯಿತಿದಾರ 21 ವರ್ಷ ಪಿಪಿಪಿ-ಡಿಬಿಎಫ್‌ಟಿ - ವಿಜಿಎಫ್ ಟೋಲ್ ಆಧಾರ ಟೋಲ್ ಸಂಗ್ರಹಿಸುತ್ತಾನೆ.
	<b>ಒಟ್ಟು</b>	<b>354.95</b>		

**2) ಹಣಕಾಸು ತಃಖ್ತೆಗಳ ದಿನಾಂಕದ ನಂತರದ ಘಟನೆಗಳು**

2022ರ ಮಾರ್ಚ್ 31ರ ನಂತರ ಈ ವರದಿ ಸಹಿ ಹಾಕುವವರೆಗೆ ಯಾವುದೇ ಬದಲಾವಣೆಗಳಿಲ್ಲ.

**3) ವ್ಯವಹಾರದ ಸ್ವರೂಪದಲ್ಲಿ ಬದಲಾವಣೆ**

2022ರ ಮಾರ್ಚ್ 31ರ ಅಂತ್ಯದ ಹಣಕಾಸು ವರ್ಷದಲ್ಲಿ ಕಂಪೆನಿಯ ವ್ಯವಹಾರದಲ್ಲಿ ಯಾವ ಬದಲಾವಣೆಯೂ ಇರಲಿಲ್ಲ.

**4) ಡಿವಿಡೆಂಡ್**

ನಿಮ್ಮ ನಿರ್ದೇಶಕರು ಪರಿಶೀಲನೆ ವರ್ಷದಲ್ಲಿ ಯಾವ ಡಿವಿಡೆಂಡನ್ನೂ ಶಿಫಾರಸ್ಸು ಮಾಡಿರುವುದಿಲ್ಲ.

**5) ಮೀಸಲುಗಳಿಗೆ ವರ್ಗಾಯಿಸಿದ ಮೊತ್ತಗಳು**

31.03.2022 ವರ್ಷದಲ್ಲಿ ಕಂಪೆನಿಯು ಯಾವುದೇ ಮೊತ್ತವನ್ನು ಮೀಸಲುಗಳಿಗೆ ವರ್ಗಾಯಿಸಿಲ್ಲ.

**6) ಷೇರು ಬಂಡವಾಳದಲ್ಲಿ ಬದಲಾವಣೆಗಳು**

ವರದಿ ವರ್ಷದಲ್ಲಿ ಕಂಪೆನಿಯ ಬಂಡವಾಳ ರಚನೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

**ಕಂಪೆನಿಯ ಅಧಿಕೃತ ಬಂಡವಾಳ**

ಕಂಪೆನಿಯ ಅಧಿಕೃತ ಬಂಡವಾಳ ರೂ.5,10,00,00,000/- (ರೂ. ಐನೂರ ಹತ್ತು ಕೋಟಿ) ಇದನ್ನು ತಲಾ 1000/- ಗಳ (ಸಾವಿರ ರೂಪಾಯಿ ಮಾತ್ರ) 5100000 (ಐವತ್ತೊಂದು ಲಕ್ಷ) ಈಕ್ವಿಟಿ ಷೇರುಗಳಾಗಿ ವಿಭಾಗಿಸಿದೆ.



**ಕಂಪೆನಿಯು ನೀಡಲಾದ, ವಂತಿಗೆ ಕೊಡಲಾದ ಮತ್ತು ಪಾವತಿಸಿದ ಬಂಡವಾಳ**

ಕಂಪೆನಿಯು ಪಾವತಿಸಿದ ಬಂಡವಾಳ ರೂ. 3,10,00,00,000/- (ರೂ. ಮುನ್ನೂರ ಹತ್ತು ಕೋಟಿ ಮಾತ್ರ) ಇದನ್ನು ತಲಾ 1000/- ರೂ.ಗಳ 3100000 (ರೂ. ಮುಪ್ಪತ್ತೊಂದು ಲಕ್ಷ) ಈಕ್ವಿಟಿ ಷೇರುಗಳಾಗಿ ವಿಭಾಗಿಸಲಾಗಿದೆ.

**7) ಮಂಡಳಿಯ ಸಭೆಗಳು**

ಪರಾಮರ್ಶೆಯಡಿ ವರ್ಷದಲ್ಲಿ 3 ಸಭೆಗಳನ್ನು ಅಂದರೆ ಅಕ್ಟೋಬರ್ 26, 2021, ಜನವರಿ 28, 2022 ಮತ್ತು ಮಾರ್ಚ್ 11, 2022 ರಂದು ನಡೆಸಲಾಗಿದೆ.

ಸಭೆಯ ವಿಷಯ ಸೂಚಿಯನ್ನು ನಿರ್ದೇಶಕರಿಗೆ ಮುಂಗಡವಾಗಿ ಸುತ್ತೋಲೆ ಕಳುಹಿಸಲಾಗಿತ್ತು. ನಿರ್ದೇಶಕರ ಮಂಡಳಿಯ ಸಭೆಗಳ ನಡವಳಿಗಳನ್ನು ಮಂಡಳಿಯ ಸದಸ್ಯರಿಗೆ ಅವರ ಪರಿಶೀಲನೆಗಂದು ಸುತ್ತೋಲೆ ಮೂಲಕ ಕಳುಹಿಸಲಾಗಿತ್ತು.

**8) ನಿರ್ದೇಶಕರು ಮತ್ತು ಪ್ರಮುಖ ನಿರ್ವಹಣಾ ಸಿಬ್ಬಂದಿ**

ಈ ದಿನದಂತೆ ನಿರ್ದೇಶಕರ ಮಂಡಳಿ ಈ ಕೆಳಗಿನವರುಗಳನ್ನು ಒಳಗೊಂಡಿತ್ತು.

ಶ್ರೀ ಕೆ.ಶಿವನಗೌಡ ನಾಯಕ್	ಅಧ್ಯಕ್ಷರು	27-07-2020 ರಿಂದ
ಶ್ರೀ ಜಿ.ವಿ. ಬಸವರಾಜು	ಉಪಾಧ್ಯಕ್ಷರು	27-11-2020 ರಿಂದ
ಶ್ರೀ ಗೌರವ ಗುಪ್ತ, ಭಾ.ಆ.ಸೇ.	ನಿರ್ದೇಶಕರು	5-5-2022 ರಿಂದ
ಡಾ. ಎಸ್. ಶೆಲ್ವಕುಮಾರ್, ಭಾ.ಆ.ಸೇ.	ನಿರ್ದೇಶಕರು	20-08-2022 ರಿಂದ
ಶ್ರೀ ಪಿ.ಸಿ. ಚಾಫರ್, ಭಾ.ಆ.ಸೇ.	ನಿರ್ದೇಶಕರು	10-07-2019 ರಿಂದ
ಡಾ. ಕೋಟ್ರ ಶ್ರೀನಿವಾಸರೆಡ್ಡಿ ಕೃಷ್ಣಾರೆಡ್ಡಿ	ನಿರ್ದೇಶಕರು	02-09-2013 ರಿಂದ
ಶ್ರೀ ಶಿವಪ್ರಸಾದ್ ಪಿ.ಆರ್., ಭಾ.ಆ.ಸೇ.	ವ್ಯವಸ್ಥಾಪಕ ನಿರ್ದೇಶಕರು	21-06-2021 ರಿಂದ
ಶ್ರೀ ರಾಮಕೃಷ್ಣ ಜೈಪ್ರಸಾದ್	ನಿರ್ದೇಶಕರು	22-09-2008 ರಿಂದ
ಡಾ. ಬಿ.ಆರ್. ಶ್ರೀನಿವಾಸಮೂರ್ತಿ	ನಿರ್ದೇಶಕರು	07-02-2015 ರಿಂದ
ಶ್ರೀ ಕೆ.ಆರ್. ಮಾಚಪ್ಪನವರ್	ನಿರ್ದೇಶಕರು	27-11-2020 ರಿಂದ
ಶ್ರೀ ಬಿ.ಟಿ. ಉಮೇಶ್-ಹುಡ್ಕೊ ಪ್ರತಿನಿಧಿ	ನಿರ್ದೇಶಕರು	25-11-2020 ರಿಂದ

ಮಂಡಳಿಯು ನಿರ್ಗಮಿಸುತ್ತಿರುವ ನಿರ್ದೇಶಕರು ಸಲ್ಲಿಸಿದ ಸೇವೆಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತದೆ.

**9) ವಾರ್ಷಿಕ ಆಧಾರದ ಮೇರೆಗೆ ಸ್ವತಂತ್ರ ನಿರ್ದೇಶಕರಿಂದ ಘೋಷಣೆ**

ಇದೊಂದು ಸರ್ಕಾರಿ ಕಂಪೆನಿಯಾಗಿರುವುದರಿಂದ ಹಾಗೂ ನಿರ್ದೇಶಕರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿರುವುದರಿಂದ ಇದು ಅನ್ವಯಿಸುವುದಿಲ್ಲ.

**10) ಲೆಕ್ಕಪರಿಶೋಧನಾ ಸಮಿತಿಯ ರಚನೆ**

ಕಾಯಿದೆಯಡಿ ರಚಿಸಲಾದ ಲೆಕ್ಕಪರಿಶೋಧನಾ ಸಮಿತಿ ತನ್ನ ಕರ್ತವ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಪ್ರಸಕ್ತ ಸಮಿತಿಯ ರಚನೆ ಈ ಕೆಳಗಿನಂತಿದೆ.

- i) ಶ್ರೀ ಆರ್. ಜೈಪ್ರಸಾದ್, ಅಧ್ಯಕ್ಷರು, ತಾಂತ್ರಿಕ ಸಮಿತಿ - ಅಧ್ಯಕ್ಷರು
- ii) ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಡಿ.ಸಿ.ಎಲ್. - ಸದಸ್ಯರು
- iii) ಸರ್ಕಾರದ ಕಾರ್ಯದರ್ಶಿ, (ವೆಚ್ಚ) ಆರ್ಥಿಕ ಇಲಾಖೆ, ಎಫ್‌ಡಿ (ವೆಚ್ಚ) - ಸದಸ್ಯರು
- iv) ಮುಖ್ಯ ಹಣಕಾಸು ಅಧಿಕಾರಿಗಳು, ಕೆಆರ್‌ಡಿ‌ಸಿ‌ಎಲ್ - ಸದಸ್ಯ ಸಂಚಾಲಕರು



## 11) ತಾಂತ್ರಿಕ ಸಮಿತಿಯ ರಚನೆ

ತಾಂತ್ರಿಕ ಸಮಿತಿಯು ಹಿರಿಯ, ಅನುಭವಿ ಮತ್ತು ನಿವೃತ್ತ ಪರಿಣಿತ ಇಂಜಿನಿಯರ್‌ರವರನ್ನು ಹೊಂದಿದ್ದು ಇವರು ಕಂಪೆನಿ ಸ್ಥಾಪನೆಯಾದಾಗಿನಿಂದಲೂ ತಾಂತ್ರಿಕ ಮತ್ತು ಯೋಜನಾ ಸಂಬಂಧಿತ ಮಾರ್ಗದರ್ಶನ, ಅರಿವು ಮತ್ತು ಬೆಂಬಲವನ್ನು ಕಂಪೆನಿಗೆ ನೀಡುತ್ತಿದ್ದಾರೆ. ತಾಂತ್ರಿಕ ಸಮಿತಿಯ ರಚನೆ 12-11-2020 ರಂತೆ ಈ ಕೆಳಗಿನಂತಿದೆ.

1. ಶ್ರೀ ಆರ್. ಜೈಪ್ರಸಾದ್ – ಅಧ್ಯಕ್ಷರು
2. ಶ್ರೀ ಶಿವಪ್ರಸಾದ್ ಪಿ.ಆರ್. – ಸದಸ್ಯರು
3. ಶ್ರೀ ಟಿ.ಡಿ. ಮನಮೋಹನ್ – ಸದಸ್ಯರು
4. ಡಾ. ಬಿ.ಆರ್. ಶ್ರೀನಿವಾಸಮೂರ್ತಿ – ಸದಸ್ಯರು
5. ಶ್ರೀ ಚಿದಾನಂದ ಹೆಚ್.ಎಂ – ಸದಸ್ಯರು
6. ಶ್ರೀ ಎನ್.ಎಸ್. ರಮೇಶ್ – ಸದಸ್ಯರು
7. ಪ್ರೊ. ಎ. ವೀರರಾಘವನ್ – ಸದಸ್ಯರು
8. ಶ್ರೀ ಓ.ಕೆ. ಸ್ವಾಮಿ – ಸದಸ್ಯರು
9. ಶ್ರೀ ಆರ್.ಕೆ. ಜೈಗೋಪಾಲ್ – ಸದಸ್ಯರು
10. ಆಂತರಿಕ ಹಣಕಾಸು ಸಲಹೆಗಾರ, (ಐಎಫ್‌ಎ)-ಪಿಡಬ್ಲ್ಯುಡಿ – ಸದಸ್ಯರು
11. ಹೆಚ್ಚುವರಿ ಕಾರ್ಯದರ್ಶಿ, ಪಿಡಬ್ಲ್ಯುಡಿ ಮತ್ತು ಐಡಬ್ಲ್ಯುಟಿಡಿ – ಸದಸ್ಯರು
12. ಶ್ರೀ ಆರ್. ಪ್ರಸಾದ್ – ಸದಸ್ಯರು – ಸಂಚಾಲಕರು

## 12) ಜಾಗೃತ ದಳ

ಇದು ಸರ್ಕಾರಿ ಕಂಪೆನಿಯಾದುದರಿಂದ ಸೆಕ್ಷನ್ 177(9) ಮತ್ತು (10) ಅನ್ವಯವಾಗುವುದಿಲ್ಲ.

## 13) ನಿರ್ದೇಶಕರ ಜವಾಬ್ದಾರಿಯುತ ಹೇಳಿಕೆ

ಕಂಪೆನಿಗಳ ಕಾಯಿದೆ 2013ರ ಸೆಕ್ಷನ್ 134(5)ರ ಪ್ರಕಾರ ನಿರ್ದೇಶಕರು ಈ ಮೂಲಕ ದೃಢಪಡಿಸುವುದೇನೆಂದರೆ:

- ಅ) ಹಣಕಾಸು ತಃಖ್ತೆಗಳನ್ನು ಸಿದ್ಧಪಡಿಸುವಲ್ಲಿ ಅನ್ವಯಿಕ ಲೆಕ್ಕಪತ್ರ ಪರಿಶೋಧನಾ ಮಾನಕಗಳನ್ನು ಆಗಮನ ನಿರ್ಗಮನ ಪತ್ರಗಳೊಂದಿಗೆ ಅನುಸರಿಸಲಾಗಿದೆ.
- ಆ) ನಿರ್ದೇಶಕರು ಎಂತಹ ಲೆಕ್ಕಪತ್ರ ನೀತಿಗಳನ್ನು ಆಯ್ದುಕೊಂಡಿರುವರೆಂದರೆ ಅವನ್ನು ಸ್ಥಿರವಾಗಿ ಅನ್ವಯಿಸಿರುವರು ಮತ್ತು ಸರ್ಕಾರೀಯ ದೂರದರ್ಶಿತ್ವವಿರುವ ನಿರ್ಣಯಗಳು ಮತ್ತು ಅಂದಾಜು ಮಾಡಿರುವರು. ಇದು ಹಣಕಾಸು ವರ್ಷದ ಕೊನೆಯಲ್ಲಿ ವ್ಯವಹಾರಗಳ ಸ್ಥಿತಿ ಹಾಗೂ ಅವಧಿಯಲ್ಲಿನ ಲಾಭ ಮತ್ತು ನಷ್ಟದ ನಿಜ ಹಾಗೂ ಸಂಕ್ಷಿಪ್ತ ನೋಟ ಕೊಡುತ್ತದೆ.
- ಇ) ನಿಗಮದ ಆಸ್ತಿಗಳ ಸುರಕ್ಷತೆಗೆ ಮತ್ತು ವಂಚನೆ ಮತ್ತಿತರ ಅನಿಯತತೆಗಳನ್ನು ತಡೆಯಲು ಹಾಗೂ ಪತ್ತೆ ಹಚ್ಚಲು ಈ ಕಾಯಿದೆ ನಿಬಂಧನೆಗಳಿಗನುಸಾರ ತಕ್ಕ ಲೆಕ್ಕಪತ್ರಗಳನ್ನು ಕಾಯ್ದುಕೊಳ್ಳುವಲ್ಲಿ ಸೂಕ್ತ ಹಾಗೂ ಸಂಕ್ಷಿಪ್ತ ಎಚ್ಚರ ವಹಿಸಲಾಗಿರುತ್ತದೆ.
- ಈ) ನಿರ್ದೇಶಕರು ಚಾಲ್ತಿ ಕಂಪೆನಿ ಆಧಾರದ ಮೇಲೆ ಆರ್ಥಿಕ ತಃಖ್ತೆಗಳನ್ನು ತಯಾರಿಸಿರುವರು.
- ಉ) ನಿರ್ದೇಶಕರು ಎಲ್ಲ ಅನ್ವಯಿಕ ಕಾನೂನುಗಳ ನಿಬಂಧನೆಗಳನುಸಾರ ಭರವಸೆಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿರುವರು ಮತ್ತು ಅಂತಹ ವ್ಯವಸ್ಥೆಗಳು ತಕ್ಕದಾಗಿದ್ದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.

## 14) ಹಣಕಾಸು ನಿರ್ವಹಣೆ/ಸಬ್ಸಿಡಿಯಡಿಗಳ ಹಣಕಾಸು ಸ್ಥಿತಿ/ಸಹ ವರ್ತಿಗಳು / ಜಂಟಿ ಕಾರ್ಯಕುರಿತ ಮಾಹಿತಿ

ಕಂಪೆನಿಯ ಯಾವುದೇ ಸಬ್ಸಿಡಿಗಳ; ಸಹವರ್ತಿಗಳ ಅಥವಾ ಜಂಟಿ ಕಾರ್ಯಕ್ರಮಗಳನ್ನು ಹೊಂದಿರುವುದಿಲ್ಲ.

## 15) ವಾರ್ಷಿಕ ಸಲ್ಲಿಕೆ ಉದ್ಧರಣೆ

ಕಂಪೆನಿಗಳ ತಿದ್ದುಪಡಿ ಕಾಯಿದೆ 2020 ರೊಂದಿಗೆ ಓದಿಕೊಂಡ ಕಂಪೆನಿಗಳ ಕಾಯಿದೆ 2013 ಸೆಕ್ಷನ್ 92(3) ಮತ್ತು 2014ರ ಕಂಪೆನಿಗಳ (ವ್ಯವಸ್ಥಾಪನೆ ಮತ್ತು ಆಡಳಿತ) ನಿಯಮಗಳ ನಿಯಮ 12ರ ಅನುಸಾರ ಅಗತ್ಯದಂತೆ ಎಂಜಿಟಿ-7 ರಲ್ಲಿ ವಾರ್ಷಿಕ ಉದ್ಧರಣವನ್ನು ಕಂಪೆನಿಯ ಜಾಲತಾಣ [www.krdcl.com](http://www.krdcl.com) ನಲ್ಲಿರಿಸಲಾಗಿದೆ.

## 16) ಲೆಕ್ಕಪರಿಶೋಧಕರು

ನಿಮ್ಮ ಕಂಪೆನಿಯ ಶಾಸನಬದ್ಧ ಲೆಕ್ಕಪರಿಶೋಧಕರನ್ನು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೇಮಕ ಮಾಡಿರುತ್ತಾರೆ. 2021-22ರ ಹಣಕಾಸು ವರ್ಷಕ್ಕೆ ಮೆ|| ವಿಜಯಪಂಚಪ್ಪ ಅಂಡ್ ಕಂಪನಿ, ಚಾರ್ಟೆಡ್ ಅಕೌಂಟೆಂಟ್ಸ್ ಬೆಂಗಳೂರು ಇವರನ್ನು ನೇಮಕ ಮಾಡಲಾಗಿದೆ.



**ಲೆಕ್ಕಪರಿಶೋಧಕರ ವರದಿಯಲ್ಲಿ ವೀಕ್ಷಣೆಗಳು**

ಶಾಸನಬದ್ಧ ಲೆಕ್ಕಪರಿಶೋಧಕರ ಅರ್ಹತೆ	ನಿಗಮದ ಉತ್ತರಗಳು
<p>1. 2006ರ ಎಂಎಸ್‌ಎಂಇಡಿ ಕಾಯಿದೆ ಪ್ರಕಾರ ನಮೂದಿತ ಕಾಯಿದೆ ಅಡಿ ನೋಂದಾಯಿಸಿರುವ ಮಾರಾಟಗಾರರನ್ನು ಕಂಪನಿಯು ಗುರುತಿಸಬೇಕು. ಕಂಪನಿಯು 2013ರ ಕಂಪನಿಗಳ ಕಾಯಿದೆ ಅಡಿ ತನ್ನ ಹಣಕಾಸು ಹೇಳಿಕೆಗಳು ಮತ್ತು ಅಥವಾ ವಾರ್ಷಿಕ ವರದಿ ಮಾಡಲು ಅಗತ್ಯತೆಗಳಲ್ಲಿ ಪ್ರತ್ಯೇಕ ಪ್ರಕಟಣೆ ಮಾಡಬೇಕು. ಈ ಪ್ರಕಟಣೆ ಮತ್ತು ವರದಿಯು ಬಾಕಿ ಇರುವ ಮತ್ತು ಪಾವತಿಸುವ ಮುಖ್ಯ ಮೊತ್ತ ಬಾಕಿ ಇರುವ ಮತ್ತು ಪಾವತಿಸಿದ ಬಡ್ಡಿಯ ಮೊತ್ತ ಮತ್ತು ವಿಳಂಬಕ್ಕೆ ಕಾರಣಗಳು ಒಳಗೊಳ್ಳಬೇಕು. ಕಂಪನಿಯು ನಿಬಂಧನೆಗಳ ಪ್ರಕಾರ ಮಾರಾಟಗಾರರನ್ನು ಗುರುತಿಸಲು ಯಾವುದೇ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಇದು 2006ರ ಎಂಎಸ್‌ಎಂಇಡಿ ಕಾಯಿದೆ ಮತ್ತು 2013ರ ಕಂಪನಿಗಳ ಕಾಯಿದೆಯ ಉಲ್ಲಂಘನೆಯಲ್ಲಿದೆ.</p>	<p>ನಾವು ಸಾಲಗಾರರ ಎಂಎಸ್‌ಎಂಇ ಸ್ಥಾನಮಾನಗಳ ಮಾಪನ ಮಾಡಿ ಮುಂದಿನ ವರ್ಷದ ಹಣಕಾಸು ವರದಿಯಲ್ಲಿ ಸೇರಿಸುತ್ತೇವೆ ಮತ್ತು ಎಂಎಸ್‌ಎಂಇ ಗಳಿಗೆ ಪಾವತಿಗಳಲ್ಲಿ ವಿಳಂಬ ಇರಲಿಲ್ಲವಾಗಿ ಅದೂ ನಮೂದಿತ ಕಾಲಮಿತಿಗಳಾಚೆ, ಫಾರ್ಮ್ ಎಂಎಸ್‌ಎಂಇನ್ನು 2013ರ ಕಂಪನಿಗಳ ಕಾಯಿದೆಯಂತೆ ಫೈಲ್ ಮಾಡಲಾಗಿಲ್ಲ.</p>
<p>2. ಟಿಪ್ಪಣಿ ಸಂಖ್ಯೆ 17 - ಇತರ ಪ್ರಸಕ್ತ (ಚಾಲ್ತಿ) ಆಸ್ತಿಗಳು. ಕರ್ನಾಟಕ ಸರ್ಕಾರದಿಂದ ಸ್ವೀಕರಿಸಬಲ್ಲ ಅನುದಾನಗಳ ಮೇಲಿನ ಹೆಚ್ಚು ಖರ್ಚು ರೂ. 536.74 ಕೋಟಿಯಷ್ಟು (ಹಿಂದಿನ ವರ್ಷ ರೂ. 429.47 ಕೋಟಿ) ಮೊತ್ತ ಕ್ರಮವಾದ ಯೋಜನೆಗಳಿಗೆ ಸ್ವೀಕರಿಸಿದ ಅನುದಾನಗಳ ಮೇಲೆ ಸರ್ಕಾರಿ ಯೋಜನೆಗಳಿಗೆ ಮಾಡಿದ ಹೆಚ್ಚು ಖರ್ಚನ್ನು ತೋರಿಸುತ್ತದೆ. ದಾಖಲೆಗಳ ನಮ್ಮ ಪರಿಶೀಲನೆ ಮತ್ತು ವಿವರಣೆಯ ಪ್ರಕಾರ ಸಂಗ್ರಹದ ನಿಶ್ಚಿತತೆಯನ್ನು ಸಾಬೀತುಪಡಿಸಲು ಸಾಕ್ಷ್ಯವಾಗಲಿ ಸ್ಥಿತಿಗಳಾಗಲಿ ಇಲ್ಲ. ಮತ್ತೆ ಕಂಪನಿಯು ಅಂತಹ ಹೆಚ್ಚು ಖರ್ಚು ಕುರಿತಂತೆ ಸರ್ಕಾರದೊಂದಿಗೆ ಯಾವುದೇ ಪತ್ರ ವ್ಯವಹಾರ ಮಾಡಿರುವುದಿಲ್ಲ. ಕಂಪನಿಯು ಅಂತಹ ಹೆಚ್ಚು ವೆಚ್ಚವನ್ನು ಆಸ್ತಿಯಲ್ಲಿ ಅದು ಮನ್ನಣೆ ಮಾನದಂಡ ಅಥವಾ ಮನ್ನಾಣೆ ಅರ್ಹವಾದದ್ದು ಆದರೆ ಮಾತ್ರ ನಡೆಸಿಕೊಳ್ಳಲು ಮತ್ತು ಅಗತ್ಯಬಿದ್ದಾಗ ಲಾಭ ಮತ್ತು ನಷ್ಟಗಳ ತಃಖ್ತೆಗೆ ಭರಿಸಲು ಯಾವುದೇ ನೀತಿಯನ್ನು ಮಾಡಿರುವುದಿಲ್ಲ.</p>	<p>ಇದನ್ನು ಪರಿಶೀಲಿಸಲಾಗುವುದು ಮತ್ತು ಕ್ರಮ ತೆಗೆದುಕೊಳ್ಳಲಾಗುವುದು.</p>
<p>3. ಟಿಪ್ಪಣಿ ಸಂಖ್ಯೆ 9 - ಇತರ ಚಾಲ್ತಿ ಹೊಣೆಗಳು - ಕಂಟ್ರಾಕ್ಟರ್ ಬಿಲ್‌ಗಳಿಂದ ರೂ. 25.01 ಕೋಟಿ (ಹಿಂದಿನ ವರ್ಷ ರೂ. 19.25 ಕೋಟಿ) ತಡೆಹಿಡಿದ ಮೊತ್ತ. ಇದು ಸಮಯ ವಿಸ್ತರಣೆ, ದಂಡ ಅಥವಾ ಹಾನಿಗಳು ಮತ್ತಿತರ ವಸೂಲಿಗಳನ್ನು ಒಳಗೊಳ್ಳುತ್ತವೆ. ಕಂಟ್ರಾಕ್ಟರ್‌ಗಳಿಂದ ರೂ. 51.53 ಕೋಟಿಯ (ಹಿಂದಿನ ವರ್ಷ ರೂ. 66.57 ಕೋಟಿ) ಮುಂದುವರಿದ ಭದ್ರತಾ ಠೇವಣಿ ಮತ್ತು ಠೇವಣಿಗಳ ಭದ್ರತಾ ಠೇವಣಿ ಒಳಗೊಳ್ಳುತ್ತವೆ ಮತ್ತು ಭದ್ರತಾ ಠೇವಣಿ, ಇತ್ಯರ್ಥವುಳಿದು ಬ್ಯಾಂಕ್ ಗ್ಯಾರಂಟಿಯ ಭರಿಸುವಿಕೆ ಇತ್ಯಾದಿ ಕೂಡ. ಮೇಲೆ ಹೇಳಿದ ವಿಷಯಗಳು ಸಮನ್ವಯಗೊಳಿಸುವಿಕೆ ಮತ್ತು ಬಲವರ್ಧನೆ ವಿಶ್ಲೇಷಣೆಗೆ ಬದ್ಧ. ಪ್ರಸ್ತುತ ಸಂದರ್ಭದಲ್ಲಿ ನಾವು ಹೊಣೆಯ ಇರುವಿಕೆ ಅಥವಾ ಇಲ್ಲದಿರುವಿಕೆ ಕುರಿತು ಟೀಕಿಸಲು ಸಮರ್ಥರಿಲ್ಲ.</p>	<p>ಇದನ್ನು ಸಮನ್ವಯಗೊಳಿಸಲಾಗುವುದು ಮತ್ತು ಬಲವರ್ಧನೆ ವಿಶ್ಲೇಷಣೆ ಮಾಡಲಾಗುವುದು.</p>



ಶಾಸನಬದ್ಧ ಲೆಕ್ಕಪರಿಶೋಧಕರ ಅರ್ಹತೆ	ನಿಗಮದ ಉತ್ತರಗಳು
<p>4. ಟಿಪ್ಪಣಿ ಸಂಖ್ಯೆ 7 ಮತ್ತು 10 – ದೀರ್ಘಾವಧಿ ಅವಕಾಶಗಳು ಮತ್ತು ಅಲ್ಪಾವಧಿ ಅವಕಾಶಗಳು ಕೆಆರ್‌ಡಿಸಿಎಲ್ ಕೇಡರಿನ ಕಾಂಟ್ರಾಕ್ಟ್ ಉದ್ಯೋಗಿಗಳ ಗ್ರಾಚ್ಯುಟಿ ಮತ್ತು ರಜೆ ನಗಧೀಕರಣಕ್ಕೆ ಅವಕಾಶಗಳನ್ನು ಒಳಗೊಳ್ಳುತ್ತದೆ. ಇದು ಕ್ರಮವಾಗಿ ರೂ. 0.81 ಕೋಟಿ ಮತ್ತು ರೂ. 0.66 ಕೋಟಿ ಆಗುತ್ತದೆ. ಅದೇ, ಕಂಪನಿಯು ಯಾವುದೇ ಗ್ರಾಚ್ಯುಟಿ ಟ್ರಸ್ಟ್ ಸೃಷ್ಟಿಸಿಲ್ಲ ಅಥವಾ ಉದ್ಯೋಗಿಗಳ ಹಿತಾಸಕ್ತಿಯಲ್ಲಿ ಯಾವುದೇ ನಿಧಿಯನ್ನು ಇರಿಸಿಲ್ಲ. ಹೇಗೆ ಇರಲಿ, ಮೇನೇಜ್‌ಮೆಂಟ್ ನಿರ್ಣಯ ತೆಗೆದುಕೊಳ್ಳುವವರೆಗೆ ಪ್ರಭಾವವನ್ನು ಖಚಿತವಾಗಿ ಹೇಳಲಾಗದು.</p>	<p>ಇದನ್ನು ಪರಿಶೀಲಿಸಲಾಗುವುದು ಮತ್ತು ಟ್ರಸ್ಟ್ ಸೃಷ್ಟಿಸಲು ಅಥವಾ ಈ ವಿಷಯವಾಗಿ ಪ್ರತ್ಯೇಕ ನಿಧಿ ರೂಪಿಸಲು ಕ್ರಮ ತೆಗೆದುಕೊಳ್ಳಲಾಗುವುದು.</p>
<p>5. ಟಿಪ್ಪಣಿ ಸಂಖ್ಯೆ 12 – ದೀರ್ಘಾವಧಿ ಸಾಲಗಳು ಮತ್ತು ಮುಂಗಡಗಳು ಕಂಟ್ರಾಕ್ಟ್‌ಗಳಿಂದ ಬಾಕಿ, ನಿರ್ಮಾಣಕ್ಕಾಗಿ ಸಜ್ಜುಗೊಳ್ಳುವಿಕೆ ಮುಂಗಡ ರೂ. 85.14 ಕೋಟಿ ಒಳಗೊಳ್ಳುತ್ತದೆ. ಇದರಲ್ಲಿ ಕಾಮಗಾರಿ ಆರಂಭಿಸುವಲ್ಲಿ ವಿಳಂಬದ ಕಾರಣ ಹಾಸನ ಹೊರವರ್ತುಲ ರಸ್ತೆ ಮತ್ತು ಬೆಂಗಳೂರು ಸುತ್ತ ಮುತ್ತಲ ರಸ್ತೆಗಳು ಪ್ಯಾಕೇಜ್-4ಬಿ ಗಳ ಸಜ್ಜುಗೊಳಿಸುವಿಕೆ ಮುಂಗಡ ಬಹುಕಾಲ ಉಳಿದಿವೆ. ಸಂಚಿತವಾಗಿ ಬಡ್ಡಿಯನ್ನು ರೂ. 4.32 ಕೋಟಿಯಷ್ಟಕ್ಕೆ ಗುರುತಿಸಲಾಗಿದೆ. ಏಕೆಂದರೆ ಮಾಡಲಾದ ಮುಂಗಡ ಮತ್ತು ಅದನ್ನು ಕಾರ್ಯವೆಚ್ಚಕ್ಕೆ ಸಲ್ಲುವಂತಾಗಿದೆ. ಸಾಕಷ್ಟು ಮತ್ತು ಸೂಕ್ತ ಲೆಕ್ಕಪರಿಶೋಧನ ಸಾಕ್ಷ್ಯದ ಗೈರಿನಲ್ಲಿ ನಾವು ಬಡ್ಡಿಯ ಸಂಗ್ರಹದ ನಿಶ್ಚಿತತೆ ಕುರಿತಂತೆ ಟೀಕಿಸಲು ಸಮರ್ಥರಿಲ್ಲ.</p>	<p>ಈ ವಿಷಯವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.</p>
<p>6. ಆಡಳಿತ ವರ್ಗವು ಕೋವಿಡ್-19 ಸಾಂಕ್ರಾಮಿಕ ಕಾರಣ ತನ್ನ ಕೇಂದ್ರ ಚಟುವಟಿಕೆಗಳ ಮೇಲೆ ಅಂದರೆ ನಿರ್ಮಾಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ಯಾವುದೇ ಇತರ ಮೂಲಸೌಕರ್ಯ ಕಾಮಗಾರಿಗಳ ಮೇಲೆ ಪ್ರಭಾವವನ್ನು ಖಚಿತಪಡಿಸಿಲ್ಲ.</p>	<p>ಕೋವಿಡ್-19 ಸಾಂಕ್ರಾಮಿಕದ ಪ್ರಭಾವ ಮೂಲಸೌಕರ್ಯಗಳ ಮೇಲೆ ಇದ್ದಲ್ಲಿ ಅದನ್ನು ತಿಳಿದು ಗೊತ್ತುಪಡಿಸಲಾಗುವುದು.</p>
<p>7. ಟಿಪ್ಪಣಿ ಸಂಖ್ಯೆ 9 – ವಾಣಿಜ್ಯ ಪಾವತಿಗಳು ಮತ್ತು ಟಿಪ್ಪಣಿ ಸಂಖ್ಯೆ 15 – ಹಣಕಾಸು ಹೇಳಿಕೆಗಳಲ್ಲಿ ಪ್ರಕಟವಾದ ವ್ಯಾಪಾರ ಸ್ವೀಕಾರಹರ ಬಾಕಿಗಳ ಬಾಹ್ಯ ದೃಢೀಕರಣಕ್ಕೆ ಬದ್ಧ.</p>	<p>ಬಾಹ್ಯ ದೃಢೀಕರಣ ಪಡೆದುಕೊಳ್ಳಲಾಗುವುದು.</p>

## 17) ಸೆಕ್ರೆಟರಿಯಲ್ ಆಡಿಟ್

ಶ್ರೀ ವಿಜಯಕೃಷ್ಣ ಕೆ.ಟಿ. ಪ್ರಾಕ್ಟಿಸ್ ಮಾಡುತ್ತಿರುವ ಕಂಪನಿ ಕಾರ್ಯದರ್ಶಿ ಇವರು ಒದಗಿಸಿದಂತೆ ಸೆಕ್ರೆಟರಿಯಲ್ ಆಡಿಟ್ ವರದಿಯನ್ನು ಈ ವರದಿಗೆ ಅನುಬಂಧವಾಗಿ ಲಗತ್ತಿಸಿದೆ.

### ಸೆಕ್ರೆಟರಿಯಲ್ ಲೆಕ್ಕಪರಿಶೋಧಕರ ವರದಿಯಲ್ಲಿ ಅರ್ಹತೆಗಳು

ತಮ್ಮ ಸೆಕ್ರೆಟರಿಯಲ್ ತನಿಖಾ ವರದಿಯಲ್ಲಿ ಪ್ರಾಕ್ಟಿಸ್‌ನಲ್ಲಿರುವ ಕಂಪನಿ ಕಾರ್ಯದರ್ಶಿಗಳು ಮಾಡಿರುವ ಪ್ರತಿ ಅರ್ಹತೆ, ಮೀಸಲು ಅಥವಾ ಪ್ರತಿಕಾಲ ಟೀಕೆ ಅದೂ ಹಕ್ಕು ನಿರಾಕರಣೆ ಕುರಿತಂತೆ ಮಂಡಳಿಯು ನೀಡಿರುವ ವಿವರಣೆಗಳು ಅಥವಾ ಟೀಕೆಗಳು.

ಕ್ರಮ ಸಂಖ್ಯೆ	ಲೆಕ್ಕಪರಿಶೋಧನಾ ವರದಿಯಲ್ಲಿನ ಅರ್ಹತೆಗಳು	ನಿಗಮದ ಉತ್ತರಗಳು
1.	ಕಂಪನಿಯು ಜುಲೈ 11, 2019 ರಿಂದ ಜಾರಿಗೆ ಬರುವಂತೆ ಮಹಿಳಾ ನಿರ್ದೇಶಕರನ್ನು ಹೊಂದದ ಕಾರಣ ಮಂಡಳಿಯ ಸಂಯೋಜನೆ ಸರಿ ಇರುವುದಿಲ್ಲ.	ಶ್ರೀಮತಿ ಏಕ್‌ರೂಪ್ ಕೌರ್ ರವರ ಸದಸ್ಯತ್ವ ಹಿಂತೆಗೆದುಕೊಂಡ ನಂತರ ಸರ್ಕಾರದಿಂದ ಮಹಿಳಾ ನಿರ್ದೇಶಕರನ್ನು ಸದಸ್ಯರನ್ನಾಗಿ ಇನ್ನೂ ನೇಮಕ ಮಾಡಬೇಕಿದೆ.
2.	ಕಂಪನಿಯ ಸೆಕ್ಷನ್ 178ರ ನಿಬಂಧನೆಗಳಿಗನುಗುಣವಾಗಿ ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯನ್ನು ರಚಿಸಿಲ್ಲ.	ನಿಗಮವು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವುದರಿಂದ ನಿರ್ದೇಶಕರ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳ ಸಂಭಾವನೆ ಸರ್ಕಾರವು ನಿಗದಿಪಡಿಸಿದ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ. ಕಂಪನಿಯು ಎಲ್ಲ ನಿರ್ದೇಶಕರನ್ನು ಕರ್ನಾಟಕ ಸರ್ಕಾರ ನಾಮ ನಿರ್ದೇಶನ ಮಾಡುತ್ತದೆ. ನಿಗಮ ಶೇ. 100 ಷೇರು ಬಂಡವಾಳ ಹೊಂದಿರುತ್ತದೆ.
3.	ಕಂಪನಿಯು ಕನಿಷ್ಠ 4 ಮಂಡಳಿ ಸಭೆಗಳನ್ನು ನಡೆಸಿರುವುದಿಲ್ಲ ಮತ್ತು ಎರಡು ಮಂಡಳಿ ಸಭೆಗಳ ನಡವಿನ ಸಮಯ ಅಂತರ 120 ದಿನಗಳಿಗೂ ಹೆಚ್ಚು ಇದ್ದು ಇದು ಕಾಯಿದೆಯೊಂದಿಗೆ ಅನುಗುಣವಾಗಿಲ್ಲ.	2021ರ ಜೂನ್ 23ರಂದು ಒಂದು ಮಂಡಳಿ ಸಭೆಯನ್ನು ನಿಗದಿಪಡಿಸಿತ್ತು. ಆದರೆ ದಿನಾಂಕ 21ನೇ ಜೂನ್ 2021 ರಿಂದ ವ್ಯವಸ್ಥಾಪಕ ನಿರ್ದೇಶಕರು ಬದಲಾದ ಕಾರಣಸಭೆ ನಡೆಸಲಾಗಲಿಲ್ಲ. ಆದರೆ ಮುಂದೆ ನಾವು ಎರಡು ಸಭೆಗಳ ನಡವಿನ ಕಾಲ ಅಂತರಕ್ಕೆ ಬದ್ಧರಾಗಿರುತ್ತೇವೆ.
4.	ಸೆಕ್ರೆಟರಿಯಲ್ ಮಾನಕಗಳನ್ನು ಅನುಸರಿಸುವಿಕೆಯನ್ನು ಬಲಪಡಿಸುವ ಅಗತ್ಯವಿದೆ.	ನಾವು ಮಾನಕಗಳಿಗೆ ಬದ್ಧರಾಗಿರುತ್ತೇವೆ.
5.	ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಅಡಿಯಲ್ಲಿ ದೂರುಗಳ ಸಮಿತಿ (ಐಸಿಸಿ) ಬಾಹ್ಯ ಸದಸ್ಯರನ್ನು ಹೊಂದಿಲ್ಲ (Work place at as per 2013).	ನಾವು ಆದಷ್ಟು ಶೀಘ್ರ ಬಾಹ್ಯ ಸದಸ್ಯರ ನೇಮಕ ಮಾಡುತ್ತೇವೆ.
6.	1961ರ ಕರ್ನಾಟಕ ಶಾಪ್ಸ್ ಅಂಡ್ ಎಸ್ಟಾಬ್ಲಿಷ್‌ಮೆಂಟ್ ಕಾಯಿದೆ ಅಡಿ ಜಂಟಿ ವಾರ್ಷಿಕ ಸಲ್ಲಿಕೆ ತುಂಬಿಲ್ಲ.	ಈ ವರ್ಷದಿಂದ ಮುಂದೆ ನಾವು ಜಂಟಿ ಸಲ್ಲಿಕೆಯನ್ನು ಫೈಲ್ ಮಾಡುತ್ತೇವೆ.

**18) ಇಂಧನ (ಶಕ್ತಿ) ಸಂರಕ್ಷಣೆ ತಂತ್ರಜ್ಞಾನ ಗ್ರಹಿಕೆ ಮತ್ತು ವಿದೇಶಿ ವಿನಿಮಯ ಬಳಕೆ:**

**ಅ) ಇಂಧನ ಸಂರಕ್ಷಣೆ**

ಇಂಧನ ಸಂರಕ್ಷಣೆ ಕುರಿತು ತೆಗೆದುಕೊಂಡ ಕ್ರಮಗಳು/ ಪರಿಣಾಮ	ಕಂಪೆನಿಯು ಶಕ್ತಿ ಬಳಕೆಯಾಗುವ ಯಾವುದೇ ಚಟುವಟಿಕೆಗಳನ್ನು ಒಳಗೊಂಡಿರುವುದಿಲ್ಲ ಮತ್ತು ಕಛೇರಿ ಉಪಯೋಗಕ್ಕೆ ಮಾತ್ರ ಬಳಸಲಾಗುತ್ತದೆ. ಹೇಗೆ ಆಗಲಿ, ನಿಮ್ಮ ಕಂಪೆನಿಯು ಎಲ್ಲೆಲ್ಲಿ ಸಾಧ್ಯವೋ ಇಂಧನದ ಸಂರಕ್ಷಣೆ ಮತ್ತು ಬಳಕೆ ಕಡಿಮೆ ಮಾಡಲು ಹಲವು ಕ್ರಮಗಳನ್ನು ಅನುಸರಿಸಿದೆ.
(i) ಉತ್ಪಾದಿತ ತ್ಯಾಜ್ಯವೂ ಸೇರಿದಂತೆ ಶಕ್ತಿಯ ಪರ್ಯಾಯ ಏನೂ ಇಲ್ಲ	ಏನೂ ಇಲ್ಲ
(ii) ಇಂಧನ ಸಂರಕ್ಷಣೆ ಮೇಲಿನ ಬಂಡವಾಳ ಹೂಡಿಕೆ	ಅನ್ವಯಿಸುವುದಿಲ್ಲ
ಫಾರ್ಮ್ 'ಎ' ನಂತೆ ಒಟ್ಟು ಇಂಧನ ಬಳಕೆ ಮತ್ತು ಉತ್ಪಾದನೆಯ ಒಂದು ಯುನಿಟ್‌ಗೆ ಇಂಧನ ಬಳಕೆ	ಅನ್ವಯಿಸುವುದಿಲ್ಲ

**ಆ) ತಂತ್ರಜ್ಞಾನ ಗ್ರಹಿಕೆ**

ತಂತ್ರಜ್ಞಾನ ಅಳವಡಿಕೆ ಮತ್ತು ಉದ್ಯಮಶೀಲತೆಗಳತ್ತ ಮಾಡಿದ ಪ್ರಯತ್ನಗಳು	ಏನೂ ಇಲ್ಲ
ಮೇಲಿನ ಪ್ರಯತ್ನಗಳ ಫಲವಾಗಿ ಗಳಿಸಿದ ಲಾಭಗಳು, ಉದಾ: ಉತ್ಪನ್ನ ಸುಧಾರಣೆ, ವೆಚ್ಚ ಇಳಿತ, ಉತ್ಪನ್ನ ವೃದ್ಧಿ, ರಫ್ತು ಸೇರಿಕೆ ಇತ್ಯಾದಿ.	ಅನ್ವಯಿಸುವುದಿಲ್ಲ
ಆಮದಾದ ತಂತ್ರಜ್ಞಾನ ಸಂದರ್ಭದಲ್ಲಿ (ಆರ್ಥಿಕ ವರ್ಷದ ಆರಂಭದಿಂದಲೇ ಲೆಕ್ಕ ಮಾಡಿದ ಕಳೆದ 5 ವರ್ಷಗಳಲ್ಲಿ ಆಮದು ಮಾಡಿಕೊಂಡ) ಕೆಳಗಿನ ಮಾಹಿತಿ ಒದಗಿಸಬಹುದಾಗಿದೆ	
ಆಮದು ಮಾಡಿಕೊಂಡ ತಂತ್ರಜ್ಞಾನ	ಅನ್ವಯಿಸುವುದಿಲ್ಲ
ಆಮದಾದ ವರ್ಷ	ಅನ್ವಯಿಸುವುದಿಲ್ಲ
ತಂತ್ರಜ್ಞಾನ ಪೂರ್ಣ ಗ್ರಹಿಸಲಾಗಿದೆಯೇ	ಅನ್ವಯಿಸುವುದಿಲ್ಲ
ಪೂರಾ ಗ್ರಹಿಸಿಲ್ಲದಿದ್ದಲ್ಲಿ ಎಲ್ಲಿ ಈ ಗ್ರಹಿಕೆ ಆಗಿಲ್ಲ ಅದಕ್ಕಾಗಿ ಕಾರಣಗಳು ಮತ್ತು ಭವಿಷ್ಯದ ಕ್ರಿಯಾ ಯೋಜನೆ.	ಅನ್ವಯಿಸುವುದಿಲ್ಲ

**ಇ) ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಮತ್ತು ಡಿ)**

ಕಂಪೆನಿಯಿಂದ ಸಂಶೋಧನೆ ಮತ್ತು ಅಭಿವೃದ್ಧಿ ಮಾಡಲಾದ ನಿರ್ದಿಷ್ಟ ಕ್ಷೇತ್ರಗಳು	ಕಂಪೆನಿ ಯಾವುದೇ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸವನ್ನು ಪರಿಗಣಿತ ವರ್ಷದಲ್ಲಿ ಮಾಡಿರುವುದಿಲ್ಲ.
ಮೇಲಿನ ಆರ್ ಮತ್ತು ಡಿ ಯಿಂದಾಗಿ ಫಲಿಸಿದ ಲಾಭಗಳು	ಅನ್ವಯಿಸುವುದಿಲ್ಲ
ಭವಿಷ್ಯದ ಕ್ರಿಯಾ ಯೋಜನೆ	ಅನ್ವಯಿಸುವುದಿಲ್ಲ
ಆರ್ ಮತ್ತು ಡಿ ಬಗೆಗಿನ ವೆಚ್ಚ	ಏನೂ ಇಲ್ಲ
ಅ) ಬಂಡವಾಳ	ಏನೂ ಇಲ್ಲ
ಆ) ಆವರ್ತ	ಏನೂ ಇಲ್ಲ
ಇ) ಒಟ್ಟು	ಏನೂ ಇಲ್ಲ
ಈ) ಒಟ್ಟು ಆರ್ & ಡಿ ವ್ಯಾಪಾರದ ಮೊತ್ತದ ಶೇಕಡಾ ಆಗಿ	ಏನೂ ಇಲ್ಲ



**ಈ) ವಿದೇಶಿ ವಿನಿಮಯ ಬಳಕೆ ಮತ್ತು ಹೊರ ಹಾಯಿಕೆ**

ರಘುಗಳಿಗೆ ಸಂಬಂಧಿಸಿದ ಚಟುವಟಿಕೆಗಳು	ಅನ್ವಯಿಸುವುದಿಲ್ಲ
ರಘುಗಳು ಹೆಚ್ಚಿಸಲು ತೆಗೆದುಕೊಂಡ ಉಪಕ್ರಮಗಳು	ಅನ್ವಯಿಸುವುದಿಲ್ಲ
ಉತ್ಪನ್ನಗಳು ಮತ್ತು ಸೇವೆಗಳಿಗೆ ಹೊಸ ರಘು ಮಾರುಕಟ್ಟೆಗಳ ಅಭಿವೃದ್ಧಿ	ಅನ್ವಯಿಸುವುದಿಲ್ಲ
ರಘು ಯೋಜನೆಗಳು	ಅನ್ವಯಿಸುವುದಿಲ್ಲ
ಬಳಸಿದ ಒಟ್ಟು ವಿನಿಮಯ (ನಗದು ಆಧಾರ)	2022ರ ಮಾರ್ಚ್ 31ರಂತೆ ಏನೂ ಇಲ್ಲ
ಗಳಿಸಿದ ಒಟ್ಟು ವಿದೇಶಿ ವಿನಿಮಯ (ಸಂಚಿತ ಆಧಾರ)	2022ರ ಮಾರ್ಚ್ 31ರಂತೆ ಏನೂ ಇಲ್ಲ

**19. ನೌಕರರಿಗೆ ಸಂಭಾವನೆ ಸಂಬಂಧಿಸಿದ ಪ್ರಕಟಣೆ:**

ವರ್ಷವೊಂದಕ್ಕೆ ರೂ. 1.02 ಕೋಟಿ (ರೂಪಾಯಿ ಒಂದು ಕೋಟಿ ಎರಡು ಲಕ್ಷ ಮಾತ್ರ) ಗಿಂತ ಹೆಚ್ಚು ಮತ್ತು ಅಥವಾ ತಿಂಗಳಿಗೆ ರೂ. 8,50,000/- (ರೂಪಾಯಿ ಎಂಟು ಲಕ್ಷ ಮತ್ತು ಐವತ್ತು ಸಾವಿರ ಮಾತ್ರ) ಸಂಭಾವನೆ ಸ್ವೀಕರಿಸಿದ ಉದ್ಯೋಗಿಗಳು ಯಾರೂ ಇರುವುದಿಲ್ಲ. ಆದುದರಿಂದ 2014ರ ಕಂಪೆನಿ ನಿಯಮಗಳ (ಮ್ಯಾನೇಜ್‌ಮೆಂಟ್ ಸಿಬ್ಬಂದಿಯ ನೇಮಕ ಮತ್ತು ಸಂಭಾವನೆ) ಉಪನಿಯಮ 5(2) ಕ್ಕೆ ಅನುಸಾರವಾದ ಹೇಳಿಕೆ / ಪ್ರಕಟಣೆಯನ್ನು ಸದಸ್ಯರಿಗೆ ಸುತ್ತೋಲೆ ಮೂಲಕ ತಿಳಿಸುವ ಅಗತ್ಯವಿಲ್ಲ ಮತ್ತು ವಾರ್ಷಿಕ ವರದಿಗೆ ಸೇರಿಸಿಲ್ಲ.

ಭಾರತದ ಹೊರ ದೇಶಕ್ಕೆ ಕಳುಹಿಸಿಕೊಡಲಾದ ಮತ್ತು ಕೆಲಸ ಮಾಡುತ್ತಿರುವ ಯಾವ ನೌಕರರಾಗಲಿ ನಿರ್ದೇಶಕರಾಗಲಿ ಅಥವಾ ಸಂಬಂಧಿಗಳಾಗಲಿ ನಿಗದಿಪಡಿಸಿದ ಮಿತಿಗಿಂತ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳು ಯಾರೂ ಇರುವುದಿಲ್ಲ. ಆದುದರಿಂದ 2014ರ ಕಂಪೆನಿ ನಿಯಮಗಳು (ಮ್ಯಾನೇಜ್‌ಮೆಂಟ್ ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ಉಪನಿಯಮ 5(3) ಕ್ಕೆ ಅನುಸಾರವಾದ ಹೇಳಿಕೆ / ಪ್ರಕಟಣೆ ಸದಸ್ಯರಿಗೆ ಸುತ್ತೋಲೆ ಮೂಲಕ ತಿಳಿಸುವ ಅಗತ್ಯವಿಲ್ಲ ಮತ್ತು ವಾರ್ಷಿಕ ವರದಿಗೆ ಸೇರಿಸಿಲ್ಲ.

**20. ಕೆಳಗಿನದು ಒಳಗೊಂಡಂತೆ ಠೇವಣಿಗಳಿಗೆ ಸಂಬಂಧಿಸಿದ ವಿವರಗಳು**

ಕಂಪೆನಿಯು 2013ರ ಕಂಪೆನಿಗಳ ಕಾಯಿದೆಯ ಅವಕಾಶಗಳ ಅಡಿ ವ್ಯಾಖ್ಯಾನಿಸಿದಂತೆ ಸಾರ್ವಜನಿಕರಿಂದ ಯಾವುದೇ ಠೇವಣಿಗಳನ್ನು ಆಹ್ವಾನಿಸಿಲ್ಲ / ಒಪ್ಪಿಲ್ಲ / ನವೀಕರಿಸಿಲ್ಲ. ಅಂತೆಯೇ 2022ರ ಮಾರ್ಚ್ 31ರಂದು ಅಥವಾ ಮೊದಲು ಮರುಪಾವತಿಗೆ ಬಾಕಿ ಇದ್ದ ಯಾವುದೇ ಠೇವಣಿಗಳಿರುವುದಿಲ್ಲ.

**21. ಆಂತರಿಕ ಹಣಕಾಸು ನಿಯಂತ್ರಣಗಳ ಪರ್ಯಾಯತೆಗೆ ವಿವರಗಳು:**

ಕಂಪೆನಿಯ ಆರ್ಥಿಕ ತಃಖ್ತೆಗಳಿಗೆ ಸಂಬಂಧಪಟ್ಟಂತೆ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಪಾಲಿಸಿಕೊಂಡು ಬರುತ್ತಿದೆ.

**22. ಸಾಲಗಳು, ಖಾತರಿಗಳು ಅಥವಾ ಹೂಡಿಕೆಗಳ ವಿವರಗಳು**

ಕಂಪೆನಿಯು 2013ರ ಕಂಪೆನಿಗಳ ಕಾಯಿದೆಯ ಸೆಕ್ಷನ್ 186ರ ಅವಕಾಶದಡಿ ಯಾವುದೇ ಸಾಲಗಳು, ಖಾತರಿಗಳು ನೀಡಿಲ್ಲ ಅಥವಾ ಯಾವುದೇ ಹೂಡಿಕೆಗಳು ಮಾಡಿಲ್ಲ.

**23. ಹಾನಿ (ಗಂಡಾಂತರ) ನಿರ್ವಹಣೆ ನೀತಿ**

ಇಂದಿನ ಆರ್ಥಿಕ ಪರಿಸರದಲ್ಲಿ, ವ್ಯವಹಾರದ ಬಹುಮುಖ್ಯ ಭಾಗ ಹಾನಿ ನಿರ್ವಹಣೆ. ಹಾನಿ ನಿರ್ವಹಣೆಯ ಮುಖ್ಯ ಗುರಿ ವ್ಯವಹಾರಕ್ಕೆ ಗಂಡಾಂತರಗಳನ್ನು ಒಡ್ಡಬಹುದಾದ ಘಟನೆಗಳ ವಿಷಯದಲ್ಲಿ ಅವುಗಳನ್ನು ಗುರುತಿಸಿ, ನಿಯಂತ್ರಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದೇ ಆಗಿದೆ. ನಿಮ್ಮ ಕಂಪೆನಿಯು ಹಾನಿ ನಿರ್ವಹಣೆ ವ್ಯವಹಾರ ಪ್ರಕ್ರಿಯೆಗಳಲ್ಲಿ ಸೇರಿ ಹೋಗಿದೆ. ನಿಮ್ಮ ಕಂಪೆನಿಯ ತಾಂತ್ರಿಕ ಸಮಿತಿ ಮತ್ತು ಮಂಡಳಿಯು ಕಂಪೆನಿಯು ಎತ್ತಿಕೊಂಡ ವ್ಯವಹಾರಗಳಿಗೆ ಸೇರಿದ ಹಾನಿಗಳನ್ನು ಪರಾಮರ್ಶಿಸುತ್ತದೆ ಮತ್ತು ಕಾಲಕಾಲಕ್ಕೆ ಅವುಗಳ ಉಪಶಮನಕ್ಕಾಗಿ ನಿರ್ದೇಶಿಸಲಾಗುತ್ತದೆ.

**24. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನೀತಿ**

ಕಂಪೆನಿಯು 2015ರ ಕಂಪೆನಿಗಳ (ಲೆಕ್ಕಪತ್ರಗಳು) ನಿಯಮಗಳೊಂದಿಗೆ ಓದಲಾದ ಕಂಪೆನಿಗಳ ಕಾಯಿದೆಯ ವಿಭಾಗ 135ರ ಅನ್ವಯಿಕೆಗೆ ನಿರ್ಣಾಯಕಗಳನ್ನು ಪೂರೈಸದಿರುವುದರಿಂದ ಈ ಕ್ಲಾಸ್ ಅನ್ವಯವಾಗುವುದಿಲ್ಲ.



## 25. ಸಂಬಂಧಿತ ತಂಡ ವ್ಯವಹಾರಗಳು

ಕಂಪೆನಿಯು ಕರ್ನಾಟಕ ಸರ್ಕಾರದ ಉದ್ಯಮವಾಗಿರುವುದರಿಂದ ಸಂಬಂಧಿತ ತಂಡ ವ್ಯವಹಾರಗಳು ಯಾವುದೂ ಇರುವುದಿಲ್ಲ.

## 26. 2013ರ ಕಾರ್ಯಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಉಪದ್ರವ (ತಡೆ, ನಿಷೇಧ ಮತ್ತು ನಿವಾರಣೆ) ಕಾಯಿದೆಯಡಿ ಪ್ರಕಟಣೆ

ನಿಮ್ಮ ಕಂಪೆನಿಯು ಯಾವಾಗಲೂ ಹಲವಾರು ಮಧ್ಯ ಪ್ರವೇಶಗಳು ಮತ್ತು ಪದ್ಧತಿಗಳ ಮೂಲಕ ಕಂಪೆನಿಯ ಆವರಣದಲ್ಲಿ ಪ್ರತಿ ವ್ಯಕ್ತಿಯ ಕಾರ್ಯಕ್ಕೆ ಸುರಕ್ಷಿತ ಮತ್ತು ಉಪದ್ರವ ಮುಕ್ತ ಕಾರ್ಯಸ್ಥಳ ಒದಗಿಸುವುದರಲ್ಲಿ ನಂಬಿಕೆ ಇಟ್ಟಿದೆ. ಕಂಪೆನಿಯು ತಾರತಮ್ಯ ಮತ್ತು ಲೈಂಗಿಕ ಉಪದ್ರವ ಸೇರಿದಂತೆ ತೊಂದರೆಗಳಿಂದ ಮುಕ್ತವಿರುವ ಪರಿಸರ ಸೃಷ್ಟಿಗೂ ಮತ್ತು ಅಂತಹ ಪರಿಸರ ಒದಗಿಸಲು ಬದ್ಧವಿರುತ್ತದೆ. ಪ್ರಸಕ್ತ ವರ್ಷದಲ್ಲಿ ಲೈಂಗಿಕ ಉಪದ್ರವಕುರಿತಂತೆ ಯಾವ ದೂರುಗಳೂ ವರದಿಯಾಗಿರುವುದಿಲ್ಲ.

## 27. ಆಭಾರ ಮನ್ನಣೆಗಳು

ನಿರ್ದೇಶಕರು ಎಲ್ಲ ನೌಕರರ ಪ್ರಾಮಾಣಿಕ ಮತ್ತು ಸಮರ್ಪಣಾ ಮನೋಭಾವದ ಯತ್ನಗಳನ್ನು ಮೆಚ್ಚಿ ದಾಖಲಿಸಲು ಬಯಸುವರು. ನಿಮ್ಮ ನಿರ್ದೇಶಕರು ಷೇರುದಾರರು, ಬ್ಯಾಂಕರ್‌ಗಳು ಮತ್ತು ಇತರ ವ್ಯವಹಾರ ಸಹವರ್ತಿಗಳನ್ನು ಅವರ ಸುಸ್ಥಿರ ಬೆಂಬಲ, ಪೋಷಣೆ ಮತ್ತು ಸಹಕಾರಗಳಿಗೆ ಅಭಿನಂದಿಸಿರುವರು.

ಮಂಡಳಿ ಆದೇಶದ ಮೇರೆಗೆ  
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಪರವಾಗಿ

ಸ್ಥಳ: ಬೆಂಗಳೂರು  
ದಿನಾಂಕ: 29-09-2022

ಸಹಿ/-  
ಶಿವಪ್ರಸಾದ್ ಪಿ.ಆರ್.  
ವ್ಯವಸ್ಥಾಪಕ ನಿರ್ದೇಶಕರು  
ಡಿಐಎನ್: 08965850

ಸಹಿ/-  
ಡಾ. ಕೆ.ಎಸ್. ಕೃಷ್ಣಾರೆಡ್ಡಿ  
ನಿರ್ದೇಶಕರು  
ಡಿಐಎನ್: 06722607





## ಪರಿಷ್ಕೃತ ಸ್ವತಂತ್ರ ಲೆಕ್ಕಪರಿಶೋಧಕರ ವರದಿ

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಸದಸ್ಯರಿಗೆ

**ಸ್ವತಂತ್ರ ಹಣಕಾಸು ಹೇಳಿಕೆಗಳ ಕುರಿತ ವರದಿ**

### 1. ಅರ್ಹ ಅಭಿಪ್ರಾಯ

ನಾವು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಮಾರ್ಚ್ 31, 2022 ರ ಅಂತ್ಯಕ್ಕೆ ಲೆಕ್ಕ ಪರಿಶೋಧಿಸಿರುವ ಸಂತುಲನ ಪಟ್ಟಿ, ಲಾಭ ನಷ್ಟ ತಃಖ್ತೆ ಮತ್ತು ನಗದು ಪ್ರವಹನ ಪಟ್ಟಿಗಳನ್ನೊಳಗೊಂಡಿರುವ ಹಣಕಾಸು ಲೆಕ್ಕಪತ್ರಗಳನ್ನು ಮತ್ತು ಮಹತ್ವದ ಲೆಕ್ಕಪತ್ರ ನೀತಿಗಳ ಸಾರಾಂಶ ಮತ್ತು ಆ ದಿನಾಂಕದ ಇತರೆ ವಿವರಣಾತ್ಮಕ ಮಾಹಿತಿಗಳನ್ನು ಸಲ್ಲಿಸಿರುತ್ತೇವೆ. ನಂತರ, ಲೆಕ್ಕಪರಿಶೋಧಕ ವರದಿಯು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರಿಂದ ಕೆಲವೊಂದು ಅವಲೋಕನಗಳಂತೆ ಪರಿಷ್ಕರಿಸಲ್ಪಟ್ಟಿತು. ಈ ವರದಿಯು ಹಿಂದಿನ 29ನೇ ಆಗಸ್ಟ್ 2022 ರ ವರದಿಯನ್ನು ರದ್ದುಗೊಳಿಸಿದೆ.

ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ಒದಗಿಸಿರುವ ಮಾಹಿತಿಗಳ ಪ್ರಕಾರ ಅರ್ಹ ಅಭಿಪ್ರಾಯದ ಕಂಡಿಕೆಗಳಲ್ಲಿ ವಿವರಿಸಿದ ವಿಷಯಗಳ ಸಂಭವನೀಯ ಪರಿಣಾಮಗಳನ್ನು ಹೊರತುಪಡಿಸಿ, ಮೇಲಿನ ಹಣಕಾಸು ಲೆಕ್ಕಪತ್ರಗಳು ಕಂಪನಿಗಳ ಕಾಯ್ದೆ 2013 ರಂತೆ ಅಗತ್ಯ ಮಾಹಿತಿಯನ್ನು ನೀಡುತ್ತವೆ. ಅಗತ್ಯವಿರುವ ರೀತಿಯಲ್ಲಿ ಮತ್ತು ಕಾಯಿದೆಯ ಸೆಕ್ಷನ್ 133 ರ ಅಡಿಯಲ್ಲಿ ಸೂಚಿಸಲಾದ ಅಕೌಂಟಿಂಗ್ ಮಾನದಂಡಗಳು ಮತ್ತು ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಇತರೆ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ ನಿಜವಾದ ಮತ್ತು ನ್ಯಾಯಯುತ ದೃಷ್ಟಿಕೋನದೊಂದಿಗೆ ಕಂಪನಿಯ ವ್ಯವಹಾರಗಳು ಲಾಭ ಮತ್ತು ನಷ್ಟ ತಃಖ್ತೆ ಮತ್ತು ನಗದು ಪ್ರವಹನ ಪಟ್ಟಿ 31 ಮಾರ್ಚ್ 2022 ರಂತೆ ಕೊನೆಗೊಂಡಿವೆ.

### 2. ಅರ್ಹ ಅಭಿಪ್ರಾಯಕ್ಕೆ ಆಧಾರ

ಕಾಯಿದೆ ಸೆಕ್ಷನ್ 143(10) ಅಡಿ ನಮೂದಿಸಿರುವಂತೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ನೀಡಲಾದ ಲೆಕ್ಕಪರಿಶೋಧನಾ ಮಾನಕಗಳಿಗನುಗುಣವಾಗಿ ನಾವು ನಮ್ಮ ಸ್ವತಂತ್ರ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಗಳನ್ನು ನಡೆಸಿದ್ದೇವೆ. ನಮ್ಮ ಜವಾಬ್ದಾರಿಗಳನ್ನು ಆ ಮಾನಕಗಳಡಿ ಮತ್ತು ನಮ್ಮ ವರದಿಯ ಹಣಕಾಸು ತಃಖ್ತೆಗಳ ವಿಭಾಗದ ಲೆಕ್ಕಪರಿಶೋಧನೆಗೆ ಆಡಿಟರ್‌ಗಳ ಜವಾಬ್ದಾರಿಗಳಲ್ಲಿ ವಿವರಿಸಿರುತ್ತೇವೆ. ಕಂಪನಿಗಳ ಕಾಯಿದೆ 2013ರ ಅವಕಾಶಗಳಡಿ ಮತ್ತು ಅಲ್ಲಿನ ನಿಯಮಗಳಡಿ ನಮ್ಮ ಸ್ವತಂತ್ರ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಗೆ ಪ್ರಸ್ತುತವಾದ ನೈತಿಕ ಅಗತ್ಯತೆಗಳೊಂದಿಗೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನೀಡಿರುವ ನೀತಿ ಸಂಹಿತೆಯೊಂದಿಗನುಗುಣವಾಗಿ ನಾವು ಕಂಪನಿಯಿಂದ ಸ್ವತಂತ್ರರು ಮತ್ತು ನಾವು ಈ ಅಗತ್ಯತೆಗಳ ಹಾಗೂ ನೀತಿಸಂಹಿತೆಗನುಗುಣವಾಗಿ ನಮ್ಮ ಇತರ ನೈತಿಕ ಜವಾಬ್ದಾರಿಗಳನ್ನು ಪೂರೈಸಿರುತ್ತೇವೆ.

ನಾವು ನಮ್ಮ ಅರ್ಹ ಅಭಿಪ್ರಾಯಕ್ಕೆ ಒಂದು ಆಧಾರ ಒದಗಿಸಲು ನಾವು ಪಡೆದುಕೊಂಡ ಲೆಕ್ಕಪರಿಶೋಧನಾ ಸಾಕ್ಷ್ಯವು ಸಾಕು ಮತ್ತು ಸೂಕ್ತ ಎಂದು ನಂಬುತ್ತೇವೆ.

1. 2006ರ ಎಂಎಸ್‌ಎಂಇಡಿ ಕಾಯಿದೆ ಪ್ರಕಾರ ನಮೂದಿತ ಕಾಯಿದೆ ಅಡಿ ನೋಂದಾಯಿಸಿರುವ ಮಾರಾಟಗಾರರನ್ನು ಕಂಪನಿಯು ಗುರುತಿಸಬೇಕು. ಕಂಪನಿಯು 2013ರ ಕಂಪನಿಗಳ ಕಾಯಿದೆ ಅಡಿ ತನ್ನ ಹಣಕಾಸು ಹೇಳಿಕೆಗಳು ಮತ್ತು ಅಧವ ವಾರ್ಷಿಕ ವರದಿ ಮಾಡುವ ಅಗತ್ಯತೆಗಳಲ್ಲಿ ಪ್ರತ್ಯೇಕ ಪ್ರಕಟಣೆ ಮಾಡಬೇಕು. ಈ ಪ್ರಕಟಣೆ ಮತ್ತು ವರದಿಯು ಬಾಕಿ ಇರುವ ಮತ್ತು ಪಾವತಿಸುವ ಮುಖ್ಯ ಮೊತ್ತ ಬಾಕಿ ಇರುವ ಮತ್ತು ಪಾವತಿಸಿದ ಬಡ್ಡಿಯ ಮೊತ್ತ ಮತ್ತು ವಿಳಂಬಕ್ಕೆ ಕಾರಣಗಳು ಒಳಗೊಳ್ಳಬೇಕು. ಕಂಪನಿಯು ನಿಬಂಧನೆಗಳ ಪ್ರಕಾರ ಮಾರಾಟಗಾರರನ್ನು ಗುರುತಿಸಲು ಯಾವುದೇ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಇದು 2006ರ ಎಂಎಸ್‌ಎಂಇಡಿ ಕಾಯಿದೆ ಮತ್ತು 2013ರ ಕಂಪನಿಗಳ ಕಾಯಿದೆಯ ಉಲ್ಲಂಘನೆಯಲ್ಲಿದೆ.



2. ಟಿಪ್ಪಣಿ ಸಂಖ್ಯೆ 17 - ಇತರ ಪ್ರಸಕ್ತ (ಚಾಲ್ತಿ) ಆಸ್ತಿಗಳು. ಕರ್ನಾಟಕ ಸರ್ಕಾರದಿಂದ ಸ್ವೀಕರಿಸಬಲ್ಲ ಅನುದಾನಗಳ ಮೇಲಿನ ಹೆಚ್ಚು ಖರ್ಚು ರೂ. 536.74 ಕೋಟಿಯಷ್ಟು (ಹಿಂದಿನ ವರ್ಷ ರೂ. 429.47 ಕೋಟಿ) ಮೊತ್ತ ಕ್ರಮವಾದ ಯೋಜನೆಗಳಿಗೆ ಸ್ವೀಕರಿಸಿದ ಅನುದಾನಗಳ ಮೇಲೆ ಸರ್ಕಾರಿ ಯೋಜನೆಗಳಿಗೆ ಮಾಡಿದ ಹೆಚ್ಚು ಖರ್ಚನ್ನು ತೋರಿಸುತ್ತದೆ. ದಾಖಲೆಗಳ ನಮ್ಮ ಪರಿಶೀಲನೆ ಮತ್ತು ವಿವರಣೆಯ ಪ್ರಕಾರ ಸಂಗ್ರಹದ ನಿಶ್ಚಿತತೆಯನ್ನು ಸಾಬೀತುಪಡಿಸಲು ಸಾಕ್ಷ್ಯವಾಗಲಿ ಸ್ಥಿತಿಗಳಾಗಲಿ ಇಲ್ಲ. ಮತ್ತೆ ಕಂಪನಿಯು ಅಂತಹ ಹೆಚ್ಚು ಖರ್ಚು ಕುರಿತಂತೆ ಸರ್ಕಾರದೊಂದಿಗೆ ಯಾವುದೇ ಪತ್ರ ವ್ಯವಹಾರ ಮಾಡಿರುವುದಿಲ್ಲ.  
ಕಂಪನಿಯು ಅಂತಹ ಹೆಚ್ಚು ವೆಚ್ಚವನ್ನು ಆಸ್ತಿಯಾಗಿ ಪರಿಗಣಿಸಲು ಯಾವುದೇ ನೀತಿಯನ್ನು ಮಾಡಿಲ್ಲ ಮತ್ತು ಅದು ಮಾನ್ಯತೆ ಮತ್ತು ಮಾನದಂಡಗಳಂತೆ ಅರ್ಹವಾಗಿದ್ದರೆ ಅಥವಾ ಅದು ಉದ್ಭವಿಸಿದಾಗ ಲಾಭ ಮತ್ತು ನಷ್ಟಗಳ ತೇಖೆಗೆ ಭರಿಸಲು ಯಾವುದೇ ನೀತಿಯನ್ನು ಮಾಡಿರುವುದಿಲ್ಲ.
3. ಟಿಪ್ಪಣಿ ಸಂಖ್ಯೆ 9 - ಇತರ ಚಾಲ್ತಿ ಹೊಣೆಗಳು - ಕಂಟ್ರಾಕ್ಟರ್ ಬಿಲ್‌ಗಳಿಂದ ರೂ. 25.01 ಕೋಟಿ (ಹಿಂದಿನ ವರ್ಷ ರೂ. 19.25 ಕೋಟಿ) ತಡೆಹಿಡಿದ ಮೊತ್ತ. ಇದು ಸಮಯ ವಿಸ್ತರಣೆ, ದಂಡ ಅಥವಾ ಹಾನಿಗಳು ಮತ್ತಿತರ ವಸೂಲಿಗಳನ್ನು ಒಳಗೊಳ್ಳುತ್ತವೆ. ಕಂಟ್ರಾಕ್ಟರ್‌ಗಳಿಂದ ರೂ. 51.53 ಕೋಟಿಯ (ಹಿಂದಿನ ವರ್ಷ ರೂ. 66.57 ಕೋಟಿ) ಹಣ ಠೇವಣಿಗಳ ಅರ್ನೇಸ್ಟ್ ಹಣ ಭದ್ರತಾ ಠೇವಣಿ ಒಳಗೊಳ್ಳುತ್ತವೆ ಮತ್ತು ಭದ್ರತಾ ಠೇವಣಿ, ಇತ್ಯರ್ಥವುಳಿದು ಬ್ಯಾಂಕ್ ಗ್ಯಾರಂಟಿಯ ಭರಿಸುವಿಕೆ ಇತ್ಯಾದಿ ಕೂಡ. ಮೇಲೆ ಹೇಳಿದ ವಿಷಯಗಳು ಸಮನ್ವಯಗೊಳಿಸುವಿಕೆ ಮತ್ತು ಬಲವರ್ಧನೆ ವಿಶ್ಲೇಷಣೆಗೆ ಬದ್ಧ. ಪ್ರಸ್ತುತ ಸಂದರ್ಭದಲ್ಲಿ ನಾವು ಹೊಣೆಯ ಇರುವಿಕೆ ಅಥವಾ ಇಲ್ಲದಿರುವಿಕೆ ಕುರಿತು ಟೀಕಿಸಲು ಸಮರ್ಥರಿಲ್ಲ.
4. ಟಿಪ್ಪಣಿ ಸಂಖ್ಯೆ 7 ಮತ್ತು 10 - ದೀರ್ಘಾವಧಿ ಅವಕಾಶಗಳು ಮತ್ತು ಅಲ್ಪಾವಧಿ ಅವಕಾಶಗಳು ಕೆಆರ್‌ಡಿಸಿಎಲ್ ಕೇಡರಿನ ಕಾಂಟ್ರಾಕ್ಟ್ ಉದ್ಯೋಗಿಗಳ ಗ್ರಾಚ್ಯುಟಿ ಮತ್ತು ರಜೆ ನಗದೀಕರಣಕ್ಕೆ ಅವಕಾಶಗಳನ್ನು ಒಳಗೊಳ್ಳುತ್ತದೆ. ಇದು ಕ್ರಮವಾಗಿ ರೂ. 0.81 ಕೋಟಿ ಮತ್ತು ರೂ. 0.66 ಕೋಟಿ ಆಗುತ್ತದೆ. ಅದೇ, ಕಂಪನಿಯು ಯಾವುದೇ ಗ್ರಾಚ್ಯುಟಿ ಟ್ರಸ್ಟ್ ಸೃಷ್ಟಿಸಿಲ್ಲ ಅಥವಾ ಉದ್ಯೋಗಿಗಳ ಹಿತಾಸಕ್ತಿಯಲ್ಲಿ ಯಾವುದೇ ನಿಧಿಯನ್ನು ಇರಿಸಿಲ್ಲ. ಹೇಗೆ ಇರಲಿ, ಮೇನೇಜ್‌ಮೆಂಟ್ ನಿರ್ಣಯ ತೆಗೆದುಕೊಳ್ಳುವವರೆಗೆ ಪ್ರಭಾವವನ್ನು ಖಚಿತವಾಗಿ ಹೇಳಲಾಗದು.
5. ಟಿಪ್ಪಣಿ ಸಂಖ್ಯೆ 12 - ದೀರ್ಘಾವಧಿ ಸಾಲಗಳು ಮತ್ತು ಮುಂಗಡಗಳು ಕಂಟ್ರಾಕ್ಟರ್‌ಗಳಿಂದ ಬಾಕಿ, ನಿರ್ಮಾಣಕ್ಕಾಗಿ ಸಜ್ಜುಗೊಳ್ಳುವಿಕೆ ಮುಂಗಡ ರೂ. 85.14 ಕೋಟಿ ಒಳಗೊಳ್ಳುತ್ತದೆ. ಇದರಲ್ಲಿ ಕಾಮಗಾರಿ ಆರಂಭಿಸುವಲ್ಲಿ ವಿಳಂಬದ ಕಾರಣ ಹಾಸನ ಹೊರವರ್ತುಲ ರಸ್ತೆ ಮತ್ತು ಬೆಂಗಳೂರು ಸುತ್ತ ಮುತ್ತಲ ರಸ್ತೆಗಳು ಪ್ಯಾಕೇಜ್-4ಬಿ ಗಳ ಸಜ್ಜುಗೊಳಿಸುವಿಕೆ ಮುಂಗಡ ಬಹುಕಾಲ ಉಳಿದಿವೆ. ಸಂಚಿತವಾಗಿ ಬಡ್ಡಿಯನ್ನು ರೂ. 4.32 ಕೋಟಿಯಷ್ಟಕ್ಕೆ ಗುರುತಿಸಲಾಗಿದೆ. ಏಕೆಂದರೆ ಮಾಡಲಾದ ಮುಂಗಡ ಮತ್ತು ಅದನ್ನು ಕಾರ್ಯವೆಚ್ಚಕ್ಕೆ ಸಲ್ಲುವಂತಾಗಿದೆ. ಸಾಕಷ್ಟು ಮತ್ತು ಸೂಕ್ತ ಲೆಕ್ಕಪರಿಶೋಧನೆ ಸಾಕ್ಷ್ಯದ ಗೃಹಿನಲ್ಲಿ ನಾವು ಬಡ್ಡಿಯ ಸಂಗ್ರಹದ ನಿಶ್ಚಿತತೆ ಕುರಿತಂತೆ ಟೀಕಿಸಲು ಸಮರ್ಥರಿಲ್ಲ.
6. ಆಡಳಿತ ವರ್ಗವು ಕೋವಿಡ್-19 ಸಾಂಕ್ರಾಮಿಕ ಕಾರಣ ತನ್ನ ಕೇಂದ್ರ ಚಟುವಟಿಕೆಗಳ ಮೇಲೆ ಅಂದರೆ ನಿರ್ಮಾಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ಯಾವುದೇ ಇತರ ಮೂಲಸೌಕರ್ಯ ಕಾಮಗಾರಿಗಳ ಮೇಲೆ ಪ್ರಭಾವವನ್ನು ಖಚಿತಪಡಿಸಿಲ್ಲ.
7. ಟಿಪ್ಪಣಿ ಸಂಖ್ಯೆ 9 - ವಾಣಿಜ್ಯ ಪಾವತಿಗಳು ಮತ್ತು ಟಿಪ್ಪಣಿ ಸಂಖ್ಯೆ 15 - ಹಣಕಾಸು ಹೇಳಿಕೆಗಳಲ್ಲಿ ಪ್ರಕಟಿಸಿದ ವಾಣಿಜ್ಯ ಸ್ವೀಕಾರಾರ್ಹಗಳ ಉಳಿಕೆಗಳು ಬಾಹ್ಯ ದೃಢೀಕರಣಗಳಿಗೆ ಬದ್ಧವಿರುತ್ತವೆ.

### ಗಮನ ಸೆಳೆಯುವ ವಿಷಯಗಳು

#### ನಾವು ಗಮನ ಸೆಳೆಯುವುದೆಂದರೆ :

1. ನಾವು ಸಂಸ್ಥೆಯ ಹಣಕಾಸು ಸ್ಥಿತಿ ಕುರಿತಂತೆ ಕೋವಿಡ್-19ರ ಪರಿಣಾಮದ ವಿಷಯವಾಗಿ ವರದಿ ಮಾಡುತ್ತೇವೆ.
  - i) ಸಾಂಕ್ರಾಮಿಕ ಕೋವಿಡ್-19ರ ಕಾರಣ 1ನೇ ಏಪ್ರಿಲ್ 2021 ರಿಂದ 31ನೇ ಡಿಸೆಂಬರ್ 2021 ಅವಧಿಗೆ ಟೋಲ್ ಸಂಗ್ರಹದಿಂದ ನಷ್ಟವನ್ನು ರೂ. 18.86 ಕೋಟಿಯಷ್ಟಕ್ಕೆ ಮೇನೇಜ್‌ಮೆಂಟ್ ಸೂಕ್ತವಾಗಿ ಅಂದಾಜಿಸಿದೆ. ಇದನ್ನು ಲೆಕ್ಕಪತ್ರಗಳಿಗಿನ ಟಿಪ್ಪಣಿಗಳಲ್ಲಿ ಟಿಪ್ಪಣಿ ಸಂಖ್ಯೆ 19.1ರಲ್ಲಿ ಪ್ರಕಟಿಸಲಾಗಿದೆ.
  - ii) ಟಿಪ್ಪಣಿ ಸಂಖ್ಯೆ 19.3 - 1ನೇ ಜನವರಿ 2022 ರಿಂದ 31ನೇ ಮಾರ್ಚ್ 2022ರ ಅವಧಿಗೆ ಟೋಲ್ ಸಂಗ್ರಹವನ್ನು ಒಪ್ಪಂದದ ಪ್ರಕಾರ ಪರಿಗಣಿಸಲಾಗಿದೆ. ಒಪ್ಪಂದದ ಪ್ರಕಾರ ವರ್ಧನೆ ಕಲಮನ್ನು ಪರಿಗಣಿಸಲಾಗಿಲ್ಲ.
2. ಟಿಪ್ಪಣಿ 25 ಎ - ಮೂರ್ತ ಹೊಣೆಗಳ ಮತ್ತು ಬದ್ಧತೆಗಳನ್ನು (ವ್ಯಾಪ್ತಿ ಒದಗಿಸದ) ಗುರುತಿಸಿ ಮ್ಯಾನೇಜ್‌ಮೆಂಟ್‌ನಿಂದ ಪ್ರಕಟಿಸಲಾಗಿದೆ.



3. ಟಿಪ್ಪಣಿ ಸಂಖ್ಯೆ 4 - ಮುಂದೂಡಿದ ಸರ್ಕಾರಿ ಅನುದಾನ ರೂ.5.72 ಕೋಟಿಯ ಬಳಸದ ರೆವಿನ್ಯೂ ಅನುದಾನಗಳನ್ನು ಒಳಗೊಂಡಿದೆ. ರೆವಿನ್ಯೂ ಅನುದಾನಗಳ ವಿಶಿಷ್ಟ ರೆವಿನ್ಯೂ ವೆಚ್ಚಗಳಿಗೆ ಮಾತ್ರವಿದ್ದು ಸ್ವೀಕಾರದ ನಿಬಂಧನೆಗಳು ಭವಿಷ್ಯದ ವರ್ಷಗಳಿಗೆ ಇರದು. ಬಳಸದ ಮೊತ್ತ 2021-22ರ ಹಣಕಾಸು ವರ್ಷಕ್ಕೆ ಅನ್ವಯಿಸುವುದಿಲ್ಲ. ಇದು ಹಿಂದಿನ ವರ್ಷಗಳ ಒಟ್ಟು ಆಗಿದೆ.

**ಈ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಅಭಿಪ್ರಾಯವನ್ನು ಮಾರ್ಪಡಿಸಲಾಗಿದೆ.**

**ಇತರೆ ವಿಷಯಗಳು :**

1. ಟಿಪ್ಪಣಿ ಸಂಖ್ಯೆ 23.1 - ಇತರ ವೆಚ್ಚಗಳು - ಕೆಟ್ಟ ಸಾಲಗಳು ರೂ. 0.60 ಕೋಟಿ. 18 ಜುಲೈ 2022 ರಂದು ನಡೆದ 138ನೇ ಮಂಡಲಿ ಸಭೆಯಲ್ಲಿ, 1ನೇ ಜೂನ್ ನಿಂದ 31ನೇ ಮಾರ್ಚ್ 2021ರ ವರೆಗಿನ ಅವಧಿಗೆ ಸೇರಿದ ಟೋಲ್ ಸ್ವೀಕಾರಾರ್ಹವನ್ನು ಮನ್ನಾ ಮಾಡಲು ಸಮ್ಮತಿಸಲಾಗಿದೆ.
2. 3ನೇ ಜುಲೈ 2020 ರಂದು ನಡೆದ 132ನೇ ಸಭೆಯಲ್ಲಿ ಜೀವನಭೀಮಾನಗರದಲ್ಲಿ 1.5 ಎಕರೆಗಳ ಭೂಮಿಯೊಂದಿಗೆ 14 ಅಂಗಡಿಗಳನ್ನು, ಹಡ್ಸನ್ ವೃತ್ತದಲ್ಲಿ ಕೃಷಿ ಸೊಸೈಟಿ ಕಟ್ಟಡವನ್ನು ಮತ್ತು ಪಿಡಬ್ಲ್ಯುಡಿಗೆ ಸೇರಿದ ಆಸ್ತಿಗಳನ್ನು ತೆಗೆದುಕೊಳ್ಳಲು ಮಂಡಳಿ ಸಮ್ಮತಿಸಿದೆ. ಹಣಕಾಸು ಹೇಳಿಕೆಗಳ ಮೇಲಿನ ಬಂಡವಾಳ ಬದ್ಧತೆ ಪ್ರಕಟಿಸಿಲ್ಲ.
3. ಟಿಪ್ಪಣಿ ಸಂಖ್ಯೆ 21 - ಸಿಬ್ಬಂದಿ ಲಾಭಗಳು - ವೈದ್ಯಕೀಯ ಮರುಪಾವತಿ ರೂ. 0.59 ಕೋಟಿ. ಕಂಪನಿಯು ತನ್ನ ಸಿಬ್ಬಂದಿಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿಸುವಂತೆ ಕರ್ನಾಟಕ ಸರ್ಕಾರದ ವೈದ್ಯಕೀಯ ನೀತಿಯನ್ನು ಅಳವಡಿಸಿದೆ.
4. ನಿಗಮವು ಹೊಸಕೋಟೆ ಚಿಂತಾಮಣಿ ರಸ್ತೆಯಲ್ಲಿ ಟೋಲ್ ಶುಲ್ಕಗಳನ್ನು ಇಲಾಖೆ ವತಿಯಿಂದ ಹೊರಗುತ್ತಿಗೆ ಏಜೆನ್ಸಿ ಮೂಲಕ ಸಂಗ್ರಹಿಸುತ್ತದೆ. ಅಲ್ಲಿ ಮಾನವಶಕ್ತಿ ಏಜೆನ್ಸಿಯ ಒದಗಿಸುವಿಕೆಯ ನೇಮಕ ಮಾಡುವಲ್ಲಿ ಯಾವುದೇ ಖರೀದಿ ಕ್ರಮಗಳನ್ನು ಅನುಸರಿಸಿಲ್ಲ ಮತ್ತು ಪಾವತಿಗಳ ಕ್ರಮಗಳ ಕಂಪನಿಯ ಪಾವತಿಯ ಎಂದಿನ ವಿಧಾನದೊಂದಿಗೆ ಇರುವುದಿಲ್ಲ.

ಟಿಪ್ಪಣಿ ಸಂಖ್ಯೆ 18 - ಹೊಸಕೋಟೆ ಚಿಂತಾಮಣಿ ರಸ್ತೆ ಇಲಾಖಾ ಸಂಗ್ರಹದಿಂದ ರೂ. 3.71 ಕೋಟಿಯಷ್ಟನ್ನು ಟೋಲ್ ಸಂಗ್ರಹ ಒಳಗೊಳ್ಳುತ್ತದೆ. ಮ್ಯಾನೇಜ್‌ಮೆಂಟ್ ಒದಗಿಸಿದ ಮಾಹಿತಿ ಮತ್ತು ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರನ್ನು ಅವಲಂಬಿಸಿರುತ್ತೇವೆ.

### ಇತರೆ ಮಾಹಿತಿ

ಕಂಪನಿಯ ಆಡಳಿತ ಮತ್ತು ನಿರ್ದೇಶಕರ ಮಂಡಳಿ ಇತರೆ ಮಾಹಿತಿಗೆ ಜವಾಬ್ದಾರಿಯಾಗಿದೆ. ಇತರ ಮಾಹಿತಿಯು ಕಂಪನಿಯ ವಾರ್ಷಿಕ ವರದಿಯಲ್ಲಿ ಸೇರಿದ ಮಾಹಿತಿ ಒಳಗೊಂಡಿದೆ. ಆದರೆ ಹಣಕಾಸು ತಃಖ್ತೆಗಳ ಮತ್ತು ನಮ್ಮ ಲೆಕ್ಕಪರಿಶೋಧಕರ ವರದಿ ಒಳಗೊಂಡಿರುವುದಿಲ್ಲ. ಹಣಕಾಸು ತಃಖ್ತೆಗಳ ಮೇಲೆ ನಮ್ಮ ಅಭಿಪ್ರಾಯ ಇತರೆ ಮಾಹಿತಿಯನ್ನು ಒಳಗೊಂಡಿಲ್ಲ ಮತ್ತು ನಾವು ಭರವಸೆಯ ತೀರ್ಮಾನದ ಯಾವುದೇ ರೂಪ ವ್ಯಕ್ತಪಡಿಸುವುದಿಲ್ಲ.

ಹಣಕಾಸು ತಃಖ್ತೆಗಳ ನಮ್ಮ ಲೆಕ್ಕಪರಿಶೋಧನೆ ಸಂಬಂಧವಾಗಿ, ನಮ್ಮ ಜವಾಬ್ದಾರಿ ಇತರೆ ಮಾಹಿತಿಯನ್ನು ಓದುವುದಾಗಿದೆ. ಹಾಗೆ ಮಾಡುವಲ್ಲಿ ಹಣಕಾಸು ತಃಖ್ತೆಗಳೊಂದಿಗೆ ಇತರೆ ಮಾಹಿತಿ ವಸ್ತುಶಃ ಅಸಮಂಜಸವಾಗಿದೆಯೇ ಅಥವಾ ಲೆಕ್ಕಪರಿಶೋಧನೆಯಲ್ಲಿ ಪಡೆದ ನಮ್ಮ ತಿಳಿವಳಿಕೆ ಅಥವಾ ಇಲ್ಲದಿದ್ದರೆ ವಸ್ತುಶಃ ತಪ್ಪು ಹೇಳಿದಂತೆ ತೋರುತ್ತದೆಯೇ ಎಂದು ಪರಿಗಣಿಸಬೇಕು. ನಾವು ನಡೆಸಿರುವ ಕೇಲಸವನ್ನಾಧರಿಸಿದರೆ, ನಾವು ಇತರ ಮಾಹಿತಿಯ ಕುರಿತು ವಸ್ತುಶಃ ತಪ್ಪು ಹೇಳಿಕೆ ಇದೆ ಎಂದು ನಾವು ತೀರ್ಮಾನಿಸುತ್ತೇವೆ. ನಾವು ಸತ್ಯಾಂಶವನ್ನು ವರದಿ ಮಾಡುವ ಅಗತ್ಯವಿದೆ. ಈ ವಿಷಯವಾಗಿ ವರದಿ ಮಾಡಲು ನಮ್ಮಲ್ಲಿ ಏನೂ ಇಲ್ಲ.

### ಆರ್ಥಿಕ ತಃಖ್ತೆಗಳಿಗೆ ಆಡಳಿತ ವರ್ಗದ ಜವಾಬ್ದಾರಿಗಳು

ಕಂಪನಿಯ ನಿರ್ದೇಶಕರ ಮಂಡಳಿಯು 2013ರ ಕಂಪನಿ ಕಾಯಿದೆಯ ಸೆಕ್ಷನ್ 134(5) ರಲ್ಲಿ ಹೇಳಿರುವ ವಿಷಯಗಳಿಗೆ ಸಂಬಂಧಿಸಿದಂತೆ, ಹಣಕಾಸಿನ ಸ್ಥಿತಿಯ ನಿಜವಾದ ಮತ್ತು ನ್ಯಾಯಯುತವಾದ ದೃಷ್ಟಿಕೋನವನ್ನು ಹಣಕಾಸು ಕಾರ್ಯಕ್ಷಮತೆ ಮತ್ತು ನಗದು ಹರಿವು ನೀಡುವ ಈ ಹಣಕಾಸು ತಃಖ್ತೆಗಳ ತಯಾರಿಕೆಗೆ ಸಾಮಾನ್ಯವಾಗಿ ಭಾರತದಲ್ಲಿ ಸ್ವೀಕರಿಸಿದ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿದ್ದು ಜವಾಬ್ದಾರವಾಗಿರುತ್ತದೆ. ಇದು ಕಂಪನಿಗಳ ಲೆಕ್ಕಪತ್ರ 2014 ನಿಯಮಗಳ 7ನೇ ನಿಯಮದೊಂದಿಗೆ ಓದಲಾದ ಕಾಯಿದೆ ಸೆಕ್ಷನ್ 133 ಅಡಿ ನಮೂದಿಸಿದ ಲೆಕ್ಕಪತ್ರ ಮಾನಕಗಳು ಒಳಗೊಂಡಿದೆ. ಈ ಜವಾಬ್ದಾರಿಯು ಸಾಕಷ್ಟು ಲೆಕ್ಕಪತ್ರ ದಾಖಲೆಗಳ ನಿರ್ವಹಣೆಯನ್ನು ಸಹ ಒಳಗೊಂಡಿದೆ. ಕಂಪನಿಯ ಸ್ವತ್ತುಗಳನ್ನು ಕಾಪಾಡಲು ಮತ್ತು ವಂಚನೆಗಳನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಕಾಯಿದೆಯ ನಿಬಂಧನೆಗಳು ಇತರ ಅಕ್ರಮಗಳು ಸೂಕ್ತವಾದ ಲೆಕ್ಕಪತ್ರ ನೀತಿಗಳ ಆಯ್ಕೆ ಮತ್ತು ಅಪ್ಲಿಕೇಶನ್, ತೀರ್ಮಾನಗಳನ್ನು ಮಾಡುವುದು ಮತ್ತು ಸಮಂಜಸವಾದ ಮತ್ತು ವಿವೇಕಯುತವಾದ ಅಂದಾಜುಗಳು ಮತ್ತು ಸಾಕಷ್ಟು ಆಂತರಿಕ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಹಣಕಾಸಿನ ನಿಯಂತ್ರಣಗಳು, ಲೆಕ್ಕಪತ್ರದ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ದಾಖಲೆಗಳು ನಿಜವಾದ ಮತ್ತು ನೀಡುವ ಸ್ವತಂತ್ರ ಹಣಕಾಸು ಹೇಳಿಕೆಗಳ ತಯಾರಿಕೆ ಮತ್ತು ಪ್ರಸ್ತುತಿಗೆ ಸಂಬಂಧಿಸಿದ ನ್ಯಾಯಯುತ ನೋಟ ಮತ್ತು ವಂಚನೆ ಅಥವಾ ದೋಷದಿಂದಾಗಿ ವಸ್ತು ತಪ್ಪುಗ್ರಹಿಕೆಯಿಂದ ಮುಕ್ತವಾಗಿದೆ.



ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸುವಲ್ಲಿ ಕಂಪನಿಯ ಸಾಮರ್ಥ್ಯವನ್ನು ಮುಂದುವರಿಸುವ ಸಾಮರ್ಥ್ಯವನ್ನು ನಿರ್ಣಯಿಸುವುದು ನಿರ್ವಹಣೆಯ ಜವಾಬ್ದಾರಿಯಾಗಿದೆ. ಮುಂದುವರಿಯುವ ಕಾಳಜಿಯಾಗಿ, ಬಹಿರಂಗಪಡಿಸುವುದು, ಅನ್ವಯವಾಗುವಂತೆ, ಕಾಳಜಿಗೇ ಹೋಗುವುದು ಮತ್ತು ಕಾಳಜಿಯ ಆಧಾರವನ್ನು ಬಳಸುವುದು ನಿರ್ವಹಣೆಯ ಕಂಪನಿಯನ್ನು ದಿವಾಳಿಯಾಗಿಸಲು ಅಥವಾ ಕಾರ್ಯಾಚರಣೆಯನ್ನು ನಿಲ್ಲಿಸಲು ಅಥವಾ ಯಾವುದೇ ಉದ್ದೇಶವನ್ನು ಹೊಂದಿದರೆ ಹೊರತು ಲೆಕ್ಕಪತ್ರದ ವಾಸ್ತವಿಕ ಪರ್ಯಾಯ ಆದರ ಹಾಗೆ ಮಾಡಲು ಕಂಪನಿಯ ಹಣಕಾಸು ಅವರದಿ ಪ್ರಕ್ರಿಯೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಆ ನಿರ್ದೇಶಕರ ಮಂಡಳಿಯು ಹೊಂದಿದೆ.

### ಲೆಕ್ಕಪರಿಶೋಧಕರ ಜವಾಬ್ದಾರಿ

ಒಟ್ಟಾರೆಯಾಗಿ ಹಣಕಾಸಿನ ಹೇಳಿಕೆಗಳು ಉಚಿತವೇ ಎಂಬ ಬಗ್ಗೆ ಸಮಂಜಸವಾದ ಭರವಸೆ ಪಡೆಯುವುದು ನಮ್ಮ ಉದ್ದೇಶಗಳು ವಂಚನೆ ಅಥವಾ ದೋಷದಿಂದಾಗಿ ವಸ್ತು ತಪ್ಪುಗ್ರಹಿಕೆಯಿಂದ ಮತ್ತು ನಮ್ಮನ್ನೊಳಗೊಂಡ ಲೆಕ್ಕಪರಿಶೋಧಕರ ವರದಿಯನ್ನು ನೀಡುವುದು ಅಭಿಪ್ರಾಯ. ಸಮಂಜಸವಾದ ಭರವಸೆ ಉನ್ನತ ಮಟ್ಟದ ಭರವಸೆಯಾಗಿದೆ, ಆದರೆ ಲೆಕ್ಕಪರಿಶೋಧನೆಯೊಂದಿಗೆ ನಡೆಸಲಾಗುವ ಖಾತೆಯಲ್ಲಿ ಎಸ್‌ಎ ಯಾವಾಗಲೂ ವಸ್ತು ತಪ್ಪಾಗಿರುವುದನ್ನು ಪತ್ತೆ ಮಾಡುತ್ತದೆ. ವಂಚನೆ ಅಥವಾ ದೋಷದಿಂದ ತಪ್ಪುಗಳು ಉಂಟಾಗಬಹುದು ಮತ್ತು ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ, ಅವುಗಳು ಪ್ರಭಾವ ಬೀರುತ್ತದೆ ಎಂದು ಸಮಂಜಸವಾಗಿ ನಿರೀಕ್ಷಿಸಬಹುದು.

ನಾವೂ ಸಹ ಈ ಹಣಕಾಸು ಹೇಳಿಕೆಗಳ ಆಧಾರದ ಮೇಲೆ ತೆಗೆದುಕೊಂಡ ಬಳಕೆದಾರರ ಆರ್ಥಿಕ ನಿರ್ಧಾರಗಳು, ಎಸ್‌ಎಗಳಿಗೆ ಅನುಗುಣವಾಗಿ ಲೆಕ್ಕಪರಿಶೋಧನೆಯ ಭಾಗವಾಗಿ ನಾವು ವೃತ್ತಿಪರ ತೀರ್ಪು ನೀಡುತ್ತೇವೆ ಮತ್ತು ವೃತ್ತಿಪರತೆಯನ್ನು ನಿರ್ವಹಿಸುತ್ತೇವೆ ಲೆಕ್ಕಪರಿಶೋಧನೆಯಾದ್ಯಂತ ಸಂದೇಹ, ನಾವು ಪಡೆದ ಲೆಕ್ಕಪರಿಶೋಧನಾಸಾಕ್ಷ್ಯ ನಮ್ಮ ಅರ್ಹತಾ ಆಡಿಟ್ ಅಭಿಪ್ರಾಯಕ್ಕೆ ಆಧಾರ ಒದಗಿಸಲು ಸಾಕು ಮತ್ತು ಸೂಕ್ತ ಎಂದು ನಂಬುತ್ತೇವೆ.

- ಅ) ಸ್ವತಂತ್ರ ಹಣಕಾಸು ಹೇಳಿಕೆಗಳ ವಸ್ತು ತಪ್ಪುಗ್ರಹಿಕೆಯ ಅಪಾಯಗಳನ್ನು ಗುರುತಿಸಿ ಮತ್ತು ನಿರ್ಣಯಿಸಿ ವಂಚನೆ ಅಥವಾ ದೋಷ, ಆ ಅಪಾಯಗಳಿಗೆ ಸ್ಪಂದಿಸುವ ಲೆಕ್ಕಪರಿಶೋಧನೆಯ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸುವುದು ಮತ್ತು ನಿರ್ವಹಿಸುವುದು ಮತ್ತು ಆಡಿಟ್ ಪುರಾವೆಗಳನ್ನು ಪಡೆಯುವುದು ನಮ್ಮ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ಅದು ಸಾಕಷ್ಟು ಮತ್ತು ಸೂಕ್ತವಾಗಿದೆ. ವಸ್ತುವನ್ನು ಪತ್ತೆ ಮಾಡಿರುವ ಅಪಾಯ ವಂಚನೆಯಿಂದ ಉಂಟಾಗುವ ತಪ್ಪುಗ್ರಹಿಕೆಯ ದೋಷದಿಂದ ಉಂಟಾಗುವ ಒಂದಕ್ಕಿಂತ ಹೆಚ್ಚಾಗಿದೆ. ಏಕೆಂದರೆ ವಂಚನೆಯು ಸಂಯೋಗವನ್ನು ಒಳಗೊಂಡಿರಬಹುದು. ಖೋಟಾ, ಉದ್ದೇಶಪೂರ್ವಕ ಲೋಪಗಳು, ತಪ್ಪಾಗಿ ನಿರೂಪಣೆ ಅಥವಾ ಆಂತರಿಕ ನಿಯಂತ್ರಣದ ಅತಿಕ್ರಮಣ.
- ಆ) ಲೆಕ್ಕಪರಿಶೋಧನೆಯ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಲು ಆಂತರಿಕ ಹಣಕಾಸು ನಿಯಂತ್ರಣಗಳ ತಿಳಿವಳಿಕೆಯನ್ನು ಪಡೆದುಕೊಳ್ಳಿ, ಅದು ಸಂದರ್ಭಗಳಲ್ಲಿ ಸೂಕ್ತವಾಗಿದೆ. 2013ರ ಕಂಪೆನಿಗಳ ಕಾಯಿದೆಯ ಸೆಕ್ಷನ್ 143ರ ಉಪ-ಸೆಕ್ಷನ್(3)ರ ಕಲಮು(i)ರ ಅಡಿ ವರದಿಮಾಡುವಲ್ಲಿ ನಮ್ಮ ಕಂಪನಿಯು ತಕ್ಕ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯಾಚರಣೆ ಪರಿಣಾಮ ಸಾಧ್ಯತೆಯನ್ನು ಹೊಂದಿದೆಯೇ ಎಂಬುದರ ಕುರಿತು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಾವು ಜವಾಬ್ದಾರಿಯುತರಾಗಿದ್ದೇವೆ.
- ಇ) ಬಳಸಿದ ಲೆಕ್ಕಪರಿಶೋಧಕ ನೀತಿಗಳ ಸೂಕ್ತತೆ ಮತ್ತು ಲೆಕ್ಕಪರಿಶೋಧಕ ಅಂದಾಜುಗಳ ಸಮಂಜಸತೆಯನ್ನು ಮೌಲ್ಯಮಾಪನ ಮಾಡಿ ಮತ್ತು ನಿರ್ವಹಣೆಯಿಂದ ಸಂಬಂಧಿಸಿದ ಬಹಿರಂಗಪಡಿಸುವಿಕೆಗಳು.
- ಈ) ಲೆಕ್ಕಪರಿಶೋಧನೆಯ ಕಾಳಜಿಯ ಆಧಾರದ ಮೇಲೆ ಮತ್ತು ನಿರ್ವಹಣೆಯ ಸೂಕ್ತತೆಯ ಬಗ್ಗೆ ತೀರ್ಮಾನಿಸಿ ಪಡೆದ ಲೆಕ್ಕಪರಿಶೋಧನೆಯ ಪುರಾವೆಗಳಲ್ಲಿ, ಘಟನೆಗಳು ಅಥವಾ ಷರತ್ತುಗಳಿಗೆ ಸಂಬಂಧಿಸಿದ ವಸ್ತು ಅನಿಶ್ಚಿತತೆ ಅಸ್ತಿತ್ವದಲ್ಲಿದೆಯೇ ಮುಂದುವರಿಯುವ ಕಂಪನಿಯ ಸಾಮರ್ಥ್ಯದ ಮೇಲೆ ಗಮನಾರ್ಹ ಅನುಮಾನವನ್ನು ಉಂಟುಮಾಡಬಹುದು. ನಾವು ಗಮನ ಸೆಳೆಯಬೇಕಾಗಿದೆ ಸ್ವತಂತ್ರ ಹಣಕಾಸು ಹೇಳಿಕೆಗಳಲ್ಲಿ ಅಥವಾ, ಅಂತಹ ಬಹಿರಂಗಪಡಿಸುವಿಕೆಗಳು ಅಸಮರ್ಪಕವಾಗಿದ್ದರೆ, ನಮ್ಮ ಅಭಿಪ್ರಾಯವನ್ನು ಮಾರ್ಪಡಿಸಲು ನಮ್ಮ ತೀರ್ಮಾನಗಳು ನಮ್ಮ ಲೆಕ್ಕಪರಿಶೋಧಕರ ವರದಿಯ ದಿನಾಂಕದವರೆಗೆ ಪಡೆದ ಲೆಕ್ಕಪರಿಶೋಧನೆಯ ಪುರಾವೆಗಳನ್ನು ಆಧರಿಸಿವೆ. ಅದಾಗ್ಯೂ, ಭವಿಷ್ಯ ಘಟನೆಗಳು ಅಥವಾ ಷರತ್ತುಗಳು ಕಂಪನಿಯು ಮುಂದುವರಿಯುವುದನ್ನು ನಿಲ್ಲಿಸಲು ಕಾರಣವಾಗಬಹುದು.
- ಉ) ಬಹಿರಂಗಪಡಿಸುವಿಕೆಗಳು ಸೇರಿದಂತೆ ಹಣಕಾಸು ಹೇಳಿಕೆಗಳ ಒಟ್ಟಾರೆ ಪ್ರಸ್ತುತಿ, ರಚನೆ ಮತ್ತು ವಿಷಯವನ್ನು ಮೌಲ್ಯಮಾಪನ ಮಾಡಿ, ಮತ್ತು ಸ್ವತಂತ್ರ ಹಣಕಾಸು ಹೇಳಿಕೆಗಳು ಆಧಾರವಾಗಿರುವ ವಹಿವಾಟುಗಳು ಮತ್ತು ಘಟನೆಗಳನ್ನು ಪ್ರತಿನಿಧಿಸುತ್ತದೆಯೆ ನ್ಯಾಯೋಚಿತ ಪ್ರಸ್ತುತಿಯನ್ನು ಸಾಧಿಸುವ ವಿಧಾನ.

ಯೋಜಿತ ವ್ಯಾಪ್ತಿ ಮತ್ತು ಇತರ ವಿಷಯಗಳ ಬಗ್ಗೆ ಆಡಳಿತದ ಆರೋಪ ಹೊಂದಿರುವವರೊಂದಿಗೆ ನಾವು ಸಂವಹನ ನಡೆಸುತ್ತೇವೆ. ಆಂತರಿಕ ನಿಯಂತ್ರಣದಲ್ಲಿರುವ ಯಾವುದೇ ಗಮನಾರ್ಹ ಆರೋಪ ಹೊಂದಿರುವವರೊಂದಿಗೆ ನಾವು ಸಂವಹನ ನಡೆಸುತ್ತೇವೆ ಆಂತರಿಕ ನಿಯಂತ್ರಣದಲ್ಲಿನ ಯಾವುದೇ ಗಮನಾರ್ಹ ನ್ಯೂನತೆಗಳನ್ನು ಒಳಗೊಂಡಂತೆ ಲೆಕ್ಕಪರಿಶೋಧನೆಯ ಆವಿಷ್ಕಾರಗಳು ನಮ್ಮ ಲೆಕ್ಕಪರಿಶೋಧನೆಯ ಸಮಯದಲ್ಲಿ ನಾವು ಗುರುತಿಸುತ್ತೇವೆ.



ಆಡಳಿತದ ಆರೋಪ ಹೊತ್ತಿರುವವರಿಗೆ ನಾವು ಸಂಬಂಧಿತ ನೈತಿಕತೆಯನ್ನು ಅನುಸರಿಸಿದ್ದೇವೆ ಎಂಬ ಹೇಳಿಕೆಯನ್ನು ಸಹ ಒದಗಿಸುತ್ತೇವೆ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅವಶ್ಯಕತೆಗಳು, ಮತ್ತು ಅವರೊಂದಿಗೆ ಎಲ್ಲಾ ಸಂಬಂಧಗಳು ಮತ್ತು ಇತರ ವಿಷಯಗಳೊಂದಿಗೆ ಸಂವಹನ ನಡೆಸುವುದು ನಮ್ಮ ಸ್ವಾತಂತ್ರ್ಯದ ಮೇಲೆ ಸಮಂಜಸವಾಗಿ ಭಾವಿಸಬಹುದು, ಮತ್ತು ಅನ್ವಯವಾಗುವ ಸಂಬಂಧಿತ ಸುರಕ್ಷತೆಗಳು.

### ಇತರೆ ಕಾನೂನು ಮತ್ತು ನಿಯಂತ್ರಕ ಅಗತ್ಯಗಳ ವರದಿ:

- ಅ) ಕಂಪನಿಗಳ ಕಾಯ್ದೆಯ ಸೆಕ್ಷನ್ 143 ರ ಉಪವಿಭಾಗ (11) ರ ಪ್ರಕಾರ ಕೇಂದ್ರ ಸರ್ಕಾರವು ಭಾರತ ಸರ್ಕಾರ ಹೊರಡಿಸಿರುವ ಕಂಪನಿಗಳ (ಲೆಕ್ಕ ಪರಿಶೋಧಕರ ವರದಿ) ಆದೇಶ 2020 (ಆದೇಶ) 2013, ನಾವು ಅನುಬಂಧ 'ಎ' ದಲ್ಲಿ ನೀಡುತ್ತೇವೆ. ಆದೇಶದ ಕಂಡಿಕೆ 3 ಮತ್ತು 4 ರಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಕುರಿತು ಅನ್ವಯವಾಗುವ ಮಟ್ಟಿಗೆ ಹೇಳಿಕೆ ನೀಡಿದೆ.
- ಆ) ಕಂಪನಿ ಕಾಯ್ದೆ ಸೆಕ್ಷನ್ 143 (3) ರ ಪ್ರಕಾರ, ನಾವು ಇದನ್ನು ವರದಿ ಮಾಡುತ್ತೇವೆ:
- ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಗಳಿಗಾಗಿ ನಮ್ಮ ಜ್ಞಾನ ಮತ್ತು ನಂಬಿಕೆಯಂತೆ ಬೇಕಾದ ಎಲ್ಲಾ ಮಾಹಿತಿ ಮತ್ತು ವಿವರಣೆಯನ್ನು ನಾವು ಪಡೆದುಕೊಂಡಿದ್ದೇವೆ.
  - ನಮ್ಮ ಅಭಿಪ್ರಾಯದಲ್ಲಿ ಕಾನೂನಿನ ಪ್ರಕಾರ ಸರಿಯಾದ ಖಾತೆಗಳ ಪುಸ್ತಕಗಳನ್ನು ಕಂಪನಿಯು ಹೊಂದಿರುತ್ತದೆ ಮತ್ತು ಈ ಪುಸ್ತಕಗಳ ನಮ್ಮ ಪರೀಕ್ಷೆಯಿಂದ ಇದು ತಿಳಿದಿರುತ್ತದೆ.
  - ಸಂತುಲನ ಪಟ್ಟಿ ಮತ್ತು ಲಾಭ ಮತ್ತು ನಷ್ಟದ ತಃಖ್ತೆ ಮತ್ತು ವರದಿಯಿಂದ ವ್ಯವಹರಿಸಲಾದ ಹಣದ ಹರಿವಿನ ಲೆಕ್ಕಪತ್ರಗಳು ಖಾತೆ ಪುಸ್ತಕಗಳೊಂದಿಗೆ ಒಪ್ಪಂದದಲ್ಲಿದೆ.
  - ನಮ್ಮ ಅಭಿಪ್ರಾಯದಲ್ಲಿ ಮೇಲೆ ಹೇಳಿದ ಸ್ವತಂತ್ರ ಹಣಕಾಸು ತಃಖ್ತೆಗಳು ಕಾಯಿದೆಯ ಸೆಕ್ಷನ್ 133ರ ಅಡಿಯಲ್ಲಿ ನಮೂದಿಸಿದ ಲೆಕ್ಕಪರಿಶೋಧನಾ ಮಾನದಂಡಗಳನುಸಾರವಾಗಿದೆ. ಅದು ಕಂಪನಿಗಳ (ಲೆಕ್ಕ) ನಿಯಮಗಳು 2014ರ ನಿಯಮ(7) ರೊಂದಿಗೆ ಓದಿದ್ದಾಗಿದೆ.
  - 2022ರ 31ನೇ ಮಾರ್ಚ್‌ನಂದು ನಿರ್ದೇಶಕರಿಂದ ಸ್ವೀಕರಿಸಲಾದ ಲಿಖಿತ ಮನವಿಗಳ ಆಧಾರದ ಮೇರೆಗೆ ಹಾಗೂ ನಿರ್ದೇಶಕರ ಮಂಡಳಿ ದಾಖಲೆ ಮೇಲೆ ಎತ್ತಿಕೊಂಡಂತೆ 2022ರ 31ನೇ ಮಾರ್ಚ್‌ನಂತೆ ಯಾವುದೇ ನಿರ್ದೇಶಕರನ್ನು ಅನರ್ಹಗೊಳಿಸಲಾಗಿಲ್ಲ. ಕಾಯಿದೆಯ ಸೆಕ್ಷನ್ 164(2)ರ ನಿಬಂಧನೆಗಳಲ್ಲಿ ಒಬ್ಬ ನಿರ್ದೇಶಕರಾಗಿ ನೇಮಕವಾಗಿರುತ್ತಾರೆ.
  - ಕಂಪನಿಯ ಹಣಕಾಸು ವರದಿಗಾಗಿ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯಾಚರಣೆಗಳ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದಂತೆ ಅನುಬಂಧ-ಬಿ ಯಲ್ಲಿ ನೋಡಿ.
  - ಕಂಪನಿಗಳ (ಲೆಕ್ಕಪರಿಶೋಧಕ ಮತ್ತು ಲೆಕ್ಕಪರಿಶೋಧಕರು) ನಿಯಮಗಳು, 2014 ರ ನಿಯಮ 11 ರ ಪ್ರಕಾರ ಲೆಕ್ಕಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಇತರೆ ವಿಷಯಗಳಿಗೆ ಸಮಬಂಧಿಸಿದಂತೆ, ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಮಾಹಿತಿಯ ಅತ್ಯುತ್ತಮ ಮತ್ತು ವಿವರಣೆಗಳ ಪ್ರಕಾರ ನಮಗೆ ನೀಡಲಾಗಿದೆ:
    - ಕಂಪನಿಯು ಅವರ ಹಣಕಾಸು ಸ್ಥಿತಿ ಮೇಲೆ ಬಾಕಿ ದಾವೆಗಳ ಪ್ರಭಾವವನ್ನು ಹಣಕಾಸು ತಃಖ್ತೆಗಳಲ್ಲಿ ಬಹಿರಂಗಪಡಿಸಿದೆ. ನೋಡಿ ಅನುಬಂಧ-ಸಿ;
    - ಕಂಪನಿಯು ಯಾವುದೇ ದೀರ್ಘಾವಧಿಯ ಒಪ್ಪಂದಗಳನ್ನು ಉತ್ಪನ್ನ ಒಪ್ಪಂದಗಳನ್ನು ಒಳಗೊಂಡಿರುವುದಿಲ್ಲ, ಇದರಿಂದಾಗಿ ಯಾವುದೇ ನಿರೀಕ್ಷಿತ ನಷ್ಟಗಳಿರುವುದಿಲ್ಲ.
    - ಕಂಪನಿಯು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ವರ್ಗಾಯಿಸಬೇಕಾದ ಮೊತ್ತವನ್ನು ವರ್ಗಾಯಿಸಲು ಯಾವುದೇ ವಿಳಂಬವಾಗಿಲ್ಲ.
    - ಅ) ಮ್ಯಾನೇಜ್‌ಮೆಂಟ್ ತಮ್ಮ ಅತ್ಯುತ್ತಮ ತಿಳಿವಳಿಕೆಗೆ ಮತ್ತು ನಂಬುಗೆಗೆ, ಹೇಳುವುದೆಂದರೆ, ಯಾವುದೇ ಹಣವನ್ನು ಕಂಪನಿಯಿಂದ ವಿದೇಶಿ ಘಟಕಗಳು (ಮಧ್ಯವರ್ತಿಗಳು) ಸೇರಿದಂತೆ ಯಾವುದೇ ವ್ಯಕ್ತಿಗೆ ಅಥವಾ ಘಟಕಕ್ಕೆ ಅಥವಾ ವ್ಯಕ್ತಿ/ಘಟಕದಲ್ಲಿ ಮುಂಗಡವಾಗಿ ಅಥವಾ ಸಾಲವಾಗಿ ಅಥವಾ ಹೂಡಿಕೆಯಾಗಿ (ಸಾಲದ ನಿಧಿಗಳಿಂದಾಗಲಿ ಅಥವಾ ಷೇರು ಪ್ರೀಮಿಯಂ ಅಥವಾ ಇನ್ನಾವುದೇ ಮೂಲಗಳ ಅಥವಾ ನಿಧಿವಿಧಗಳಿಂದಾಗಲಿ) ಕೊಟ್ಟಿರುವುದಿಲ್ಲ. ಈ ತಿಳಿವಳಿಕೆಯೊಂದಿಗೆ ಕಂಪನಿಯು ಮಧ್ಯವರ್ತಿಯ ಇತರ ವ್ಯಕ್ತಿಗಳಲ್ಲಿ ಅಥವಾ ಘಟಕಗಳಲ್ಲಿ ನೇರ ಅಥವಾ ಪರೋಕ್ಷವಾಗಿ ಸಾಲವಾಗಿ ಅಥವಾ ಹೂಡಿಕೆಯಾಗಿ ಮಾಡಲಾಗಿದೆಯೆ. ಕಂಪನಿಯ ಪರವಾಗಿ ಅಥವಾ ಕಂಪನಿಯಿಂದ ಯಾವುದೇ ರೀತಿಯಲ್ಲಿ ಗುರುತಿಸಲಾಗಿದೆಯೆ ('ಅಂತಿಮ ಫಲಾನುಭವಿಗಳು') ಅಥವಾ ಅಂತಿಮ ಫಲಾನುಭವಿಗಳ ಪರವಾಗಿ ಯಾವುದೇ ಗ್ಯಾರಂಟಿ, ಭದ್ರತೆ ಅಥವಾ ಇನ್ನಾವುದಾದರೂ ಬಗೆಯಲ್ಲಿ ಒದಗಿಸಲಾಗಿದೆಯೆ ಎಂದು ಲಿಖಿತರೂಪದಲ್ಲಿ ಅಥವಾ ಇನ್ನಾವುದಾದರೂ ಬಗೆಯಲ್ಲಿ ದಾಖಲಿಸಿದೆಯೆ?



- ಆ) ಮ್ಯಾನೇಜ್‌ಮೆಂಟ್ ಅವರ ಅತ್ಯುತ್ತಮ ತಿಳಿವಳಿಕೆ ಮತ್ತು ನಂಬುಗೆಗೆ ಪ್ರತಿನಿಧಿಸುವುದೆಂದರೆ ಕಂಪನಿಯಿಂದ ವಿದೇಶಿ ಘಟಕಗಳು ಸೇರಿದಂತೆ ನಿಧಿ ಕೊಟ್ಟ ಪಾರ್ಟ್‌ಗಳು ಯಾವುದೇ ವ್ಯಕ್ತಿ ಅಥವಾ ಘಟಕದಿಂದ ಯಾವುದೇ ನಿಧಿಯನ್ನು ಸ್ವೀಕರಿಸಿಲ್ಲ. ಈ ತಿಳಿವಳಿಕೆಯೊಂದಿಗೆ ಕಂಪನಿಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದಾದರೂ ಬಗೆಯಲ್ಲಿ ಅಥವಾ ನಿಧಿಕೊಡುವ ಪಾರ್ಟ್‌ಗಳಿಂದ ಅಂತಿಮ ಫಲಾನುಭವಿಗಳು ಅಥವಾ ಪರವಾಗಿ ಇತರ ವ್ಯಕ್ತಿಗಳಲ್ಲಿ ಅಥವಾ ಘಟಕಗಳಲ್ಲಿ ಸಾಲ ಅಥವಾ ಹೂಡಿಕೆನೋ ಅಥವಾ ಅಂತಿಮ ಫಲಾನುಭವಿಗಳ ಪರವಾಗಿ ಯಾವುದೇ ಗ್ಯಾರಂಟಿ ಅಥವಾ ಭದ್ರತೆ ಅಥವಾ ಸಮಾನ ಒದಗಿಸಲಾಗಿದೆಯೇ ಎಂದು ಲಿಖಿತ ರೂಪದಲ್ಲಿ ಅಥವಾ ಇನ್ನಾವುದೇ ಬಗೆಯಲ್ಲಿ ದಾಖಲಿಸಿದೆಯೆ; ಮತ್ತು
- ಇ) ಈ ಸಂದರ್ಭಗಳಲ್ಲಿ ಸಕಾರಣೀಯ ಸಮಂಜಸ ಮತ್ತು ಸೂಕ್ತ ಎಂದು ಪರಿಗಣಿಸಲಾದ ಅಂತಹ ಲೆಕ್ಕಪರಿಶೋಧನಾ ಕ್ರಮಗಳನ್ನಾಧರಿಸಿ ನೋಡಿದಲ್ಲಿ, ನಮ್ಮ ಗಮನಕ್ಕೆ ಉಪಕಲಮು 'ಎ' ಮತ್ತು 'ಬಿ' ಗಳಡಿ ಯಾವುದೇ ವಸ್ತುತಃ ತಪ್ಪು ಹೇಳಿಕೆಯನ್ನು ಹೊಂದಿದೆ ಎಂದು ನಂಬಲು ಕಾರಣವಾಗುವಂಥ ಯಾವುದೇ ಬಂದಿರುವುದಿಲ್ಲ.
- v) ಕಂಪನಿಯು ಪ್ರಸಕ್ತ ವರ್ಷ ಯಾವುದೇ ಡಿವಿಡೆಂಡನ್ನು ಘೋಷಿಸಿಲ್ಲ ಅಥವಾ ಪಾವತಿಸಿಲ್ಲ.
- 2013ರ ಕಂಪನಿಗಳ ಕಾಯಿದೆ ಸೆಕ್ಷನ್ 143(5) ಕೋರಿರುವಂತೆ ನಾವು ಅನುಬಂಧ 'ಸಿ'ಯಲ್ಲಿ ನಮೂದಿತ ಕಂಪನಿಗೆ ಭಾರತದ ನಿಯಂತ್ರಕ ಮತ್ತು ಮಹಾಲೇಖಪಾಲರಿಂದ ನೀಡಲಾದ ಮಾರ್ಗದರ್ಶನಗಳ ಮೇಲೆ ಒಂದು ಹೇಳಿಕೆ ಕೊಟ್ಟಿರುತ್ತವೆ.

### ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ರಿಜಿಸ್ಟ್ರೇಷನ್ ಸಂ. 0046935

ಸಹಿ/-

ಸಿಎ ಪಿ.ಎಂ. ಮುದಿಗೌಡರ್

ಪಾಲುದಾರ ಎಂ. ನಂ. 204096

ಸ್ಥಳ: ಬೆಂಗಳೂರು

ದಿನಾಂಕ: 28ನೇ ಸೆಪ್ಟೆಂಬರ್ 2022

UDIN:22204096AWAWCB1051







**ಸ್ವತಂತ್ರ ಲೆಕ್ಕಪರಿಶೋಧಕರ ವರದಿಗೆ ಅನುಬಂಧ 'ಎ' ಉಲ್ಲೇಖ. ನಮ್ಮ ಇದೇ ದಿನಾಂಕದ ವರದಿಯ "ಇತರ ಕಾನೂನು ರೀತ್ಯ ಮತ್ತು ನಿಯಂತ್ರಕ ಅಗತ್ಯತೆಗಳ ಮೇಲಿನ ವರದಿ" ಶೀರ್ಷಿಕೆಯಡಿ ವಾಕ್ಯವು 1**

ಅಂತಹ ತಪಾಸಣೆಗಳ ಆಧಾರದ ಮೇರೆಗೆ ನಾವು ಸೂಕ್ತ ಎಂದು ಪರಿಗಣಿಸಿದಂತೆ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳಿಗನುಗುಣವಾಗಿ ನಾವು ಹೇಳುವುದೆಂದರೆ:

1. ಅ) ಕಂಪನಿಯ 2022ರ ಮಾರ್ಚ್ 31 ರವರೆಗೆ ಪರಿಮಾಣಾತ್ಮಕ ವಿವರಗಳು ಮತ್ತು ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ಸ್ಥಿತಿ ಸೇರಿದಂತೆ ಪೂರ್ಣ ವಿವರಗಳು ತೋರಿಸುವ ಸೂಕ್ತ ದಾಖಲೆಗಳನ್ನು ಕಾಯ್ದುಕೊಂಡಿದೆ.
- ಆ) ನಮಗೆ ವಿವರಿಸಿದಂತೆ ಮತ್ತು ನಮ್ಮ ಪರಿಶೀಲನೆಗೆ ಒಪ್ಪಿಸಿದ ದಾಖಲೆಗಳಂತೆ, ಸರ್ಕಾರಣೀಯ ಅಂತರಗಳಲ್ಲಿ ಆಡಳಿತ ವರ್ಗವು ಕಂಪನಿಯ ಪದ್ಧತಿಗನುಗುಣವಾಗಿ ಆಸ್ತಿ, ಸ್ಥಾವರ ಮತ್ತು ಸಲಕರಣೆಗಳನ್ನು ಭೌತಿಕವಾಗಿ ಪರಿಶೀಲಿಸಿದೆ ಮತ್ತು ಆ ಪರಿಶೀಲನೆಯ ಮೇರೆಗೆ ಆಸ್ತಿ, ಸ್ಥಾವರ ಮತ್ತು ಸಲಕರಣೆಗಳೊಂದಿಗೆ ಯಾವುದೇ ವಸ್ತು ವ್ಯತ್ಯಾಸಗಳು ಇರುವುದಿಲ್ಲ.
- ಇ) ಆಡಳಿತ ವರ್ಗ ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಅನುಸಾರ ಎಲ್ಲ ಸ್ಥಿರ ಆಸ್ತಿಗಳ ಹಕ್ಕುಪತ್ರಗಳು ಈ ಕೆಳಗಿನಂತಿವೆ.

ವಿವರಣೆ	ಸಮಗ್ರ ಒಯ್ಯುವ ಮೌಲ್ಯ	ಯಾರ ಹೆಸರಿನಲ್ಲಿದೆ	ಹಕ್ಕುದಾರನು	ಎಂದಿನಿಂದ ಆಸ್ತಿ ಭರಿಸಿದೆ	ಕಂಪನಿ ಹೆಸರಿನಲ್ಲಿ ಭರಿಸಿದಿರಲು ಕಾರಣ
ಸಂಡೂರು ಹೊಸಪೇಟೆ ರಸ್ತೆ	62.91 ಕೋಟಿ	ಕರ್ನಾಟಕ ಸರ್ಕಾರ	ಕರ್ನಾಟಕ ಸರ್ಕಾರ	2014	ರೂಪದ ಮೇಲಿನ ವಸ್ತು ಮೇರೆಗೆ ಆಸ್ತಿ ಎಂದು ಪರಿಗಣಿತ ಮತ್ತು ಟೋಲ್ ಸಂಗ್ರಹ ಹಕ್ಕುಗಳು ಹೊಂದಿದೆ
ಕೂಡ್ಲಿಗಿ ಸಂಡೂರು ರಸ್ತೆ	106.57 ಕೋಟಿ	ಕರ್ನಾಟಕ ಸರ್ಕಾರ	ಕರ್ನಾಟಕ ಸರ್ಕಾರ	2016	ರೂಪದ ಮೇಲಿನ ವಸ್ತು ಮೇರೆಗೆ ಆಸ್ತಿ ಎಂದು ಪರಿಗಣಿತ ಮತ್ತು ಟೋಲ್ ಸಂಗ್ರಹ ಹಕ್ಕುಗಳು ಹೊಂದಿದೆ
ಹಿರೇಕೆರೂರು ರಾಣಿಬೆನ್ನೂರು ರಸ್ತೆ	36.96 ಕೋಟಿ	ಕರ್ನಾಟಕ ಸರ್ಕಾರ	ಕರ್ನಾಟಕ ಸರ್ಕಾರ	2018	ರೂಪದ ಮೇಲಿನ ವಸ್ತು ಮೇರೆಗೆ ಆಸ್ತಿ ಎಂದು ಪರಿಗಣಿತ ಮತ್ತು ಟೋಲ್ ಸಂಗ್ರಹ ಹಕ್ಕುಗಳು ಹೊಂದಿದೆ
ಮುಂಡರಗಿ ಹರಪನಹಳ್ಳಿ ರಸ್ತೆ	27.81 ಕೋಟಿ	ಕರ್ನಾಟಕ ಸರ್ಕಾರ	ಕರ್ನಾಟಕ ಸರ್ಕಾರ	2018	ರೂಪದ ಮೇಲಿನ ವಸ್ತು ಮೇರೆಗೆ ಆಸ್ತಿ ಎಂದು ಪರಿಗಣಿತ ಮತ್ತು ಟೋಲ್ ಸಂಗ್ರಹ ಹಕ್ಕುಗಳು ಹೊಂದಿದೆ
ಹಾಸನ ಪಿರಿಯಾಪಟ್ಟಣ ರಸ್ತೆ	43.69 ಕೋಟಿ	ಕರ್ನಾಟಕ ಸರ್ಕಾರ	ಕರ್ನಾಟಕ ಸರ್ಕಾರ	2018	ರೂಪದ ಮೇಲಿನ ವಸ್ತು ಮೇರೆಗೆ ಆಸ್ತಿ ಎಂದು ಪರಿಗಣಿತ ಮತ್ತು ಟೋಲ್ ಸಂಗ್ರಹ ಹಕ್ಕುಗಳು ಹೊಂದಿದೆ
ಬೈಲಹೊಂಗಲ ಸವದತ್ತಿ ರಸ್ತೆ	37.97 ಕೋಟಿ	ಕರ್ನಾಟಕ ಸರ್ಕಾರ	ಕರ್ನಾಟಕ ಸರ್ಕಾರ	2018	ರೂಪದ ಮೇಲಿನ ವಸ್ತು ಮೇರೆಗೆ ಆಸ್ತಿ ಎಂದು ಪರಿಗಣಿತ ಮತ್ತು ಟೋಲ್ ಸಂಗ್ರಹ ಹಕ್ಕುಗಳು ಹೊಂದಿದೆ
ಮುದ್ದೆಬಿಹಾಳ ತಾಳಿಕೋಟೆ ರಸ್ತೆ	30.82 ಕೋಟಿ	ಕರ್ನಾಟಕ ಸರ್ಕಾರ	ಕರ್ನಾಟಕ ಸರ್ಕಾರ	2018	ರೂಪದ ಮೇಲಿನ ವಸ್ತು ಮೇರೆಗೆ ಆಸ್ತಿ ಎಂದು ಪರಿಗಣಿತ ಮತ್ತು ಟೋಲ್ ಸಂಗ್ರಹ ಹಕ್ಕುಗಳು ಹೊಂದಿದೆ



ವಿವರಣೆ	ಸಮಗ್ರ ಒಯ್ಯುವ ಮೌಲ್ಯ	ಯಾರ ಹೆಸರಿನಲ್ಲಿ	ಹಕ್ಕುದಾರನು	ಎಂದಿನಿಂದ ಆಸ್ತಿ ಭರಿಸಿದೆ	ಕಂಪನಿ ಹೆಸರಿನಲ್ಲಿ ಭರಿಸದಿರಲು ಕಾರಣ
ಬೀದರ್ ಚಿಂಚೋಳಿ ರಸ್ತೆ	36.30 ಕೋಟಿ	ಕರ್ನಾಟಕ ಸರ್ಕಾರ	ಕರ್ನಾಟಕ ಸರ್ಕಾರ	2019	ರೂಪದ ಮೇಲಿನ ವಸ್ತು ಮೇರೆಗೆ ಆಸ್ತಿ ಎಂದು ಪರಿಗಣಿತ ಮತ್ತು ಟೋಲ್ ಸಂಗ್ರಹ ಹಕ್ಕುಗಳು ಹೊಂದಿದೆ
ಕಛೇರಿ ಕಟ್ಟಡ - ಗುತ್ತಿಗೆ (ಬೋಗ್ಯ)	26.04 ಕೋಟಿ	ಕರ್ನಾಟಕ ಸರ್ಕಾರ	ಕರ್ನಾಟಕ ಸರ್ಕಾರ	2014	ರೂಪದ ಮೇಲಿನ ವಸ್ತು ಮೇರೆಗೆ ಆಸ್ತಿ ಎಂದು ಪರಿಗಣಿತ ಮತ್ತು ಟೋಲ್ ಸಂಗ್ರಹ ಹಕ್ಕುಗಳು ಹೊಂದಿದೆ. (ಲೀಸ್ ರೈಟ್ಸ್ 30 ವರ್ಷಗಳು)

- ಈ) 2022ರ 31ನೇ ಮಾರ್ಚ್ ವರ್ಷ ಅಂತ್ಯದಂತೆ ಈ ಅವಧಿಯಲ್ಲಿ ಕಂಪನಿಯ ಆಸ್ತಿ, ಸ್ಥಾವರ ಮತ್ತು ಸಲಕರಣೆ ಅಥವಾ ಅಮೂರ್ತ ಆಸ್ತಿಗಳ ಪುನರ್ ಮೌಲ್ಯಮಾಪನ ಮಾಡಿರುವುದಿಲ್ಲ.
- ಉ) 1988ರ ಬೇನಾಮಿ ಆಸ್ತಿ ವ್ಯವಹಾರಗಳ ನಿರೋಧ ಕಾಯಿದೆ ಮತ್ತು ಮಾಡಿಕೊಂಡ ನಿಯಮಗಳ ಅಡಿ ಯಾವುದೇ ಬೇನಾಮಿ ಆಸ್ತಿಯನ್ನು ಭರಿಸುವ ಬಗೆಗಿನ ಯಾವುದೇ ಪ್ರಕ್ರಿಯೆಗಳು ಆರಂಭಮಾಡಿರುವುದಿಲ್ಲ ಅಥವಾ ಬಾಕಿ ಇರುವುದಿಲ್ಲ.
- ii. ಅ) ಆಡಳಿತ ವರ್ಗ ಸೂಕ್ತ ಅಂತರಗಳಲ್ಲಿ ತಪಶೀಲು ಪಟ್ಟಿಯ ಭೌತಿಕ ತಪಾಸಣೆ ಮಾಡಿದೆಯು ಮತ್ತು ಲೆಕ್ಕಪರಿಶೋಧಕರ ಅಭಿಪ್ರಾಯದಲ್ಲಿ ಆಡಳಿತ ವರ್ಗದ ಅಂತಹ ತಪಾಸಣೆಯ ವ್ಯಾಪ್ತಿ ಮತ್ತು ಸಮ ಸೂಕ್ತವಾಗಿದೆಯು; ತಪಶೀಲು ಪಟ್ಟಿಯ ಪ್ರತಿವರ್ಗದ ಮೊತ್ತದಲ್ಲಿ ಏನಾದರೂ ವ್ಯತ್ಯಾಸಗಳು ಶೇ.10 ಅಥವಾ ಹೆಚ್ಚು ಗಮನಕ್ಕೆ ಬಂದಿದೆಯು ಮತ್ತು ಹಾಗಿದ್ದರೆ ಅವನ್ನು ಸೂಕ್ತವಾಗಿ ಲೆಕ್ಕದ ಪುಸ್ತಕಗಳಲ್ಲಿ ವ್ಯವಹರಿಸಲಾಗಿದೆಯು; ಈ ಆದೇಶ ಕ್ರಮ ಕಂಪನಿಗೆ ಅನ್ವಯಿಸುವುದಿಲ್ಲ.
- ಆ) ವರ್ಷದ ಯಾವುದೇ ಕಾಲದಲ್ಲಿ ಕಂಪನಿ ಪ್ರಸಕ್ತ ಆಸ್ತಿಗಳ ಭದ್ರತೆಯ ಆಧಾರದ ಮೇರೆಗೆ ಬ್ಯಾಂಕುಗಳಿಂದ ಅಥವಾ ಹಣಕಾಸು ಸಂಸ್ಥೆಗಳಿಂದ ಮೊತ್ತದಲ್ಲಿ ಐದು ಕೋಟಿ ರೂಪಾಯಿಗಳಿಗೂ ಹೆಚ್ಚು ಕಾರ್ಯಶೀಲ ಬಂಡವಾಳ ಮಿತಿಗಳಷ್ಟು ಮಂಜೂರು ಮಾಡಲ್ಪಟ್ಟಿದೆಯು; ಅಂತಹ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳೊಂದಿಗೆ ಕಂಪನಿಯ ಫೈಲ್ ಮಾಡಿದ ತ್ರೈಮಾಸಿಕ ಸಲ್ಲಿಕೆಗಳು ಅಥವಾ ಹೇಳಿಕೆಗಳು ಕಂಪನಿಯ ಲೆಕ್ಕದ ಪುಸ್ತಕಗಳೊಂದಿಗೆ ಒಪ್ಪಂದದಲ್ಲಿವೆಯು. ಇಲ್ಲದಿದ್ದರೆ, ವಿವರಗಳು ಕೋಟಿ. ಈ ಆದೇಶ ಕ್ರಮ ಕಂಪನಿಗೆ ಅನ್ವಯಿಸುವುದಿಲ್ಲ.
- iii. ಅ) ಕಂಪನಿಯು ಪ್ರಸಕ್ತ ವರ್ಷದಲ್ಲಿ ಯಾವುದೇ ಸಾಲಗಳನ್ನು ಸಾಲದ ರೂಪದಲ್ಲಿ ಯಾವುದೇ ಮುಂಗಡಗಳನ್ನು; ಗ್ಯಾರಂಟಿಗಳ ಅಥವಾ ಭದ್ರತೆಗಳನ್ನು ಕಂಪನಿಗಳಿಗೆ ಒದಗಿಸುವುದಿಲ್ಲ. ನಿಯಮಿತ ಹೊಣೆಗಾರಿಕೆ ಪಾಲಿಗಾರಿಕೆಗಳ ಅಥವಾ ಯಾವುದೇ ಇತರ ಪಾರ್ಟಿಗಳಿಗೆ ಕೊಟ್ಟಿರುವುದಿಲ್ಲ. ಅಂತೆಯೇ, ಆದೇಶದ ಕಲಮು 3 (iii) (ಎ) ಮೇರೆಗೆ ವರದಿ ಮಾಡುವ ಅಗತ್ಯತೆ ಕಂಪನಿಗೆ ಅನ್ವಯಿಸುವುದಿಲ್ಲ.
- ಆ) ಪ್ರಸಕ್ತ ವರ್ಷ ಕಂಪನಿ ಮಾಡಿರುವ ಹೂಡಿಕೆಗಳು ಕಂಪನಿಯ ಆಸಕ್ತಿಗೆ ಪೂರ್ವಾಗ್ರಹಪೀಡಿತವಲ್ಲ. ಕಂಪನಿಯು ಯಾವುದೇ ಸಾಲಗಳನ್ನು, ಮುಂಗಡಗಳನ್ನು ಸಾಲದ ರೂಪದಲ್ಲಿ, ಗ್ಯಾರಂಟಿಗಳ ಅಥವಾ ಭದ್ರತೆಯನ್ನು ಕಂಪನಿಗಳಿಗೆ, ಫರ್ಮ್‌ಗಳಿಗೆ ಕೊಟ್ಟಿರುವುದಿಲ್ಲ. ನಿಯಮಿತ ಹೊಣೆಗಾರಿಕೆಗಳಿಗಾಗಿ ಅಥವಾ ಯಾವುದೇ ಇತರ ಪಾರ್ಟಿಗಳಿಗೆ ಕೊಟ್ಟಿರುವುದಿಲ್ಲ. ಆದುದರಿಂದ ಟೀಕೆ ಮಾಡಲಾಗಿಲ್ಲ.
- ಇ) ಕಂಪನಿಯು ಕಂಪನಿಗಳಿಗೆ, ಉದ್ಯಮಿಗಳಿಗೆ, ನಿಯಮಿತ ಹೊಣೆಗಾರಿಕೆ ಪಾಲಿಗಾರಿಕೆಗಳಿಗೆ ಅಥವಾ ಯಾವುದೇ ಪಾರ್ಟಿಗಳಿಗೆ ಸಾಲಗಳನ್ನಾಗಲೀ ಅಥವಾ ಕಂಪನಿಗೆ ಸಾಲಗಳ ಸ್ವರೂಪದಲ್ಲಾಗಲಿ ಕೊಟ್ಟಿರುವುದಿಲ್ಲ. ಅದರಂತೆ, ಆದೇಶದ ಕಲಮು 3(iii)(ಸಿ) ಇಂದ 3(iii)(ಎಫ್) ವರೆಗಿನ ಮೇಲೆ ವರದಿಮಾಡುವ ಅಗತ್ಯತೆ ಕಂಪನಿಗೆ ಅನ್ವಯಿಸುವುದಿಲ್ಲ. ಆದುದರಿಂದ ಟೀಕೆಮಾಡಲಾಗಿಲ್ಲ.
- iv. ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ಕೊಟ್ಟಿರುವ ಮಾಹಿತಿ ಮತ್ತು ವಿವರಣೆಗಳನುಸಾರ, 2013 ಕಂಪನಿಗಳ ಕಾಯಿದೆಯ ಸೆಕ್ಷನ್ 185 ಮತ್ತು 186ರ ಅವಕಾಶಗಳು ಸಾಲಗಳು, ಹೂಡಿಕೆಗಳು, ನೀಡಲಾದ ಗ್ಯಾರಂಟಿಗಳು ಮತ್ತು ಭದ್ರತೆಗಳ ವಿಷಯದಲ್ಲಿ ಆಕರ್ಷಿತವಾಗುವುದಿಲ್ಲ.
- v. ನಮಗೆ ಕೊಟ್ಟಿರುವ ಮಾಹಿತಿ ಮತ್ತು ವಿವರಣೆಗಳನುಸಾರ, ಕಂಪನಿಯು 2013ರ ಕಂಪನಿಗಳ ಕಾಯಿದೆ ಸೆಕ್ಷನ್‌ಗಳು 73 ಮತ್ತು 76ರ ಅರ್ಥ ವ್ಯಾಪ್ತಿಯೊಳಗೆ ಪ್ರಸಕ್ತ ವರ್ಷದಲ್ಲಿ ಠೇವಣಿಗಳೆಂದು ಪರಿಗಣಿತವಾಗಿರುವ ಯಾವುದೇ ಮೊತ್ತಗಳನ್ನು ಸಾರ್ವಜನಿಕರಿಂದ ಕಂಪನಿಯು ಯಾವುದೇ ಠೇವಣಿಯನ್ನು ಸ್ವೀಕರಿಸಿರುವುದಿಲ್ಲ. ಯಾವುದೇ ಹಕ್ಕು ಪಡೆಯದ ಠೇವಣಿಗಳ ವಿಷಯದಲ್ಲಿ ಕಂಪನಿಯು 2013ರ ಕಂಪನಿಗಳ ಕಾಯಿದೆಯ ಸೆಕ್ಷನ್‌ಗಳು 74 ಮತ್ತು 75ರ ಅವಕಾಶಗಳು ಅಥವಾ ಯಾವುದೇ ಇತರ ಪ್ರಸ್ತುತ ಅವಕಾಶಗಳೊಂದಿಗೆ ಅನುಸರಿಸಿರುತ್ತದೆ. ಕಂಪನಿ ಕಾನೂನು ಮಂಡಲಿ, ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್ ಅಥವಾ ಭಾರತದ ರಿಸರ್ವ್ ಬ್ಯಾಂಕ್ ಅಥವಾ ಯಾವುದೇ ನ್ಯಾಯಾಲಯ ಅಥವಾ ಯಾವುದೇ ಇತರ ಟ್ರಿಬ್ಯುನಲ್‌ನಿಂದ ಯಾವುದೇ ಆದೇಶವು ಇರುವುದಿಲ್ಲ ಎಂದು ಆಡಳಿತ ವರ್ಗದಿಂದ ನಮಗೆ ಮಾಹಿತಿ ಇದೆ.

- vi. ಕಂಪನಿಗಳ ಕಾಯಿದೆ ಸೆಕ್ಷನ್ 148 ರ ಉಪಸೆಕ್ಷನ್ (1)ರ ಅಡಿ ಕೇಂದ್ರ ಸರ್ಕಾರದಿಂದ ವೆಚ್ಚ ದಾಖಲೆಗಳ ನಿರ್ವಹಣೆ ಸೂಚಿಸಲ್ಪಟ್ಟಿದ್ದೇನೆ ಅಥವಾ ಅಂತಹ ಲೆಕ್ಕಪತ್ರಗಳ ಮತ್ತು ರೆಕಾರ್ಡ್‌ಗಳನ್ನು ಮಾಡಿದ್ದು ಕಾಯ್ದುಕೊಳ್ಳಲಾಗಿದೆಯೇ; ಈ ಆದೇಶ ಕಂಪನಿಗೆ ಅನ್ವಯಿಸುವುದಿಲ್ಲ.
- vii. ಅ) ನಮಗೆ ಕೊಟ್ಟಿರುವ ಮಾಹಿತಿ ಮತ್ತು ವಿವರಣೆಗಳನುಸಾರ ಕಂಪನಿಯು ಆದಾಯ ತೆರಿಗೆ, ಮಾರಾಟ ತೆರಿಗೆ, ಸುಂಕ ಮೌಲ್ಯ ಕೂಡಿಸಿದ ತೆರಿಗೆ, ಜಿಎಸ್‌ಟಿ, ಸೆಸ್, ಭವಿಷ್ಯನಿಧಿ, ವೃತ್ತಿ ತೆರಿಗೆ ಮತ್ತಿತರ ಸೂಕ್ತ ಅಧಿಕಾರಗಳಿಗೆ ಶಾಸನಬದ್ಧ ಬಾಕಿಗಳು ಸೇರಿದಂತೆ ಅವಿವಾದಿತ ಶಾಸನಬದ್ಧ ಬಾಕಿಗಳನ್ನು ಡಿಪಾಸಿಟ್ ಮಾಡುವಲ್ಲಿ ಕಂಪನಿಯು ನಿಯತವಿರುವುದು ನಮ್ಮ ಪರಿಶೀಲನೆ ಮೇರೆಗೆ ದೃಢಪಟ್ಟಿದೆ. ಬಾಕಿ ಇರುವ ಶಾಸನಬದ್ಧ ಬಾಕಿಗಳ ವ್ಯಾಪ್ತಿ, ಆರ್ಥಿಕ ವರ್ಷದ ಕೊನೆ ದಿನದಂತೆ ಅವು ಪಾವತಿಸಬೇಕಾದ ದಿನದಿಂದ 6 ತಿಂಗಳುಗಳಿಗೂ ಹೆಚ್ಚು ಅವಧಿಗೆ ಪರಿಗಣಿತವಿದ್ದು ಕೆಳಗಿನ ಬಾಕಿಗಳಿಗೆ ಹೊರತುಪಡಿಸಿ ಆಗಿರುತ್ತದೆ.

ಕ್ರಮ ಸಂಖ್ಯೆ	ಬಾಕಿಗಳ ಸ್ವರೂಪ	ಮೊತ್ತ (ರೂ. ಗಳಲ್ಲಿ)
1	ಸಿಬಿಎಫ್	1,31,52,706
2	ಎಲ್‌ಡಬ್ಲ್ಯುಎಫ್	1,85,000
3	ಗೌರವ ಧನ	76,35,001
4	ಮಾರಾಟ ತೆರಿಗೆ	4,021

- ಆ) ಉಪ ಕಲಮು (ಎ)ನಲ್ಲಿ ಉಲ್ಲೇಖಿಸಿದ ಶಾಸನ ಬದ್ಧ ಬಾಕಿಗಳನ್ನು ಯಾವುದೇ ವಿವಾದದ ಯಾವುದೇ ಕಾರಣಕ್ಕೆ ಡಿಪಾಸಿಟ್ ಮಾಡಿಲ್ಲದಿದ್ದಲ್ಲಿ ಆ ರೀತಿ ಒಳಗಾದ ಮೊತ್ತಗಳನ್ನು ಮತ್ತು ವಿವಾದ ಎಲ್ಲಿ ಯಾವ ವೇದಿಕೆಯಲ್ಲಿ ಉಳಿದಿದೆ ಎಂಬುದನ್ನು ನಮೂದಿಸಬೇಕು. ರೆಕಾರ್ಡ್‌ಗಳ ಪರಿಶೀಲನೆ ಪ್ರಕಾರ, ಹಣಕಾಸು ತಃಖ್ತೆಗಳ ದಿನಾಂಕದಂತೆ ಕೆಳಗಿನ ಸಂದರ್ಭ ಹೊರತುಪಡಿಸಿ ಪಾವತಿಸಬೇಕಾದ ವಿವಾದಿತ ಶಾಸನ ಬದ್ಧ ಬಾಕಿಗಳು ಇರಲಿಲ್ಲ.

ಕ್ರಮ ಸಂಖ್ಯೆ	ಶಾಸನೋಕ್ತ ಹೆಸರು	ಬಾಕಿಗಳ ಸ್ವರೂಪ	ವಿವಾದ ಉಳಿದಿರುವ ವೇದಿಕೆ	ಮೊತ್ತ ರೂ.ಗಳಲ್ಲಿ
1	ಆದಾಯ ತೆರಿಗೆ ಕಾಯಿದೆ 1961	ಆದಾಯ ತೆರಿಗೆ ಮೇಲೆ ದಂಡ 2018-19 ಆರ್ಥಿಕ ವರ್ಷ	ಆದಾಯ ತೆರಿಗೆ ಆಯುಕ್ತರು	1.69 ಕೋಟಿ

- viii. 1961ರ ಆದಾಯ ತೆರಿಗೆ ಕಾಯಿದೆ ಅಡಿ ತೆರಿಗೆ ಮೌಲ್ಯಮಾಪನದಲ್ಲಿ ಪ್ರಸಕ್ತ ವರ್ಷದಲ್ಲಿ ಆದಾಯವೆಂದು ಕಂಪನಿಯು ಲೆಕ್ಕಪುಸ್ತಕಗಳಲ್ಲಿ ಹಿಂದೆ ದಾಖಲಿಸದೆ ಇದ್ದು ಯಾವುದೇ ವ್ಯವಹಾರವನ್ನು ಒಪ್ಪಿಸಿಲ್ಲ ಅಥವಾ ಪ್ರಕಟಿಸಿಲ್ಲ. ಅನುಸಾರ, 3(viii) ವಾಕ್ಯ ವೃಂದದಡಿ ವರದಿ ಮಾಡುವುದು ಕಂಪನಿಗೆ ಅನ್ವಯಿಸುವುದಿಲ್ಲ.
- ix. (ಅ) ಕಂಪನಿಯು ಯಾವುದೇ ಟೆಂಡರಿಗೆ ಬಡ್ಡಿಪಾವತಿ ಮಾಡುವಲ್ಲಿ ಅಥವಾ ಸಾಲಗಳ ಅಥವಾ ಇತರ ಸಾಲಗಳ ಮರುಪಾವತಿಯಲ್ಲಿ ತಪ್ಪು ಮಾಡಿರುವುದಿಲ್ಲ.
- (ಆ) ಕಂಪನಿಯು ಉದ್ದೇಶ ಪೂರ್ವಕ ಡಿಫಾಲ್ಟರ್ ಅಥವಾ ಕರ್ತವ್ಯ ಭ್ರಷ್ಟ ಎಂದು ಯಾವುದೇ ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ಅಥವಾ ಸರ್ಕಾರ ಅಥವಾ ಯಾವುದೇ ಸರ್ಕಾರ ಪ್ರಾಧಿಕಾರ ಘೋಷಿಸಿಲ್ಲ.
- (ಇ) ಕಂಪನಿಯು ಯಾವ ಉದ್ದೇಶಕ್ಕೆ ಸಾಲಗಳನ್ನು ಪಡೆದೆಯೋ ಅದೇ ಕಾರಣಕ್ಕೆ ಟರ್ಮ್‌ಲೋನ್‌ಗಳಿಗೆ ಅರ್ಜಿ ಸಲ್ಲಿಸಿರುತ್ತಿದೆ. ಪ್ರಸಕ್ತ ವರ್ಷದಲ್ಲಿ ಯಾವುದೇ ವಿಮುಖಿತೆ ಸಂಭವಿಸಿಲ್ಲ.
- (ಈ) ಅಲ್ಪಾವಧಿ ಆಧಾರದ ಮೇಲೆ ಕಂಪನಿ ಯಾವುದೇ ನಿಧಿಗಳನ್ನು ಎತ್ತಿಲ್ಲ ಮತ್ತು ದೀರ್ಘಾವಧಿ ಉದ್ದೇಶಗಳಿಗೆ ಬಳಸಿಲ್ಲ.
- (ಉ) ಕಂಪನಿಯು ಅದರ ಅಂಗ ಸಂಸ್ಥೆಗಳಿಗಾಗಲಿ, ಸಹವರ್ತಿಗಳ ಅಥವಾ ಜಂಟಿ ಉದ್ಯಮಗಳ ಕಾರಣಗಳಿಗಾಗಲಿ ಅಥವಾ ಬಾಧ್ಯತೆಗಳಿಗಾಗಲಿ ಯಾವುದೇ ನಿಧಿಯನ್ನು ಯಾರಿಂದಲೂ ತೆಗೆದುಕೊಂಡಿಲ್ಲ. ಆದುದರಿಂದ ಆದೇಶದ ಕಲಮು (ix) (e) ಮೇಲೆ ವರದಿಮಾಡುವ ಅಗತ್ಯತೆ ಕಂಪನಿಗೆ ಅನ್ವಯಿಸುವುದಿಲ್ಲ.
- x. (ಅ) ಮ್ಯಾನೇಜ್‌ಮೆಂಟ್‌ನಿಂದ ನಮಗೆ ನೀಡಲಾಗಿರುವ ಮಾಹಿತಿ ಮತ್ತು ವಿವರಣೆಗಳನುಸಾರ, ಕಂಪನಿಯು ಪ್ರಸಕ್ತ ವರ್ಷದಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಮತ್ತೆ ಸಾರ್ವಜನಿಕ ಕೊಡುಗೆ (ಸಾಲ ಉಪಕರಣಗಳು ಸೇರಿ) ಮಾರ್ಗದಿಂದಲಾಗಲಿ ಯಾವುದೇ ಹಣವನ್ನು ಮತ್ತು ಟರ್ಮ್ ಲೋನ್‌ಗಳನ್ನು ತೆಗೆದುಕೊಂಡಿಲ್ಲ. ಅಂತೆಯೇ ಆದೇಶದ ವಾಕ್ಯವೃಂದ 3(ix) ರ ಅಡಿ ವರದಿ ಮಾಡುವುದು ಕಂಪನಿಗೆ ಅನ್ವಯಿಸುವುದಿಲ್ಲ.
- (ಆ) ಲೆಕ್ಕಪರಿಶೋಧನೆ ಅಡಿ ವರ್ಷದಲ್ಲಿ ಕಂಪನಿಯು ಷೇರುಗಳ ಆದ್ಯತಾ ಹಂಚಿಕೆ ಅಥವಾ ಖಾಸಗಿ ಪ್ಲೇಸ್‌ಮೆಂಟ್‌ಗಳಿ ಅಥವಾ ಐಚ್ಛಿಕವಾಗಿ ಪರಿವರ್ತನೆಯ ಡೆಬೆಂಚರ್‌ಗಳನ್ನಾಗಲಿ ಪೂರಾ ಅಥವಾ ಭಾಗಶಃ ಮಾಡಿರುವುದಿಲ್ಲ. ಆದುದರಿಂದ ಆದೇಶದ ಕಲಮು 3(x) (ಬಿ) ಮೇಲೆ ವರದಿ ಮಾಡುವ ಅಗತ್ಯತೆ ಕಂಪನಿಗೆ ಅನ್ವಯಿಸುವುದಿಲ್ಲ.

- xi. (ಅ) ಹಣಕಾಸು ಹೇಳಿಕೆಗಳ ನೈಜ ಮತ್ತು ಚೊಕ್ಕ ದೃಷ್ಟಿಯನ್ನು ವರದಿ ಮಾಡುವ ಉದ್ದೇಶಕ್ಕೆ ನಡೆಸಿದ ಲೆಕ್ಕಪರಿಶೋಧನಾ ಕ್ರಮಗಳ ಆಧಾರದ ಮೇರೆಗೆ ಮತ್ತು ಮ್ಯಾನೇಜ್‌ಮೆಂಟ್ ನೀಡಿರುವ ಮಾಹಿತಿ ಮತ್ತು ವಿವರಣೆ ಅನುಸಾರ ನಾವು ಕಂಪನಿಯಿಂದ ದೋಷ ಆಗಿರುವ ಸಂದರ್ಭ ಅಥವಾ ಕಂಪನಿ ಮೇಲೆ ಆರೋಪವಾಗಿರುವ ಬಗ್ಗೆ ವರ್ಷದಲ್ಲಿ ಗಮನಿಸಿಲ್ಲ ಅಥವಾ ಅಂತಹವು ವರದಿಯಾಗಿಲ್ಲ.
- (ಆ) ಪ್ರಸಕ್ತ ವರ್ಷದಲ್ಲಿ 2013ರ ಕಂಪನಿಗಳ ಕಾಯಿದೆಯ ಸೆಕ್ಷನ್ 143ರ ಉಪಸೆಕ್ಷನ್ (12) ಅಡಿ ಕೇಂದ್ರ ಸರ್ಕಾರದೊಂದಿಗೆ 2014ರ ಕಂಪನಿಗಳ ನಿಯಮಗಳ (ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧಕರು) ನಿಯಮ 13ರ ಅಡಿ ನಿಗದಿಪಡಿಸಿದ ಫಾರಂ ಎಡಿಟಿ-4ರಲ್ಲಿ ಯಾವ ವರದಿಯೂ ವೆಚ್ಚ ಲೆಕ್ಕಪರಿಶೋಧಕ / ಸೆಕ್ರೆಟರಿಯಲ್ ಲೆಕ್ಕಪರಿಶೋಧಕರಿಂದ ಫೈಲ್ ಆಗಿರುವುದಿಲ್ಲ.
- (ಇ) ನಾವು ಲೆಕ್ಕಪರಿಶೋಧನ ಕ್ರಮಗಳ ಸ್ವರೂಪಕಾಲ ಮತ್ತು ವ್ಯಾಪ್ತಿ ನಿರ್ದರಿಸುವಲ್ಲಿ ಕಂಪನಿಯು ಪ್ರಸಕ್ತ ವರ್ಷ ಸ್ವೀಕರಿಸಿದ ಶಿಲ್ಕಿಗಾರ ದೂರುಗಳನ್ನು (ಬಹಿರಂಗಪಡಿಸುವ) ಪರಿಗಣಿಸಲು ತೆಗೆದುಕೊಂಡಿರುತ್ತೇವೆ.
- xii. ಕಂಪನಿಯು ಒಂದು ನಿಧಿಕಂಪನಿಯಲ್ಲ ಆದುದರಿಂದ ಆದೇಶದ ಕಲಮು 3(xii)(ಎ) ಇಂದು (ಸಿ) ವರಗಿನ ಅವಕಾಶಗಳು ಕಂಪನಿಗೆ ಅನ್ವಯಿಸುವುದಿಲ್ಲ ಹಾಗಾಗಿ ಟೀಕೆಮಾಡಿಲ್ಲ.
- xiii. ಮ್ಯಾನೇಜ್‌ಮೆಂಟ್ ನೀಡಿದ ಮಾಹಿತಿ ಮತ್ತು ವಿವರಣೆಗಳನ್ವಯ ಸಂಬಂಧಪಟ್ಟ ಪಾರ್ಟಿಗಳೊಂದಿಗಿನ ವ್ಯವಹಾರಗಳು 2013ರ ಕಂಪನಿಗಳ ಕಾಯಿದೆಯ ಸೆಕ್ಷನ್ 177 ಮತ್ತು 188 ರೊಂದಿಗೆ ಅನುಸರಣೆಯಲ್ಲಿನ ಅನ್ವಯಿತವಾಗುವಲ್ಲಿ ಇವು ಇದ್ದು ಅನ್ವಯಿತ ಎಎಸ್ ಕೋರಿಂದಂತೆ ಹಣಕಾಸು ಹೇಳಿಕೆಗಳ ಟಿಪ್ಪಣಿಗಳಲ್ಲಿ ವಿವರಗಳನ್ನು ಪ್ರಕಟಿಸಲಾಗಿದೆ.
- xiv. (ಅ) ಕಂಪನಿಯು ಅದರ ಗಾತ್ರ ಮತ್ತು ಸ್ವರೂಪ ಅನುಸಾರ ಆಂತರಿಕ ಲೆಕ್ಕಪರಿಶೋಧನಾ ವ್ಯವಸ್ಥೆ ಹೊಂದಿದೆ.
- (ಆ) ಲೆಕ್ಕಪರಿಶೋಧನಾ ಅವಧಿಗೆ ಕಂಪನಿಯು ಲೆಕ್ಕಪರಿಶೋಧನಾ ವರದಿಯ ದಿನಾಂಕದವರೆಗೆ ನೀಡಲಾದ ಆಂತರಿಕ ಲೆಕ್ಕಪರಿಶೋಧನಾ ವರದಿಗಳನ್ನು ನಾವು ಪರಿಗಣಿಸಿದ್ದೇವೆ.
- xv. ಮ್ಯಾನೇಜ್‌ಮೆಂಟ್ ನೀಡಿದ ಮಾಹಿತಿ ಮತ್ತು ವಿವರಣೆಗಳನುಸಾರ ಕಂಪನಿಯು 2013ರ ಕಂಪನಿಗಳ ಕಾಯಿದೆಯ ಸೆಕ್ಷನ್ 192 ನಲ್ಲಿ ಉಲ್ಲೇಖಿಸಿದಂತೆ ಸಂಬಂಧಿಸಿದ ನಿರ್ದೇಶಕರು ಅಥವಾ ವ್ಯಕ್ತಿಗಳೊಂದಿಗೆ ಯಾವುದೇ ನಗದೇತರ ವ್ಯವಹಾರಗಳನ್ನು ಪ್ರವೇಶಿಸಿರುವುದಿಲ್ಲ.
- xvi. (ಅ) ನಮಗೆ ನೀಡಲಾದ ಮಾಹಿತಿ ಮತ್ತು ವಿವರಣೆಗಳನುಸಾರ, 1934ರ ರಿಸರ್ವ್‌ಬ್ಯಾಂಕ್ ಆಫ್ ಇಂಡಿಯಾ ಕಾಯಿದೆಯ ಸೆಕ್ಷನ್ 45-1A ನ ಅವಕಾಶಗಳು ಕಂಪನಿಗೆ ಅನ್ವಯಿಸುವುದಿಲ್ಲ.
- (ಆ) ಕಂಪನಿಯು ಯಾವುದೇ ಬ್ಯಾಂಕಿಂಗೇತರ ಹಣಕಾಸು ಅಥವಾ ವಸತಿ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿರುವುದಿಲ್ಲ. ಅದರನುಸಾರ ಆದೇಶದ ಕಲಮು (xvi) (ಬಿ) ಮೇಲೆ ವರದಿ ಮಾಡುವ ಅಗತ್ಯ ಕಂಪನಿಗೆ ಅನ್ವಯಿಸುವುದಿಲ್ಲ.
- (ಇ) ಭಾರತದ ರಿಸರ್ವ್ ಬ್ಯಾಂಕ್ ಮಾಡಿದ ನಿಬಂಧನೆಗಳಲ್ಲಿ ವ್ಯಾಖ್ಯಿಸಿದಂತೆ ಕಂಪನಿಯು ಒಂದು ಕೇಂದ್ರ (ಕೋರ್) ಹೂಡಿಕೆ ಕಂಪನಿಯಲ್ಲ. ಹಾಗಾಗಿ ಆದೇಶದ ಕಲಮು 3(xvi) ಮೇಲೆ ವರದಿ ಮಾಡುವ ಅಗತ್ಯತೆ ಕಂಪನಿಗೆ ಅನ್ವಯಿಸುವುದಿಲ್ಲ.
- (ಈ) ವರ್ಗ (ಸಮೂಹ)ದ ಒಂದು ಭಾಗವಾಗಿ ಸಮೂಹ ಒಂದು ಸಿಐಸಿ ಗಿಂತ ಹೆಚ್ಚು ಹೊಂದಿರುವುದಿಲ್ಲ. ಆದುದರಿಂದ ಆದೇಶದ ಕಲಮು 3(xvi) (ಡಿ) ಮೇಲೆ ವರದಿ ಮಾಡುವ ಅಗತ್ಯತೆ ಕಂಪನಿಗೆ ಅನ್ವಯಿಸುವುದಿಲ್ಲ.
- xvii. ಪ್ರಸಕ್ತ ವರ್ಷದಲ್ಲಿ ಹಾಗೂ ನಿಕಟ ಹಣಕಾಸು ವರ್ಷದಲ್ಲಿ ಕಂಪನಿಗೆ ನಗದು ನಷ್ಟಗಳು ಆಗಿರುವುದಿಲ್ಲ.
- xviii. ಪ್ರಸಕ್ತ ವರ್ಷದಲ್ಲಿ ಶಾಸನಬದ್ಧ ಲೆಕ್ಕಪರಿಶೋಧಕರು ರಾಜೀನಾಮೆ ನೀಡಿರುವುದಿಲ್ಲ. ಹಾಗಾಗಿ ಆದೇಶದ ಕಲಮು 3(xviii) ಕಲಮು 3(xviii) ಮೇಲಿನ ವರದಿ ಮಾಡುವುದು ಕಂಪನಿಗೆ ಅನ್ವಯಿಸುವುದಿಲ್ಲ.
- xix. ಹಣಕಾಸು ಹೇಳಿಕೆಗಳಿಗೆ ಟಿಪ್ಪಣಿಗಳಲ್ಲಿ ಪ್ರಕಟವಾದ ಹಣಕಾಸು ಅನುಪಾತಗಳ ಆಧಾರದ ಮೇರೆಗೆ, ಬಲವರ್ಧನೆ ಮತ್ತು ಹಣಕಾಸು ಆಸ್ತಿಗಳ ಕೈಗೂಡಿಸಿಕೊಳ್ಳುವಿಕೆಗಳ ನಿರೀಕ್ಷಿತ ದಿನಾಂಕಗಳು ಮತ್ತು ಹಣಕಾಸು ಹೊಣೆಗಳ ಪಾವತಿ, ಹಣಕಾಸು ಹೇಳಿಕೆಗಳ ಜಟಿಗಿನ ಇತರ ಮಾಹಿತಿ, ಮಂಡಲಿ ನಿರ್ದೇಶಕರು ಮತ್ತು ಮ್ಯಾನೇಜ್‌ಮೆಂಟ್ ಆಯೋಜನೆಗಳ ಕುರಿತ ನಮ್ಮ ತಿಳಿವಳಿಕೆ ಹಾಗೂ ಊಹೆಗಳ ಬೆಂಬಲಿಸುವ ಸಾಕ್ಷ್ಯದ ನಮ್ಮ ಪರೀಕ್ಷೆ ನಮ್ಮ ಗಮನಕ್ಕೆ ಏನೊಂದೂ ಬಂದಿಲ್ಲ. ಅದು ಸಂತುಲನ ಪಟ್ಟಿ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗೆ ಅವು ಬಾಕಿ ಇರುವುದಿಲ್ಲ. ಸಂತುಲನ ಪಟ್ಟಿ ದಿನಾಂಕದಂದು ತನ್ನ ಹೊಣೆಗಳನ್ನು ಭರಿಸಲು ಸಮರ್ಥವಿರದೆ ಲೆಕ್ಕಪರಿಶೋಧನಾ ವರದಿ ದಿನಾಂಕದಲ್ಲಿರುವಂತೆ ಯಾವುದೇ ವಸ್ತು ಅನಿಶ್ಚಿತತೆ ಇರುವುದನ್ನು ನಾವು ನಂಬಲು ಕಾರಣವಾಗುತ್ತದೆ.
- xx. ಅ) ಚಾಲ್ತಿ ಯೋಜನೆಗಳ ಹೊರತಾಗಿ ಸಂಬಂಧವಾಗಿ, ಕಂಪನಿಯು ಕಂಪನಿಗಳ ಕಾಯಿದೆಗಿರುವ ಷೆಡ್ಯೂಲ್ vii ರಲ್ಲಿ ನಮೂದಿತ ನಿಧಿಗೆ ಹೇಳಲಾದ ಕಾಯಿದೆಯ ಸೆಕ್ಷನ್ 135ನ ಉಪ ಸೆಕ್ಷನ್ (5)ಕ್ಕೆ ಎರಡನೆ ನಿಬಂಧನೆಯೊಂದಿಗಿನ ಅನುಸರಣೆಯಲ್ಲಿ ಹಣಕಾಸು ವರ್ಷದ ಅಂತ್ಯದ ಆರು ತಿಂಗಳುಗಳ ಅವಧಿಯೊಳಗೆ ವೆಚ್ಚವಾಗದ ಮೊತ್ತವನ್ನು ವರ್ಗಾಯಿಸಿದೆಯೇ? ಇದು ಕಂಪನಿಗೆ ಅನ್ವಯಿಸುವುದಿಲ್ಲ.

ಆ) ಯಾವುದೇ ಚಾಲ್ತಿ ಇರುವ ಯೋಜನೆಗೆ ಅನುಪಾತವಾದ, ಕಂಪನಿಗಳ ಕಾಯಿದೆಯ ಸೆಕ್ಷನ್ 135ರ ಉಪ ಸೆಕ್ಷನ್ (6)ರ ಅವಕಾಶದೊಂದಿಗಿನ ಅನುಸರಣೆಯಲ್ಲಿ ವಿಶೇಷ ಮೊತ್ತಕ್ಕೆ ಯಾವುದೇ ಖರ್ಚಾಗದೆ ಉಳಿದ ಹಣ ವರ್ಗಾಯಿಸಲಾಗಿದೆಯೆ. ಈ ಆದೇಶ ಕಂಪನಿಗೆ ಅನ್ವಯಿಸುವುದಿಲ್ಲ.

xxi. ಕ್ರೋಢೀಕರಿಸಿದ ಹಣಕಾಸು ಹೇಳಿಕೆಗಳಲ್ಲಿ ಒಳಗೊಂಡಿರುವ ಕಂಪನಿಗಳ ಆದೇಶ (ಸಿಎಆರ್‌ಟಿ) ವರದಿಗಳು, ಕಂಪನಿಗಳ (ಲೆಕ್ಕಪರಿಶೋಧಕರ ವರದಿ) ಆದೇಶದ ವರದಿಗಳಲ್ಲಿ ಲೆಕ್ಕಪರಿಶೋಧಕರಿಂದ ಯಾವುದೇ ಅರ್ಹತೆಗಳ ಅಥವಾ ಪ್ರತಿಕೂಲ ಷರಾಗಳಿವೆಯೇ. ಹೌದಾದರೆ ಅರ್ಹತೆ ಅಥವಾ ಪ್ರತಿಕೂಲ ಷರಾಗಳುಳ್ಳ ಕಂಪನಿಗಳ ವಿವರಗಳು ಮತ್ತು ಸಿಎಆರ್‌ಟಿ ವರದಿಯ ವಾಕ್ಯವೃಂದ ಸಂಖ್ಯೆಗಳನ್ನು ಸೂಚಿಸಿ. ಇದು ಕಂಪನಿಗೆ ಅನ್ವಯಿಸುವುದಿಲ್ಲ.

**ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ**

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ರಿಜಿಸ್ಟ್ರೇಷನ್ ಸಂ. 0046935

ಸಹಿ/-

ಸಿಎ ಪಿ.ಎಂ. ಮುದಿಗೌಡರ್

ಪಾಲುದಾರ ಎಂ. ನಂ. 204096

**UDIN:22204096AWAWCB1051**

ಸ್ಥಳ: ಬೆಂಗಳೂರು

ದಿನಾಂಕ: 28ನೇ ಸೆಪ್ಟೆಂಬರ್ 2022



**ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಹಣಕಾಸು ತಃಖ್ತೆಗಳ ಮೇಲೆ  
ಸಮಾನ ದಿನಾಂಕದ ಸ್ವತಂತ್ರ ಲೆಕ್ಕಪರಿಶೋಧಕರ ವರದಿಗೆ ಅನುಬಂಧ-ಬಿ**

**ಕಂಪನಿಗಳ ಕಾಯಿದೆ 2013 (ಕಾಯಿದೆ) ಸೆಕ್ಷನ್ 143ರ ಉಪಸೆಕ್ಷನ್ 3ರ ಕಲಮು(1)ರ ಅಡಿ ಆಂತರಿಕ ಹಣಕಾಸು ನಿಯಂತ್ರಣಗಳ ಕುರಿತ ವರದಿ**

2022ರ ಮಾರ್ಚ್ 31 ರಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಆ ದಿನ ಅಂತ್ಯಗೊಂಡ ವರ್ಷಕ್ಕೆ ಕಂಪನಿಯ ಸ್ವತಂತ್ರ ಹಣಕಾಸು ತಃಖ್ತೆಗಳ ನಮ್ಮ ಲೆಕ್ಕಪರಿಶೋಧನೆಯೊಂದಿಗೆ ನಾವು ಲೆಕ್ಕಪರಿಶೋಧನೆ ಮಾಡಿರುತ್ತೇವೆ.

**ಆಂತರಿಕ ಹಣಕಾಸು ನಿಯಂತ್ರಣಗಳಿಗೆ ಮ್ಯಾನೇಜ್‌ಮೆಂಟಿನ ಜವಾಬ್ದಾರಿ**

ಇನ್‌ಸ್ಟಿಟ್ಯೂಷನ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ / (ಐಸಿಎಐ) ನೀಡಿದ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದ ಲೆಕ್ಕಪರಿಶೋಧನೆ ಕುರಿತ ಮಾರ್ಗಸೂಚಿಯಂತೆ ಹೇಳಲಾದ ಆಂತರಿಕ ನಿಯಂತ್ರಣದ ಅವಶ್ಯ ಅಂಗಗಳನ್ನು ಪರಿಗಣಿಸಿ ಕಂಪನಿಯು ಸ್ಥಾಪಿಸಿದ ಹಣಕಾಸು ವರದಿ ಮಾನದಂಡದ ಮೇಲಿನ ಆಂತರಿಕ ನಿಯಂತ್ರಣ ಆಧರಿಸಿ ಕಂಪನಿಯು ಮ್ಯಾನೇಜ್‌ಮೆಂಟ್ ಆಂತರಿಕ ಹಣಕಾಸು ನಿಯಂತ್ರಣಗಳು ಸ್ಥಾಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿ ಉಳ್ಳದ್ದಾಗಿದೆ. ಈ ಜವಾಬ್ದಾರಿಗಳು ಅದರ ವ್ಯವಹಾರದ ಕ್ರಮವಾದ ಮತ್ತು ದಕ್ಷ ನಿರ್ವಹಣೆಯ ಭರವಸೆಗೆ ಪರಿಣಾಮಕಾರಿಯಾಗಿ ಕಾರ್ಯಾಚರಣೆಯಲ್ಲಿದ್ದ ತಕ್ಕ ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಒಳಗೊಳ್ಳುತ್ತವೆ. ವ್ಯವಹಾರವೆಂದರೆ ಕಂಪನಿಯ ನೀತಿಗಳ ಪಾಲನೆ, ಅದರ ಆಸ್ತಿಗಳ ಸುರಕ್ಷತೆ, ವಂಚನೆಗಳು ಮತ್ತು ದೋಷಗಳು ತಡೆಯುವುದು ಮತ್ತು ಪತ್ತೆ ಹಾಗೂ 2013ರ ಕಂಪನಿಗಳ ಕಾಯಿದೆಯಡಿ ಬೇಕಾಗುವಂತೆ ವಿಶ್ವಾಸನೀಯ ಹಣಕಾಸು ಮಾಹಿತಿಯ ಸಕಾಲದ ತಯಾರಿಕೆ ಒಳಗೊಂಡಿರುವಂತದ್ದಾಗಿದೆ.

**ಲೆಕ್ಕಪರಿಶೋಧಕರ ಜವಾಬ್ದಾರಿ**

ನಮ್ಮ ಜವಾಬ್ದಾರಿ ಎಂದರೆ ಲೆಕ್ಕಪರಿಶೋಧನೆ ಆಧಾರದ ಮೇರೆಗೆ ಹಣಕಾಸು ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳು ಕುರಿತು ಒಂದು ಅಭಿಪ್ರಾಯ ವ್ಯಕ್ತಪಡಿಸುವುದೇ ಆಗಿದೆ. ನಾವು ನಮ್ಮ ಲೆಕ್ಕಪರಿಶೋಧನೆಯನ್ನು ಐಸಿಎಐ ನೀಡಿದ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆ ಮೇಲಿನ ಮಾರ್ಗದರ್ಶಿ ಟಿಪ್ಪಣಿ (ಗೈಡೆನ್ಸ್ ನೋಟ್) ಅನುಸಾರ ಮತ್ತು ಲೆಕ್ಕಪರಿಶೋಧನೆ ಕುರಿತ ಮಾನಕಗಳನುಸಾರ ಲೆಕ್ಕಪರಿಶೋಧನೆ ಮಾಡಿದ್ದೇವೆ ಮತ್ತು ಕಂಪನಿಗಳ ಕಾಯಿದೆ 2013ರ ಸೆಕ್ಷನ್ 143(10) ಅಡಿ ನಿಗದಿಪಡಿಸಿದ್ದೆಂದು ಪರಿಗಣಿಸಿ, ಅದು ಒಂದು ಆಂತರಿಕ ಹಣಕಾಸು ನಿಯಂತ್ರಣಗಳ ತನಿಖೆಗೆ ಅನ್ವಯಿತ. ಎರಡೂ ಆಂತರಿಕ ಹಣಕಾಸು ನಿಯಂತ್ರಣಗಳ ಒಂದು ಆಡಿಟ್‌ಗೆ ಅನ್ವಯಿತ ಹಾಗೂ ಎರಡೂ ಭಾರತದ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ನೀಡಿದವಾಗಿವೆ. ಆ ಮಾನಕಗಳು ಮತ್ತು ಮಾರ್ಗದರ್ಶಿ ಟಿಪ್ಪಣಿಯು ನಾವು ನೈತಿಕ ಅಗತ್ಯ ಮತ್ತು ಯೋಜನೆ ಅನುಸರಿಸಿದ್ದೇವೆ ಮತ್ತು ಹಣಕಾಸು ವರದಿಯ ಮೇಲೆ ತಕ್ಕ ಆಂತರಿಕ ಹಣಕಾಸು ನಿಯಂತ್ರಣಗಳು ಸ್ಥಾಪಿಸಲಾಗಿದೆಯೇ ಮತ್ತು ನಿರ್ವಹಿಸಲಾಗಿದೆಯೇ ಹಾಗೂ ಅಂತಹ ನಿಯಂತ್ರಣಗಳು ಎಲ್ಲಾ ವಸ್ತುಸ್ಥಿತಿ ವಿಷಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲ್ಪಟ್ಟಿವೆಯೇ ಎಂಬುದರ ಕುರಿತು ಸಕಾರಣೀಯ ಭರವಸೆ ಪಡೆಯಲು ಪರಿಶೋಧನೆ ನಡೆಸುತ್ತೇವೆ ಎಂಬುದನ್ನು ಬಯಸುತ್ತೇವೆ.

ನಮ್ಮ ಲೆಕ್ಕಪರಿಶೋಧನೆಯ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಮತ್ತು ಅವುಗಳ ಕಾರ್ಯಾಚರಣೆ ಪರಿಣಾಮಕಾರ್ಯತೆ ತಕ್ಕದಾಗಿರುವುದರ ಕುರಿತು ಲೆಕ್ಕಪರಿಶೋಧನೆ ಸಾಕ್ಷ್ಯ ಪಡೆಯಲು ನಡೆಸಲಾಗುವ ಕ್ರಮ ವಿಧಾನಗಳನ್ನೊಳಗೊಂಡಿರುತ್ತದೆ. ಹಣಕಾಸು ವರದಿ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ನಮ್ಮ ಲೆಕ್ಕಪರಿಶೋಧನೆಯು ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣದ ಒಂದು ಅರಿವು ಪಡೆಯುವುದನ್ನು, ಒಂದು ಭೌತಿಕ ದೌರ್ಬಲ್ಯ ಇರುತ್ತದೆ ಎಂಬುದರ ಅಪಾಯ ಮತ್ತು ಗೊತ್ತುಮಾಡಲಾದ ಅಪಾಯ ಆಧಾರದ ಮೇರೆಗೆ ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆ ಪರಿಣಾಮಕಾರ್ಯತೆ ಪರೀಕ್ಷೆ ಮತ್ತು ಮೌಲ್ಯಮಾಪನ ಒಳಗೊಂಡಿತ್ತು. ಆಯ್ಕೆ ಮಾಡಿದ ಕ್ರಮ ಲೆಕ್ಕಪರಿಶೋಧಕರ ತೀರ್ಮಾನ ಅವಲಂಬಿಸಿರುತ್ತದೆ. ಇದು ವಂಚನೆ ಅಥವಾ ದೋಷ ಕಾರಣವಿರುವ ಹಣಕಾಸು ತಃಖ್ತೆಯ ಭೌತಿಕ ತಪ್ಪು ಹೇಳಿಕೆಯ ಅಪಾಯಗಳನ್ನು ಗೊತ್ತುಮಾಡುವುದೂ ಒಳಗೊಂಡಿದೆ.



ನಾವು ಹಣಕಾಸು ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳು ಕುರಿತ ನಮ್ಮ ಲೆಕ್ಕಪರಿಶೋಧನೆ ಅಭಿಪ್ರಾಯಕ್ಕೆ ಒಂದು ಆಧಾರ ಒದಗಿಸಲು ನಾವು ಪಡೆದಿರುವ ಲೆಕ್ಕಪರಿಶೋಧನೆ ಸಾಕ್ಷ್ಯಸಾಕು ಮತ್ತು ಸೂಕ್ತ ಎಂದು ನಂಬುತ್ತೇವೆ.

### ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅರ್ಥ

ಒಂದು ಕಂಪನಿಯ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣ ಒಂದು ಪ್ರಕ್ರಿಯೆ. ಇದು ಸಾಮಾನ್ಯವಾಗಿ ಸ್ವೀಕರಿಸಲಾದ ಲೆಕ್ಕ ಪತ್ರಗಳು ನೋಡುವ ಸಿದ್ಧಾಂತಗಳ ಪ್ರಕಾರ ಹಣಕಾಸು ವರದಿಯ ವಿಶ್ವಾಸನೀಯತೆ ಮತ್ತು ಬಾಹ್ಯ ಉದ್ದೇಶಗಳಿಗೆ ಹಣಕಾಸು ತಃಖ್ತೆಯನ್ನು ಸಿದ್ಧಪಡಿಸುವ ಕುರಿತು ಸಮರ್ಥನೀಯ ಭರವಸೆ ಒದಗಿಸಲು ವಿನ್ಯಾಸಮಾಡಿದ್ದಾಗಿದೆ. ಒಂದು ಕಂಪನಿಯ ಹಣಕಾಸು ವರದಿ ನೀಡಿಕೆ ಮೇಲೆ ಆಂತರಿಕ ಹಣಕಾಸು ನಿಯಂತ್ರಣ ಯಾವ ನೀತಿಗಳು ಮತ್ತು ಕ್ರಮ ಒಳಗೊಳ್ಳುತ್ತವೆ ಎಂದರೆ (1) ದಾಖಲೆಗಳ ನಿರ್ವಹಣೆ ಸಮರ್ಥನೀಯ ವಿವರದಲ್ಲಿ ನಿಖರವಾಗಿ ಮತ್ತು ಕ್ರಮವಾಗಿ ಕಂಪನಿಯ ವ್ಯವಹಾರ ಮತ್ತು ಆಸ್ತಿಗಳಿಗೆ ವಿಲೇವಾರಿಗಳನ್ನು ಬಿಂಬಿತವಾಗುತ್ತವೆ ಎಂಬುದಕ್ಕೆ ಸಂಬಂಧಿಸಿರುತ್ತದೆ. (2) ಸಾಮಾನ್ಯವಾಗಿ ಸ್ವೀಕರಿಸಲಾದ ಲೆಕ್ಕಪತ್ರಗಳ ಸಿದ್ಧಾಂತಗಳೊಂದಿಗೆ ಹಣಕಾಸು ತಃಖ್ತೆ ತಯಾರಿಕೆಗೆ ಅನುಮತಿಸಲು ಅವಶ್ಯವಿರುವಂತೆ ವ್ಯವಹಾರ ದಾಖಲಿಸಿದೆ ಎಂಬುದರ ಭರವಸೆಯನ್ನು ಸಮರ್ಥನೀಯವಾಗಿ ಒದಗಿಸುತ್ತದೆ ಮತ್ತು ಕಂಪನಿಯ ಸ್ವೀಕೃತಿ ಮತ್ತು ವೆಚ್ಚ ಇವನ್ನು ಕಂಪನಿಯ ಮ್ಯಾನೇಜ್‌ಮೆಂಟ್ ಮತ್ತು ನಿರ್ದೇಶಕರ ಅಧಿಕೃತತೆಯೊಂದಿಗೆ ಮಾತ್ರ ಮಾಡಲಾಗುತ್ತಿದೆ ಮತ್ತು (3) ಹಣಕಾಸು ತಃಖ್ತೆಗಳ ಮೇಲೆ ಒಂದು ಭೌತಿಕ ಪರಿಣಾಮ ಹೊಂದಬಹುದಾದ ಅನಧಿಕೃತ ಸ್ವಾಧೀನ, ಬಳಕೆ ಅಥವಾ ಕಂಪನಿಯ ಆಸ್ತಿಗಳ ವಿಲೇವಾರಿ ಇವುಗಳ ತಡೆ ಅಥವಾ ಸಕಾಲದಲ್ಲಿನ ಪತ್ತೆಗೆ ಸಮರ್ಥನೀಯ ಭರವಸೆ ಒದಗಿಸುತ್ತದೆ ಇವೇ ಆಗಿವೆ.

### ಹಣಕಾಸು ವರದಿ ನೀಡಿಕೆ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಸ್ವಾಭಾವಿಕ ಇತಿಮಿತಿಗಳು

ಮೋಸದ ಒಪ್ಪಂದ ಅಥವಾ ಸೂಕ್ತವಲ್ಲದ ನಿರ್ವಹಣೆ ನಿಯಂತ್ರಣಗಳನ್ನು ಅತಿಕ್ರಮಿಸುವುದರ ಸಾಧ್ಯತೆ ಸೇರಿದಂತೆ ಹಣಕಾಸು ವರದಿಯ ನೀಡಿಕೆ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಸ್ವಾಭಾವಿಕ ಇತಿಮಿತಿಗಳ ಕಾರಣ ಭೌತಿಕ ತಪ್ಪು ಹೇಳಿಕೆಗಳು ಸಂಭವಿಸಬಹುದು ಮತ್ತು ಪತ್ತೆ ಆಗದಿರಬಹುದು. ಹಾಗೂ, ಹಣಕಾಸು ವರದಿ ನೀಡಿಕೆ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಯಾವುದೇ ಮೌಲ್ಯ ಮಾಪನದ ಭವಿಷ್ಯ ಅವಧಿಗಳಿಗೆ ಮುನ್ನವೇ ಅಪಾಯಕ್ಕೀಡಾಗುವುದಿದೆ. ಅಂದರೆ ಹಣಕಾಸು ವರದಿ ನೀಡಿಕೆ ಮೇಲೆ ಆಂತರಿಕ ಹಣಕಾಸು ನಿಯಂತ್ರಣವು ತಕ್ಕುದಾಗಿಲ್ಲದಿರಬಹುದು. ಕಾರಣ ಸ್ಥಿತಿಗಳಲ್ಲಿ ಬದಲಾವಣೆ ಅಥವಾ ನೀತಿಗಳು ಅಥವಾ ಕ್ರಮದೊಂದಿಗಿನ ನುಸರಣೆಯ ಮಟ್ಟ ಕ್ಷೀಣಿಸಬಹುದು.

### ಅಭಿಪ್ರಾಯ

ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಿರುವ ಮಾಹಿತಿ ಮತ್ತು ವಿವರಣೆಗಳಿಗನುಸಾರ ಮತ್ತು ಲೆಕ್ಕಪರಿಶೋಧನೆ ಆಧರಿಸಿ 2022ರ ಮಾರ್ಚ್ 31 ರಂತೆ ಕಂಪನಿಯ ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆ ಮತ್ತು ಕಾರ್ಯಾಚರಣೆ ಪರಿಣಾಮ ಕಾರ್ಯತೆಯಲ್ಲಿ ಕೆಳಗಿನ ವಸ್ತು: ದುರ್ಬಲತೆಗಳನ್ನು ಗುರುತಿಸಲಾಗಿದೆ.

1. ಬರಿಯ ಹಣಕಾಸು ಲೆಕ್ಕಪರಿಶೋಧನೆವರೆಗೆ ಮಾತ್ರವಲ್ಲದೆ ಆಂತರಿಕ ಲೆಕ್ಕಪರಿಶೋಧನೆ ವ್ಯಾಪ್ತಿಯನ್ನು ಕಂಪನಿಯ ಎಲ್ಲ ಚಟುವಟಿಕೆಗಳಿಗೆ ವಿಸ್ತರಿಸಬೇಕು. ಆಂತರಿಕ ಲೆಕ್ಕಪರಿಶೋಧನೆಯ ವ್ಯಾಪ್ತಿಯು ವಾರ್ಷಿಕ ಹಣಕಾಸು ತಃಖ್ತೆಗಳ ಮತ್ತು ಬ್ಯಾಲೆನ್ಸ್‌ಗಳ ವಾರ್ಷಿಕ ಪುನಃ ಸ್ಥಾಪನೆಯನ್ನು ಅಂತಿಮಗೊಳಿಸುವುದನ್ನು ಒಳಗೊಳ್ಳಬೇಕು ಹಾಗೂ ಹಣಕಾಸು ತಃಖ್ತೆಗಳನ್ನು ಅಂತಿಮಗೊಳಿಸುವಲ್ಲಿ ಶಾಸನಬದ್ಧ ಲೆಕ್ಕಪರಿಶೋಧಕರಿಗೆ ಸಲ್ಲಿಸಲು ಸಹಕರಿಸಬೇಕು.
2. ಭದ್ರತಾ ಠೇವಣಿಗಳು ಕಂಟ್ರಾಕ್ಟರುಗಳಿಂದ ತಡೆಹಿಡಿಯಲಾದ ಮೊತ್ತ, ಇಎಂಡಿ, ಧಾರಣ ಹಣ ಇತ್ಯಾದಿಗಳಂತಹ ಉಳಿಕೆಗಳನ್ನು ಇತ್ಯರ್ಥಮಾಡಲು ದೀರ್ಘ ಬಾಕಿ ಇರುವ ಉಳಿಕೆಗಳ ಸಮನ್ವಯ.
3. ಇಲಾಖಾ ಸಂಗ್ರಹಗಳು ಆರಂಭಿಸಿದ ಟೋಲ್ ಪ್ಲಾಜಾಗಳಲ್ಲಿ ನಿಯಂತ್ರಣ, ರೆವಿನ್ಯೂ ಸೋರಿಕೆ ತಪ್ಪಿಸಲು ನಿತ್ಯ ಸಂಗ್ರಹ, ನಿತ್ಯ ಡಿಪಾಸಿಟ್‌ಗಳು, ಫಾಸ್ಕಿಟ್ಯಾಂಗ್ ಸಾಧನದ ಫಿಕ್ಸಿಂಗ್, ನಿತ್ಯ ವೆಚ್ಚಗಳಿಗೆ ವ್ಯವಸ್ಥೆ ಮತ್ತು ಎಲ್ಲ ಟೋಲ್ ಪ್ಲಾಜಾಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಜೋಡಣೆ ಪ್ರೇಂವರ್ಕ್ ಮಾಡಬೇಕು.

ನಮ್ಮ ಅಭಿಪ್ರಾಯದಲ್ಲಿ ನಿಯಂತ್ರಣ ಮಾನದಂಡ ಉದ್ದೇಶಗಳ ಸಾಧನೆ ಕುರಿತಂತೆ ಮೇಲೆ ವಿವರಿಸಲಾದ ವಸ್ತು: ದುರ್ಬಲತೆಯ ಪರಿಣಾಮಗಳು / ಸಾಧ್ಯ ಪರಿಣಾಮಗಳ ಹೊರತುಪಡಿಸಿ ಕಂಪನಿಯು ಎಲ್ಲ ದೃಷ್ಟಿಯಿಂದ ಹಣಕಾಸು ವರದಿ ಕುರಿತಂತೆ ತಕ್ಕ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಕಾಯ್ದುಕೊಂಡಿವೆ ಮತ್ತು ಹಣಕಾಸು ವರದಿ ಮೇಲೆ ಅಂತಹ ನಿಯಂತ್ರಣಗಳು ಪರಿಣಾಮಕಾರಿಯಾಗಿ 2022ರ ಮಾರ್ಚ್ 31ರಂತೆ ಕ್ರಿಯಾಶೀಲವಾಗಿವೆ. ಆಧಾರ : ಭಾರತದ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಸ್ಥೆಯಿಂದ ನೀಡಲಾದ ಮಾರ್ಗದರ್ಶನ ಟಿಪ್ಪಣಿಯಲ್ಲಿ ಹೇಳಲಾದ ಆಂತರಿಕ ನಿಯಂತ್ರಣಗಳ ಅಗತ್ಯ ಅಂಗಗಳನ್ನು ಪರಿಗಣಿಸಿ ಕಂಪನಿಯು ಸ್ಥಾಪಿಸಿದ ಹಣಕಾಸು ವರದಿ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳು.



ನಾವು ಕಂಪನಿಯ ಹಣಕಾಸು ಹೇಳಿಕೆಯ 2022ರ ಮಾರ್ಚ್ 31ರ ನಮ್ಮ ಲೆಕ್ಕಪರಿಶೋಧನೆಯಲ್ಲಿ ಲೆಕ್ಕಪರಿಶೋಧನಾ ಪರಿಷ್ಕೆಗಳ ಸ್ವರೂಪ, ಕಾಲ ಮತ್ತು ವ್ಯಾಪ್ತಿ ನಿರ್ಧರಿಸುವಲ್ಲಿ ಮೇಲೆ ಗುರುತಿಸಲಾದ ಮತ್ತು ವರದಿ ಮಾಡಲಾದ ವಸ್ತುಶಃ ದುರ್ಬಲತೆಯನ್ನು ಪರಿಗಣಿಸಿದ್ದೇವೆ. ಎಲ್ಲೆಲ್ಲಿ ಈ ವಸ್ತುಶಃ ದುರ್ಬಲತೆ ಕಂಪನಿಯ ಹಣಕಾಸು ಹೇಳಿಕೆಗಳು ಕುರಿತು ನಮ್ಮ ಅಭಿಪ್ರಾಯದಲ್ಲಿ ಪರಿಣಾಮ ಬೀರಿದೆಯೋ ನಾವು ಹಣಕಾಸು ಹೇಳಿಕೆಯ ಕುರಿತು ಒಂದು ಅಭಿಪ್ರಾಯ ನೀಡಿರುತ್ತೇವೆ.

**ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ**

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ರಿಜಿಸ್ಟ್ರೇಷನ್ ಸಂ. 0046935

ಸಹಿ/-

ಸಿಎ ಪಿ.ಎಂ. ಮುದಿಗೌಡರ್

ಪಾಲುದಾರ ಎಂ. ನಂ. 204096

**UDIN:22204096AWAWCB1051**

ಸ್ಥಳ: ಬೆಂಗಳೂರು

ದಿನಾಂಕ: 28ನೇ ಸೆಪ್ಟೆಂಬರ್ 2022







**ವಿಜಯ್ ಪಂಚಪ್ಪ ಅಂಡ್ ಕೊ.**

ಚಾರ್ಟೆಡ್ ಅಕೌಂಟೆಂಟ್ಸ್

ಪ್ರಧಾನ ಕಛೇರಿ: 'ಅರಿವು', ಎಸ್.ವಿ. ಪೆರಡ್ಡೆಸ್, ಫ್ಲಾಟ್ ಸಂಖ್ಯೆ. 103, 1ನೇ ಮಹಡಿ,  
ಡಾ. ಶ್ರೀನಿವಾಸಯ್ಯ ರಸ್ತೆ, ಗಟ್ಟಿಗರೆ ಎಕ್ಸ್ಟೆನ್ಷನ್, ಬಿಇಎಂಎಲ್ ಲೇಔಟ್,  
3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು-560 098.  
ಮೊಬೈಲ್: 9686502870, 9686502891  
ಇಮೇಲ್: vijaypanchappaco@gmail.com  
ವೆಬ್‌ಸೈಟ್: cavijaypanchappaco.com

**ಅನುಬಂಧ-ಸಿ**

**ಕಂಪೆನಿಗಳ ಕಾಯಿದೆ 2013ರ ಸೆಕ್ಷನ್ 143(5)ರ ಅಡಿ ನಿರ್ದೇಶನಗಳು**

ಕ್ರಮ ಸಂಖ್ಯೆ	ನಿರ್ದೇಶನಗಳು	ಸಮಜಾಯಿಷಿ
1.	ಕಂಪೆನಿಯು ಎಲ್ಲ ಲೆಕ್ಕಪತ್ರ ವ್ಯವಹಾರಗಳನ್ನು ಐಟಿ ವ್ಯವಸ್ಥೆ ಮೂಲಕ ಪ್ರಕ್ರಿಯೆಗೊಳಿಸಲು ವ್ಯವಸ್ಥೆ ಹೊಂದಿದೆಯೇ? ಹೌದು ಎಂದಾದರೆ, ಆರ್ಥಿಕ ಸಿಲುಕುಗಳೊಂದಿಗೆ ಲೆಕ್ಕಪತ್ರಗಳ ಸಮಗ್ರತೆ ಕುರಿತಂತೆ ಐಟಿ ವ್ಯವಸ್ಥೆ ಹೊರಗೆ ಏನಾದರೂ ಲೆಕ್ಕಪತ್ರ ವ್ಯವಹಾರಗಳ ಪ್ರಕ್ರಿಯೆಗೊಳಿಸುವಲ್ಲಿ ಸಿಲುಕುಗಳು ಅಡ್ಡಿಗಳು ಏನಾದರೂ ಇದ್ದರೆ ತಿಳಿಸಬಹುದು.	ಹೌದು, ಲೆಕ್ಕಪತ್ರ ವ್ಯವಹಾರಗಳನ್ನು ಐಟಿ ವ್ಯವಸ್ಥೆ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತಿದೆ.  ಲೆಕ್ಕಪರಿಶೋಧನಾ ಅವಧಿಯಲ್ಲಿ ಯಾವುದೇ ಲೆಕ್ಕಪತ್ರಗಳ ವ್ಯವಹಾರಗಳನ್ನು ಐಟಿ ವ್ಯವಸ್ಥೆ ಹೊರಗೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ.  ಹೇಗೇ ಇರಲಿ, ಖರೀದಿ ಆದೇಶಗಳು ರೂಪಿಸುವುದು, ಸರಬರಾಜುದಾರರಿಂದ ದರಪಟ್ಟಿಗಳ ಮೌಲ್ಯಮಾಪನ, ಚೆಕ್ ಮುದ್ರಣ ಇತ್ಯಾದಿಗಳಂತಹ ಲೆಕ್ಕ ಪತ್ರ ವ್ಯವಹಾರಗಳಿಗೆ ಸಂಪರ್ಕಿಸಲಾದ ಪ್ರಕ್ರಿಯೆಗಳು ಐಟಿ ವ್ಯವಸ್ಥೆ ಹೊರಗೆ ಸಂಭವಿಸುತ್ತವೆ.
2.	ಸಾಲ ಮರುಪಾವತಿಗೆ ಕಂಪೆನಿಯ ಅಸಮರ್ಥತೆ ಕಾರಣ ಕಂಪೆನಿಗೆ ಸಾಲಗಾರರಿಂದ ಮಾಡಲಾದ ಹಾಲಿ ಸಾಲ ಅಥವಾ ರದ್ದು / ಸಾಲಗಳಿಗೆ ಮನ್ನಾ / ಸಾಲಗಳು ಬಡ್ಡಿ ಇತ್ಯಾದಿ ಸಂದರ್ಭಗಳ ಪುನಾರಚನೆ ಮಾಡುವುದಿವೆಯೇ? ಹೌದಾದರೆ, ಹಣಕಾಸಿನ ಪ್ರಭಾವ ತಿಳಿಸಬಹುದು. ಅಂತಹ ಕೇಸುಗಳನ್ನು ಸರಿಯಾಗಿ ಪರಿಗಣಿಸಲಾಗಿದೆಯೇ (ಒಂದು ವೇಳೆ ಸಾಲಗಾರ ಸರ್ಕಾರಿ ಕಂಪನಿ ಇದ್ದರೆ ಆಗ ಈ ಮಾರ್ಗದರ್ಶನವು ಸಾಲಗಾರ ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕನಿಗೆ ಅನ್ವಯವಾಗುತ್ತದೆ ಕೂಡಾ.)	2022ರ ಮಾರ್ಚ್ 31ರ ಅಂತ್ಯಕ್ಕೆ ಅಂತಹ ಹಾಲಿ ಸಾಲಗಳ ಪುನಾರಚನೆಯ ಯಾವ ಸಂದರ್ಭವೂ ಇಲ್ಲ. ಹಾಗೂ ಸಾಲಗಾರ ಕಂಪನಿಗೆ ಮಾಡಿದ ವೇವರ್ / ಸಾಲ ಮನ್ನಾ / ಸಾಲಗಳು / ಬಡ್ಡಿ ಇತ್ಯಾದಿ ಯಾವ ಸಂದರ್ಭಗಳೂ ಇಲ್ಲ. ಅಂತೆಯೇ ಅಂತಹ ಪುನರಚನೆ / ಮನ್ನಾ / ಸಾಲ ಮನ್ನಾ / ಸಾಲಗಳು / ಬಡ್ಡಿ ಇತ್ಯಾದಿಗಳ ಕುರಿತಾದ ಹಣಕಾಸಿನ ಪರಿಣಾಮಗಳ ವರದಿ ಮಾಡುವ ಪ್ರಸಂಗ ಉದ್ಭವಿಸಿಲ್ಲ.
3.	ಕೇಂದ್ರ ಅಥವಾ ರಾಜ್ಯ ಏಜೆನ್ಸಿಗಳಿಂದ ನಿರ್ದಿಷ್ಟ ಯೋಜನೆಗಳಿಗೆ ಸ್ವೀಕರಿಸಲಾದ ಅಥವಾ ಸ್ವೀಕರಿಸಬಹುದಾದ ನಿಧಿಗಳನ್ನು (ಅನುದಾನ/ಸಹಾಯಧನ ಇತ್ಯಾದಿ) ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆಯೇ / ನಿಯಮ ನಿಬಂಧನೆಗಳಂತೆ ಬಳಸಲಾಗಿದೆಯೇ? ಉಲ್ಲಂಘನೆಯ ಸಂದರ್ಭಗಳ ಪಟ್ಟಿಮಾಡಿ.	ಕೇಂದ್ರ / ರಾಜ್ಯ ಏಜೆನ್ಸಿಗಳಿಂದ ನಿರ್ದಿಷ್ಟ ಯೋಜನೆಗಳಿಗೆ ಸ್ವೀಕರಿಸಿದ ನಿಧಿಗಳು, ಸ್ವೀಕರಿಸಬಹುದಾದ ನಿಧಿಗಳನ್ನು ಸರಿಯಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಬಳಸಲಾಗಿದೆ. ಪ್ರಸ್ತುತ ವರ್ಷ ಯಾವ ಉಲ್ಲಂಘನೆಯೂ ಇಲ್ಲ.

ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ  
ಚಾರ್ಟೆಡ್ ಅಕೌಂಟೆಂಟ್ಸ್  
ಸಂಸ್ಥೆಯ ರಿಜಿಸ್ಟ್ರೇಷನ್ ಸಂ. 0046935  
ಸಹಿ/-  
ಸಿಎ ಪಿ.ಎಂ. ಮುದಿಗೌಡರ್  
ಪಾಲುದಾರ ಎಂ. ನಂ. 204096

ಸ್ಥಳ: ಬೆಂಗಳೂರು  
ದಿನಾಂಕ: 28ನೇ ಸೆಪ್ಟೆಂಬರ್ 2022  
UDIN:22204096AWAWCB1051



**ಹೆಚ್ಚುವರಿ ಕಂಪೆನಿ ನಿರ್ದಿಷ್ಟ ನಿರ್ದೇಶನಗಳು**

ಕ್ರ.ಸಂ.	ನಿರ್ದೇಶನಗಳು	ಸಮಜಾಯಿಷಿ
1.	ನಗದು ಮತ್ತು ಬ್ಯಾಂಕ್ ಬ್ಯಾಲನ್ಸ್‌ಗಳ ವಿಷಯ ಕುರಿತಂತೆ ಎಲ್ಲ ಬಾಬುಗಳನ್ನೂ ಅನುಬಂಧ-1 ರಂತೆ ಪರಿಶೀಲಿಸತಕ್ಕದ್ದು ಮತ್ತು ಒಂದು ವೇಳೆ ನಿರ್ದಿಷ್ಟ ಅನುಸರಣೆ ಇಲ್ಲದಿದ್ದರೆ ವರದಿ ಮಾಡತಕ್ಕದ್ದು. ವಿವರಣೆ ನೀಡದ ಬ್ಯಾಲನ್ಸ್‌ಗಳು / ಶಂಕಿತ ಬಾಬಿನಡಿ ಕಾರ್ಯಾಚರಣೆ ಮಾಡಿದ ಬ್ಯಾಲನ್ಸ್‌ಗಳು ಇದ್ದಲ್ಲಿ ವಿವರಗಳನ್ನು ಪರಿಶೀಲನೆ ಮಾಡಲಾಗಬಹುದು.	ಹೌದು, ನಗದು ಮತ್ತು ಬ್ಯಾಲನ್ಸ್‌ಗಳೊಂದಿಗೆ ಎಲ್ಲ ಬಾಬುಗಳನ್ನು ಪರಿಶೀಲಿಸಲಾಗಿದೆ ಮತ್ತು ವರದಿ ಮಾಡಿದೆ. ಶಂಕಿತ ಬಾಬಿನಡಿ ಬ್ಯಾಲನ್ಸ್‌ಗಳಿರುವ ಸಂದರ್ಭಗಳು ಇರುವುದಿಲ್ಲ.
2.	ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ ತೆಗೆದುಕೊಳ್ಳಬೇಕಾದ ಯೋಜನೆಗಳ ಪಟ್ಟಿಗೆ ಇರುವ ವ್ಯವಸ್ಥೆ ಸರ್ಕಾರದ ಮಾರ್ಗ ಸೂತ್ರಗಳ/ನೀತಿಗಳ ಸಾಲಿನಲ್ಲಿಯೇ? ಏನಾದರೂ ವಿಚಲನೆ ಇದ್ದರೆ ಟೀಕಿಸಿ.	ಹೌದು ಸರ್ಕಾರದ ಮಾರ್ಗ ಸೂಚಿಗಳ ನೀತಿಗಳ ಸಾಲಿನಲ್ಲಿದೆ. ಯಾವುದೇ ವಿಚಲನೆ ಕಂಡುಬಂದಿಲ್ಲ.
3.	ಕಾಮಗಾರಿಗಳ ಕಾರ್ಯಗತ ಮಾಡುವ ಹಾಗೂ ಅದಕ್ಕಿದುರಾಗಿ ಒಪ್ಪಂದದಲ್ಲಿ ನಿಗದಿಪಡಿಸಿದ ಮೈಲಿಗಲ್ಲುಗಳ ಮೇಲ್ವಿಚಾರಣೆಗೆ ವ್ಯವಸ್ಥೆ ಅಸ್ತಿತ್ವದಲ್ಲಿದೆಯೇ ಮತ್ತು ಏನಾದರೂ ಬೆಲೆ ಏರಿಕೆಯ ನಿಷೇಧಿತ ಯೋಜನೆಗಳು ಪರಿಣಾಮ ಇದ್ದರೆ ಆದಾಯಗಳು / ಗುತ್ತಿಗೆಗಳಿಂದ ನಷ್ಟ ಇತ್ಯಾದಿ ಪುಸ್ತಕಗಳಲ್ಲಿ ಸೂಕ್ತವಾಗಿ ಲೆಕ್ಕತೋರಿಸಲಾಗಿದೆಯೇ? ಒಂದು ಆಸ್ತಿ ಬಳಕೆಗೆ ಸೂಕ್ತ ಎಂಬುದನ್ನು ಘೋಷಿಸಲು ಕ್ರಮವನ್ನು ಅದರ ಪರಿಣಾಮ ಏನಾದರೂ ಇದ್ದರೆ ಅದರೊಂದಿಗೆ ಪರಾಮರ್ಶಿಸಬಹುದು.	ಹೌದು, ಕಾಮಗಾರಿಗಳ ನಡವಳಿಕೆಯ ಮೇಲ್ವಿಚಾರಣೆಯ ವ್ಯವಸ್ಥೆ ಇದೆ. ಬೆಲೆ ಏರಿಕೆಯ ಪರಿಣಾಮದಿಂದಾದ / ಯಾವುದಾದರೂ ನಿಷೇಧಿತ ಯೋಜನೆಗಳು ಇದ್ದು, ರೆವಿನ್ಯೂ / ಗುತ್ತಿಗೆಗಳಿಂದ ನಷ್ಟಗಳು ಇತ್ಯಾದಿಗಳನ್ನು ಲೆಕ್ಕಪುಸ್ತಕಗಳಲ್ಲಿ ತೋರಿಸಲಾಗಿದೆ. ಲೆಕ್ಕದ ಪುಸ್ತಕಗಳಲ್ಲಿ ಆಸ್ತಿಗಳನ್ನು ಪರಿಗಣಿಸಲಾಗಿದೆ ಅದೂ ಕಂಪನಿಯಿಂದ ವೆಚ್ಚಗಳು ಆಗಿದ್ದರೆ ಮಾತ್ರ.
4.	ಒಪ್ಪಂದದ ನಿಯಮ ನಿಬಂಧನೆಗಳೊಂದಿಗೆ ಟೋಲ್ ಸಂಗ್ರಹ ಮತ್ತು ಬಳಕೆದಾರ ಅಭಿವೃದ್ಧಿ ಶುಲ್ಕದ ಮೂಲಕ ಆದಾಯದ ಪರಿಗಣನೆ ವ್ಯವಸ್ಥೆಯನ್ನು ವಿವರವಾಗಿ ಪರಿಶೀಲಿಸಬಹುದು.	ಒಪ್ಪಂದದ ನಿಯಮ ನಿಬಂಧನೆಗಳನ್ನು ಟೋಲ್ ಸಂಗ್ರಹ ಮತ್ತು ಬಳಕೆದಾರ ಅಭಿವೃದ್ಧಿ ಶುಲ್ಕ ಕುರಿತಂತೆ ಪರಿಶೀಲಿಸಲಾಗಿದೆ ಮತ್ತು ಡೀವಿಯೇಷನ್ -ಗಳನ್ನು ಹಣಕಾಸು ತಃಖ್ತೆಗಳಲ್ಲಿ ವರದಿ ಮಾಡಲಾಗಿದೆ.
5.	ಟ್ರೇಡ್ ಸ್ಟೀಕಾರ, ಟ್ರೇಡ್ ಪಾವತಿಸಬೇಕಾದುದು ಇವುಗಳ ಬಾಕಿಗಳು, ಮುಂಗಡಗಳು ಮತ್ತು ಅಂಥದೇ ಸ್ವರೂಪದ ಬ್ಯಾಲನ್ಸ್‌ಗಳ ದೃಢೀಕರಣ ಕುರಿತು ಟೀಕೆ.	ಉಳಿಕೆಗಳ / ಬ್ಯಾಲೆನ್ಸ್ / ದೃಢೀಕರಣ ವಾಣಿಜ್ಯ ಸ್ಟೀಕಾರಾರ್ಹ ವಾಣಿಜ್ಯ ಪಾವತಿಸಬಲ್ಲವು, ಕಂಟ್ರಾಕ್ಟ್‌ಗಳಿಗೆ ಮುಂಗಡಗಳು ಇವುಗಳ ಬಾಕಿ ದೃಢೀಕರಣಗಳಿಗೆ ಒಳಪಟ್ಟಿವೆ.

**ವಿಜಯ್ ಪಂಚಪ್ಪ ಮತ್ತು ಕಂಪೆನಿ ಪರವಾಗಿ**

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ರಿಜಿಸ್ಟ್ರೇಷನ್ ಸಂ. 0046935

ಸಹಿ/-

ಸಿಎ ಪಿ.ಎಂ. ಮುದಿಗೌಡರ್

ಪಾಲುದಾರ ಎಂ. ನಂ. 204096

UDIN:22204096AWAWCB1051

ಸ್ಥಳ: ಬೆಂಗಳೂರು

ದಿನಾಂಕ: 28ನೇ ಸೆಪ್ಟೆಂಬರ್ 2022



**ಅನುಬಂಧ - I**

ಕ್ರ. ಸಂ.	ಚೆಕ್‌ಲಿಸ್ಟ್‌ನಲ್ಲಿ ಬಾಬುಗಳು	ಷರಾ
1.	ಈ ಹಿಂದೆ ಹೇಳಲಾದ ಅಧಿಕಾರದ ಪ್ರತ್ಯಾಯೋಜನೆಯಂತೆ ಬ್ಯಾಂಕುಗಳ ಸೂಕ್ತ ಅಧಿಕಾರ ಮತ್ತು ಸಮ್ಮತಿಯೊಂದಿಗೆ ಎಲ್ಲ ಬ್ಯಾಂಕ್ ಖಾತೆಗಳು/ನಿಶ್ಚಿತ ಠೇವಣಿಗಳನ್ನು ತೆರೆಯಲಾಗಿದೆಯೇ?	ಹೌದು
2.	ತಃಖ್ತೆಯ ಬ್ಯಾಂಕ್ ಸಮನ್ವಯದ ತಯಾರಿಯ ಯಾವುದೇ ಕಾಲಿಕ ವ್ಯವಸ್ಥೆ ಇದೆಯೇ ಮತ್ತು ಲೆಕ್ಕಪರಿಶೋಧಕರಿಗೆ ಪರಿಶೀಲಿಸಲು ನೀಡಲಾಗಿದೆಯೇ?	ಹೌದು, ನಮ್ಮ ತಪಾಸಣೆಗಾಗಿ ವರ್ಷಾಂತ್ಯ ಬ್ಯಾಂಕ್ ಸಮನ್ವಯ ತಃಖ್ತೆಗಳನ್ನು ಕೊಡಲಾಗಿದೆ.
3.	ಮುಖ್ಯ ಲೆಕ್ಕಾಂತ ಮತ್ತು ಸಬ್‌ಡಿಯಾದಿ ಬ್ಯಾಂಕ್ ಖಾತೆಗಳ ಬ್ಯಾಂಕ್ ಸಮನ್ವಯ ಮಾಡಲಾಗಿದೆಯೇ?	ಹೌದು
4.	ಲೆಕ್ಕಪುಸ್ತಕದಲ್ಲಿ ನಿಶ್ಚಿತ ಠೇವಣಿಗಳ ಇಡೀ ಅವಧಿಯ ಬಡ್ಡಿಯನ್ನು ತೋರಿಸಲಾಗಿದೆಯೇ?	ಹೌದು
5.	ಒಬ್ಬರೇ ಮಾಡುವ ಸಹಿಗೆ ಬ್ಯಾಂಕ್ ಖಾತೆಗಳ ಕಾರ್ಯಾಚರಣೆಗೆ ಅಧಿಕಾರ ನೀಡಲಾಗಿದೆಯೇ?	ಇಲ್ಲ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿಗಳ ಜಂಟಿ ಸಹಿ ಇದೆ.
6.	ಕಾಲಕಾಲಕ್ಕೆ ನಗದಿನ ಭೌತಿಕ ತಪಾಸಣೆ ಜರುಗಿದೆಯೇ?	ಹೌದು
7.	ಸಂತುಲನ ಪಟ್ಟಿಯಲ್ಲಿ ತೋರಿಸಲಾದ ಕೈ ಮೇಲಿನ ಹಣ ನಗದಿನ ತಪಾಸಣೆ ಪ್ರಮಾಣ ಪತ್ರದೊಂದಿಗೆ ಹೋಗುವುದೇ?	ಹೌದು
8.	ಮೊತ್ತ, ಪರಿಪಕ್ವತೆ ದಿನಾಂಕಗಳು, ಬಡ್ಡಿದರ ಮತ್ತು ಬಡ್ಡಿ ಪಾವತಿ ದಿನಾಂಕಗಳನ್ನು ತೋರಿಸುವ ನಿಶ್ಚಿತ ಠೇವಣಿಗಳ ರಿಜಿಸ್ಟರ್ ಇದೆಯೇ?	ಹೌದು, ಸಿಸ್ಟಂನಲ್ಲಿ ಕಾಯ್ದುಕೊಳ್ಳಲಾಗಿದೆ.
9.	ದಿನಾಂಕಗಳಂದು ನಿಶ್ಚಿತ ಠೇವಣಿಗಳ ಬಡ್ಡಿ ಸ್ವೀಕೃತವಾಗುತ್ತಿರುವುದನ್ನು ತಿಳಿಸಲು ಅನುಸರಣೆ ಏರ್ಪಾಟು ಇದೆಯೇ?	ಹೌದು ಸಿಸ್ಟಂನಲ್ಲಿ ಕಾಯ್ದುಕೊಳ್ಳಲಾಗಿದೆ.
10.	ಯಾವುದೇ ವಿಳಂಬವಿಲ್ಲದೆ ಪರಿಪಕ್ವವಾದ ನಿಶ್ಚಿತ ಠೇವಣಿಗಳ ಮೊತ್ತದ ವರ್ಗಾವಣೆಯ ಭರವಸೆಗೆ ಅನುಸರಣೆ ಏರ್ಪಾಟಿದೆಯೇ?	ಹೌದು ಸಿಸ್ಟಂನಲ್ಲಿ ಕಾಯ್ದುಕೊಳ್ಳಲಾಗಿದೆ.
11.	ಎಲ್ಲ ಖಾತೆಗಳ, ಉಳಿತಾಯ ಖಾತೆ, ಚಾಲ್ತಿ ಖಾತೆ ಮತ್ತು ನಿಶ್ಚಿತ ಠೇವಣಿಗಳಿಗೆ ಬ್ಯಾಂಕುಗಳಿಂದ ಬ್ಯಾಲೆನ್ಸ್‌ಗಳ ಬ್ಯಾಂಕ್ ದೃಢೀಕರಣಗಳನ್ನು ಕಾಲಕಾಲಕ್ಕೆ ಪಡೆಯಲಾಗುತ್ತಿದೆಯೇ?	ಹೌದು
12.	ಎಲ್ಲ ಬ್ಯಾಂಕ್ ಬ್ಯಾಲೆನ್ಸ್‌ಗಳ ವಿಷಯದಲ್ಲಿ ಅವು ಬ್ಯಾಂಕ್ ತಃಖ್ತೆಗಳೊಂದಿಗೆ ಹೋಲುವ ಕುರಿತು ದೃಢೀಕರಣವಿದೆಯೇ?	ಹೌದು
13.	ನಿಶ್ಚಿತ ಠೇವಣಿ ರಿಜಿಸ್ಟ್ರನಂತೆ ನಿಶ್ಚಿತ ಠೇವಣಿಗಳು ಮತ್ತು ಬಡ್ಡಿಗಳು ಬ್ಯಾಂಕ್ ನೀಡಿದ ದೃಢೀಕರಣ ಪ್ರಮಾಣಪತ್ರದೊಂದಿಗೆ ಹೋಲುತ್ತಿದೆಯೇ?	ಹೌದು-ಸಿಸ್ಟಂ ಬ್ಯಾಲೆನ್ಸ್‌ಗಳ ಬ್ಯಾಂಕು ನೀಡಿದ ದೃಢೀಕರಣ ಪ್ರಮಾಣ ಪತ್ರಗಳನ್ನು ಹೋಲುತ್ತದೆ.
14.	ಬ್ಯಾಂಕಿನಿಂದ ಸ್ವೀಕೃತವಾದ ದೃಢೀಕರಣ ತಃಖ್ತೆಗಳ ಅಧಿಕೃತವಿದೆಯೇ ಮತ್ತು ಬ್ಯಾಂಕಿನ ಲೆಟರ್‌ಹೆಡ್‌ನಲ್ಲಿದೆಯೇ?	ಹೌದು
15.	ಮೇಲಿನ ತಪಾಸಣೆಯಲ್ಲಿ ಏನಾದರೂ ವ್ಯತ್ಯಾಸವಿದೆಯಾದರೆ ಮುಂದಿನ ವರ್ಷ ಅದನ್ನು ಸರಿಪಡಿಸಲಾಗಿದೆಯೇ?	ಅಂತಹ ಸಂದರ್ಭಗಳಿರುವುದಿಲ್ಲ
16.	ತಪಾಸಣೆ ನಡೆಸಲಾದ ಸಂದರ್ಭಗಳಲ್ಲಿ ಬ್ಯಾಂಕ್‌ಗಳಿಂದ ಬಾಹ್ಯ ದೃಢೀಕರಣಗಳು ಪಡೆಯಲಾಗಿದೆಯೇ? ಹಾಗಾದರೆ ವಿವರಗಳು.	ಹೌದು-ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಶ್ಚಿತ ಠೇವಣಿಗಳು, ಮಲ್ಲೇಶ್ವರಂ ಶಾಖೆ ಮತ್ತು ಕೆನರಾ ಬ್ಯಾಂಕ್, ಮಹಾಲಕ್ಷ್ಮಿ ಬಡಾವಣೆ ಶಾಖೆಯಲ್ಲಿ ನಿಶ್ಚಿತ ಠೇವಣಿಗಳು.
17.	ಶಾಸನಬದ್ಧ ಲೆಕ್ಕಪರಿಶೋಧಕರಿಂದ ಆಂತರಿಕ ಹಣಕಾಸು ನಿಯಂತ್ರಣಗಳ ವರದಿಯಲ್ಲಿ ಮೇಲೆ ಹೇಳಲಾದ ತಪ್ಪುಗಳನ್ನು ತರಲಾಗಿದೆಯೇ? ಇಲ್ಲದಿದ್ದರೆ ಲೆಕ್ಕಪರಿಶೋಧನೆ ತನಿಖೆಗೆ ನೀಡಲಾಗಿದೆಯೇ?	ಅಂತಹ ಸಂದರ್ಭಗಳಿಲ್ಲ

ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ  
 ಚಾರ್ಟೆಡ್ ಅಕೌಂಟೆಂಟ್ಸ್  
 ಸಂಸ್ಥೆಯ ರಿಜಿಸ್ಟ್ರೇಷನ್ ಸಂ. 0046935  
 ಸಹಿ/-  
 ಸಿ.ವಿ.ಪಿ.ಎಂ. ಮುದಿಗೌಡರ್  
 ಪಾಲುದಾರ ಎಂ. ನಂ. 204096  
**UDIN:22204096AWAWCB1051**

ಸ್ಥಳ: ಬೆಂಗಳೂರು  
 ದಿನಾಂಕ: 28ನೇ ಸೆಪ್ಟೆಂಬರ್ 2022





**ವಿಜಯ್ ಪಂಚಪ್ಪ ಅಂಡ್ ಕೊ.**

ಚಾರ್ಟೆಡ್ ಅಕೌಂಟೆಂಟ್ಸ್

ಪ್ರಧಾನ ಕಛೇರಿ: 'ಅರಿವು', ಎಸ್.ವಿ. ಪೆರಡ್ಯೆಸ್, ಫ್ಲಾಟ್ ಸಂಖ್ಯೆ 103, 1ನೇ ಮಹಡಿ,  
ಡಾ. ಶ್ರೀನಿವಾಸಯ್ಯ ರಸ್ತೆ, ಗಟ್ಟಿಗೇರಿ ಎಕ್ಸ್ಟೆನ್ಷನ್, ಬಿಇಎಂಎಲ್ ಲೇಔಟ್,  
3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು-560 098.  
ಮೊಬೈಲ್: 9686502870, 9686502891  
ಇಮೇಲ್: vijaypanchappaco@gmail.com  
ವೆಬ್‌ಸೈಟ್: cavijaypanchappaco.com

## ಪರಿಶೀಲನೆ

ನಾನು ಚಾರ್ಟೆಡ್ ಅಕೌಂಟೆಂಟ್ ಪಿ.ಎಂ. ಮುದಿಗೌಡರ್, ವಿಜಯ್ ಪಂಚಪ್ಪ ಅಂಡ್ ಕಂಪನಿ, ಚಾರ್ಟೆಡ್ ಅಕೌಂಟೆಂಟ್‌ನ ಪಾಲುದಾರ (ಫರ್ಮ್ ನೋಂದಣಿ ಸಂಖ್ಯೆ 004963ಎಸ್) ಈ ಮೂಲಕ ಘೋಷಿಸುವುದೆಂದರೆ ಮೇಲೆ ಒದಗಿಸಿರುವ ಮಾಹಿತಿಯು ಈ ಫಾರ್ಮ್‌ಗೆ ಲಗತ್ತಿಸಿರುವ ಜೋಡಣೆಗಳು ಸೇರಿದಂತೆ ನಿಜ, ಸರಿ ಮತ್ತು ಎಲ್ಲ ದೃಷ್ಟಿಗಳಿಂದಲೂ ಪರಿಪೂರ್ಣವಾಗಿರುತ್ತದೆ.

**ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ**

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ರಿಜಿಸ್ಟ್ರೇಷನ್ ಸಂ. 0046935

ಸಹಿ/-

ಪಿ.ಎಂ. ಮುದಿಗೌಡರ್

ಪಾಲುದಾರ ಎಂ. ನಂ. 204096

UDIN:22204096AWAWCB1051

ಸ್ಥಳ: ಬೆಂಗಳೂರು

ದಿನಾಂಕ: 28ನೇ ಸೆಪ್ಟೆಂಬರ್ 2022





**ವಿಜಯ್ ಪಂಚಪ್ಪ ಅಂಡ್ ಕೊ.**

ಚಾರ್ಟೆಡ್ ಅಕೌಂಟೆಂಟ್ಸ್

ಪ್ರಧಾನ ಕಛೇರಿ: 'ಅರಿವು', ಎಸ್.ವಿ. ಪೆರಡ್ಡೆಸ್, ಫ್ಲಾಟ್ ಸಂಖ್ಯೆ 103, 1ನೇ ಮಹಡಿ,

ಡಾ. ಶ್ರೀನಿವಾಸಯ್ಯ ರಸ್ತೆ, ಗಟ್ಟಿಗರೆ ಎಕ್ಸ್ಟೆನ್ಷನ್, ಬಿಇಎಂಎಲ್ ಲೇಔಟ್, 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು-560 098.

ಮೊಬೈಲ್ : 9686502870, 9686502891

ಇಮೇಲ್: vijaypanchappaco@gmail.com

ವೆಬ್‌ಸೈಟ್: cavijaypanchappaco.com

## ಅನುಸರಣಾ ಅರ್ಹತಾಪತ್ರ

ನಾವು ಮೆ|| ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಲೆಕ್ಕಪತ್ರಗಳನ್ನು 2022ರ ಮಾರ್ಚ್ 31 ಕ್ಕೆ ಅಂತ್ಯವಾದ ಹಣಕಾಸು ವರ್ಷಕ್ಕೆ 2013ರ ಕಂಪನಿಗಳ ಕಾಯಿದೆಯ ಸೆಕ್ಷನ್ 143(5) ಅಡಿ ಭಾರತದ ಕಂಪ್ಯೂಲರ್ ಮತ್ತು ಮಹಾಲೇಖಪಾಲರು ನೀಡಿದ ನಿರ್ದೇಶನಗಳ ಉಪ-ನಿರ್ದೇಶನಗಳ ಅನುಸಾರ ಪರಿಶೋಧನೆ ಮಾಡಿರುತ್ತೇವೆ ಮತ್ತು ನಮಗೆ ನೀಡಿರುವ ಎಲ್ಲ ನಿರ್ದೇಶನಗಳು ಉಪ ನಿರ್ದೇಶನಗಳ ಅನುಸಾರ ಅರ್ಹವೆಂದು ಪ್ರಮಾಣೀಕರಿಸುತ್ತೇವೆ.

**ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ**

ಚಾರ್ಟೆಡ್ ಅಕೌಂಟೆಂಟ್ಸ್

ಸಂಸ್ಥೆಯ ರಿಜಿಸ್ಟ್ರೇಷನ್ ಸಂ. 0046935

ಸಹಿ/-

ಸಿಎ ಪಿ.ಎಂ. ಮುದಿಗೌಡರ್

ಪಾಲುದಾರ ಎಂ. ನಂ. 204096

UDIN:22204096AWAWCB1051

ಸ್ಥಳ: ಬೆಂಗಳೂರು

ದಿನಾಂಕ: 28ನೇ ಸೆಪ್ಟೆಂಬರ್ 2022



## ಅನುಬಂಧ

ಫಾರ್ಮ್ ನಂ. ಎಂ.ಆರ್.-3

### ಸೆಕ್ರೆಟರಿಯಲ್ ಆಡಿಟರ್ ವರದಿ

31.03.2022 ಕ್ಕೆ ಅಂತ್ಯಗೊಂಡ ಹಣಕಾಸು ವರದಿ

[ಕಂಪೆನಿಗಳ ಕಾಯಿದೆ 2013ರ ಸೆಕ್ಷನ್ 204(1) ಮತ್ತು ಕಂಪೆನಿಗಳ ನಿಯಮ ಸಂಖ್ಯೆ 9 ಕ್ಕೆ ಅನುಸಾರ  
(ನೇಮಕಾತಿ ಮತ್ತು ಸಂಭಾವನೆ ಸಿಬ್ಬಂದಿ) ನಿಯಮಗಳು 2014]

ಗೆ,

ಸದಸ್ಯರು

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ  
ಬೆಂಗಳೂರು.

ನಾನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಸಿಐಎನ್:ಯು45209ಕೆಎ1999ಎಸ್‌ಜಿಸಿ025497) ದಿಂದ (ಈ ಮುಂದೆ ಕಂಪೆನಿ ಎನ್ನಲಾಗುವ) ಅನ್ವಯಿತ ಶಾಸನಬದ್ಧ ಅವಕಾಶಗಳ ಹಾಗೂ ಉತ್ತಮ ನಿಗಮ ಪದ್ಧತಿಗಳ ಹೊಂದಿಕೆಯ ಅನುವರ್ತನೆಯ ಕಾರ್ಯದರ್ಶಿಯ ಲೆಕ್ಕಪರಿಶೋಧನೆ ಮಾಡಿರುತ್ತೇನೆ. ಕಾರ್ಯದರ್ಶಿಯ ಲೆಕ್ಕಪರಿಶೋಧನೆಯನ್ನು ಮಾಡಿರುವ ರೀತಿ ನನಗೆ ನಿಗಮದ ನಡವಳಿಗಳು / ಶಾಸನಬದ್ಧ ಅನುಸರಣೆಗಳ ಮೌಲ್ಯಮಾಪನಕ್ಕೆ ಹಾಗೂ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಯುಕ್ತ ಆಧಾರವನ್ನು ಒದಗಿಸಿದೆ.

ಕಂಪನಿಯು ಕಂಪನಿ ಕಾಯಿದೆ, 2013 ('ದಿ ಆ್ಯಕ್ಟ್') ಅರ್ಥದಲ್ಲಿ 'ಸರ್ಕಾರಿ ಕಂಪನಿ' ಆಗಿದೆ.

ಕಾರ್ಯದರ್ಶಿಯ ಲೆಕ್ಕಪರಿಶೋಧನೆ ನಡೆಸುವ ಅವಧಿಯಲ್ಲಿ ಕಂಪನಿಯ ಪುಸ್ತಕಗಳು, ಕಾಗದಗಳು, ಸಂಕ್ಷಿಪ್ತ ಟಿಪ್ಪಣಿ ಪುಸ್ತಕಗಳು, ಫಾರ್ಮ್‌ಗಳು ಮತ್ತು ಫೈಲ್ ಮಾಡಿದ ರಿಟರ್ನ್‌ (ಸಲ್ಲಿಕೆ)ಗಳು ಹಾಗೂ ಕಂಪೆನಿ, ಅದರ ಅಧಿಕಾರಿಗಳು, ಏಜೆಂಟ್‌ಗಳು ಮತ್ತು ಅಧಿಕೃತ ಪ್ರತಿನಿಧಿಗಳು ಒದಗಿಸಿದ ಮಾಹಿತಿಯನ್ನೂ ಪರಿಶೀಲಿಸಿದ ಆಧಾರದ ಮೇಲೆ, ನಾನು, ನನ್ನ ಅಭಿಪ್ರಾಯದಲ್ಲಿ, ಕಂಪನಿಯು 2022ರ 31ನೇ ಮಾರ್ಚ್ ಅಂತ್ಯವಾದ ಆರ್ಥಿಕ ವರ್ಷ ಒಳಗೊಂಡ ಲೆಕ್ಕಪರಿಶೋಧನಾ ಅವಧಿಯಲ್ಲಿ ಕೆಳಗೆ ಪಟ್ಟಿಮಾಡಿದ ಶಾಸನಬದ್ಧ ಅವಕಾಶಗಳನ್ನು ಅನುಸರಿಸಿದೆ ಹಾಗೂ ಕಂಪನಿಯು ಸೂಕ್ತ ಮಂಡಳಿ ಪ್ರಕ್ರಿಯೆಗಳನ್ನು ಮತ್ತು ಇಲ್ಲಿ ಮಾಡಲಾದ ವರದಿ ರೀತಿಯಲ್ಲಿ ಮತ್ತು ವಿಷಯಾನುಸಾರ ಅನುಸರಣೆ - ವಿನ್ಯಾಸ ಹೊಂದಿದೆ ಎಂದು ವರದಿಮಾಡುತ್ತೇನೆ.

ನಾನು 2022ರ ಮಾರ್ಚ್ 31ರಂದು ಅಂತ್ಯಗೊಂಡ ಆರ್ಥಿಕ ವರ್ಷಕ್ಕೆ ಪುಸ್ತಕಗಳು, ಕಾಗದಗಳು, ಸಂಕ್ಷಿಪ್ತ ಟಿಪ್ಪಣಿ ಪುಸ್ತಕಗಳು, ಫಾರ್ಮ್‌ಗಳು ಮತ್ತು ಫೈಲ್ ಮಾಡಿದ ಸಲ್ಲಿಕೆ (ರಿಟರ್ನ್‌)ಗಳು ಮತ್ತು ಮಿ|| ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ('ಕಂಪೆನಿ') ಕಾಯ್ದೆಕೊಂಡು ಬಂದಿರುವ ಇತರ ದಾಖಲೆಗಳನ್ನು ಕೆಳಗಿನ ಅವಕಾಶಗಳಿಗನುಗುಣವಾಗಿ ಪರಿಶೀಲಿಸಿರುತ್ತೇನೆ:

- 2013ರ ಕಂಪೆನಿಗಳ ಕಾಯಿದೆ ಮತ್ತು ಅಲ್ಲಿ ಮಾಡಲಾಗಿರುವ ನಿಯಮಗಳು, ನಿಬಂಧನೆಗಳು, ದಿಶಾ ಸೂಚಕಗಳು ಮತ್ತು ಮಾನಕಗಳು.
- ಕಂಪನಿಯು ನಡೆಸುವ ವ್ಯವಹಾರಕ್ಕನುಸಾರ ಕಂಪೆನಿಗೆ ಅನ್ವಯವಾಗುವ ನಿರ್ದಿಷ್ಟ ಕಾನೂನುಗಳಿಲ್ಲ.
- ಕಂಪೆನಿಗೆ ಅನ್ವಯವಾಗಬಲ್ಲ ಇತರ ಸಾಮಾನ್ಯ ಕಾನೂನುಗಳು. ಕೆಳಗಿನವನ್ನು ಒಳಗೊಂಡಂತೆ ಇವೆ.

### 1. ಉದ್ಯೋಗದಾತ / ಉದ್ಯೋಗಿ ಸಂಬಂಧಿತ ಕಾನೂನುಗಳು ಮತ್ತು ನಿಯಮಗಳು

- ಉದ್ಯೋಗ ವಿನಿಮಯ ಕೇಂದ್ರಗಳು (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ಕಾಯಿದೆ 1959.
- ಅಪ್ರೆಂಟಿಸ್‌ಗಳ ಕಾಯಿದೆ, 1961

- iii. ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಇತರೆ ಅವಕಾಶಗಳು ಕಾಯಿದೆ 1952.
- iv. ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆ, 1948.
- v. ಕಾರ್ಮಿಕರ ಪರಿಹಾರ ಕಾಯಿದೆ 1923.
- vi. ಹೆರಿಗೆ ನೆರವುಗಳ ಕಾಯಿದೆ 1961.
- vii. ಗ್ರಾಚ್ಯುಯಿಟಿ ಪಾವತಿ ಕಾಯಿದೆ 1972.
- viii. ಬೋನಸ್ ಪಾವತಿ ಕಾಯಿದೆ, 1965.
- ix. ವೇತನಗಳ ಪಾವತಿ ಕಾಯಿದೆ 1936.
- x. ಕನಿಷ್ಠ ವೇತನಗಳ ಕಾಯಿದೆ, 1948
- xi. ಬಾಲಕಾರ್ಮಿಕ (ನಿಯಂತ್ರಣ ಮತ್ತು ರದ್ದು) ಕಾಯಿದೆ, 1970
- xii. ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ರದ್ದು) ಕಾಯಿದೆ, 1970
- xiii. ಸಮಾನ ಸಂಭಾವನೆ ಕಾಯಿದೆ, 1976
- xiv. ಕಾರ್ಯಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಖೀಡನೆ (ತಡೆ, ನಿಷೇಧ ಮತ್ತು ನಿವಾರಣೆ) ಕಾಯಿದೆ 2013.
- xv. ಕರ್ನಾಟಕ ಅಂಗಡಿಗಳು ಮತ್ತು ಸ್ಥಾಪನೆಗಳು ಕಾಯಿದೆ, 1961
- xvi. ನ್ಯೂನತೆಗಳೊಂದಿಗೆ ವ್ಯಕ್ತಿಗಳು (ಸಮಾನಾವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣಭಾಗಿತ್ವ) ಕಾಯಿದೆ 1996.
- xvii. ದೈಹಿಕ ರೂಢಿಮಾಲಿಗಳು, ಉದ್ಯೋಗದ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ, 2013
- xviii. ಕೈಗಾರಿಕಾ ಸ್ಥಾಪನೆಗಳು (ರಾಷ್ಟ್ರೀಯ ಮತ್ತು ಹಬ್ಬ ರಜಾ ದಿನಗಳು) ಕಾಯಿದೆ 1963
- xix. ಕರ್ನಾಟಕ ದಿನಗೂಲಿ ಉದ್ಯೋಗಿಗಳ ಕಲ್ಯಾಣ ಕಾಯಿದೆ 2012
- xx. ಕೇಂದ್ರ ಕಾರ್ಮಿಕ ಕಾನೂನುಗಳು ಬಹಳಷ್ಟಕ್ಕೆ ರಾಜ್ಯ ನಿಯಮಗಳನ್ನು ಉಪಕ್ರಮಿಸಿದೆ (ಪ್ರತಿಯೊಂದು ನಿಯಮದ ಹೆಸರುಗಳು ಇಲ್ಲಿ ಸೇರಿಸಿಲ್ಲ)
- xxi. ಪರಿಸರ ಸಂರಕ್ಷಣೆ ಕಾಯಿದೆ 1986

## 2. ಆರ್ಥಿಕ / ವಾಣಿಜ್ಯ ಕಾನೂನುಗಳು ಮತ್ತು ನಿಯಮಗಳು

- i. ಭಾರತೀಯ ಕಾಂಟ್ರಾಕ್ಟ್ ಕಾಯಿದೆ, 1872
- ii. ಭಾರತೀಯ ಸ್ಟಾಂಪ್ ಕಾಯಿದೆ, 1899
- iii. ಆಸ್ತಿ ವರ್ಗಾವಣೆ ಕಾಯಿದೆ, 1882
- iv. ಕೇಂದ್ರ ನಗದು ಮತ್ತು ಸೇವೆಗಳು ತೆರಿಗೆ ಕಾಯಿದೆ, 2017

ನಾನು ಭಾರತದ ಕಂಪೆನಿ ಕಾರ್ಯದರ್ಶಿಗಳ ಸಂಸ್ಥೆಯ ಮಂಡಳಿ ಸಭೆಗಳ ಮತ್ತು ಸಾಮಾನ್ಯ ಸಭೆಗಳು ಕುರಿತಂತೆ ನೀಡಿರುವ ಕಾರ್ಯದರ್ಶಿಯ ಮಾನಕಗಳ ಅನ್ವಯಿಸಬಹುದಾದ ಕಲಮುಗಳೊಂದಿಗಿನ ಅನುಸರಣೆಯನ್ನು ಪರಿಶೀಲಿಸುತ್ತೇನೆ ಅಂದರೆ ಎಸ್‌ಎಸ್-1 ಮತ್ತು ಎಸ್‌ಎಸ್-2.

ಪರಾಮರ್ಶೆ ಅಡಿ ಇರುವ ಅವಧಿಯಲ್ಲಿ ಮತ್ತು ಕಂಪೆನಿಯು ಕಾಯ್ದುಕೊಂಡಿರುವ ದಾಖಲೆಗಳ ನನ್ನ ತಪಾಸಣೆ ಆಧರಿಸಿ ಹಾಗೂ ಕಂಪೆನಿಯ ನಿರ್ದೇಶಕರ ಮಂಡಳಿಯಿಂದ ದಾಖಲೆಗೆ ತೆಗೆದುಕೊಂಡಿರುವ ಕ್ರಮವಾದ ಇಲಾಖಾ ಮುಖ್ಯಸ್ಥರಿಂದ ಅನುಸರಣಾ ವರದಿಗಳು / ಹೇಳಿಕೆಗಳನ್ನು ಪರಿಶೀಲಿಸಿದ್ದು ನಾನು ಹೇಳುವುದೆಂದರೆ, ನನ್ನ ಅಭಿಪ್ರಾಯದಲ್ಲಿ ಮೇಲೆ ನಮೂದಿಸಿದಂತೆ ಅನ್ವಯಿಕ ಕಾರ್ಮಿಕರ ಕಾನೂನುಗಳು, ಪರಿಸರ ಕಾನೂನುಗಳು ಮತ್ತು ಇತರ ಅನ್ವಯಿಕ ಕಾನೂನುಗಳೊಂದಿಗೆ ನಿಯಂತ್ರಿಸಿ ಹಾಗೂ ಅನುಸರಣೆ ಭರವಸೆಗೆ ಕಂಪೆನಿಯಲ್ಲಿ ತಕ್ಕ ವ್ಯವಸ್ಥೆಗಳು ಮತ್ತು ಪ್ರಕ್ರಿಯೆ ಹಾಗೂ ನಿಯಂತ್ರಣ ಯಾಂತ್ರಿಕತೆ ಇರುತ್ತವೆ. ಕಂಪೆನಿಗಳ ಕಾಯಿದೆ, ಕಾರ್ಮಿಕ ಕಾನೂನುಗಳ ಉಪಬಂಧಗಳಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆಯ ಸಮಯದಲ್ಲಿ ಕೆಲವು ವಸ್ತುಯೇತರ ಶೋಧಗಳನ್ನು ಮಾಡಲಾಗಿವೆ. ಇವನ್ನು ಆಡಳಿತ ವ್ಯವಸ್ಥಾಪನೆಯಿಂದ ಸೂಕ್ತವಾಗಿ ಸಂಭೋದಿಸಲಾಗಿದೆ. ಸ್ವರೂಪದಲ್ಲಿ ವಸ್ತುಶಃ ಎಂದು ನೋಡಲಾದ ಕೆಳಗಿನ ಅವಲೋಕನಗಳನ್ನು ಷೇರುದಾರರ ಮುಂದೆ ತರಲಾಗಿದೆ:

- 1) ಕಂಪೆನಿಯು ಜುಲೈ 11, 2019 ರಿಂದ ಜಾರಿಗೆ ಬರುವಂತೆ ಮಹಿಳಾ ನಿರ್ದೇಶಕರನ್ನು ಹೊಂದಿರದ ಕಾರಣ ಮಂಡಳಿಯ ಸಂಯೋಜನೆ ಸರಿಯಾಗಿಲ್ಲ.
- 2) 2013ರ ಕಂಪೆನಿಗಳ ಕಾಯಿದೆಯ ಸೆಕ್ಷನ್ 178ರ ಅವಕಾಶಗಳಡಿಯ ಅಗತ್ಯದಂತೆ ಕಂಪೆನಿಯು ನಾಮನಿರ್ದೇಶನ ಮತ್ತು ಸಂಭಾವನಾ ಸಮಿತಿಯನ್ನು ರಚಿಸಿರುವುದಿಲ್ಲ.

- 3) ಕಂಪನಿಯ ಕನಿಷ್ಠ 4 ಮಂಡಲ ಸಭೆಗಳನ್ನು ನಡೆಸಿಲ್ಲ ಮತ್ತು ಎರಡು ಮಂಡಳಿ ಸಭೆಗಳ ನಡುವಿನ ಸಮಯ ಅಂತರ 120 ದಿನಗಳಿಗೂ ಹೆಚ್ಚು ಇದು ಕಾಯಿದೆ ಅನುಸರಣೆಯಂತೆ ಇಲ್ಲ.
- 4) ಸೆಕ್ರೆಟೇರಿಯಲ್ ಸ್ಟ್ಯಾಂಡರ್ಡ್ ಗಳ ಅನುಸರಣೆಯನ್ನು ಬಲಪಡಿಸುವ ಅಗತ್ಯವಿದೆ.
- 5) ಆಂತರಿಕ ದೂರುಗಳ ಸಮಿತಿ (ಐಸಿಸಿ) ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ಕಾಯಿದೆ, 2013 ಬಾಹ್ಯ ಸದಸ್ಯರನ್ನು ಹೊಂದಿಲ್ಲ.

6) ಕರ್ನಾಟಕ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯಿದೆ, 1961 ರ ಅಡಿಯಲ್ಲಿ ಸಂಯೋಜಿತ ವಾರ್ಷಿಕ ರಿಟರ್ನ್ ಅನ್ನು ಸಲ್ಲಿಸಲಾಗಿಲ್ಲ. ಮತ್ತೆ ಹಣಕಾಸು ಮತ್ತು ತೆರಿಗೆ ವಿಧಿಸುವ ವಿಷಯಗಳ ಕುರಿತಂತೆ ನಾನು ಸಂದರ್ಭಾನುಸಾರ, ಶಾಸನಬದ್ಧ / ಆಂತರಿಕ ಲೆಕ್ಕಪರಿಶೋಧಕರಿಂದ ಒದಗಿಸಲಾದ ಲೆಕ್ಕಪರಿಶೋಧನಾ ವರದಿ ಮತ್ತು ಆಂತರಿಕ ಲೆಕ್ಕ ಪರಿಶೋಧನಾ ವರದಿಗಳನ್ನು ಅವಲಂಬಿಸಿದ್ದೇನೆ ಎಂದು ನಾನು ವರದಿ ಮಾಡುತ್ತೇನೆ.

ಮಹಿಳಾ ನಿರ್ದೇಶಕರ ನೇಮಕಾತಿಯನ್ನು ಹೊರತುಪಡಿಸಿ ಕಂಪನಿಯ ನಿರ್ದೇಶಕರ ಮಂಡಳಿಯು ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕರಲ್ಲದ ನಿರ್ದೇಶಕರ ಸರಿಯಾದ ಸಮತೋಲನದೊಂದಿಗೆ ಸರಿಯಾಗಿ ರಚಿತವಾಗಿದೆ ಎಂದು ನಾನು ವರದಿ ಮಾಡುತ್ತೇನೆ. ಪರಿಶೀಲನೆಯ ಅವಧಿಯಲ್ಲಿ ನಡೆದ ನಿರ್ದೇಶಕರ ಮಂಡಳಿಯ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಕಾಯಿದೆಯ ನಿಬಂಧನೆಗಳಿಗೆ ಅನುಸಾರವಾಗಿ ಕೈಗೊಳ್ಳಲಾಗಿದೆ.

ಎಲ್ಲಾ ನಿರ್ದೇಶಕರಿಗೂ ಏಳು ದಿನಗಳ ಮುಂಚಿತವಾಗಿ ಮಂಡಳಿ ಸಭೆಗಳ ನಿಗದಿಗೆ ಸೂಚನೆ ಕಳುಹಿಸಿಕೊಡಲಾಗಿದೆ ಮತ್ತು ಸಭೆಗೆ ಮೊದಲು ವಿಷಯ ಸೂಚಿ ಕುರಿತಂತೆ ಮತ್ತಷ್ಟು ಮಾಹಿತಿ ಹಾಗೂ ಸ್ಪಷ್ಟನೆ ಪಡೆಯಲು ಮತ್ತು ಸಭೆಯಲ್ಲಿ ಅರ್ಥಪೂರ್ಣ ಭಾಗವಹಿಕೆಗೆ ಒಂದು ವ್ಯವಸ್ಥೆ ಇರುತ್ತದೆ.

ಪ್ರಮುಖ ನಿರ್ಣಯಗಳನ್ನು ಅಸಮ್ಮತ ಸದಸ್ಯರ ಅಭಿಪ್ರಾಯಗಳನ್ನು ಗಮನಿಸಿ ನಡವಳಿಗಳ ಭಾಗವಾಗಿ ತೆಗೆದುಕೊಳ್ಳಲಾಗಿದೆ ಹಾಗೂ ದಾಖಲಿಸಲಾಗಿದೆ. ಆದಾಗ್ಯೂ ವರದಿ ಅಡಿಯ ಅವಧಿಯಲ್ಲಿ ಅಂತಹ ಯಾವುದೇ ಸಂದರ್ಭಗಳು ಇರಲಿಲ್ಲ.

ನಾನು ಮತ್ತೆ ವರದಿ ಮಾಡುವುದೇನೆಂದರೆ, ಅನ್ವಯಿಕ ಕಾನೂನುಗಳು, ನಿಯಮ-ನಿಬಂಧನೆಗಳು ಮತ್ತು ದಿಶಾ ಸೂಚಕಗಳೊಂದಿಗೆ ಅನುಸರಣೆಯ ನಿಗಾ ಇಡಲು ಮತ್ತು ಭರವಸೆಗೆ ಕಂಪನಿಯ ಗಾತ್ರ ಮತ್ತು ಕಾರ್ಯಾಚರಣೆಗಳೊಂದಿಗಿನ ಸೂಕ್ತ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳಿರುತ್ತವೆ.

ಸ್ಥಳ: ಬೆಂಗಳೂರು  
ದಿನಾಂಕ: 29-09-2022

ಸಹಿ/-  
ವಿಜಯಕೃಷ್ಣ ಕೆ.ಟಿ  
ಎಫ್‌ಸಿಎಸ್ ನಂ. 1788  
ಸಿ.ಪಿ. ಸಂಖ್ಯೆ: 980

UDIN: F001788D001080030

**ಟಿಪ್ಪಣಿ:** ಈ ವರದಿಯನ್ನು ಸಮಾನ ದಿನಾಂಕವನ್ನು ಕಾಗದದೊಂದಿಗೆ ಓದಿಕೊಳ್ಳಬೇಕು. ಅದನ್ನು ಅನುಬಂಧವಾಗಿ ನೀಡಿದ್ದು ಅದು ಈ ವರದಿ ಒಂದು ಸಮಗ್ರ ಭಾಗ ರೂಪಿಸುತ್ತದೆ.





## “ಅನುಬಂಧ”

ಈ ಪತ್ರದೊಂದಿಗೆ ಇದೇ ದಿನಾಂಕದ ನನ್ನ ವರದಿ ಓದಿಕೊಳ್ಳಬೇಕು.

1. ಕಾರ್ಯದರ್ಶಿಯ ದಾಖಲೆಯನ್ನು ಕಾಯ್ದುಕೊಳ್ಳುವುದು ಕಂಪನಿಯ ಮ್ಯಾನೇಜ್‌ಮೆಂಟ್‌ನ ಜವಾಬ್ದಾರಿಯಾಗಿದೆ. ನನ್ನ ಜವಾಬ್ದಾರಿ ನಮ್ಮ ಲೆಕ್ಕಪರಿಶೋಧನೆ ಆಧಾರದ ಮೇರೆಗೆ ಈ ಕಾರ್ಯದರ್ಶಿಯ ದಾಖಲೆಗಳು ಕುರಿತಂತೆ ಒಂದು ಅಭಿಪ್ರಾಯ ವ್ಯಕ್ತಪಡಿಸುವುದೇ ಆಗಿದೆ.
2. ಕಾರ್ಯದರ್ಶಿಯ ದಾಖಲೆಗಳ ಅಂಶಗಳ ಸರಿ ಇರುವಿಕೆ ಕುರಿತಂತೆ ಸೂಕ್ತ ಭರವಸೆ ಪಡೆಯಲು ತಕ್ಕ ಹಾಗೆ ನಾನು ಲೆಕ್ಕಪರಿಶೋಧನಾ ಪದ್ಧತಿಗಳು ಮತ್ತು ಪ್ರಕ್ರಿಯೆಗಳನ್ನು ಅನುಸರಿಸಿದ್ದೇನೆ. ಕಾರ್ಯದರ್ಶಿಯ ದಾಖಲೆಗಳಲ್ಲಿ ನಿಖರ ಅಂಶಗಳು ಪ್ರತಿಫಲಿತವಾಗಿವೆ ಎಂಬುದರ ಭರವಸೆಗಾಗಿ ಪರೀಕ್ಷಾ ಆಧಾರದ ಮೇರೆಗೆ ಪರಿಶೀಲನೆ ಮಾಡಲಾಗಿರುತ್ತದೆ. ನಮ್ಮ ಅಭಿಪ್ರಾಯಕ್ಕೆ ನಾನು ಅನುಸರಿಸಿರುವ ಪ್ರಕ್ರಿಯೆ ಮತ್ತು ಪದ್ಧತಿಗಳು ಒಂದು ಸೂಕ್ತ ಆಧಾರ ಒದಗಿಸುತ್ತವೆ ಎಂದು ನಾನು ನಂಬುತ್ತೇವೆ.
3. ಆದಾಯ ತೆರಿಗೆ ಕಾಯಿದೆ, ಕೇಂದ್ರ ಅಬಕಾರಿ ಕಾಯಿದೆ, ಸುಂಕ ಕಾಯಿದೆ, ಕೇಂದ್ರ ಸರಕು ಸೇವಾ ತೆರಿಗೆ ಅಡಿ ವರದಿಗಳು ಸೇರಿದಂತೆ ನಾನು ಕಂಪನಿಯ ಹಣಕಾಸು (ಆರ್ಥಿಕ) ದಾಖಲೆಗಳು ಮತ್ತು ಲೆಕ್ಕಪತ್ರಗಳ ಪುಸ್ತಕದ ಸರಿ ಇರುವಿಕೆ ಮತ್ತು ಸೂಕ್ತತೆಯನ್ನು ಪರಿಶೀಲಿಸಿಲ್ಲ.
4. ಕಾಲಕಾಲಕ್ಕೆ ಅನ್ವಯಿಸಿದಂತೆ, ಅಗತ್ಯವಾದಂತೆಲ್ಲಾ ಕಂಪನಿಯು ಕಾನೂನುಗಳು, ನಿಯಮಗಳು, ನಿಬಂಧನೆಗಳು ಇವುಗಳ ಅನುಸರಣೆಯ ಬಗ್ಗೆ ಕಂಪನಿ ಪ್ರತಿನಿಧಿಸಿದೆ.
5. ನಿಗಮದ ಅವಕಾಶಗಳು ಮತ್ತು ಇತರ ಅನ್ವಯಿಕ ಕಾನೂನುಗಳು, ನಿಯಮಗಳು, ನಿಬಂಧನೆಗಳು, ಮಾನಕಗಳು ಇವುಗಳ ಅನುಸರಣೆ ಮ್ಯಾನೇಜ್‌ಮೆಂಟ್‌ನ ಜವಾಬ್ದಾರಿಯಾಗಿರುತ್ತದೆ. ನನ್ನ ಪರಿಶೀಲನೆ ಏನಿದ್ದರೂ ಪರೀಕ್ಷೆ ಆಧಾರದ ಮೇರೆಗೆ ಕ್ರಮಗಳ ಪರಿಶೀಲನೆಗೆ ಸೀಮಿತ.
6. ಕಾರ್ಯದರ್ಶಿಯ ಲೆಕ್ಕಪರಿಶೋಧನಾ ವರದಿಯು ಕಂಪನಿಯ, ಭವಿಷ್ಯ ಕಾರ್ಯಸಾಧ್ಯತೆಯ ಭರವಸೆಯಾಗಿಯಾಗಲಿ ಅಥವಾ ಮ್ಯಾನೇಜ್‌ಮೆಂಟ್‌ನ ಕಂಪನಿಯ ವ್ಯವಹಾರಗಳನ್ನು ನಡೆಸಿರುವುದರೊಂದಿಗಿನ ಕಾರ್ಯಸಾಧಕತೆ ಅಥವಾ ಪರಿಣಾಮಕಾರ್ಯತೆ ಬಗ್ಗೆಯಾಗಲಿ ಆಗಿರುವುದಿಲ್ಲ.

ಸ್ಥಳ: ಬೆಂಗಳೂರು  
ದಿನಾಂಕ: 29-09-2022

ಸಹಿ/-  
ವಿಜಯಕೃಷ್ಣ ಕೆ.ಟಿ  
ಎಫ್‌ಸಿಎಸ್ ನಂ. 1788  
ಸಿ.ಪಿ. ಸಂಖ್ಯೆ: 980

UDIN: F001788D001080030



## ಭಾರತೀಯ ನಿಯಂತ್ರಕರು ಮತ್ತು ಮಹಾಲೇಖಪಾಲರ ವರದಿ

ಕಂಪನಿಯ ಅಧಿನಿಯಮ 2013, ಕಲಮು 143(6)(ಬಿ) ರ ಅಡಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು, ಇವರ 31.3.2022ರ ಅಂತ್ಯಕ್ಕೆ ಇದ್ದ ಲೆಕ್ಕಗಳ ಮೇಲೆ ಭಾರತೀಯ ನಿಯಂತ್ರಕರು ಮತ್ತು ಮಹಾಲೇಖಪಾಲರು ನೀಡಿರುವ ಟಿಪ್ಪಣಿಗಳು

ಕಂಪನಿ ಅಧಿನಿಯಮ, 2013 ರಡಿ ವಿಧಿಸಿರುವ ಆರ್ಥಿಕ ವರದಿ ಚೌಕಟ್ಟಿನಡಿ ವಿವರಿಸಿರುವಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ 31ನೇ ಮಾರ್ಚ್ 2022ಕ್ಕೆ ಮುಕ್ತಾಯಗೊಂಡ ಆರ್ಥಿಕ ತೇಜ್ವಿಗಳನ್ನು ತಯಾರಿಸುವುದು ಕಂಪನಿಯ ವ್ಯವಸ್ಥಾಪಕ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಕಂಪನಿ ಅಧಿನಿಯಮ 2013, ಕಲಮು 139(5)ರನ್ವಯ ಮಹಾಲೇಖಪಾಲರಿಂದ ನೇಮಿಸಲ್ಪಟ್ಟ ಶಾಸನಬದ್ಧ ಆಡಿಟರ್‌ರವರು ಕಂಪನಿ ಅಧಿನಿಯಮ 143ರನ್ವಯ ಈ ಆರ್ಥಿಕ ತೇಜ್ವಿಗಳ ಮೇಲೆ ಅವರು ನಿಗದಿತ ಮಾದರಿಯಲ್ಲಿ ವಿಧಿಸಿರುವ ಆಡಿಟಿಂಗ್ ಮತ್ತು ಅಪ್ಯುರೆನ್ಸ್ ಮಟ್ಟದ ಆಧಾರದಲ್ಲಿ ಸೆಕ್ಷನ್ 143(10)ರಂತೆ ಸ್ವತಂತ್ರವಾಗಿ ಆಡಿಟ್‌ಮಾಡಿ ಅಭಿಪ್ರಾಯ ವ್ಯಕ್ತಪಡಿಸುವುದು ಇವರ ಜವಾಬ್ದಾರಿಯಾಗಿರುತ್ತದೆ. ಇದರಂತೆ ಅವರಿಂದ ಮಾಡಲಾಗಿದೆಯೆಂದು ಶಾಸನಬದ್ಧ ಆಡಿಟರ್‌ರವರ ದಿನಾಂಕ 29-8-2022ರ ವರದಿಯನ್ನು ರದ್ದುಪಡಿಸಿ ದಿನಾಂಕ 28-9-2022ರ ವರದಿಯಂತೆ ಮಾಡಿದೆ.

“ನಾನು, ಕಂಪನಿಗಳ ಕಾಯಿದೆ ಸೆಕ್ಷನ್ 143(6)(ಎ) ರ ಪ್ರಕಾರ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇದರ 31ನೇ ಮಾರ್ಚ್ 2022ರಂದು ಅಂತ್ಯಗೊಂಡ ಹಣಕಾಸಿನ ಲೆಕ್ಕಪತ್ರಗಳ ಪೂರಕ ಲೆಕ್ಕ ಪರಿಶೋಧನೆಯನ್ನು ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರ ಪರವಾಗಿ ನಿರ್ವಹಿಸಿದ್ದೇನೆ. ಈ ಪೂರಕ ಲೆಕ್ಕ ಪರಿಶೋಧನೆಯನ್ನು ಶಾಸನಬದ್ಧ ಲೆಕ್ಕಪರಿಶೋಧಕರ ಲೆಕ್ಕ ಪತ್ರಗಳನ್ನು ಅವಲಂಬಿಸದೆ ಶಾಸನಬದ್ಧ ಲೆಕ್ಕ ಪರಿಶೋಧಕರ ಮೂಲಕ ಶೋಧನೆಗಳಿಗೆ ಸೀಮಿತಗೊಳಿಸಿ ಮತ್ತು ಕಂಪನಿಯ ಅಧಿಕಾರಿಗಳಲ್ಲಿ ವಿಚಾರಿಸಿ ಹಾಗೂ ಕೆಲವು ಲೆಕ್ಕ ಪತ್ರಗಳನ್ನು ಆಯ್ಕೆ ಮಾಡಿಕೊಂಡು ಪರಿವೀಕ್ಷಿಸಿ ಸ್ವತಂತ್ರವಾಗಿ ಮಾಡಲಾಗಿದೆ.

ನನ್ನ ಪೂರಕ ಲೆಕ್ಕಪರಿಶೋಧನೆ ಆಧಾರದ ಮೇರೆಗೆ ಉದ್ಭವಿಸಿದ ನನ್ನ ಲೆಕ್ಕಪರಿಶೋಧನಾ ಅವಲೋಕನಗಳಿಗೆ ಪರಿಣಾಮ ಕೊಡುವಲ್ಲಿ ನಾನು ಕಾಯಿದೆಯ 143(6)(ಬಿ) ಸೆಕ್ಷನ್ ಅಡಿ ನಾನು ಮಾಡುವ ಯಾವುದೇ ಟೀಕೆಗಳು ಇಲ್ಲ ಶಾಸನಬದ್ಧ ಲೆಕ್ಕಪರಿಶೋಧಕರ ವರದಿಗೆ ಪೂರಕವಾಗಿ ಸೇರಿಸುವುದಾಗಲಿ ಇಲ್ಲ.

ಭಾರತದ ಕಂಟ್ರೋಲರ್ ಮತ್ತು  
ಮಹಾಲೇಖಪಾಲರ ಪರವಾಗಿ

ಸಹಿ/-

(ಶಾಂತಿಪ್ರಿಯ ಎಸ್.)

ಮಹಾ ಲೇಖಪಾಲರು (ಆಡಿಟ್-2)  
(ಆರ್ಥಿಕ ಮತ್ತು ಕಂದಾಯ ಶಾಖೆ ತನಿಖೆ)  
ಕರ್ನಾಟಕ, ಬೆಂಗಳೂರು

ಸ್ಥಳ : ಬೆಂಗಳೂರು  
ದಿನಾಂಕ : 29-09-2022



## ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಸಿಐಎನ್: U45209ಕೆಎ1999ಎಸ್‌ಜಿಸಿ025497

31ನೇ ಮಾರ್ಚ್ 2022ಕ್ಕೆ ಅಂತ್ಯಗೊಂಡಂತೆ ಸಂತುಲನ ಪಟ್ಟಿ

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	ಟಿಪ್ಪಣಿ ಸಂಖ್ಯೆ	31ನೇ ಮಾರ್ಚ್ 2022ರಲ್ಲಿ ಇದ್ದಂತೆ	31ನೇ ಮಾರ್ಚ್ 2021ರಲ್ಲಿ ಇದ್ದಂತೆ
<b>ಈಕೆಳಗೆ ಮತ್ತು ಹೊಣೆಗಳು</b>			
<b>ಪೇರುದಾರರ ನಿಧಿ :</b>			
ಪೇರು ಬಂಡವಾಳ	2	3,10,00,00,000	3,10,00,00,000
ಮೀಸಲು ಮತ್ತು ಹೆಚ್ಚುವರಿ	3	(76,20,99,604)	(80,77,84,943)
<b>ಒಟ್ಟು</b>		<b>2,33,79,00,396</b>	<b>2,29,22,15,057</b>
<b>ಚಾಲ್ತಿ ಇಲ್ಲದ ಹೊಣೆಗಳು</b>			
ಮುಂದೂಡಿದ ಸರ್ಕಾರ ಅನುದಾನ	4	1,79,22,35,783	1,83,03,26,577
ದೀರ್ಘಾವಧಿ ಸಾಲಗಳು	5	5,76,08,34,327	4,03,71,14,172
ಇತರ ದೀರ್ಘಾವಧಿ ಹೊಣೆಗಳು	6	2,53,41,880	2,53,41,880
ದೀರ್ಘಾವಧಿ ಅವಕಾಶಗಳು	7	9,15,79,585	7,95,48,545
<b>ಒಟ್ಟು</b>		<b>7,66,99,91,575</b>	<b>5,97,23,31,174</b>
<b>ಚಾಲ್ತಿ ಹೊಣೆಗಳು</b>			
ಅಲ್ಪಾವಧಿ ಸಾಲಗಳು	8	32,33,00,000	23,09,00,000
ವಾಣಿಜ್ಯ ಪಾವತಿಗಳು			
ಅ) ಅತಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಬಾಕಿ	9	-	-
ಆ) ಅತಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗಲ್ಲದೆ ಬಾಕಿ	9	3,51,63,12,469	2,64,23,40,101
ಇತರ ಚಾಲ್ತಿ ಹೊಣೆಗಳು	10	93,00,07,455	1,01,99,37,629
ಅಲ್ಪಾವಧಿ ಅವಕಾಶಗಳು	11	6,23,088	5,43,861
<b>ಒಟ್ಟು</b>		<b>4,77,02,43,012</b>	<b>3,89,37,21,591</b>
<b>ಆಸ್ತಿಗಳು</b>			
<b>ಚಾಲ್ತಿ ಇಲ್ಲದ ಆಸ್ತಿಗಳು</b>			
ಆಸ್ತಿ ಸ್ಥಾವರ ಮತ್ತು ಸಲಕರಣೆಗಳು	12	2,22,88,76,677	2,56,85,88,781
ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳು	12	3,21,16,43,188	1,38,15,22,333
<b>ಒಟ್ಟು</b>		<b>5,44,05,19,865</b>	<b>3,95,01,11,114</b>
ಮುಂದೂಡಿದ ತೆರಿಗೆ ಹೊಣೆಗಳು (ನಿವ್ವಳ)	26ಡಿ	3,81,28,588	4,59,65,713
ದೀರ್ಘಾವಧಿ ಸಾಲಗಳು ಮತ್ತು ಮುಂಗಡಗಳು	13	96,91,51,715	1,23,47,13,720
ಇತರ ಚಾಲ್ತಿ ಇಲ್ಲದ ಆಸ್ತಿಗಳು	14	14,01,16,529	8,66,74,893
<b>ಒಟ್ಟು</b>		<b>6,58,79,16,697</b>	<b>5,31,74,65,440</b>
<b>ಚಾಲ್ತಿ ಆಸ್ತಿಗಳು</b>			
ವಾಣಿಜ್ಯ ಸ್ವೀಕಾರಗಳು	15	9,24,13,032	6,45,62,333
ನಗದು ಮತ್ತು ನಗದಿಗೆ ಸಮಾನವಾದವುಗಳು	16	2,55,13,84,715	2,25,85,08,275
ಅಲ್ಪಾವಧಿ ಸಾಲಗಳು ಮತ್ತು ಮುಂಗಡಗಳು	17	11,08,96,878	17,08,89,835
ಇತರ ಚಾಲ್ತಿ ಆಸ್ತಿಗಳು	18	5,43,55,23,662	4,34,68,41,939
<b>ಒಟ್ಟು</b>		<b>8,19,02,18,287</b>	<b>6,84,08,02,382</b>
<b>ಒಟ್ಟು</b>		<b>14,77,81,34,984</b>	<b>12,15,82,67,823</b>
<b>ಗಮನಾರ್ಹ ಲೆಕ್ಕಪತ್ರ ಕಾರ್ಯ ನೀತಿಗಳು</b>			
ಮೇಲೆ ನಮೂದಿಸಿರುವ ಟಿಪ್ಪಣಿಗಳು	1		
ಆರ್ಥಿಕ ತಪ್ಪುಗಳ ಅವಿಭಾಜ್ಯ ಭಾಗವಾಗಿರುತ್ತದೆ			

ಅದೇ ದಿನಾಂಕದ ನಮ್ಮ ವರದಿಯಂತೆ ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ ಚಾರ್ಟೆಡ್ ಅಕೌಂಟೆಂಟ್ಸ್ ಕಂಪನಿ ನೋಂದಣಿ ಸಂಖ್ಯೆ: 004693ಎಸ್ ಸಹಿ/-  
**ಸಿಎ ಪಿ.ಎಂ. ಮುದಿಗೌಡರ್**  
 ಪಾಲುದಾರರು  
 ಸದಸ್ಯತ್ವ ಸಂಖ್ಯೆ 204096  
 ಸ್ಥಳ : ಬೆಂಗಳೂರು  
 ದಿನಾಂಕ : 29-8-2022  
 ಯುಡಿಐಎನ್ : 22204096ಎಕ್ಯುಇಎಸ್‌ಎಂಯು7850

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಪರವಾಗಿ

ಸಹಿ/-  
**ಪಿ.ಆರ್. ಶಿವಪ್ರಸಾದ್**  
 ವ್ಯವಸ್ಥಾಪಕ ನಿರ್ದೇಶಕರು  
 ಡಿಐಎನ್: 08965850  
 ಸಹಿ/-  
**ಎನ್. ಕೆ. ದೇವಕಿ**  
 ಮುಖ್ಯ ಹಣಕಾಸು ಅಧಿಕಾರಿಗಳು

ಸಹಿ/-  
**ಕೆ.ಎಸ್. ಕೃಷ್ಣಾರೆಡ್ಡಿ**  
 ನಿರ್ದೇಶಕರು  
 ಡಿಐಎನ್:06722607  
 ಸಹಿ/-  
**ಜಿ.ವಿ ಶಿವಪ್ರಕಾಶ್**  
 ಕಂಪನಿ ಕಾರ್ಯದರ್ಶಿ



## ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಸಿಐಎನ್: U45209ಕೆಎ1999ಎಸ್‌ಜಿ‌ಸಿ025497

31ನೇ ಮಾರ್ಚ್ 2022ಕ್ಕೆ ಅಂತ್ಯಗೊಂಡಂತೆ ಇದ್ದ ಲಾಭ ಮತ್ತು ನಷ್ಟದ ತಃಖ್ತೆ

(ಮೊತ್ತ ರೂಪಾಯಿಗಳಲ್ಲಿ)

ಕ್ರ. ಸಂ.	ವಿವರಗಳು	ಟಿಪ್ಪಣಿ ಸಂಖ್ಯೆ	31ನೇ ಮಾರ್ಚ್ 2022ರ ಅಂತ್ಯದಲ್ಲಿದ್ದಂತೆ	31ನೇ ಮಾರ್ಚ್ 2021ರ ಅಂತ್ಯದಲ್ಲಿದ್ದಂತೆ
I.	ಕಾರ್ಯಾಚರಣೆಯಿಂದ ಆದಾಯ	19	84,87,03,598	68,71,74,337
II.	ಇತರ ಆದಾಯ	20	12,04,70,200	22,79,02,943
III.	<b>ಒಟ್ಟು ಆದಾಯ (I+II)</b>		<b>96,91,73,798</b>	<b>91,50,77,280</b>
IV.	<b>ವೆಚ್ಚಗಳು</b>			
	ಉದ್ಯೋಗಿ ಫಲಗಳ ವೆಚ್ಚ	21	13,43,51,671	13,47,42,216
	ಆರ್ಥಿಕ ದರಗಳು	22	28,18,81,090	30,97,61,642
	ಸವಕಳಿ ಮತ್ತು ವಜಾ ವೆಚ್ಚ	12	41,50,94,359	40,31,08,798
	ಇತರ ವೆಚ್ಚಗಳು	23	8,43,24,214	6,67,70,424
	<b>ಒಟ್ಟು ವೆಚ್ಚಗಳು</b>		<b>91,56,51,333</b>	<b>91,43,73,080</b>
V.	ವಿನಾಯಿತಿ ನೀಡಲಾದ ಮತ್ತು ಅಸಾಧಾರಣ ಬಾಬುಗಳಿಗೆ ಮೊದಲು ಲಾಭ/ನಷ್ಟ ಮತ್ತು ತೆರಿಗೆ (III-IV)		5,35,22,464	6,94,200
VI.	ವಿನಾಯಿತಿ ನೀಡಲಾದ ಬಾಬುಗಳು	24	-	16,95,42,291
VII.	ಅಸಾಧಾರಣ ಬಾಬುಗಳಿಗೆ ಮೊದಲು ಲಾಭ / ನಷ್ಟ ಮತ್ತು ತೆರಿಗೆ (V-VI)		5,35,22,464	(16,88,48,091)
VIII.	ಅಸಾಧಾರಣ ಬಾಬುಗಳು		-	-
IX.	ತೆರಿಗೆ ಮುನ್ನ ಲಾಭ/ನಷ್ಟ (VII - VIII)		5,35,22,464	(16,88,48,091)
X.	ತೆರಿಗೆ ವೆಚ್ಚ			
	ಪ್ರಸಕ್ತ ತೆರಿಗೆ ವೆಚ್ಚ (ಟಿಪ್ಪಣಿ ಸಂಖ್ಯೆ 7.4 ನೋಡಿ)		-	32,15,469
	ಎಂಎಚ್‌ಸಿ: ಸಾಲ ಅರ್ಹತೆ		-	-
	ನಿವ್ವಳ ಪ್ರಸಕ್ತ ತೆರಿಗೆ		-	32,15,469
	ಮುಂದೂಡಿದ ತೆರಿಗೆ ಆದಾಯ	26ಡಿ	(78,37,125)	3,89,38,994
			(78,37,125)	4,21,54,463
XI.	ಮುಂದುವರಿದ ಕಾರ್ಯಾಚರಣೆಗಳಿಂದ ಲಾಭ / (ನಷ್ಟ) (IX - X)		4,56,85,339	(12,66,93,629)
XII.	ನಿಲ್ಲಿಸಿದ ಕಾರ್ಯಾಚರಣೆಗಳು			
	ನಿಲ್ಲಿಸಿದ ಕಾರ್ಯಾಚರಣೆಗಳಿಂದ (ತೆರಿಗೆ ಮುನ್ನ) ಲಾಭ/(ನಷ್ಟ) ಕೂಡಿ / (ಕಳೆದು) ನಿಲ್ಲಿಸಿದ ಕಾರ್ಯಾಚರಣೆಗಳ ತೆರಿಗೆ ವೆಚ್ಚ		-	-
	ನಿಲ್ಲಿಸಿದ ಕಾರ್ಯಾಚರಣೆಗಳಿಂದ ಲಾಭ / (ನಷ್ಟ)		-	-
	<b>ವರ್ಷದ ಲಾಭ / (ನಷ್ಟ) (XI + XII)</b>		<b>4,56,85,339</b>	<b>(12,66,93,629)</b>
	ತಲಾ ಈಕ್ವಿಟಿ ಷೇರಿಗೆ ಗಳಿಕೆ (ಮುಖಬೆಲೆ ಷೇರಿಗೆ ರೂ. 1000/-) ಮೂಲ		14.74	(40.87)
	ತೆಳುವಾಗಿಸಿದ		14.74	(40.87)
	ಮೇಲೆ ನಮೂದಿಸಿದ ಟಿಪ್ಪಣಿಗಳು ಆರ್ಥಿಕ ತಃಖ್ತೆಗಳ ಅತಿಭಾಜ್ಯ ಅಂಗವಾಗಿರುತ್ತವೆ.			

ಅದೇ ದಿನಾಂಕದ ನಮ್ಮ ವರದಿಯಂತೆ ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ ಚಾರ್ಟೆಡ್ ಅಕೌಂಟೆಂಟ್ಸ್ ಕಂಪನಿ ನೋಂದಣಿ ಸಂಖ್ಯೆ: 004693ಎಸ್ ಸಹಿ/-  
 ಸಿಎ ಪಿ.ಎಂ. ಮುದಿಗೌಡರ್  
 ಪಾಲುದಾರರು  
 ಸದಸ್ಯತ್ವ ಸಂಖ್ಯೆ 204096  
 ಸ್ಥಳ : ಬೆಂಗಳೂರು  
 ದಿನಾಂಕ : 29-8-2022  
 ಯುಡಿಐಎನ್ : 22204096ಎಕ್ಯುಇಎಸ್‌ಎಂಯು7850

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಪರವಾಗಿ

ಸಹಿ/-  
 ಪಿ.ಆರ್. ಶಿವಪ್ರಸಾದ್  
 ವ್ಯವಸ್ಥಾಪಕ ನಿರ್ದೇಶಕರು  
 ಡಿಐಎನ್: 08965850  
 ಸಹಿ/-  
 ಎನ್. ಕೆ. ದೇವಕಿ  
 ಮುಖ್ಯ ಹಣಕಾಸು ಅಧಿಕಾರಿಗಳು

ಸಹಿ/-  
 ಕೆ.ಎಸ್. ಕೃಷ್ಣಾರೆಡ್ಡಿ  
 ನಿರ್ದೇಶಕರು  
 ಡಿಐಎನ್:06722607  
 ಸಹಿ/-  
 ಜಿ.ವಿ ಶಿವಪ್ರಕಾಶ್  
 ಕಂಪನಿ ಕಾರ್ಯದರ್ಶಿ



## ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಸಿಐಎನ್ : U45209ಕೆಎ1999ಎಸ್‌ಜೆಸಿ025497

**2022ರ ಮಾರ್ಚ್ 31ರ ಅಂತ್ಯದಲ್ಲಿದ್ದಂತೆ ನಗದು ಪ್ರವಹನ ವಿವರ**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	31.03.2022 ವರ್ಷಾಂತ್ಯ		31.03.2021 ವರ್ಷಾಂತ್ಯ	
<b>ಕಾರ್ಯ ಚಟುವಟಿಕೆಗಳಿಂದ ಪ್ರವಹಿಸಿ ಬಂದ ನಗದು</b>				
ಕರ್ನಾಟಕ ಸರ್ಕಾರದಿಂದ ಬಂದ ಸಾಮಾನ್ಯ ಅನುದಾನಗಳು	4,50,00,00,000		4,55,00,00,000	
ಕರ್ನಾಟಕ ಸರ್ಕಾರ ಮತ್ತು ಇತರ ಏಜೆನ್ಸಿಗಳಿಂದ ಬಂದ ವಿಶೇಷ ಅನುದಾನಗಳು	30,96,49,545		32,18,21,202	
ಟೋಲ್ ಸಂಗ್ರಹ	33,24,79,479		20,68,72,903	
ನಿರ್ವಹಣೆ ಮತ್ತು ಪಾರ್ಕಿಂಗ್ ಚಾರ್ಜ್ ಸೇರಿದಂತೆ ಬಾಡಿಗೆ ಸ್ವೀಕೃತಿ	2,51,42,198		1,30,78,287	
ರಸ್ತೆ ಕತ್ತರಿಸುವ ಶುಲ್ಕವನ್ನು ಸ್ವೀಕರಿಸಲಾಗಿದೆ	3,71,89,543		6,21,42,407	
ಕಂಟ್ರಾಕ್ಟರುಗಳು, ಸರಬರಾಜುದಾರರು ಮತ್ತು ಉದ್ಯೋಗಿಗಳಿಗೆ ಪಾವತಿ	(6,57,51,17,757)		(5,66,53,05,078)	
<b>ಕಾರ್ಯಚರಣೆಗಳಿಂದ ನಿವ್ವಳ ನಗದು</b>		(1,37,06,56,992)		(51,13,90,279)
<b>ಬಂಡವಾಳ ಹೂಡಿಕೆ ಚಟುವಟಿಕೆಗಳಿಂದ ಪ್ರವಹಿಸಿದ ನಗದು</b>				
ಸ್ಥಿರಾಸ್ತಿಗಳ ಖರೀದಿ (ಬಂಡವಾಳೀಕರಿಸಿದ ರಸ್ತೆಗಳು ಮತ್ತು ಕಟ್ಟಡ ಹೊರತುಪಡಿಸಿ)	(34,69,736)		(78,43,568)	
ಸ್ವೀಕೃತ ಬಡ್ಡಿ	6,39,99,706		3,94,62,568	
ಹೂಡಿಕೆ ಚಟುವಟಿಕೆಗಳಿಂದ ಉತ್ಪನ್ನವಾದ ಹಣ ಪಾವತಿಸಿದ ಆದಾಯ ತೆರಿಗೆ	6,05,29,970		3,16,19,000	
	-		-	
<b>ಹೂಡಿಕೆ ಚಟುವಟಿಕೆಗಳಿಂದ ನಿವ್ವಳ ನಗದು</b>		6,05,29,970		3,16,19,000
<b>ಹಣಕಾಸು ಚಟುವಟಿಕೆಗಳಿಂದ ಪ್ರವಹಿಸಿ ಬಂದ ನಗದು</b>				
ದೀರ್ಘಾವಧಿ ಸಾಲಗಳ ಮರುಪಾವತಿಗೆ ಸ್ವೀಕಾರವಾದ ಅನುದಾನ	18,50,00,000		28,33,36,000	
ಹುಡ್ಕೋವಿನಿಂದ ದೀರ್ಘಾವಧಿ ಸಾಲಗಳಿಂದ ಬಂದ ಹಣ	-		7,60,00,000	
ಬ್ಯಾಂಕ್ ಆಫ್ ಬರೋಡದಿಂದ ದೀರ್ಘಾವಧಿ ಸಾಲಗಳಿಂದ ಬಂದ ಹಣ	2,99,19,819		9,77,30,000	
ಕೆನರಾಬ್ಯಾಂಕ್‌ನಿಂದ ದೀರ್ಘಾವಧಿ ಸಾಲಗಳಿಂದ ಬಂದ ಹಣ	2,00,00,00,000		1,20,00,00,000	
ದೀರ್ಘಾವಧಿ ಸಾಲಗಳ ಮರುಪಾವತಿ	(22,38,17,485)		(18,67,16,376)	
ಪಾವತಿಸಿದ ಬಡ್ಡಿ	(38,80,98,873)		(28,79,87,253)	
<b>ಹಣಕಾಸು ಚಟುವಟಿಕೆಗಳಿಂದ ಬಂದ ನಿವ್ವಳ ನಗದು</b>		1,60,30,03,461		1,18,23,62,371
ನಗದು ಮತ್ತು ನಗದು ಸಮಾನಗಳಲ್ಲಿ ನಿವ್ವಳ ಏರಿಕೆ / (ಇಳಿಕೆ)		29,28,76,439		70,25,91,092
<b>ವರ್ಷಾರಂಭದಲ್ಲಿ ನಗದು ಮತ್ತು ನಗದು ಸಮಾನಗಳು</b>		<b>2,25,85,08,275</b>		<b>1,55,59,17,183</b>
<b>ವರ್ಷಾಂತ್ಯದಲ್ಲಿ ನಗದು ಮತ್ತು ನಗದು ಸಮಾನಗಳು</b>		<b>2,55,13,84,715</b>		<b>2,25,85,08,275</b>
<b>ಟಿಪ್ಪಣಿಗಳು</b>				
ಅ) ಮೇಲಿನ ನಗದು ಪ್ರವಹನ ತಃಖ್ತೆಯನ್ನು ನಗದು ಪ್ರವಹನ ತಃಖ್ತೆ ಕುರಿತ ಲೇಖಾ ಮಾನಕ 3ರಲ್ಲಿ (ಎಎಸ್-3) ಸಜ್ಜುಗೊಳಿಸಿದ ನೇರ ವಿಧಾನದಡಿ ತಯಾರಿಸಲಾಗಿದೆ; ಕಂಪನಿಗಳ (ಲೇಖಾ ಮಾನಕಗಳು) ನಿಯಮಗಳು 2006ರ ಅಡಿ ಸೂಚಿತ.				
ಆ) ನಗದು ಮತ್ತು ನಗದು ಸಮಾನಗಳ ಇವನ್ನೊಳಗೊಂಡಿವೆ				
ಕೈಮೇಲೆ ನಗದು		2,59,827		6,53,401
ಬ್ಯಾಂಕುಗಳೊಂದಿಗೆ ಉಳಿಕೆಗಳು				
ಚಾಲ್ತಿ ಖಾತೆಗಳಲ್ಲಿ		2,40,68,23,654		1,40,99,62,784
ನಿಗಮದ ಹೆಸರಿನಲ್ಲಿ ಠೇವಣಿ		14,32,76,127		84,77,05,789
ಕೈ ಮೇಲೆ ಚೆಕ್‌ಗಳು		10,25,107		1,86,301
		<b>2,55,13,84,715</b>		<b>2,25,85,08,275</b>

ಅದೇ ದಿನಾಂಕದ ನಮ್ಮ ವರದಿಯಂತೆ ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ  
ಚಾರ್ಟೆಡ್ ಅಕೌಂಟೆಂಟ್ಸ್  
ಕಂಪನಿ ನೋಂದಣಿ ಸಂಖ್ಯೆ: 004693ಎಸ್  
ಸಹಿ/-  
ಸಿ.ಎ.ಎಂ. ಮುದ್ದಿಗೌಡರ್  
ಪಾಲುದಾರರು  
ಸದಸ್ಯತ್ವ ಸಂಖ್ಯೆ 204096  
ಸ್ಥಳ : ಬೆಂಗಳೂರು  
ದಿನಾಂಕ : 29-8-2022  
ಯುಡಿಐಎನ್ : 22204096ಎಕ್ಯುಇಎಸ್‌ಎಂಯು7850

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಪರವಾಗಿ

ಸಹಿ/-  
ಪಿ.ಆರ್. ಶಿವಪ್ರಸಾದ್  
ವ್ಯವಸ್ಥಾಪಕ ನಿರ್ದೇಶಕರು  
ಡಿಐಎನ್: 08965850  
ಸಹಿ/-  
ಎನ್. ಕೆ. ದೇವಕಿ  
ಮುಖ್ಯ ಹಣಕಾಸು ಅಧಿಕಾರಿಗಳು

ಸಹಿ/-  
ಕೆ.ಎಸ್. ಕೃಷ್ಣಾರೆಡ್ಡಿ  
ನಿರ್ದೇಶಕರು  
ಡಿಐಎನ್:06722607  
ಸಹಿ/-  
ಜಿ.ವಿ ಶಿವಪ್ರಕಾಶ್  
ಕಂಪನಿ ಕಾರ್ಯದರ್ಶಿ



# ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

ಸಿಐಎನ್:U45209ಕೆಎ1999ಎಸ್‌ಜಿಸಿ025497

## ಟಿಪ್ಪಣಿ 1: ಪ್ರಾಮುಖ್ಯ ಲೆಕ್ಕಪತ್ರ ಧೋರಣೆಗಳು ಮತ್ತು ಲೆಕ್ಕಪತ್ರಗಳ ಮೇಲಿನ ಟಿಪ್ಪಣಿಗಳು

### 1.1 ಕಾರ್ಪೊರೇಟ್ ಮಾಹಿತಿ

ನಿಗಮವು ಸರ್ಕಾರಿ ಆದೇಶ ಸಂಖ್ಯೆ ಪಿಡಬ್ಲ್ಯೂಡಿ 172 ಸಿಆರ್‌ಎಂ97 ಬೆಂಗಳೂರು ದಿನಾಂಕ 01.06.1999ರಂತೆ ಭೂಸಾರಿಗೆಯೊಂದಿಗೆ ಸಂಬಂಧಿಸಿದ ರಸ್ತೆಗಳು, ಸೇತುವೆಗಳು ಮತ್ತು ಇತರ ಸಂಬಂಧಿತ ಮೂಲಭೂತ ಕಾಮಗಾರಿಗಳ ಅಭಿವೃದ್ಧಿಯ ನಿರ್ದಿಷ್ಟ ಉದ್ದೇಶದೊಂದಿಗೆ 1999ರ ಜುಲೈ 21ರಂದು ಸ್ಥಾಪನೆಗೊಂಡಿತು.

### 1.2 ಆರ್ಥಿಕ ತಃಖ್ತೆಯ ತಯಾರಿಗೆ ಆಧಾರ

ಇಲ್ಲಿ ಆರ್ಥಿಕ ತಃಖ್ತೆಗಳನ್ನು ಸಾಂಪ್ರದಾಯಿಕ ಮುಂದುವರಿಯುತ್ತಿರುವ ಉದ್ದಿಮೆ ಮತ್ತು ಕೂಡಿಬರುವ ಆಧಾರದಡಿ ಸಿದ್ಧಪಡಿಸಿದ್ದು ಅವು ಕಂಪನಿಗಳ (ಲೆಕ್ಕ ಪತ್ರಮಾನಕಗಳು) ನಿಯಮಗಳು 2006 (ತಿದ್ದುಪಡಿಯಂತೆ) ಅಡಿ ಸೂಚಿತ ಕಡ್ಡಾಯ ಲೆಕ್ಕಪತ್ರ ಮಾನಕಗಳನ್ನು ಮತ್ತು ಕಂಪನಿಗಳ ಕಾಯಿದೆ 2013ರ ಸಂಬಂಧಿತ ಸಾಮಗ್ರಿಗಳನ್ನು ಅನುಸರಿಸಿವೆ.

### 1.3 ಅಂದಾಜುಗಳ ಬಳಕೆ

ಭಾರತೀಯ ಜಿಎಪಿಪಿ ಯೊಂದಿಗಿನ ದೃಢೀಕರಣದಲ್ಲಿ ಆರ್ಥಿಕ ತಃಖ್ತೆಗಳ ತಯಾರಿಕೆಯಲ್ಲಿ, ಮ್ಯಾನೇಜ್‌ಮೆಂಟ್ ವರ್ಷದಲ್ಲಿ ಆಸ್ತಿಗಳ ಮತ್ತು ಹೊಣೆಗಳ (ಅನಿಶ್ಚಿತ ಹೊಣೆಗಳೂ ಸೇರಿ) ವರದಿ ಮಾಡಿದ ಮೊತ್ತಗಳಲ್ಲಿ ಹಾಗೂ ವರದಿ ಮಾಡಿದ ಆದಾಯ ಮತ್ತು ವೆಚ್ಚಗಳ ಮೊತ್ತಗಳಲ್ಲಿ ಪರಿಗಣಿಸಿದ ಅಂದಾಜುಗಳು ಮತ್ತು ಊಹೆಗಳನ್ನು ಮಾಡಲು ಬಯಸುತ್ತದೆ. ಮ್ಯಾನೇಜ್‌ಮೆಂಟ್ ಆರ್ಥಿಕ ತಃಖ್ತೆಗಳ ತಯಾರಿಕೆಯಲ್ಲಿ ಬಳಸಿದ ಅಂದಾಜುಗಳು ದೂರದರ್ಶಿ ಮತ್ತು ಸಕಾರಣೀಯ ಎಂದು ನಂಬುತ್ತದೆ. ಈ ಅಂದಾಜುಗಳಿಂದಾಗಿ ಭವಿಷ್ಯ ಫಲಿತಾಂಶಗಳು ಬದಲಾಗಬಹುದು ಹಾಗೂ ವಾಸ್ತವ ಫಲಿತಾಂಶಗಳು ಮತ್ತು ಅಂದಾಜುಗಳ ನಡುವಣ ವ್ಯತ್ಯಾಸಗಳನ್ನು ಯಾವ ಅವಧಿಯಲ್ಲಿ ಫಲಿತಾಂಶಗಳು ತಿಳಿಯಲಾಗಿದೆಯೋ / ವಸ್ತುಸ್ಥಿತಿಗೆ ಬಂದಿದೆಯೋ ಆ ಅವಧಿಯಲ್ಲಿ ಪರಿಗಣಿಸಲಾಗಿರುತ್ತದೆ.

### 1.4 ಆಸ್ತಿ, ಸ್ಥಾವರ ಮತ್ತು ಸಲಕರಣೆ ಆಸ್ತಿಗಳು

ಆಸ್ತಿ, ಸ್ಥಾವರ ಮತ್ತು ಸಲಕರಣೆಗಳ ವಸ್ತುವಿನ ಬೆಲೆಯನ್ನು ಒಂದು ಸ್ವತ್ತು ಎಂದು ಗುರುತಿಸಲಾಗಿದೆ ಮತ್ತು ಇದ್ದರೆ ಮಾತ್ರ:

- ಐಟಂ ಗೆ ಸಂಬಂಧಿಸಿದ ಭವಿಷ್ಯದ ಆರ್ಥಿಕ ಲಾಭಗಳು ನಿಗಮಕ್ಕೆ ಹರಿಯುವ ಸಾಧ್ಯತೆಯಿದೆ; ಮತ್ತು
- ವಸ್ತುವಿನ ಬೆಲೆಯನ್ನು ವಿಶ್ವಾಸಾರ್ಹವಾಗಿ ಅಳೆಯಬಹುದು

ಆಸ್ತಿ, ಸ್ಥಾವರ ಮತ್ತು ಸಲಕರಣೆಗಳು ಸ್ವಾದೀನ ವೆಚ್ಚ ಅಥವಾ ನಿರ್ಮಾಣ ವೆಚ್ಚಗಳಿಗೆ ನೇರವಾಗಿ ಸಂಬಂಧಿಸಿವೆ ಮತ್ತು ಸ್ವಾಧೀನಕ್ಕೆ ಪ್ರಾಸಂಗಿಕವಾಗಿದೆ, ಸಂಗ್ರಹವಾದ ಸವಕಳಿಯ ನಿವ್ವಳ ಮತ್ತು ಸಂಗ್ರಹವಾದ ದೌರ್ಬಲ್ಯದ ನಷ್ಟಗಳು ಯಾವುದಾದರೂ ಇದ್ದರೆ, ನಿಗಮವು ರಸ್ತೆಗಳನ್ನು ತನ್ನ ಸ್ವಂತ ವೆಚ್ಚದ ಮಟ್ಟಿಗೆ ಮಾತ್ರ ಬಂಡವಾಳವಾಗಿಸುತ್ತದೆ, ಇದು ಕರ್ನಾಟಕ ಸರ್ಕಾರದ ಆಸ್ತಿಯಾಗಿದೆ.

### 1.5 ಸವಕಳಿ

ಕಂಪನಿಗಳ ಕಾಯಿದೆ 2013ರ ಅನುಸೂಚಿ II ರಲ್ಲಿ ಉಲ್ಲೇಖಿಸಿದಂತೆ ಸ್ಥಿರಾಸ್ತಿಗಳ ಸವಕಳಿಯನ್ನು ಸರಳ ರೇಖಾ ಮತ್ತು ಕಛೇರಿ ಕಟ್ಟಡವನ್ನು ಭೋಗ್ಯದ ಮೇರೆಗೆ ಸವಕಳಿ ಪರಿಗಣಿಸಿದೆ.

ಆಸ್ತಿ ಪ್ರವರ್ಗ	ಆಸ್ತಿಯ ಆಯುಷ್ಯ (ವರ್ಷಗಳು)
ರಸ್ತೆಗಳು	10
ಕಛೇರಿ ಕಟ್ಟಡ	30
ಸಾಫ್ಟ್‌ವೇರ್	5
ವಿದ್ಯುತ್ ಫಿಟಿಂಗ್‌ಗಳು	10
ಕಛೇರಿ ಒಳಾಂಗಣ	10
ವಾಹನಗಳು	8
ಕಂಪ್ಯೂಟರ್‌ಗಳು ಮತ್ತು ಸಹಾಯಕಗಳು	3
ಪೀಠೋಪಕರಣ ಮತ್ತು ಜೋಡಣೆಗಳು	10
ಫಾಸ್ಟ್‌ಟ್ಯಾಗ್ ಸಾಧನಗಳು	5
ಕಛೇರಿ ಸಲಕರಣೆ	5

ಅಮೂರ್ತ ಆಸ್ತಿಗಳನ್ನು 5 ವರ್ಷಗಳವರೆಗೂ ಪರಾಧೀನ ಮಾಡಲಾಗುವುದಿಲ್ಲ.



## 1.6 ಆದಾಯ ಮಾನ್ಯತೆ

- ಅ) ಟೋಲ್ ಸಂಗ್ರಹವನ್ನು ಬಿಡ್ ಮತ್ತು ಟೋಲ್ ಒಪ್ಪಂದದ ಮೂಲಕ ಗುತ್ತಿಗೆದಾರನಿಗೆ ಹೆಚ್ಚಿನ ಉಲ್ಲೇಖದ ಆಧಾರದ ಮೇಲೆ ನೀಡಲಾಗುತ್ತದೆ. ಟೋಲ್ ಸಂಗ್ರಹವನ್ನು ವಾರ್ಷಿಕವಾಗಿ ನಿಗದಿಪಡಿಸಲಾಗುತ್ತದೆ ಮತ್ತು ರವಾನೆ ವಾರಕ್ಕೊಮ್ಮೆ ಇರುತ್ತದೆ. ಅಂತಿಮ ಸಂಗ್ರಹವನ್ನು ಮಾಡಲಾಗುವುದು ಎಂದು ಸಮಂಜಸವಾಗಿ ಖಚಿತವಾದಾಗ ಟೋಲ್ ಸಂಗ್ರಹವು ರಸ್ತೆಗಳಿಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದ ಬರುವ ಆದಾಯವೆಂದು ಗುರುತಿಸಲ್ಪಟ್ಟಿದೆ. ಅಂತಿಮ ಸಂಗ್ರಹಣೆಯಲ್ಲಿ ಅನಿಶ್ಚಿತತೆ ಇರುವ ಮಟ್ಟಿಗೆ ಆದಾಯ ಗುರುತಿಸುವಿಕೆಯನ್ನು ಮುಂದೂಡಲಾಗುತ್ತದೆ. ಇದನ್ನು ಸ್ವೀಕರಿಸಿದಾಗ, ಕಾರ್ಪೊರೇಷನ್ ಮತ್ತು ಟೋಲ್ ಗುತ್ತಿಗೆದಾರರ ನಡುವೆ ವಿವಾದವಿದ್ದರೆ.
- ಆ) ಆಡಳಿತಾತ್ಮಕ ಶುಲ್ಕವನ್ನು ಠೇವಣಿವಂತಿಗೆ ಕಾಮಗಾರಿಗಳು ಮತ್ತಿತರ ಕಾಮಗಾರಿಗಳ ಅಡಿ ಅರಿವು ಜ್ಞಾಪನಪತ್ರ / ಗುತ್ತಿಗೆ ನಿಬಂಧನೆಗಳು ಮತ್ತು ಸರ್ಕಾರಿ ಆದೇಶದಂತೆ ಯಾವಾಗಲೂ ಯೋಜನಾ ವೆಚ್ಚವು ಭರಿಸಿದಂತೆ ಆದಾಯವೆಂದು ಗುರುತಿಸಲಾಗುತ್ತದೆ.
- ಇ) ಕ್ರೋಢೀಕರಣ ಮುಂಗಡದ ಮೇಲೆ ಗಳಿಸಿದ ಆಸಕ್ತಿಯನ್ನು ಆದಾಯವೆಂದು ಗುರುತಿಸಲಾಗುತ್ತದೆ. ಇವುಗಳನ್ನು ಠೇವಣಿ ಕೊಡುಗೆ ಕೃತಿಗಳ ಅಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಮತ್ತು ಆಯಾ ಸರ್ಕಾರದೊಂದಿಗಿನ ತಿಳುವಳಿಕೆ / ಒಪ್ಪಂದದ ಜ್ಞಾಪಕ ಪತ್ರದ ಪ್ರಕಾರ ಏಜೆನ್ಸಿಗಳು ಇಲ್ಲದಿದ್ದರೆ, ಇದನ್ನು ಬಂಡವಾಳ ರಸೀದಿಯೆಂದು ಪರಿಗಣಿಸಲಾಗುತ್ತದೆ ಮತ್ತು ಕೆಲಸದ ವೆಚ್ಚದಿಂದ ಕಡಿಮೆ ಮಾಡಲಾಗುತ್ತದೆ.
- ಈ) ಟರ್ಮ್ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಯನ್ನು ಬಳಕೆಯಾಗದ ಅನುದಾನಕ್ಕೆ ಕಾರಣವಾದ ಬಡ್ಡಿಯ ಆದಾಯ ನಿವ್ವಳವೆಂದು ಗುರುತಿಸಲಾಗುತ್ತದೆ.
- ಉ) ಅನುಮತಿ ನೀಡಿದಾಗ ಮಾತ್ರ ರಸ್ತೆ ಕಡಿತ ಶುಲ್ಕಗಳಿಂದ ಬಂದ ಆದಾಯವನ್ನು ಆದಾಯವೆಂದು ಗುರುತಿಸಲಾಗುತ್ತದೆ.
- ಊ) ಬಾಡಿಗೆ ಆದಾಯವನ್ನು ಸಂಚಯ ಆಧಾರದ ಮೇಲೆ ಗುರುತಿಸಲಾಗುತ್ತದೆ.

## 1.7 ಸರ್ಕಾರದ ಅನುದಾನಗಳ ಲೆಕ್ಕಪತ್ರ

ಸಾಮಾನ್ಯವಾಗಿ ಸರ್ಕಾರದ ಅನುದಾನಗಳನ್ನು ಅನುದಾನ ಮೊತ್ತಗಳನ್ನು ಸಂಗ್ರಹಿಸುವ ಸರ್ಕಾರಣೀಯ ನಿಶ್ಚಿತತೆ ಇರುವಲ್ಲಿ ಲೆಕ್ಕಪತ್ರಗಳಲ್ಲಿ ಪರಿಗಣಿಸಬಹುದು. ಆದಾಗ್ಯೂ ವಾಸ್ತವ ಸ್ವೀಕಾರದ ಮೇಲೆ ಮಾತ್ರ ಆದಾಯ ಅನುದಾನಗಳನ್ನು ಲೆಕ್ಕಕ್ಕೆತ್ತಿಕೊಳ್ಳಲಾಗುತ್ತದೆ. ಅಂತಹ ಆದಾಯ ಅನುದಾನಗಳನ್ನು ಯಾವುದಕ್ಕೆ ಸರಿದೂಗಿಸಲು ಅನುದಾನ ಉದ್ದೇಶಿಸಲಾಗಿದೆಯೋ ಆ ಸಂಬಂಧಿತ ವೆಚ್ಚಗಳೊಂದಿಗೆ ಹೊಂದಿಸಲು ಅವಶ್ಯಕ ಅವಧಿಗಳ ಮೇಲಿನ ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಆದಾಯವೆಂದು ಪರಿಗಣಿಸಲಾಗುವುದು. ಆದಾಗ್ಯೂ ವಾಸ್ತವ ಖರ್ಚಿನ ಮೇಲಿನ ಯಾವುದೇ ಹೆಚ್ಚುವರಿ ಅನುದಾನಗಳನ್ನು ಒಂದು ಹೊಣೆ ಎಂದು ಪರಿಗಣಿಸಲಾಗುತ್ತದೆ ಮತ್ತು ಮುಂದೂಡಿದ ಸರ್ಕಾರಿ ಅನುದಾನಗಳಡಿ ಬಳಕೆಯಾಗದ ಅನುದಾನಗಳು ಎಂದು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.

ಸವಕಳಿಯಾಗತಕ್ಕ ಆಸ್ತಿಗಳಿಗೆ ಸಂಬಂಧಿಸಿದ ಅನುದಾನಗಳನ್ನು ಮುಂದೂಡಿದ ಆದಾಯ ಎಂದು ನೋಡಲಾಗಿದೆ. ಇದನ್ನು ಆಸ್ತಿಯ ಉಪಯುಕ್ತ ಬಾಳಿಕೆ ಮೇಲಿನ ವ್ಯವಸ್ಥಿತ ಮತ್ತು ತಾರ್ಕಿಕ ಆಧಾರದ ಮೇಲೆ ಲಾಭ ಮತ್ತು ನಷ್ಟ ತಃಖ್ತೆಯಲ್ಲಿ ಪರಿಗಣಿಸಿದೆ. ಆದಾಯಕ್ಕೆ ಅಂತಹ ಹಂಚಿಕೆಯನ್ನು ಸಾಮಾನ್ಯವಾಗಿ ಅವಧಿಗಳ ಮೇಲೆ ಮಾಡಲಾಗುತ್ತದೆ ಮತ್ತು ಸಂಬಂಧಿತ ಆಸ್ತಿಗಳ ಮೇಲಿನ ಸವಕಳಿಯನ್ನು ಭರಿಸುವಲ್ಲಿ ಅನುಪಾತಗಳಲ್ಲಿ ಮಾಡಲಾಗುತ್ತದೆ.

### 1.7.1 ಬಂಡವಾಳ ಅನುದಾನ:

ಪ್ರಸಕ್ತ ವರ್ಷದಲ್ಲಿ ಭರಿಸಲಾದ ವೆಚ್ಚವುಗುಣವಾಗಿ ಅನುದಾನವನ್ನು ಹಂಚಿಕೆಮಾಡಲಾಗಿದೆ. ವೆಚ್ಚಕ್ಕಿಂತಲೂ ಹೆಚ್ಚುವರಿಯಾದ ಅನುದಾನವನ್ನು “ಬಳಸದ ಅನುದಾನದಡಿ” ತೋರಿಸಿದೆ. ಅನುದಾನಕ್ಕಿಂತ ಹೆಚ್ಚಿಗಾದ ವೆಚ್ಚವನ್ನು “ಕರ್ನಾಟಕ ಸರ್ಕಾರದಿಂದ ಸ್ವೀಕರಿಸಬಹುದಾದ ಮೊತ್ತ” ಎಂದು ತೋರಿಸಿದೆ.

## 1.8 ಸಿಬ್ಬಂದಿ ಸೌಲಭ್ಯಗಳು

### 1.8.1 ಗುತ್ತಿಗೆ ಆಧಾರದ ಮೇಲೆ ಉದ್ಯೋಗಿಗಳು

ಗುತ್ತಿಗೆ ಉದ್ಯೋಗಿಗಳ ವಿಷಯದಲ್ಲಿ ಗ್ರಾಚ್ಯುಯಿಟಿ ಕಡೆಗಿನ ಪ್ರಸಕ್ತ ಹೊಣೆಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ಲೆಕ್ಕಪತ್ರವರ್ಷದ ಅಂತ್ಯದಲ್ಲಿ ಎಲ್ಲ ಉದ್ಯೋಗಿಗಳಿಗೆ ಅಂತಹ ಸೌಲಭ್ಯಗಳನ್ನು ಪಾವತಿಸಲಾಗುವಂತಹುದು ಎಂಬ ಊಹೆ ಆಧಾರದ ಲೆಕ್ಕಪತ್ರ ವರ್ಷದ ಅಂತ್ಯದ ವರೆಗೆ ಒದಗಿಸಲಾಗುತ್ತದೆ.

ಭವಿಷ್ಯ ನಿಧಿಯ ಲಾಭವನ್ನು ಸ್ವಯಂ ಆಧಾರದ ಮೇರೆಗೆ ವಿಸ್ತರಿಸಿದ್ದು ಕೊಡುಗೆಗಳನ್ನು ಲಾಭ ಮತ್ತು ನಷ್ಟ ಲೆಕ್ಕಕ್ಕೆ ವಸೂಲು ಮಾಡಲಾಗುತ್ತದೆ.

ಇತರ ನಿವೃತ್ತಿ ಲಾಭಗಳು ಏನಾದರೂ ಇದ್ದರೆ ಪಾವತಿ ಆಧಾರದ ಮೇಲೆ ಪರಿಗಣಿಸಲಾಗಿದೆ.

### 1.8.2 ನಿಯೋಜಿಸಲಾದ ಉದ್ಯೋಗಿಗಳು

ಸರ್ಕಾರಿ ಸಿಬ್ಬಂದಿಗಳ ವಿಷಯದಲ್ಲಿ ಕೆಸಿಎಸ್‌ಆರ್‌ನಲ್ಲಿ ಒದಗಿಸಿರುವಂತೆ ಪ್ರತಿನಿಯೋಜಿಸಲ್ಪಟ್ಟ ನೌಕರರ ಮಾತೃ ಸಂಸ್ಥೆಗೆ ನಿಗಮವು ಪಿಂಚಣಿ ಹಾಗೂ ವೇತನ ಸಹಿತ ರಜೆ ವೇತನಗಳನ್ನು ಸಂದಾಯಮಾಡುತ್ತಿದೆ.

### 1.9 ಸಾಲ ಪಡೆಯುವ ಖರ್ಚು

ಭರವಸೆಯ ರುಸುಮು ಸೇರಿದಂತೆ ಬಡ್ಡಿ ಮತ್ತು ಇತರ ಸಾಲ ವೆಚ್ಚಗಳು, ಸೇತುವೆಗಳು, ರಸ್ತೆಗಳು ಮತ್ತಿತರ ಯೋಜನೆಗಳ ನಿರ್ಮಾಣ ಉದ್ದೇಶಕ್ಕೆ ಮಾಡಿದ ಸಾಲಗಳ ಪ್ರಕ್ರಿಯಾವೆಚ್ಚಗಳನ್ನು ಆಸ್ತಿಗಳು, ಯೋಜನೆಗಳು ಪೂರೈಕೆಯಾಗುವ ದಿನಾಂಕದವರೆಗೆ ಆದ ಖರ್ಚುಗಳ ಆಧಾರದ ಮೇರೆಗೆ ನಿಗದಿಪಡಿಸಲಾಗುತ್ತದೆ.

ಸಾಲ ಪಡೆಯುವ ಖರ್ಚುಗಳು ಯೋಜನೆಗಳಿಗೆ ನಿರ್ದಿಷ್ಟವಾಗಿ ಮತ್ತು ನೇರ ಸಂಬಂಧಿಸಿಲ್ಲದವನ್ನು ಅದು ಸಂಭವಿಸಿದ ವರ್ಷದಲ್ಲಿ ಲಾಭ ಮತ್ತು ನಷ್ಟದ ತಃಖ್ತೆಗೆ ವಸೂಲಿ ಮಾಡಲಾಗುತ್ತದೆ.

### 1.10 ಖಂಡಶಃ ವರದಿ

ಕಂಪನಿಯು ಭೂ ಸಾರಿಗೆಗೆ ಸಂಬಂಧಿಸಿದಂತೆ ರಸ್ತೆಗಳು, ಸೇತುವೆಗಳು ಮತ್ತು ಇತರ ಸಂಬಂಧಿತ ಮೂಲಭೂತ ಕಾಮಗಾರಿಗಳ ಅಭಿವೃದ್ಧಿಯ ವ್ಯವಹಾರದಲ್ಲಿ ತೊಡಗಿದೆ. ಇವು, 2006ರ ಕಂಪನಿಗಳ (ಲೆಕ್ಕಪತ್ರ ಮಾನಕ) ನಿಯಮಗಳಲ್ಲಿ ನಮೂದಿಸಿದಂತೆ ಖಂಡಶಃ ವರದಿ ಮೇಲಿನ ಲೆಕ್ಕಪತ್ರ ಮಾನಕ 17 ಸಂದರ್ಭದಲ್ಲಿ ಒಂದು ಒಂಟಿ ಪ್ರಾಥಮಿಕ ಖಂಡವನ್ನು ಒಳಗೊಳ್ಳುವುದಾಗಿ ಪರಿಗಣಿಸಲ್ಪಟ್ಟಿದೆ. ಅಲ್ಲದೆ, ಯಾವುದೇ ವರದಿ ಮಾಡತಕ್ಕ ಖಂಡಶಃ ವರದಿ ಅಂದರೆ ಭೌಗೋಳಿಕ ಖಂಡ ಇರುವುದಿಲ್ಲ.

### 1.11 ಆದಾಯದ ಮೇಲಿನ ತೆರಿಗೆಗಳು

ಪ್ರಸಕ್ತ ತೆರಿಗೆ 1961 ಆದಾಯ ತೆರಿಗೆ ಆಕ್ಟ್‌ನ ಅವಕಾಶಗಳೊಂದಿಗನುಗುಣವಾಗಿ ನಿರ್ಧರಿಸಿದಂತೆ ವರ್ಷಕ್ಕೆ ತೆರಿಗೆ ಪಾವತಿಸಬೇಕಾದ ಆದಾಯದ ಮೇಲೆ ಪಾವತಿಸಬೇಕಾದ ತೆರಿಗೆ ಮೊತ್ತ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಯಾವುದೇ ತೆರಿಗೆಯುಕ್ತ ಆದಾಯವಿಲ್ಲದಿರುವುದರಿಂದ ನಿಗಮದಿಂದ ತೆರಿಗೆಯನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ.

ಕನಿಷ್ಠ ಪರ್ಯಾಯ ತೆರಿಗೆ (MAT)ಯನ್ನು ತೆರಿಗೆ ಕಾನೂನಿನುಗುಣ ಪಾವತಿಸಲಾಗಿದೆ. ಇದು ಭವಿಷ್ಯ ಆದಾಯ ತೆರಿಗೆ ಹೊಣೆಗೆ ಹೊಂದಾಣಿಕೆ ರೂಪದಲ್ಲಿ ಭವಿಷ್ಯ ಆರ್ಥಿಕ ಲಾಭಗಳನ್ನು ಕೊಡುತ್ತದೆ. ಇದನ್ನು ಕಂಪನಿಯ ಸಹಜ ಆದಾಯ ಲಾಭಗಳಿಗೆ ತೆರಿಗೆಯನ್ನು ಕೊಡುತ್ತದೆ ಎಂಬ ಸಮರ್ಥನೀಯ ಸಾಕ್ಷ್ಯವಿದ್ದಲ್ಲಿ ಒಂದು ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ ಕನಿಷ್ಠ ಪರ್ಯಾಯ ತೆರಿಗೆಯನ್ನು ಸಂತುಲನ ಪಟ್ಟಿಯಲ್ಲಿ ಒಂದು ಆಸ್ತಿಯಾಗಿ, ಅದರೊಂದಿಗಿನ ಭವಿಷ್ಯ ಆರ್ಥಿಕ ಲಾಭವು ಕಂಪನಿಗೆ ಹರಿಯುವುದು ಸಾಧ್ಯವಿದ್ದಾಗ ಪರಿಗಣಿಸಲಾಗುವುದು.

ಮುಂದೂಡಿದ ತೆರಿಗೆಯನ್ನು ಕಾಲವ್ಯತ್ಯಾಸಗಳ ಮೇಲೆ ಪರಿಗಣಿಸಲಾಗುವುದು. ಇದು ತೆರಿಗೆ ಪಾವತಿಸಬೇಕಾದ ಆದಾಯ ಮತ್ತು ಒಂದು ಅವಧಿಯಲ್ಲಿ ಹೊಮ್ಮಿದ ಲೆಕ್ಕಪತ್ರಮಾಡಬೇಕಾದ ಆದಾಯ ನಡುವಿನ ವ್ಯತ್ಯಾಸಗಳು ಹಾಗೂ ಇವು ಒಂದು ಅಥವಾ ಹೆಚ್ಚಿನ ಮುಂದಿನ ಅವಧಿಗಳಲ್ಲಿ ವಿವಿಧವಿಧವಾದ ಸಾಮರ್ಥ್ಯವಿರುವಂತಹವಾಗಿರುತ್ತದೆ. ಮುಂದೂಡಿದ ತೆರಿಗೆಯನ್ನು ತೆರಿಗೆದರಗಳು ಮತ್ತು ಜಾರಿಯಲ್ಲಿನ ಅಥವಾ ವರದಿ ಮಾಡಲಾದ ದಿನದಂತೆ ಗಣನೀಯವಾಗಿ ಜಾರಿಯಲ್ಲಿನ ತೆರಿಗೆ ಕಾನೂನುಗಳು ಬಳಸಿ ಮಾಪನಮಾಡಲಾಗುತ್ತದೆ. ವಿಲೀನಗೊಳ್ಳದ ಸವಕಳಿ ಮತ್ತು ನಷ್ಟಗಳ ಮುಂದೂಯ್ಯುವುಗಳ ವಿಷಯದಲ್ಲಿ ಮುಂದೂಡಿದ ತೆರಿಗೆ ಆಸ್ತಿಗಳನ್ನು ಅಂತಹ ಆಸ್ತಿಗಳು ಕೈಗೂಡಲು ಸಾಕಷ್ಟು ಭವಿಷ್ಯ ತೆರಿಗೆ ಪಾವತಿಸಬೇಕಾದ ಆದಾಯವಿರುತ್ತದೆ ಎಂಬ ನೈಜ ನಿಶ್ಚಿತತೆ ಇದ್ದಲ್ಲಿ ಮಾತ್ರ ಪರಿಗಣಿಸಲಾಗುತ್ತದೆ. ಮುಂದೂಡಿದ ತೆರಿಗೆ ಆಸ್ತಿಗಳನ್ನು ಸಾಕಷ್ಟು ಭವಿಷ್ಯ ತೆರಿಗೆ ಪಾವತಿಸಬೇಕಾದ ಆದಾಯ ಲಭ್ಯವಿದ್ದು ಅವುಗಳ ಪ್ರತಿಯಾಗಿ ಇವನ್ನು ಕೈಗೂಡಿಸಿಕೊಳ್ಳಬಹುದೆಂಬ ಸಾಧ್ಯತೆಯ ಮೇರೆಗೆ ಮಾತ್ರ ಇತರ ಬಾಬುಗಳ ಕಾಲ ವ್ಯತ್ಯಾಸಗಳಿಗೆ ಪರಿಗಣಿಸಲಾಗುತ್ತದೆ. ಅಂತಹ ಬಾಬುಗಳು ಅದೇ ನಿಯಂತ್ರಿಸುವ ತೆರಿಗೆ ಕಾನೂನುಗಳಿಂದ ಲೇವಿ ಆದ ಆದಾಯದ ಮೇಲಿನ ತೆರಿಗೆಗಳ ಸಂಬಂಧಿಸಿದ್ದಾದರೆ ಮುಂದೂಡಿದ ತೆರಿಗೆ ಆಸ್ತಿ ಮತ್ತು ಹೊಣೆಗಳನ್ನು ಪ್ರತಿತೋಲನ ಮಾಡಲಾಗುತ್ತದೆ. ಕಂಪನಿಯು ಅಂತಹ ಪ್ರತಿತೋಲನಕ್ಕೆ ಕಾನೂನುಬದ್ಧ ಜಾರಿಗೆ ತರತಕ್ಕ ಹಕ್ಕು ಹೊಂದಿರುತ್ತದೆ. ಮುಂದೂಡಿದ ತೆರಿಗೆ ಆಸ್ತಿಗಳನ್ನು ಅವುಗಳ ಕೈಗೂಡುವಿಕೆಗೆ ಪ್ರತಿ ಸಂತುಲನ ಪಟ್ಟಿಯಲ್ಲಿ ಪರಾಮರ್ಶಿಸಲಾಗುತ್ತದೆ.

### 1.12 ಅವಕಾಶಗಳು

ಕಂಪನಿಯ ಸದ್ಯದ ಒಪ್ಪಂದದಂತೆ ಹಿಂದಿನ ಘಟನೆಗಳ ಪರಿಣಾಮವಾಗಿ ವ್ಯವಸ್ಥೆಯನ್ನು/ಸಾಮಗ್ರಿಯನ್ನು ಗುರುತಿಸಲಾಗುತ್ತದೆ. ಬೇಕಾದಂತಹ ನಂಬಲರ್ಹ ಅಂದಾಜು ಮುಖಾಂತರ ಹಣಕಾಸಿನ ಒಳಹರಿವಿನ ಋಣವನ್ನು ನಿರ್ಣಯಿಸಬಹುದು. ಅವಕಾಶಗಳನ್ನು ಈಗಿನ ಬೆಲೆಗೆ ಸೋಡಿ ಪಡಿಸದೆ ಮುಂದುವರಿಸಿರುವುದಿಲ್ಲ.



### 1.13 ಅನಿಶ್ಚಿತ ಹೊಣೆಗಳು

ಅನಿಶ್ಚಿತ ಹೊಣೆಯನ್ನು ಕಳೆದ ಘಟನೆಗಳಿಂದ ಉದ್ಭವಿಸುವ ಆಭಾರವಿದ್ದಾಗ ಮತ್ತು ಉದ್ಯಮದ ನಿಯಂತ್ರಣದೊಳಗೇ ಇಡಿಯಾಗಿ ಒಂದು ಅಥವಾ ಹೆಚ್ಚು ಅನಿಶ್ಚಿತ ಭವಿಷ್ಯ ಘಟನೆಗಳ ಸಂಭಾವ್ಯತೆ ಅಥವಾ ಅಸಂಭಾವ್ಯತೆಯಿಂದ ಮಾತ್ರ ಅದು ಅಸ್ತಿತ್ವದಲ್ಲಿದೆ ಎಂದು ದೃಢೀಕರಿಸಲ್ಪಟ್ಟಾಗ ಪರಿಗಣಿಸಲಾಗುತ್ತದೆ.

### 1.14 ಆಸ್ತಿ, ಸ್ಥಾವರ ಮತ್ತು ಸಲಕರಣೆಗಳು ಇವುಗಳ ಹಾನಿ

ಸೇತುವೆಗಳು ಮತ್ತು ರಸ್ತೆಗಳು ಬಂಡವಾಳೀಕರಿಸಿದ್ದನ್ನು ವ್ಯವಹಾರದ ಎಂದಿನ ಸಾಮಾನ್ಯ ಪಥದಲ್ಲಿ ಮಾರಲಾಗದು ಮತ್ತು ಮೇಲಿನ ಆಸ್ತಿಗಳು ಕುರಿತಂತೆ ಉದ್ಭವಿಸುವ ಭವಿಷ್ಯ ನಗದು ಪ್ರವಹನಗಳು ಇಲ್ಲದಾಗಿ ಎಎಸ್-28 ಅಡಿ ಬೇಕಾಗುವ ಆಸ್ತಿ ಹಾನಿ ಮಾಡುವುದು ಸಾಧ್ಯವಿಲ್ಲ ಮತ್ತು ಹಾಗಾಗಿ ಈ ಆಸ್ತಿಗಳನ್ನು ಹಾನಿಗೆ ತಪಾಸಿಸಿಲ್ಲ.

ಅದೇ ದಿನಾಂಕದ ನಮ್ಮ ವರದಿಯಂತೆ  
ವಿಜಯ್ ಪಂಚಪ್ಪ ಮತ್ತು ಕಂಪನಿ ಪರವಾಗಿ  
ಚಾರ್ಟರ್ಡ್ ಅಕೌಂಟೆಂಟ್ಸ್  
ಕಂಪನಿ ನೋಂದಣಿ ಸಂಖ್ಯೆ : 004693ಎಸ್  
ಸಹಿ/-  
ಸಿ.ವಿ.ಎಂ. ಮುದಿಗೌಡರ್  
ಪಾಲುದಾರರು  
ಸದಸ್ಯತ್ವ ಸಂಖ್ಯೆ 204096  
ಸ್ಥಳ : ಬೆಂಗಳೂರು  
ದಿನಾಂಕ : 29-8-2022  
ಯುಡಿಐಎನ್ : 22204096ಎಕ್ಯುಇಎಸ್ಎಂಯು7850

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಪರವಾಗಿ

ಸಹಿ/-  
ಪಿ.ಆರ್. ಶಿವಪ್ರಸಾದ್  
ವ್ಯವಸ್ಥಾಪಕ ನಿರ್ದೇಶಕರು  
ಡಿಐಎನ್: 08965850  
ಸಹಿ/-  
ಎನ್. ಕೆ. ದೇವಕಿ  
ಮುಖ್ಯ ಹಣಕಾಸು ಅಧಿಕಾರಿಗಳು

ಸಹಿ/-  
ಕೆ.ಎಸ್. ಕೃಷ್ಣಾರೆಡ್ಡಿ  
ನಿರ್ದೇಶಕರು  
ಡಿಐಎನ್:06722607  
ಸಹಿ/-  
ಜಿ.ವಿ ಶಿವಪ್ರಕಾಶ್  
ಕಂಪನಿ ಕಾರ್ಯದರ್ಶಿ



**ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ**

ಸಿಐಎನ್: U45209ಕೆಎ1999ಎಸ್‌ಜೆಸಿ025497

ಹಣಕಾಸು ತಃಖ್ತೆಗಳ ಭಾಗರೂಪಿಸುವ ಟಿಪ್ಪಣಿಗಳು

**ಟಿಪ್ಪಣಿ 2 : ಷೇರು ಬಂಡವಾಳ**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ		2021ರ ಮಾರ್ಚ್ 31ರಂತೆ	
	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ
<b>ಅಧಿಕೃತ</b>				
ತಲಾ ರೂ. 1000/- ರ ಈಕ್ವಿಟಿ ಷೇರುಗಳು	51,00,000	5,10,00,00,000	51,00,000	5,10,00,00,000
ವಿತರಿಸಿದ ಚಂದಾವಂತಿಗೆ ಮತ್ತು ಸಂದಾಯವಾದದ್ದು				
ತಲಾ ರೂ. 1000/-ರ ಈಕ್ವಿಟಿ ಷೇರುಗಳು	31,00,000	3,10,00,00,000	31,00,000	3,10,00,00,000

**ವರದಿಮಾಡಲಾದ ಅವಧಿಯ ಆರಂಭ ಮತ್ತು ಅಂತ್ಯದಲ್ಲಿ ಷೇರುಗಳ ಸಂಖ್ಯೆಯ ಲೆಕ್ಕಹೊಂದಾಣಿಕೆ ಮತ್ತು ಬಾಕಿಯಿರುವ ಮೊತ್ತ**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ		2021ರ ಮಾರ್ಚ್ 31ರಂತೆ	
	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ
ತಲಾ ರೂ. 1000/-ರ ಈಕ್ವಿಟಿ ಷೇರುಗಳು	31,00,000	3,10,00,00,000	31,00,000	3,10,00,00,000
<b>ಆರಂಭ ಶಿಲ್ಕು</b>				
<b>ಕೂಡಿ :</b>				
ವರ್ಷ ಅವಧಿಯಲ್ಲಿ ವಿತರಣೆಗಳು	-	-	-	-
ವರ್ಷ ಅವಧಿಯಲ್ಲಿ ನೀಡಲಾದ ಬೋನಸ್	-	-	-	-
<b>ಮುಕ್ತಾಯ ಶಿಲ್ಕು</b>	<b>31,00,000</b>	<b>3,10,00,00,000</b>	<b>31,00,000</b>	<b>3,10,00,00,000</b>

**ಷೇರುದಾರರ ಷೇರುಗಳ ವಿವರಗಳು**

(ಮೊತ್ತ ರೂಪಾಯಿಗಳಲ್ಲಿ)

ಷೇರುದಾರರ ಹೆಸರು	2022ರ ಮಾರ್ಚ್ 31ರಂತೆ		2021ರ ಮಾರ್ಚ್ 31ರಂತೆ	
	ಹೊಂದಿರುವ ಷೇರುಗಳು	ಶೇಕಡಾ ಹೊಂದಿರುವುದು	ಹೊಂದಿರುವ ಷೇರುಗಳು	ಶೇಕಡಾ ಹೊಂದಿರುವುದು
<b>ತಲಾ ರೂ. 1000/-ರ ಈಕ್ವಿಟಿ ಷೇರುಗಳು</b>				
ಕರ್ನಾಟಕದ ರಾಜ್ಯಪಾಲರು	25,99,989	83.87%	25,99,989	83.87%
ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ	5,00,000	16.13%	5,00,000	16.13%
ವ್ಯವಸ್ಥಾಪಕ ನಿರ್ದೇಶಕರು ಕೆಆರ್‌ಡಿಸಿಎಲ್	2	0.00%	2	0.00%
ಪ್ರಧಾನ ಕಾರ್ಯದರ್ಶಿ ಪಿಡಬ್ಲ್ಯುಡಿ	2	0.00%	2	0.00%
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ-ಐಡಿಡಿ	2	0.00%	2	0.00%
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ-ಪಿಇಡಿ	2	0.00%	2	0.00%
ಕಾರ್ಯದರ್ಶಿ-ಎಫ್‌ಡಿ	2	0.00%	2	0.00%
ಕಾರ್ಯದರ್ಶಿ-ಪಿಡಬ್ಲ್ಯುಡಿ	1	0.00%	1	0.00%
<b>ಒಟ್ಟು</b>	<b>31,00,000</b>	<b>100.00%</b>	<b>31,00,000</b>	<b>100.00%</b>

**ಟಿಪ್ಪಣಿ 3 : ಮೀಸಲುಗಳು ಮತ್ತು ಹೆಚ್ಚುವರಿ**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
<b>ಎ) ಹೆಚ್ಚುವರಿ (ಕೊರತೆ) ಲಾಭ ಮತ್ತು ನಷ್ಟ ತಃಖ್ತೆಯಲ್ಲಿ</b>		
ಆರಂಭಿಕ ಶಿಲ್ಕು	<b>(80,77,84,943)</b>	<b>(68,10,91,314)</b>
ಕೂಡಿ: ವರ್ಷಕ್ಕೆ ಲಾಭ / (ನಷ್ಟ)	4,56,85,339	(12,66,93,629)
ಮುಕ್ತಾಯ ಶಿಲ್ಕು	<b>(76,20,99,604)</b>	<b>(80,77,84,943)</b>
<b>ಒಟ್ಟು ಮೊತ್ತ</b>	<b>(76,20,99,604)</b>	<b>(80,77,84,943)</b>



**ಟಿಪ್ಪಣಿ 4 : ಮುಂದೂಡಿದ ಸರ್ಕಾರದ ಅನುದಾನ**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
<b>ಅ) ಬಂಡವಾಳ ಮೀಸಲು (ನೋಡಿ ಟಿಪ್ಪಣಿ 4.1)</b>		
ಆರಂಭದ ಶಿಲ್ಕು	<b>29,81,23,026</b>	<b>28,67,76,734</b>
ಕೂಡಿ: ಸಂಕಲನ	18,50,00,000	16,50,00,000
ಕಳೆದು : ಲಾಭ ಮತ್ತು ನಷ್ಟಕ್ಕೆ ವಜಾ ಆದದ್ದು	20,04,70,293	15,36,53,708
ಮುಕ್ತಾಯ ಶಿಲ್ಕು	<b>28,26,52,733</b>	<b>29,81,23,026</b>
<b>ಆ) ಬಳಸದ ರೆವಿನ್ಯೂ ಅನುದಾನ (ನೋಡಿ ಟಿಪ್ಪಣಿ 4.2)</b>	5,72,01,029	5,48,96,307
<b>ಇ) ಸರ್ಕಾರ ಮತ್ತು ಸರ್ಕಾರ ಏಜೆನ್ಸಿಗಳಿಂದ ಬಂದ ವಿಶೇಷ ಬಂಡವಾಳ ಅನುದಾನ ಬಳಸದಿದ್ದು</b>	1,45,23,82,021	1,47,73,07,244
<b>ಒಟ್ಟು (ಅ+ಆ+ಇ)</b>	<b>1,79,22,35,783</b>	<b>1,83,03,26,577</b>

- 4.1 ಹುಡ್ಕೋ ಸಂಸ್ಥೆಯಿಂದ ಪಡೆದಿರುವ ಸಾಲದ ಅಸಲಿನ ಮರು ಪಾವತಿಗಾಗಿ ಸರ್ಕಾರದಿಂದ ಆರ್ಥಿಕ ನೆರವಿನ ಅನುದಾನವನ್ನು ನಿಗಮವು ಪಡೆದಿದೆ. ಈ ರೀತಿಯ ಸಾಲದಿಂದ ನಿರ್ಮಿಸಿರುವ ಆಸ್ತಿಗಳನ್ನು ಸ್ವಂತ ಆಸ್ತಿಗಳೆಂದು ಪರಿಗಣಿಸಿದೆ ಹಾಗೂ ಅದೇ ರೀತಿ ಸವಕಳಿಯನ್ನು ಕ್ಲೈಮ್ ಮಾಡಿದೆ. ಪಡೆಯಲಾದ ಆರ್ಥಿಕ ನೆರವನ್ನು ಮುಂದೂಡಿದ ಆದಾಯ / ಮುಂದೂಡಿದ ಸರ್ಕಾರದ ಅನುದಾನವೆಂದು ಲಾಭ ಮತ್ತು ನಷ್ಟದ ತಖ್ತೆಯಲ್ಲಿ ಎ.ಎಸ್.12 ರಂತೆ - ಆ ಆಸ್ತಿಗಳ ಉಪಯುಕ್ತ ಬಾಳಿಕೆ ಮೇಲೆ ವ್ಯವಸ್ಥಿತ ಮತ್ತು ತಾರ್ಕಿಕ ಆಧಾರದಲ್ಲಿ ಪರಿಗಣಿಸಿದೆ.
- 4.2 ಟಿಪ್ಪಣಿ ಸಂಖ್ಯೆ 22.1 ಸಂಬಂಧಿಸಿದಂತೆ : ನಿಗಮವು ಹುಡ್ಕೋದಿಂದ ಪಡೆದ ಸಾಲಗಳ ಮೇಲಿನ ಬಡ್ಡಿಪಾವತಿಗೆ ರೆವಿನ್ಯೂ ಅನುದಾನಗಳ ಮೂಲಕ ಹಣಕಾಸು ನೆರವು ಸ್ವೀಕರಿಸಿದೆ. ರೆವಿನ್ಯೂ ಅನುದಾನಗಳನ್ನು ಹುಡ್ಕೋ ಸಾಲಗಳ ಮೇಲಿನ ಹಣಕಾಸು ದರದ ಸಮಕ್ಕೆ ಕಾರ್ಯಾಚರಣೆಗಳಿಂದ ಬಂದ ರೆವಿನ್ಯೂ ಎಂದು ನೋಡಲಾಗುತ್ತದೆ. ವಾಸ್ತವ ವೆಚ್ಚದ ಮೇಲೆ ಯಾವುದೇ ಹೆಚ್ಚಿನ ಅನುದಾನಗಳನ್ನು ಒಂದು ಹೊಣೆ ಎಂದು ಪರಿಗಣಿಸಲಾಗುತ್ತದೆ ಮತ್ತು ಮುಂದುವರೆದ ಸರ್ಕಾರದ ಅನುದಾನಗಳಡಿ ಬಳಸಿದ ಅನುದಾನಗಳೆಂದು ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ (ಗಮನಾರ್ಹ ಲೆಕ್ಕ ನೀತಿಗಳ ಟಿಪ್ಪಣಿ 1.7 ನೋಡಿ)

**ಟಿಪ್ಪಣಿ 5 : ದೀರ್ಘಾವಧಿ ಸಾಲಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
<b>ಅವಧಿ ಸಾಲಗಳು</b>		
<b>ಬ್ಯಾಂಕುಗಳಿಂದ</b>		
ಬ್ಯಾಂಕ್ ಆಫ್ ಬರೋಡ (ಮೊದಲು ವಿಜಯಾ ಬ್ಯಾಂಕ್)		
ಭದ್ರತೆಯುಳ್ಳ	2,08,34,37,557	2,10,47,17,402
(ಕರ್ನಾಟಕ ಸರ್ಕಾರದ ಭರವಸೆಯ ನಿಮಿತ್ತ ಮತ್ತು ಪುಸ್ತಕ ಋಣಗಳಿಂದ ಭದ್ರತೆಯು)		
ಕೆನರಾ ಬ್ಯಾಂಕ್		
ಭದ್ರತೆಯುಳ್ಳ	3,20,00,00,000	1,20,00,00,000
(ಕರ್ನಾಟಕ ಸರ್ಕಾರದ ಭರವಸೆಯ ನಿಮಿತ್ತ ಮತ್ತು ಪುಸ್ತಕ ಋಣಗಳಿಂದ ಭದ್ರತೆಯು)		
<b>ಇತರ ಪಾರ್ಟಿಗಳಿಂದ</b>		
ಭದ್ರತೆಯು ಹುಡ್ಕೋ ಮತ್ತು ವಸತಿ ಮತ್ತು ನಗರಾಭಿವೃದ್ಧಿ ಸಂಸ್ಥೆ	47,73,96,770	73,23,96,770
(ಕರ್ನಾಟಕ ಸರ್ಕಾರದ ಭರವಸೆ ಎದುರು)		
<b>ಒಟ್ಟು</b>	<b>5,76,08,34,327</b>	<b>4,03,71,14,172</b>

**5.1 ಸಾಲದ ನಿಯಮ ನಿಬಂಧನೆಗಳು ನಿಗಮ ಪಡೆದುಕೊಂಡಿರುವ ಸಾಲದ ನಿಯಮ ನಿಬಂಧನೆಗಳು**

(ಮೊತ್ತ ರೂಪಾಯಿಗಳಲ್ಲಿ)

ಯೋಜನೆ ಸಂಖ್ಯೆ / ವರ್ಷಗಳಲ್ಲಿ ಪಾವತಿ ಅವಧಿ	ಬಡ್ಡಿ ದರ	ದೀರ್ಘಾವಧಿ ಸಾಲಗಳು	ಪ್ರಸಕ್ತ ಪರಿಪಕ್ವತೆಗಳು	2022ರ ಮಾರ್ಚ್ 31ರಂತೆ ಬಾಕಿ ಇರುವ ಮೊತ್ತ
ಹುಡ್ಕೋ	11.10%	47,73,96,770	26,00,00,000	73,73,96,770
ಬ್ಯಾಂಕ್ ಆಫ್ ಬರೋಡ	7.35%	2,08,34,37,557	6,33,00,000	2,14,67,37,557
ಕೆನರಾ ಬ್ಯಾಂಕ್	7.35%	3,20,00,00,000	-	3,20,00,00,000
<b>ಒಟ್ಟು</b>		<b>5,76,08,34,327</b>	<b>32,33,00,000</b>	<b>6,08,41,34,327</b>



**ಟಿಪ್ಪಣಿ 6 : ಇತರ ದೀರ್ಘಾವಧಿ ಹೊಣೆಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಬಾಡಿಗೆದಾರರಿಂದ ಭದ್ರತಾ ಠೇವಣಿಗಳು	2,53,41,880	2,53,41,880
<b>ಒಟ್ಟು</b>	<b>2,53,41,880</b>	<b>2,53,41,880</b>

**ಟಿಪ್ಪಣಿ 7 : ದೀರ್ಘಾವಧಿ ಅವಕಾಶಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಪಿಂಚಣಿಗೆ ಅವಕಾಶ (ನೋಡಿ ಟಿಪ್ಪಣಿ 7.1)	4,70,38,641	4,24,37,249
ಗ್ರಾಚ್ಯುಟಿಗೆ ಅವಕಾಶ (ನೋಡಿ ಟಿಪ್ಪಣಿ 7.2 ಮತ್ತು 26 ಇ)	77,06,716	63,92,150
ರಜಾ ವೇತನಕ್ಕೆ ಬಂಡವಾಳ (ನೋಡಿ ಟಿಪ್ಪಣಿ 7.3)	3,68,34,228	3,07,19,146
<b>ಒಟ್ಟು</b>	<b>9,15,79,585</b>	<b>7,95,48,545</b>

- 7.1 ಕರ್ನಾಟಕ ಸಿವಿಲ್ ಸರ್ವಿಸ್ ನಿಯಮಗಳಡಿ ನಿಯೋಜಿತ ಉದ್ಯೋಗಿಗಳ ಕಾರಣ ಪಾವತಿಸಬೇಕಾದ ಪಿಂಚಣಿ ಕೊಡುಗೆಗೆ ಸಂಬಂಧಿಸಿದ ಪಿಂಚಣಿಗೆ ಅವಕಾಶ.
- 7.2 ಕಾಂಟ್ರಾಕ್ಟ್ ಉದ್ಯೋಗಿಗಳ ವಿಷಯದಲ್ಲಿ ಗ್ರಾಚ್ಯುಟಿಗೆ ಅವಕಾಶವನ್ನು ವಾಸ್ತವಿಕ ಮೌಲ್ಯಮಾಪನ ಅನುಸಾರ ಮಾಡಲಾಗುತ್ತದೆ. ಹೇಗೆ ಇರಲಿ, ನಿಗಮ ಯಾವುದೇ ಗ್ರಾಚ್ಯುಟಿ ಟ್ರಸ್ಟ್ ಸೃಷ್ಟಿಸಿಲ್ಲ ಇಲ್ಲವೆ ಗ್ರಾಚ್ಯುಟಿ ಅವಕಾಶಕ್ಕಾಗಿ ಯಾವುದೇ ನಿಧಿಯನ್ನು ಇರಿಸಿಲ್ಲ.
- 7.3 ರಜೆ ವೇತನಕ್ಕೆ ಅವಕಾಶ ಕರ್ನಾಟಕ ಸಿವಿಲ್ ಸರ್ವಿಸ್ ನಿಯಮಗಳಡಿ ರೂ. 3.06 ಕೋಟಿಗಳವರೆಗೆ ನಿಯೋಜಿಸಿದ ಉದ್ಯೋಗಿಗಳೆಡೆಗೆ ಅವಕಾಶವನ್ನು ಮತ್ತು ಕಾಂಟ್ರಾಕ್ಟ್ ಉದ್ಯೋಗಿಗಳೆಡೆಗೆ ದೀರ್ಘಾವಧಿ ಸ್ವರೂಪದ್ದಾದರೆ ಉ. 0.63 ಕೋಟಿವರೆಗೆ ಮತ್ತು ಅಲ್ಪಾವಧಿ ಸ್ವರೂಪದ್ದಾದರೆ ರೂ. 0.03 ಕೋಟಿವರೆಗೆ ವಾಸ್ತವ ಮೌಲ್ಯಮಾಪನ ಪ್ರಕಾರ ಅವಕಾಶ ಇವುಗಳನ್ನೊಳಗೊಳ್ಳುತ್ತವೆ. (ನೋಡಿ ಟಿಪ್ಪಣಿ 10) ಹೇಗೆ ಇರಲಿ, ನಿಗಮವು ಕಾಂಟ್ರಾಕ್ಟ್ ಉದ್ಯೋಗಿಗಳ ವಿಷಯದಲ್ಲಿ ರಜೆ ವೇತನ ಅವಕಾಶಕ್ಕಾಗಿ ಯಾವುದೇ ನಿಧಿಯನ್ನು ಇರಿಸಿಲ್ಲ.
- 7.4 2021-22ರ ವರ್ಷದಲ್ಲಿ ಗಳಿಸಿದ ಲಾಭಕ್ಕೆದುರಾಗಿ ಆದಾಯ ತೆರಿಗೆಗೆ ಎಂದು ಯಾವುದೇ ಅವಕಾಶವನ್ನು ಕಂಪನಿಯು ಕಲ್ಪಿಸಿಲ್ಲ. ಕಂಪನಿಯು 1961ರ ಆದಾಯ ತೆರಿಗೆ ಕಾಯಿದೆ ಅಡಿ ಗಣಿಸಿದ ಒಟ್ಟು ಆದಾಯ ಒಳಗೊಳ್ಳಲು ನಷ್ಟಗಳ ತಕ್ಕಷ್ಟನ್ನು ಮುಂದಕ್ಕೆ ತಂದಿದೆ.

**ಟಿಪ್ಪಣಿ 8 : ಅಲ್ಪಾವಧಿಯ ಸಾಲಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ದೀರ್ಘಾವಧಿ ಸಾಲಗಳ ಪ್ರಸಕ್ತ	32,33,00,000	23,09,00,000
<b>ಒಟ್ಟು</b>	<b>32,33,00,000</b>	<b>23,09,00,000</b>

**ಟಿಪ್ಪಣಿ 9 : ವಾಣಿಜ್ಯಪಾವತಿ**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ವಾಣಿಜ್ಯ ಪಾವತಿಗಳು		
ಅ) ಅತಿ ಸೂಕ್ಷ್ಮ ಉದ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಬಾಕಿ	-	-
ಆ) ಅತಿ ಸೂಕ್ಷ್ಮ ಉದ್ಯಮ ಮತ್ತು ಸಣ್ಣ ಉದ್ಯಮಗಳಿಗಲ್ಲದ ಬಾಕಿ (ನೋಡಿ ಟಿಪ್ಪಣಿ 9.1 & 28ಎ)	3,51,63,12,469	2,64,23,40,101
<b>ಒಟ್ಟು</b>	<b>3,51,63,12,469</b>	<b>2,64,23,40,101</b>

- 9.1 ಅತಿ ಸೂಕ್ಷ್ಮ ಉದ್ಯಮ ಮತ್ತು ಸಣ್ಣ ಉದ್ಯಮಗಳಿಗಲ್ಲದ ಬಾಕಿಯು. ರೂ. 323.64 ಕೋಟಿ ಒಳಗೊಳ್ಳುತ್ತವೆ. ಇದು ಬಾಕಿ ಉಳಿದಿರುವ ಕಾಮಗಾರಿ ಬಿಲ್‌ಗಳು ಮತ್ತು ಕನ್ಸಲ್ಟಿಂಗ್ ಬಿಲ್‌ಗಳಿಗೆ ಪಾವತಿಸಬೇಕಾದುದಾಗಿರುತ್ತದೆ. ಇದು ಹೊಣೆಗೆ ಪರಿಗಣಿಸಲಾದ 30 ಜೂನ್ 2022ರ ವರೆಗೆ ಸ್ವೀಕರಿಸಲಾದುದಾಗಿರುತ್ತದೆ. ಆದರೆ ಹಣಕಾಸು ತಃಖ್ತೆಗಳನ್ನು ಸಮೃದ್ಧಿಸಿದ ದಿನಾಂಕವರೆಗಲ್ಲ. (ಹಿಂದಿನ ವರ್ಷ ರೂ.243.21 ಕೋಟಿ).



**ಟಿಪ್ಪಣಿ 10 : ಇತರ ಪ್ರಸಕ್ತ ಹೊಣೆಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022 ರ ಮಾರ್ಚ್ 31ರಂತೆ	2021 ರ ಮಾರ್ಚ್ 31ರಂತೆ
ಗುತ್ತಿಗೆದಾರರ ಬಿಲ್‌ಗಳಿಂದ ಹಿಡಿಯಲಾದ ಮೊತ್ತ	25,00,27,579	19,24,66,152
ಶಾಸನಬದ್ಧ ಪಾವತಿಗಳು *	15,48,32,323	15,08,98,037
ಗುತ್ತಿಗೆದಾರರಿಂದ ಭದ್ರತಾ ಠೇವಣಿಗಳು	51,52,51,466	66,57,07,754
ಪ್ರಾಪ್ತವಾದ ಆದರೆ ಬಾಕಿ ಇರದ ಬಡ್ಡಿ	1,04,936	23,35,890
ಕರ್ನಾಟಕ ಸರ್ಕಾರಕ್ಕೆ ಪಾವತಿಸಬೇಕಾದ ಖಾತರಿ ಕಮೀಷನ್	7,16,528	2,95,838
ಮುಂಗಡವಾಗಿ ಪಡೆದ ಆದಾಯ	-	1,18,800
ಪಾವತಿಸಬೇಕಾದ ವೇತನ	76,29,615	66,85,598
ಸಿಬ್ಬಂದಿ ವಸೂಲಿಗಳು	14,45,009	14,29,561
<b>ಒಟ್ಟು</b>	<b>93,00,07,455</b>	<b>1,01,99,37,629</b>

ಗುತ್ತಿಗೆದಾರರ ಭದ್ರತಾ ಠೇವಣಿ ಮೊತ್ತದಲ್ಲಿ ರೂ. 2.22 ಕೋಟಿ ಗುತ್ತಿಗೆ ಕರಾರುಳ್ಳ ತಪ್ಪಿತಸ್ಥ ಟೋಲ್ ಗುತ್ತಿಗೆದಾರರ ಬ್ಯಾಂಕ್ ಗ್ಯಾರಂಟಿಗಳ ನಗಧೀಕರಣ ಮೊತ್ತ ಸೇರಿರುತ್ತದೆ. ಈ ಪ್ರಕರಣಗಳು ವಿವಿಧ ಹಂತಗಳಲ್ಲಿರುವ ಪ್ರಯುಕ್ತ ಆದಾಯವೆಂದು ಪರಿಗಣಿಸಿರುವುದಿಲ್ಲ.

**ಟಿಪ್ಪಣಿ 11 : ಅಲ್ಪಾವಧಿ ಅವಕಾಶಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಸಿಬ್ಬಂದಿ ಸೌಲಭ್ಯಗಳಿಗೆ ಅವಕಾಶ:		
ರಜಾ ವೇತನಕ್ಕೆ ಅವಕಾಶ (ನೋಡಿ ಟಿಪ್ಪಣಿ 7.3)	2,79,717	2,48,438
ಗ್ರಾಚ್ಯುಯಿಟಿಗೆ ಅವಕಾಶ (ನೋಡಿ ಟಿಪ್ಪಣಿ 7.2)	3,43,371	2,95,423
<b>ಒಟ್ಟು</b>	<b>6,23,088</b>	<b>5,43,861</b>



**ಟಿಪ್ಪಣಿ 12 : ಆಸ್ತಿ ಸ್ಥಾವರ ಮತ್ತು ಸಲಕರಣೆಗಳು ಮತ್ತು ಸವಕಳಿ ಟಿಪ್ಪಣಿಗಳು ಹಣಕಾಸು ತಂತ್ರಗಳ ಭಾಗ ರೂಪಿಸಿದೆ**

CIN: U45209KA1999SGC025497

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	ಒಟ್ಟಾರೆ ಒಯ್ಯುವ ಮೌಲ್ಯ				ಸವಕಳಿ				ನಿವ್ವಳ ಒಯ್ಯುವ ಮೌಲ್ಯ	
	2021ರ ಏಪ್ರಿಲ್ 1 ರಂತೆ	ಸೇರಿಕೆಗಳು	ತೆಗೆದುಹಾಕುವುದು	2022ರ ಮಾರ್ಚ್ 31 ರಂತೆ	2021ರ ಏಪ್ರಿಲ್ 1 ರಂತೆ	ಒಂದಿನ ಅವಧಿ ಸವಕಳಿ	ವರ್ಷಕ್ಕೆ ಸವಕಳಿ	2022ರ ಮಾರ್ಚ್ 31 ರಂತೆ	2022ರ ಮಾರ್ಚ್ 31 ರಂತೆ	2021ರ ಏಪ್ರಿಲ್ 1 ರಂತೆ
ಎ. ಆಸ್ತಿ ಸ್ಥಾವರ ಮತ್ತು ಸಲಕರಣೆ ರಸ್ತೆಗಳು (ನೋಡಿ ಟಿಪ್ಪಣಿ 28.1)	3,82,34,41,314	67,87,998	-	3,83,02,29,312	1,55,47,67,374	-	38,32,69,013	1,93,80,36,387	1,89,21,92,925	2,26,86,73,940
ಕಂಪ್ಯೂಟರ್‌ಗಳು	83,18,267	1,79,385	-	84,97,652	59,92,368	-	10,92,561	70,84,929	14,12,723	23,25,899
ವಿದ್ಯುತ್ ಸಲಕರಣೆಗಳು	9,67,647	-	-	9,67,647	7,96,640	-	75,201	8,71,841	95,806	1,71,007
ಪೀಠೋಪಕರಣ ಮತ್ತು ಸ್ಥಾಪನಾ ಗ್ರಂಥಾಲಯ ಪುಸ್ತಕಗಳು	51,65,570	4,25,726	-	55,91,296	26,56,778	-	3,59,071	30,15,849	25,75,447	25,08,792
ಕಛೇರಿ ಸಲಕರಣೆಗಳು	1,66,288	-	-	1,66,288	1,66,288	-	-	1,66,288	-	-
ಕಛೇರಿ ಸಲಕರಣೆಗಳು	32,28,498	8,83,253	-	41,11,751	23,53,230	-	3,42,608	26,95,838	14,15,913	8,75,268
ವಾಹನಗಳು	1,32,35,036	6,76,57,300	-	1,32,35,036	73,39,462	-	14,38,626	87,78,088	44,56,948	58,95,574
ಫ್ರಾನ್ಸ್ ಟ್ಯಾಗ್ ಸಾಧನಗಳು (ನೋಡಿ ಟಿಪ್ಪಣಿ 12.5)	-	-	-	6,76,57,300	-	-	1,04,97,925	1,34,75,241	5,41,82,060	-
ಫೋನ್‌ಪೀಪಿಟ ಸಹಾಯಕಗಳು	26,04,10,856	-	-	26,04,10,856	2,92,55,145	-	97,51,715	3,90,06,860	22,14,03,996	23,11,55,711
ಕಛೇರಿ ಕಟ್ಟಡ (ನೋಡಿ ಟಿಪ್ಪಣಿ 12.1 ಮತ್ತು 28.1)	-	-	-	-	-	-	-	-	-	-
ವಾಯು ನಿಯಂತ್ರಕ	1,16,55,884	-	-	1,16,55,884	34,96,765	-	11,65,588	46,62,353	69,93,531	81,59,119
ವಿದ್ಯುತ್ ಫಿಟಿಂಗ್‌ಗಳು	2,50,81,688	-	-	2,50,81,688	74,95,358	-	25,12,333	1,00,07,691	1,50,73,997	1,75,86,330
ಅಗ್ನಿಶಾಮಕ ವ್ಯವಸ್ಥೆ	1,74,52,114	-	-	1,74,52,114	52,35,633	-	17,45,211	69,80,844	1,04,71,270	1,22,16,481
ಕಛೇರಿ ಒಳಾಂಗಣ ಮತ್ತು ಪೀಠೋಪಕರಣ	2,71,72,371	24,25,909	-	2,95,98,280	81,51,711	-	28,44,507	1,09,96,218	1,86,02,063	1,90,20,660
<b>ಒಟ್ಟು-ಎ</b>	<b>4,19,62,95,533</b>	<b>7,83,59,571</b>	-	<b>4,27,46,55,104</b>	<b>1,62,77,06,753</b>	-	<b>41,50,94,359</b>	<b>2,04,57,78,429</b>	<b>2,22,88,76,677</b>	<b>2,56,85,88,780</b>
ಬಿ. ಅಮೂರ್ತ ಆಸ್ತಿಗಳು	-	-	-	-	-	-	-	-	-	-
ಸಾಫ್ಟ್‌ವೇರ್	75,000	-	-	75,000	75,000	-	-	75,000	-	-
ಒಟ್ಟು-ಬಿ	<b>75,000</b>	-	-	<b>75,000</b>	<b>75,000</b>	-	-	<b>75,000</b>	-	-
ಒಟ್ಟು ಸಿ-(ಎ+ಬಿ)	<b>4,19,63,70,533</b>	<b>7,83,59,571</b>	-	<b>4,27,47,30,104</b>	<b>1,62,77,81,753</b>	-	<b>41,50,95,359</b>	<b>2,04,58,53,429</b>	<b>2,22,88,76,677</b>	<b>2,56,85,88,780</b>
ಡಿ. ಬಂಡವಾಳ ಪ್ರತಿಯೊಂದು ಸಾಮಗ್ರಿಗಳು	16,86,51,080	18,34,000	17,04,85,080	-	31 ನೇ ಮಾರ್ಚ್ 2022	-	-	-	-	16,86,51,080
"ಕೂಡಿಗೆ-ಸಂಚಾರ-ತೋರಣಾಲ್-ದೈವಾನ್ ರಸ್ತೆ" (ನೋಡಿ ಟಿಪ್ಪಣಿ 12.4)	1,20,26,53,698	2,15,17,07,519	15,38,85,584	3,20,04,75,633	-	-	-	-	-	1,20,26,53,698
ಬೆಂಗಳೂರು ಸುತ್ತಮುತ್ತ ರಸ್ತೆಗಳು	-	9,50,000	-	-	-	-	-	-	-	-
(ನೋಡಿ ಟಿಪ್ಪಣಿ 12.3)	-	-	-	-	-	-	-	-	-	-
ಕಛೇರಿ ಕಟ್ಟಡ ಹಂತ III (ಅಡಿಹೋರೆಯುಂ ಒಳಾಂಗಣ) (ನೋಡಿ ಟಿಪ್ಪಣಿ 28 ಡಿ)	1,20,17,555	-	-	1,11,67,555	-	-	-	-	-	1,02,17,555
<b>ಒಟ್ಟು - ಡಿ</b>	<b>1,38,15,22,333</b>	<b>2,15,44,91,519</b>	<b>32,43,70,664</b>	<b>3,21,16,43,188</b>	<b>1,62,77,81,753</b>	-	<b>41,50,94,359</b>	<b>2,04,58,53,429</b>	<b>3,21,16,43,188</b>	<b>1,38,15,22,333</b>
<b>ಒಟ್ಟು ಮೊತ್ತ (ಸಿ+ಡಿ)</b>	<b>5,57,78,92,866</b>	<b>2,23,28,51,090</b>	<b>32,43,70,664</b>	<b>7,48,63,73,292</b>	<b>1,62,77,81,753</b>	-	<b>41,50,94,359</b>	<b>2,04,58,53,429</b>	<b>5,44,05,19,865</b>	<b>3,95,01,11,113</b>

12.1 30 ವರ್ಷಗಳ ಭೋಗ್ಯ ಅವಧಿಗೆ ಕಛೇರಿ ಕಟ್ಟಡ ಸವಕಳಿ ಮಾಡಲಾಗಿದೆ.  
 12.2 ಆಸ್ತಿ ಸ್ಥಾವರ ಮತ್ತು ಸಲಕರಣೆ ಸ್ವೀಕರಿಸಿದ ಆಸ್ತಿಗಳ ರಿಜಿಸ್ಟ್ರಾರ್‌ನೊಂದಿಗೆ ಹೊಂದಾಣಿಕೆ ಬದ್ಧ  
 12.3 ಪ್ರಸ್ತುತದಲ್ಲಿರುವ ಬಂಡವಾಳ ಕಾಮಗಾರಿಯಡಿ ಬೆಂಗಳೂರು ಸುತ್ತಮುತ್ತ ರಸ್ತೆಗಳು ಕೆನರಾ ಬ್ಯಾಂಕ್‌ನಿಂದ ಎತ್ತಿದ ಸಾಲ, ಬಡ್ಡಿ ಮತ್ತಿತರ ಹಣಕಾಸು ವೆಚ್ಚಗಳನ್ನು ವೆಚ್ಚ ಒಳಗೊಳ್ಳುತ್ತದೆ.  
 12.4 ಹಣಕಾಸು ಸಲಕರಣೆಗಳ ಕೊಡುಗೆ-ಸಂಚಾರ-ತೋರಣಾಲ್ ಬೈಪಾಸ್ ರಸ್ತೆ ಅನುದಾನ ನಿಧಿಗಳಿಂದ ಪಡೆದಿದೆ. ಅನುದಾನದ ಅಧಿಗೃಹಣೆ, ಕಂಪನಿಯ ಆಸ್ತಿ ರೂಪಿಸುವ ಭಾಗವೆಂದು ಪರಿಗಣಿಸಿಲ್ಲ.  
 12.5 ಆಯ್ಕೆ ಟೋಲರ್ ಸ್ವಾಜಾಗಳಲ್ಲಿ ಫ್ರಾನ್ಸ್ ಟ್ಯಾಗ್ ಸಾಧನಗಳನ್ನು ಸ್ಥಾಪಿಸಿದೆ. ಸವಕಳಿ ಉದ್ದೇಶಕ್ಕೆ ಅಪ್ಪುಗಳ ಉದ್ದೇಶಕ್ಕೆ ಒಳಕಯನ್ನು 5 ವರ್ಷಗಳು ಎಂದು ಪರಿಗಣಿಸಿದೆ.

**ಟಿಪ್ಪಣಿ 13 : ದೀರ್ಘಾವಧಿ ಸಾಲಗಳು ಮತ್ತು ಮುಂಗಡಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಭದ್ರತಾ ಠೇವಣಿಗಳು	7,54,000	7,54,000
ಗುತ್ತಿಗೆದಾರರಿಂದ ಬಾಕಿ ಮೇಲಿನ ಸಂಗ್ರಹಣಾ ಮುಂಗಡ, ನಿರ್ಮಾಣಕ್ಕೆ ಸರ್ಕಾರದ ಪ್ರಾಧಿಕಾರಗಳೊಂದಿಗೆ ಉಳಿಕೆ	85,13,86,170	1,09,36,53,038
(i) ಆದಾಯ ಮರುಪಾವತಿ ಬಾಕಿ	7,73,42,201	10,47,88,475
(ii) ಟಿಡಿಎಸ್ ಸ್ವೀಕರಿಸಬಹುದಾದ	1,30,28,740	95,98,102
(iii) ಎಂಎಟಿ ಸಾಲ ಅರ್ಹತೆ	2,59,20,105	2,59,20,105
(iv) ಜಿಎಸ್‌ಟಿ, ಟಿಡಿಎಸ್ ಸ್ವೀಕರಿಸಬಹುದಾದ	7,19,959	-
(ಮೇಲಿನ ಎಲ್ಲವೂ ಅಭದ್ರ ಮತ್ತು ಉತ್ತಮ ಎಂದು ಪರಿಗಣಿಸಿದೆ)		
<b>ಒಟ್ಟು</b>	<b>96,91,51,715</b>	<b>1,23,47,13,720</b>

**ಟಿಪ್ಪಣಿ 14 : ಇತರ ಚಾಲ್ತಿ ಇರದ ಆಸ್ತಿಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ನಿಗಮ ಮತ್ತು ಕಂಟ್ರಾಕ್ಟರ್‌ಗಳ ಜಂಟಿ ಹೆಸರಿನಲ್ಲಿ ಠೇವಣಿಗಳು (ಟಿಪ್ಪಣಿಗಳು 14.1 ನೋಡಿ)	2,98,41,423	2,86,19,191
(ಮುಂದುವರೆದ ಭದ್ರತಾ ಠೇವಣಿ ಹೂಡಿಕೆ - ಹಿಡಿದಿರುವುದು)		
ಸರ್ಕಾರ ಮತ್ತು ಸರ್ಕಾರಿ ಏಜೆನ್ಸಿಗಳಿಂದ ಬಾಕಿ (ನೋಡಿ ಟಿಪ್ಪಣಿ 14.2)	11,02,75,106	5,80,55,702
<b>ಒಟ್ಟು</b>	<b>14,01,16,529</b>	<b>8,66,74,893</b>

14.1 ನಿಗಮವು ರಾಜ್ಯ ಹೆದ್ದಾರಿ ನಿರ್ವಹಣೆಯ ಗುತ್ತಿಗೆದಾರರಿಂದ ವಸೂಲು ಮಾಡಿದ ಮುಂಗಡಗಳಿಂದ ಸಂಗ್ರಹವಾದ ಹಣ (ಇಎಂಡಿ) ಮತ್ತು ಮುಂದುವರೆದ ಭದ್ರತಾ ಠೇವಣಿಗಳನ್ನು ಗುತ್ತಿಗೆದಾರ ಮತ್ತು ನಿಗಮದ ಜಂಟಿ ಹೆಸರಿನಲ್ಲಿ ಒಪ್ಪಂದ ಪ್ರಕಾರ ನಿಶ್ಚಿತ ಠೇವಣಿ ರೂಪದಲ್ಲಿ ಇಡಲಾಗಿದೆ ಮತ್ತು ಅದನ್ನು 'ನಗದು ಮತ್ತು ಬ್ಯಾಂಕ್ ಉಳಿಕೆಗಳು - ಠೇವಣಿಗಳ ಲೆಕ್ಕಪತ್ರಗಳ ಅಡಿ ತೋರಿಸಲಾಗಿದೆ ಮತ್ತು ಅನುಗುಣವಾದ ಹೊಣೆಗಾರಿಕೆಯನ್ನು ಇತರ-ಹೊಣೆಗಾರಿಕೆಗಳು - ಕಾಂಟ್ರಾಕ್ಟರಿಂದ ಭದ್ರತಾ ಠೇವಣಿ ಅಡಿ ತೋರಿಸಿದೆ.

14.2 ಸರ್ಕಾರ ಮತ್ತು ಸರ್ಕಾರದ ಏಜೆನ್ಸಿಗಳಿಂದ ಬಾಕಿಯು ವಿಶಿಷ್ಟ ಅನುದಾನಗಳ ಮೇಲಿನ ಹೆಚ್ಚಿನ ವೆಚ್ಚ ಒಳಗೊಳ್ಳುತ್ತದೆ. ಖರ್ಚುಗಳನ್ನು ಇತರ ಇಲಾಖೆಗಳ ಪರವಾಗಿ ನಿಗಮವೇ ಭರಿಸಿದ್ದು ಅದನ್ನು ಅವರಿಂದ ಸ್ವೀಕರಿಸಬಲ್ಲವಾಗಿವೆ.

**ಟಿಪ್ಪಣಿ 15 : ವ್ಯಾಪಾರ ಸ್ವೀಕಾರಾರ್ಹ**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ವಾಣಿಜ್ಯ ಸ್ವೀಕಾರಾರ್ಹವಾದವುಗಳು ಪಾವತಿಗೆ ಅಂತಿಮವಿದ್ದ ದಿನದಿಂದ ಆರು ತಿಂಗಳುಗಳೂ ಹೆಚ್ಚು ಅವಧಿಗೆ ಬಾಕಿ ನಿಂತವು	-	-
ಭದ್ರ, ಉತ್ತಮ ಎಂದು ಪರಿಗಣಿಸಿದ	-	-
ಅಭದ್ರ, ಉತ್ತಮ ಎಂದು ಪರಿಗಣಿಸಿದ	-	-
ಅನುಮಾನಿತ	-	-
ಕಳೆದು: ಅನುಮಾನಿತ ವಾಣಿಜ್ಯ ಸ್ವೀಕಾರಾರ್ಹವಾದವುಗಳಿಗೆ ಅವಕಾಶ	-	-
<b>ಒಟ್ಟು-ಎ</b>	<b>-</b>	<b>-</b>
ಇತರ ವಾಣಿಜ್ಯ ಸ್ವೀಕಾರಾರ್ಹಗಳು		
ಭದ್ರ, ಉತ್ತಮ ಎಂದು ಪರಿಗಣಿತ (ನೋಡಿ ಟಿಪ್ಪಣಿ 28ಬಿ)	6,70,30,098	2,64,29,081
ಅಭದ್ರ, ಉತ್ತಮ ಎಂದು ಪರಿಗಣಿತ (ನೋಡಿ ಟಿಪ್ಪಣಿ 28ಬಿ)	2,53,82,934	3,81,33,252
ಅನುಮಾನಿತ	-	-
	<b>9,24,13,032</b>	<b>6,45,62,333</b>
ಕಳೆದು: ಅನುಮಾನಿತ ವಾಣಿಜ್ಯ ಸ್ವೀಕರಿಸಾರ್ಹಗಳಿಗೆ ಅವಕಾಶ		
<b>ಒಟ್ಟು - ಬಿ</b>	<b>9,24,13,032</b>	<b>6,45,62,333</b>
<b>ಒಟ್ಟು ಎ+ಬಿ</b>	<b>9,24,13,032</b>	<b>6,45,62,333</b>
ಮೇಲಿನ ವಾಣಿಜ್ಯ ಸ್ವೀಕಾರಾರ್ಹಗಳು ಈ ಕೆಳಗಿನವರಿಂದ ಬಾಕಿ ಇರುವ ಸಾಲಗಳನ್ನೊಳಗೊಳ್ಳುತ್ತಿವೆ:		
ನಿರ್ದೇಶಕರು	-	-
ಕಂಪನಿಯ ಇತರ ಅಧಿಕಾರಿಗಳು	-	-
ಪಾಲುದಾರರಾಗಿ ಯಾವುದೇ ನಿರ್ದೇಶಕರಿರುವ ಕಂಪನಿ	-	-
ಯಾವುದೇ ನಿರ್ದೇಶಕ, ನಿರ್ದೇಶಕ ಅಥವಾ ಸದಸ್ಯ ಇರುವ ಖಾಸಗಿ ಕಂಪನಿಗಳು	-	-
<b>ಒಟ್ಟು</b>	<b>-</b>	<b>-</b>



**ಟಿಪ್ಪಣಿ 16 : ನಗದು ಮತ್ತು ನಗದು ಸಮಾನಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಕೈಲಿ ನಗದು (ಪ್ರಾಜೆಕ್ಟ್ ಕಛೇರಿಗಳ ಮತ್ತು ಟೋಲ್ ಪ್ಲಾಜಾ ಸೇರಿ)	2,59,827	6,53,401
ಬ್ಯಾಂಕುಗಳಲ್ಲಿ ಉಳಕೆ		
ಚಾಲ್ತಿ ಖಾತೆಗಳಲ್ಲಿ	2,40,68,23,654	1,40,99,62,784
ಲೇವಣಿ ಖಾತೆಗಳಲ್ಲಿ		
i) ಅವಧಿ ಲೇವಣಿಗಳಲ್ಲಿ (3 ತಿಂಗಳುಗಳಲ್ಲಿ ಪರಿಪಕ್ವತೆ)	14,32,76,127	84,77,05,789
ii) ಅವಧಿ ಲೇವಣಿಗಳಲ್ಲಿ (ಪರಿಪಕ್ವತೆ 3 ತಿಂಗಳುಗಳಿಗೂ ಹೆಚ್ಚು ಮತ್ತು 12 ತಿಂಗಳವರೆಗೆ)	-	-
ಕೈಲಿ ಚೆಕ್‌ಗಳು	10,25,107	1,86,301
<b>ಒಟ್ಟು</b>	<b>2,55,13,84,715</b>	<b>2,25,85,08,275</b>

\* ಬ್ಯಾಂಕಿನೊಂದಿಗಿನ ಬಾಕಿ ಎಸ್ಟ್ರೇ ಖಾತೆಗಳನ್ನು ಒಳಗೊಂಡಿರುತ್ತದೆ, ಅದು ಪಾವತಿಸಬೇಕಾದ ಮೊತ್ತದವರೆಗೆ ಮೊದಲ ಶುಲ್ಕವನ್ನು ಹೊಂದಿರುತ್ತದೆ. ಹೇಗೆ ಇರಲಿ ಯಾವುದೇ ಕಾರಣ ವರ್ಷಾವಧಿಯಲ್ಲಿ ಯಾವುದೇ ಸ್ಥಾನ ಹಕ್ಕು ಸೃಷ್ಟಿಯಾಗಿರುವುದಿಲ್ಲ.

**ಟಿಪ್ಪಣಿ 17 : ಅಲ್ಪಾವಧಿ ಸಾಲಗಳು ಮತ್ತು ಮುಂಗಡಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021 ರ ಮಾರ್ಚ್ 31ರಂತೆ
ಅಭದ್ರ ಮತ್ತು ಉತ್ತಮ ಎಂದು ಪರಿಗಣಿತ		
ಭೂಸ್ವಾಧೀನದಡೆಗಿನ ಮುಂಗಡಗಳು (ಟಿಪ್ಪಣಿ 17.1 ನೋಡಿ)	10,47,19,998	16,97,42,471
ಸಿಬ್ಬಂದಿಗಳಿಗೆ ಸಾಲಗಳು ಮತ್ತು ಮುಂಗಡಗಳು	2,16,000	27,000
ಇತರ ಮುಂಗಡಗಳು - ಅಭದ್ರ, ಉತ್ತಮ ಎಂದು ಪರಿಗಣಿಸಿದ	59,60,880	11,20,364
	<b>11,08,96,878</b>	<b>17,08,89,835</b>

17.1 ಭೂಸ್ವಾಧೀನದಡೆಗಿನ ಮುಂಗಡಗಳು ಹೇಳುವುದೆಂದರೆ ಪ್ರಾಜೆಕ್ಟ್‌ಗಳಿಗೆ ಭೂಸ್ವಾಧೀನಕ್ಕೆ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಲೇವಣಿ ಇಟ್ಟು ಮೊತ್ತ ಮತ್ತು ಯೋಜನೆಗಳು ನಿರ್ವಹಿಸಲಾಗಿಲ್ಲ ಮತ್ತು ಅದರ ಕ್ರಮವಾದ ಎಸ್‌ಎಲ್‌ಎಫ್ ಗೆ ಮರುಪಾವತಿ ಬಾಕಿ ಇದೆ ಎಂದು ಆಗಿದೆ.

**ಟಿಪ್ಪಣಿ 18 : ಇತರ ಚಾಲ್ತಿ ಆಸ್ತಿಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಅವಧಿ ಲೇವಣಿಗಳ ಮೇಲೆ ಸಂಚಿತ ಬಡ್ಡಿ	13,79,114	40,35,692
ಸನ್ನದ್ಧ ಮುಂಗಡದ ಮೇಲೆ ಸಂಚಿತ ಬಡ್ಡಿ	6,67,18,409	4,80,83,226
ಕರ್ನಾಟಕ ಸರ್ಕಾರದಿಂದ ಪಡೆಯಬಹುದಾದ ಮೊತ್ತ (ಟಿಪ್ಪಣಿ 18.1 ಮತ್ತು 18.2 ನೋಡಿ)	5,36,74,26,139	4,29,47,23,021
<b>ಒಟ್ಟು</b>	<b>5,43,55,23,662</b>	<b>4,34,68,41,939</b>

18.1 ಅನುದಾನಕ್ಕಿಂತ ಹೆಚ್ಚಿಗೆ ಭರಿಸಿರುವ ವೆಚ್ಚವನ್ನು ಕರ್ನಾಟಕ ಸರ್ಕಾರದಿಂದ ಪಡೆಯಬಹುದಾದ ಮೊತ್ತವಾಗಿದ್ದು ಷೇರು ಬಂಡವಾಳದಿಂದ ವಿವಿಧ ವರ್ಷಗಳಲ್ಲಿ ಭರಿಸಿರುವ ವೆಚ್ಚವಾಗಿದ್ದು ಇದು ಆಸ್ತಿಯೆಂದು ಪರಿಗಣಿಸಲು ಅರ್ಹತೆ ಹೊಂದಿರುವುದಿಲ್ಲ.

18.2 ಖರ್ಚಿನ ಮೇಲಿನ ಹೆಚ್ಚುವರಿ ಅನುದಾನವನ್ನು ಮುಂದೂಡಿದ ಸರ್ಕಾರದ ಅನುದಾನಗಳ ಭಾಗವಾಗಿ ಬಳಸದ ಅನುದಾನಗಳಡಿ ತೋರಿಸಿದೆ. ಅನುದಾನಕ್ಕಿಂತ ಹೆಚ್ಚಾಗುವ ವೆಚ್ಚವನ್ನು ಕರ್ನಾಟಕ ಸರ್ಕಾರದಿಂದ ಪಡೆಯಬಹುದಾದ ಅನುದಾನಗಳ ಮೇಲೆ ಹೆಚ್ಚಿನ ವೆಚ್ಚದಡಿ ಪ್ರಸಕ್ತ ಆಸ್ತಿಗಳಡಿ ಸಮೂಹಗೊಳಿಸಿದೆ.





**ಟಿಪ್ಪಣಿ 19 : ಕಾರ್ಯಾಚರಣೆಗಳಿಂದ ಆದಾಯ**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಎ) ಸೇವೆಗಳ ಮಾರಾಟ - ಸಂಗ್ರಹಿಸಿದ ಒಟ್ಟು ಶುಲ್ಕಗಳು (ಟೋಲ್) (ನೋಡಿ ಟಿಪ್ಪಣಿ 19.1, 19.2, 19.3, 19.4 ಮತ್ತು 19.5)	37,35,65,531	23,54,56,134
ಬಿ) ಇತರ ಕಾರ್ಯಾಚರಣೆ ಆದಾಯ - ಕರ್ನಾಟಕ ಸರ್ಕಾರದಿಂದ ಸ್ವೀಕರಿಸಿದ ರೆವೆನ್ಯೂ ಅನುದಾನಗಳು (ಟಿಪ್ಪಣಿ 22.1 ನೋಡಿ)	9,25,73,616	10,87,79,228
- ಸಂಗ್ರಹಿಸಿದ ಆಡಳಿತಾತ್ಮಕ ಶುಲ್ಕಗಳು	15,25,39,141	12,75,85,267
- ಮುಂದೂಡಿದ ಸರ್ಕಾರಿ ಅನುದಾನ ವಜಾ (ನೋಡಿ ಟಿಪ್ಪಣಿ 4.1)	20,04,70,293	15,36,53,708
- ಸರ್ಕಾರಕ್ಕೆ ಪಾವತಿಸಿದಬೇಕಾದ ಖಾತರಿ ಕಮಿಷನ್ ವಜಾ	2,95,55,017	6,17,00,000
<b>ಒಟ್ಟು</b>	<b>84,87,03,598</b>	<b>68,71,74,337</b>

19.1 8ನೇ ಟೋಲ್ ಉಪಸಮಿತಿ ಶಿಫಾರಸು ಮೇರೆಗೆ, ಕೋವಿಡ್-19 ಸಾಂಕ್ರಾಮಿಕದ ಎರಡನೆ ಅಲೆ ಹಿನ್ನೆಲೆಯಲ್ಲಿ ಮಂಡಳಿಯು 138ನೇ ಸಭೆಯಲ್ಲಿ 2021ರ ಏಪ್ರಿಲ್‌ನಿಂದ 2021ರ ಡಿಸೆಂಬರ್‌ವರೆಗೆ ಸಂಗ್ರಹವಾದ ಟೋಲ್‌ಅನ್ನು ಗುತ್ತಿಗೆದಾರರಿಂದ ಮನ್ನಾ ಮಾಡಲು ನಿರ್ಧರಿಸಿದೆ.

ವಿವರಗಳು	ರೂ. ಕೋಟಿಯಲ್ಲಿ
1. ಒಪ್ಪಂದದ ಪ್ರಕಾರ ಒಪ್ಪಲಾದ ಪರಿಗಣನೆ	39.41
2. ಗುತ್ತಿಗೆದಾರರಿಂದ ಕಟ್ಟಲಾದ ಮೊತ್ತ	19.22
3. ಒಪ್ಪಿದ ಪರಿಗಣನೆಯಲ್ಲಿ ಕೊರತೆ (1-2)	20.19
4. ಮನ್ನಾ ಮಾಡಲು ನಿರ್ದೇಶನ	18.86
5. ಗುತ್ತಿಗೆದಾರರಿಂದ ಸಂಗ್ರಹಿಸಲು ನಿರ್ಧರಿಸಿದ ಮೊತ್ತ (3-4)	1.33

19.2 8ನೇ ಟೋಲ್ ಉಪಸಮಿತಿ ಶಿಫಾರಸಿನಂತೆ 138ನೇ ಸಭೆಯಲ್ಲಿ ಮಂಡಳಿಯು ಸಾಂಕ್ರಾಮಿಕ ಪ್ರಭಾವದ ಕಾರಣ ಒಪ್ಪಂದದ ಪ್ರಕಾರ ಒಪ್ಪಲಾದ ಪಾವತಿಸುವುದರಲ್ಲಿ 2022ರ ಜನವರಿಯಿಂದ 2022 ಮಾರ್ಚ್‌ವರೆಗಿನ ಅವಧಿಗೆ ಕಂಟ್ರಾಕ್ಟರುಗಳಿಗೆ ಯಾವುದೇ ವಿನಾಯಿತಿ ಒದಗಿಸದಿರಲು ನಿರ್ಧರಿಸಿದೆ.

19.3 8ನೇ ಟೋಲ್ ಉಪಸಮಿತಿ ಶಿಫಾರಸಿನಂತೆ ಮಂಡಳಿಯು 138ನೇ ಸಭೆಯಲ್ಲಿ ಸರ್ಕಾರವು ಪರಿಷ್ಕೃತ ಟೋಲ್ ದರಗಳನ್ನು ಸೂಚಿಸುವವರೆಗೆ 2022ರ ಜನವರಿಯಿಂದ ಒಪ್ಪಲಾದ ಪರಿಗಣನೆಯಲ್ಲಿ ಯಾವುದೇ ಏರಿಕೆಯನ್ನು ಒಪ್ಪಲು ಪರಿಗಣಿಸಿಲ್ಲ.

19.4 ಕಾಂಟ್ರಾಕ್ಟನ ಮುಕ್ತಾಯದ ಕಾರಣ ನಿಗಮವು ಒಂದು ರಸ್ತೆಯ ಮೇಲೆ ಟೋಲ್ ಇನ್‌ಹೌಸ್ ಸಂಗ್ರಹಿಸಲು ಆರಂಭಿಸಿದೆ. ಇದನ್ನು ದಿನನಿತ್ಯದ ಸಂಗ್ರಹದ ಮೇರೆಗೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.

19.5 ನಿಗಮವು ಟೆಂಡರ್‌ಗಳ ಮೂಲಕ 17 ರಸ್ತೆಗಳಿಂದ ಟೋಲ್ ಶುಲ್ಕಗಳನ್ನು ಸಂಗ್ರಹಿಸುವ ಹಕ್ಕು ನೀಡಿರುತ್ತದೆ. ಆ ಪೈಕಿ 7 ರಸ್ತೆಗಳು ಸ್ವಂತ ಹಣದಿಂದ ನಿರ್ಮಾಣ ಮಾಡಿದ್ದಾಗಿದ್ದು, ಲೆಕ್ಕದ ಪುಸ್ತಕಗಳಲ್ಲಿ ಆಸ್ತಿ ಎಂದು ಪರಿಗಣಿಸಲಾಗಿರುತ್ತದೆ. ಉಳಿದ ರಸ್ತೆಗಳನ್ನು ಶೂನ್ಯ ವೆಚ್ಚ ಆಸ್ತಿ ಎಂದು ಭಾವಿಸಿದ್ದು ಅದು ನಿಗಮದ ಹಣಕಾಸು ತಃಖ್ತೆಯ ಮೇಲೆ ಯಾವ ಪ್ರಭಾವ ಉಳ್ಳದ್ದಾಗಿರುವುದಿಲ್ಲ. ಸರ್ಕಾರಿ ಆದೇಶ ಸಂಖ್ಯೆ ಪಿಡಬ್ಲ್ಯುಡಿ 118 ಇಎಪಿ 2016 ದಿನಾಂಕ 31.03.2017ರಂತೆ ಸರ್ಕಾರ ನಿಗಮಕ್ಕೆ ಟೋಲ್ ಸಂಗ್ರಹಿಸಲು ಅಧಿಕಾರ ನೀಡಿರುತ್ತದೆ ಮತ್ತು ಈ ಆದಾಯದ ಮೇಲೆ ಟೋಲ್ ರಸ್ತೆಗಳನ್ನು ನಿರ್ವಹಿಸಲು ಸೂಚಿಸಿದೆ. ಹೇಗೆ ಇರಲಿ, ನಿಗಮವು ಈ ರಸ್ತೆಗಳ ದುರಸ್ತಿಗೆ ಮತ್ತು ನಿರ್ವಹಣೆಗೆ ಯಾವ ಅವಕಾಶವನ್ನೂ ಮಾಡಿರುವುದಿಲ್ಲ.



**ಟಿಪ್ಪಣಿ 20 : ಇತರೆ ಆದಾಯ**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಅಲ್ಪಾವಧಿ ಠೇವಣಿಗಳ ಮೇಲೆ ಬಡ್ಡಿ ಆದಾಯ	4,23,92,754	3,70,21,475
ಇತರೆ ಕಾರ್ಯಾಚರಣೇತರ ಆದಾಯ		
- ರಸ್ತೆ ಕಡಿತಕ್ಕೆ ಅನುಮತಿ ನೀಡಿದುದರಿಂದ ಬಂದ ಆದಾಯ	3,71,89,543	6,30,70,103
- ನಿರ್ವಹಣೆ ಮತ್ತು ಪಾರ್ಕಿಂಗ್ ಶುಲ್ಕಗಳಿಂದ ಸೇರಿ ಬಂದ ಬಾಡಿಗೆ ಆದಾಯ	3,37,62,561	1,76,96,116
- ಆದಾಯ ತೆರಿಗೆ ಮರು ಪಾವತಿ ಮೇಲೆ ಬಡ್ಡಿ	-	7,47,37,095
- ಇತರ ಕಾರ್ಯಾಚರಣೇತರ ಆದಾಯ	6,90,580	17,02,291
- ವಿವಿಧ ಆದಾಯ	31,08,924	12,54,935
ಹಿಂದಿನ ಅವಧಿಯ ಆದಾಯ (ಕೆಳಗಿನ ಟಿಪ್ಪಣಿ (i) ಅನ್ನು ನೋಡಿ)	33,25,839	3,24,20,928
<b>ಒಟ್ಟು</b>	<b>12,04,70,200</b>	<b>22,79,02,943</b>
ಟಿಪ್ಪಣಿ (i)		
ಅವಧಿಪೂರ್ಣ ಆದಾಯ ಒಳಗೊಂಡು -		
ಹಿಂದಿನ ವರ್ಷಗಳಿಗೆ ಆಡಳಿತಾತ್ಮಕ ಶುಲ್ಕಗಳು	-	2,78,61,309
ಇತರೆ ಅವಧಿಪೂರ್ಣ ಆದಾಯ	33,25,839	45,59,619
<b>ಒಟ್ಟು</b>	<b>33,25,839</b>	<b>3,24,20,928</b>

**ಟಿಪ್ಪಣಿ 21 : ಸಿಬ್ಬಂದಿ ಸೌಲಭ್ಯಗಳ ಖರ್ಚು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
<b>ಸಂಬಳಗಳು ಮತ್ತು ಮಜೂರಿಗಳು:</b>		
ಸಂಬಳಗಳು ಮತ್ತು ಮಜೂರಿಗಳು - ಉದ್ಯೋಗಿಗಳು	10,94,84,420	11,55,81,203
ರಜೆ ನಗದೀಕರಣ	97,30,935	65,58,525
ವ್ಯವಸ್ಥಾಪಕ ನಿರ್ದೇಶಕರ ಸಂಭಾವನೆ	16,67,854	17,74,964
<b>ಭವಿಷ್ಯ ನಿಧಿ ಮತ್ತಿತರ ನಿಧಿಗಳಿಗೆ ಕೊಡುಗೆಗಳು</b>		
ಭವಿಷ್ಯ ನಿಧಿ	8,94,735	9,77,359
ಪಿಂಚಣಿ	47,75,707	59,15,080
ಗ್ರಾಹ್ಯುಯಿಟಿ	13,62,514	3,05,796
ವೈದ್ಯಕೀಯ ಮರುಪಾವತಿ	58,50,555	26,50,654
ಸಿಬ್ಬಂದಿ ಕಲ್ಯಾಣ	5,84,951	9,78,635
<b>ಒಟ್ಟು</b>	<b>13,43,51,671</b>	<b>13,47,42,216</b>

**ಟಿಪ್ಪಣಿ 22 : ಆರ್ಥಿಕ ವೆಚ್ಚಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಸಾಲಗಳ ಮೇಲೆ ಬಡ್ಡಿ ವೆಚ್ಚ		
<b>ಸಾಲಗಳು</b>		
ಹುಡ್ಕೋ (ಟಿಪ್ಪಣಿ 22.1)	9,25,73,616	10,87,79,228
ಬ್ಯಾಂಕ್ ಆಫ್ ಬರೋಡ (ಹಿಂದಿನ ಹೆಸರು ವಿಜಯಾ ಬ್ಯಾಂಕ್) (ಟಿಪ್ಪಣಿ 22.2 ಮತ್ತು 22.3)	15,94,89,592	16,96,51,253
ಗ್ಯಾರಂಟಿ ಕಮಿಷನ್	2,98,17,882	3,13,31,161
<b>ಒಟ್ಟು</b>	<b>28,18,81,090</b>	<b>30,97,61,642</b>

- 22.1 ನಿಗಮವು ಹುಡ್ಕೋದಿಂದ ಪಡೆದ ಸಾಲಗಳ ಮೇಲಿನ ಬಡ್ಡಿ ಪಾವತಿಗೆ ಕರ್ನಾಟಕ ಸರ್ಕಾರದಿಂದ ನಿಗಮ ಆರ್ಥಿಕ ನೆರವಿನ ಮೂಲಕ ರೆವಿನ್ಯೂ ಅನುದಾನದ ಬೆಂಬಲ ಪಡೆದಿದೆ. ಹುಡ್ಕೋ ಸಾಲಗಳ ಮೇಲೆ ಹಣಕಾಸು ವೆಚ್ಚಕ್ಕೆ ರೆವಿನ್ಯೂ ಅನುದಾನಗಳನ್ನು ಕಾನೂನಾಚರಣೆಗಳಿಂದ ಅನುದಾನ ಎಂದು ತಿಳಿಯಲಾಗುತ್ತದೆ.
- 22.2 ಬ್ಯಾಂಕ್ ಆಫ್ ಬರೋಡದಿಂದ ಸಾಲದ ವಿಷಯದಲ್ಲಿ ಅವಧಿಯಲ್ಲಿ ಬಂದವಾಳೀಕರಿಸಿದ ಸಾಲದ ವೆಚ್ಚಗಳ ಮೊತ್ತ ಐಎನ್‌ಆರ್ ಶೂನ್ಯ.
- 22.3 ರೂ. 50.2 ಲಕ್ಷದವರೆಗೆ ಬರೋಡ ಬ್ಯಾಂಕಿನಿಂದ ಪಡೆದ ಸಾಲಗಳ ಮೇಲಿನ ಬಡ್ಡಿ ಹೆಚ್ಚಿಗೆ 2022ರ ಮಾರ್ಚ್‌ನಲ್ಲಿ ವಸೂಲಾಗಿದ್ದು ಅದನ್ನು ಬ್ಯಾಂಕಿನಿಂದ ಅಲ್ಪಾವಧಿ ಸಾಲಗಳ ಮತ್ತು ಮುಂಗಡಗಳ ಅಡಿ ಸ್ವೀಕಾರಾರ್ಹ ಎಂದು ಪರಿಗಣಿಸಲಾಗಿದೆ. ಮುಂದಿನ ಅವಧಿಯಲ್ಲಿ ಅದನ್ನು ವಸೂಲು ಮಾಡಲಾಗಿದೆ.



**ಟಿಪ್ಪಣಿ 23 : ಇತರೆ ವೆಚ್ಚಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಲೆಕ್ಕ ತನಿಖೆ ಶುಲ್ಕ (ನೋಡಿ ಟಿಪ್ಪಣಿ i)	4,53,000	4,53,000
ದೋಷಯುತ ಸಾಲಗಳು (ನೋಡಿ ಟಿಪ್ಪಣಿ 23.1)	59,89,811	-
ಬ್ಯಾಂಕ್ ವೆಚ್ಚಗಳು	19,900	23,657
ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಗೌರವ ಧನ (ಟಿಪ್ಪಣಿ ii ನೋಡಿ)	31,80,000	17,66,565
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕಛೇರಿ ವೆಚ್ಚಗಳು (ಟಿಪ್ಪಣಿ iii ನೋಡಿ)	1,45,75,658	44,37,644
ಸಂವಹನ	10,83,066	5,05,427
ನಿರ್ದೇಶಕರ ಆಸೀನ ವೆಚ್ಚ	2,27,820	2,35,640
ಪ್ರಾಯೋಜಕತ್ವ ಮತ್ತು ಸಭೆಯ ವೆಚ್ಚಗಳು	6,81,415	16,79,518
ಸಾಮಾನ್ಯ ವಿಮೆ	3,68,889	2,29,810
ಗೃಹ ನಿರ್ವಹಣೆ ಮತ್ತು ಕಛೇರಿ ನಿರ್ವಹಣೆ	4,02,548	3,16,864
ಕಾನೂನು ಮತ್ತು ವೃತ್ತಿಪರ	69,41,445	1,05,80,946
ಇತರೆ ವೆಚ್ಚಗಳು	7,85,862	7,94,598
ಮುದ್ರಣ ಮತ್ತು ಸ್ಟೇಷನರಿ	10,50,947	19,60,500
ಅವಧಿಪೂರ್ವ ವೆಚ್ಚಗಳು (ಟಿಪ್ಪಣಿ iv ನೋಡಿ)	29,77,316	5,24,064
ಸೂಚನೆಗಳ ಮತ್ತು ಜಾಹೀರಾತುಗಳ ಪ್ರಕಟಣೆ	29,88,737	42,09,788
ದರಗಳು ಮತ್ತು ತೆರಿಗೆಗಳು	87,56,496	66,65,039
ಬಾಡಿಗೆ	29,45,626	29,31,808
ದುರಸ್ತಿ ಮತ್ತು ನಿರ್ವಹಣೆ - ಕಂಪ್ಯೂಟರ್‌ಗಳು ಮತ್ತು ಸಾಫ್ಟ್‌ವೇರ್	21,35,967	29,31,579
ದುರಸ್ತಿ ಮತ್ತು ನಿರ್ವಹಣೆ - ಕಟ್ಟಡ	15,25,661	15,49,848
ಪ್ರಯಾಣ ಮತ್ತು ಸಾಗಣೆ	2,09,24,595	1,97,19,334
ವಾಹನ ನಿರ್ವಹಣೆ	20,20,683	17,34,174
ನೀರು ಮತ್ತು ವಿದ್ಯುತ್ ಶುಲ್ಕಗಳು	31,08,924	28,11,400
ವಾಚ್ ಮತ್ತು ವಾರ್ಡ್	11,79,848	7,09,222
<b>ಒಟ್ಟು</b>	<b>8,43,24,214</b>	<b>6,67,70,424</b>
<b>ಟಿಪ್ಪಣಿ (i)</b>		
ಲೆಕ್ಕಪರಿಶೋಧಕರಿಗೆ ಪಾವತಿಗಳು ಇವನ್ನೊಳಗೊಂಡಿದೆ		
ಆಡಿಟರುಗಳಾಗಿ - ಶಾಸನಬದ್ಧ ಆಡಿಟ್	3,54,000	3,54,000
ತೆರಿಗೆ ಆಡಿಟ್	59,000	59,000
ವೆಚ್ಚಗಳ ಮರುಪಾವತಿ	40,000	40,000
<b>ಒಟ್ಟು</b>	<b>4,53,000</b>	<b>4,53,000</b>
<b>ಟಿಪ್ಪಣಿ (ii)</b>		
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗೌರವಧನವನ್ನು ಒಳಗೊಂಡಿರುತ್ತದೆ :		
ಗೌರವಧನ	8,40,000	4,45,102
ಮನೆ ಬಾಡಿಗೆ ಭತ್ಯೆ	18,00,000	9,85,334
Sumptuary ಅತಿಥಿ ಭತ್ಯೆ	3,00,000	1,87,097
ಗೃಹ ನಿರ್ವಹಣೆ ಭತ್ಯೆ	2,40,000	1,49,032
<b>ಒಟ್ಟು</b>	<b>31,80,000</b>	<b>17,66,565</b>
<b>ಟಿಪ್ಪಣಿ (iii)</b>		
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕಛೇರಿ ವೆಚ್ಚಗಳು ಇವನ್ನು ಒಳಗೊಂಡಿದೆ:		
ಸಿಬ್ಬಂದಿ ಸಂಬಳ ಮತ್ತು ಭತ್ಯೆ	41,39,443	31,48,589
ಪ್ರವಾಸ ವೆಚ್ಚಗಳು ಮತ್ತು ಇಂಧನ ಭತ್ಯೆ	81,35,784	2,62,171
ಕಛೇರಿ ವೆಚ್ಚಗಳು	20,02,623	8,89,675
ವೈದ್ಯಕೀಯ ಭತ್ಯೆ	2,97,808	1,37,209
<b>ಒಟ್ಟು</b>	<b>1,45,75,658</b>	<b>44,37,644</b>
<b>ಟಿಪ್ಪಣಿ (iv)</b>		
ಅವಧಿಪೂರ್ವ ಆದಾಯ ಇವನ್ನೊಳಗೊಂಡಿದೆ		
ಇತರ ಅವಧಿಪೂರ್ಣ ವೆಚ್ಚಗಳು	29,77,316	5,24,064
<b>ಒಟ್ಟು</b>	<b>29,77,316</b>	<b>5,24,064</b>



- 23.1 6ನೇ ಟೋಲ್ ಉಪ ಸಮಿತಿ ಶಿಫರಿಸಿನ ಮೇಲೆ, 2020-21ರ ಹಣಕಾಸು ವರ್ಷಕ್ಕೆ ಕಂಟ್ರಾಕ್ಟರುಗಳಿಂದ ಕೊರತೆ ಟೋಲ್ ಸಂಗ್ರಹದ ವಸೂಲಿ ಮಾಡಲು ಮ್ಯಾನೇಜ್‌ಮೆಂಟ್ ರೂ. 1.57 ಕೋಟಿಯ ಡಿಮ್ಯಾಂಡ್ ಎತ್ತಿದೆ. ಇದಕ್ಕಿದುರಾಗಿ ಕಂಟ್ರಾಕ್ಟರುಗಳು ರೂ. 0.41 ಕೋಟಿ ಪಾವತಿಸಿರುವರು ಮತ್ತು ರೂ. 1.16 ಕೋಟಿಯ ಉಳಿಕೆ ಮೊತ್ತಕ್ಕೆ ಡಿಮ್ಯಾಂಡ್ ಪರಿಷ್ಕರಿಸಲು ಒಂದು ಮನವಿ ಮಾಡಿದೆ.
- 138ನೇ ಸಭೆಯಲ್ಲಿ ಮಂಡಳಿಯು ಕಂಟ್ರಾಕ್ಟರ್ ಮನವಿ ಪರಿಗಣಿಸಿ ರೂ. 0.60 ಕೋಟಿ ಮನ್ನಾ ಮಾಡಲು ಮತ್ತು ರೂ. 0.56 ಕೋಟಿಯಷ್ಟು ಉಳಿಕೆ ಡಿಮ್ಯಾಂಡನ್ನು ನಿರ್ಬಂಧಿಸಲು ನಿರ್ಧರಿಸಿದೆ.

**ಟಿಪ್ಪಣಿ 24 : ಹೊರತುಪಡಿಸಿದ ಬಾಬುಗಳು**

(ಮೊತ್ತ ರೂಪಾಯಿಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಹಿಂದಿನ ವರ್ಷಗಳ ಸವಕಳಿ :		
ಸ್ವ-ಹಣಕಾಸಿನ ರಸ್ತೆಗಳು - ಸಹ ನೆರವಿನ ಕೆಎಸ್‌ಎಚ್‌ಐಐ ಯೋಜನೆಗಳು	-	16,95,42,291
<b>ಒಟ್ಟು</b>	<b>-</b>	<b>16,95,42,291</b>

**ಟಿಪ್ಪಣಿ 25 : ಆರ್ಥಿಕ ತಃಖ್ತೆಗಳಿಗೆ ಹೆಚ್ಚುವರಿ ಮಾಹಿತಿ**

(ಕೋಟಿ ರೂ.ಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
<b>ಎ. ಸಾದಿಲ್ವಾರು ಹೊಣೆಗಳು ಮತ್ತು ಬದ್ಧತೆಗಳು (ಒದಗಿಸಲಾರದ ವ್ಯಾಪ್ತಿಗೆ)</b>		
(i) ಸಾದಿಲ್ವಾರು ಹೊಣೆಗಳು		
(ಅ) ಋಣ ಆಗಿ ಸೊತ್ತು ಮಾಡದ ಕಂಪೆನಿಗುದುರಾದ ಬೇಡಿಕೆಗಳು	370.05	385.82
(ಆ) ಭರವಸೆಗಳು	ಇಲ್ಲ	ಇಲ್ಲ
(ಸಿ) ಕಂಪೆನಿಯು ಸಾದಿಲ್ವಾರು ಆಗಿ ಹೊಣೆ ಉಳ್ಳದಕ್ಕೆ ಇತರೆ ಹಣ	ಇಲ್ಲ	ಇಲ್ಲ
(ii) ಬದ್ಧತೆಗಳು		
(ಅ) ಕಾರ್ಯಗತ ಮಾಡಬೇಕಾದ ಉಳಿದ ಗುತ್ತಿಗೆಗಳ ಅಂದಾಜು ಮೊತ್ತ ಮತ್ತು ಒದಗಿಸಲಾರದ	4.57	23.43
(ಆ) ಕಾರ್ಯಗತ ಮಾಡಬೇಕಾದ ಉಳಿದ ಗುತ್ತಿಗೆಗಳ ಅಂದಾಜು ಮೊತ್ತ ಮತ್ತು ಒದಗಿಸಲಾರದ (ಸರ್ಕಾರದ ಪರವಾಗಿ)	3,546.97	4,054.62
(ಇ) ಷೇರುಗಳು ಮತ್ತಿತರ ಹೂಡಿಕೆಗಳ ಮೇಲೆ ಕರೆಯದ ಹೊಣೆ ಭಾಗಶಃ ಪಾವತಿಸಿದ್ದು	ಇಲ್ಲ	ಇಲ್ಲ
(ಈ) ಇತರ ಬದ್ಧತೆಗಳು	ಇಲ್ಲ	ಇಲ್ಲ
<b>ಒಟ್ಟು</b>	<b>3,921.59</b>	<b>4,463.87</b>
<b>ಬಿ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿ ಕಾಯಿದೆ 2006ರ ಸೆಕ್ಷನ್ 22ರ ಅಡಿ ಪ್ರಕಟಣೆಗಳು</b>		
(i) ಲೆಕ್ಕದ ವರ್ಷದ ಕೊನೆಯಲ್ಲಿ ಯಾವುದೇ ಸರಬರಾಜುದಾರನಿಗೆ ಕೊಡದೆ ಉಳಿದ ಅಸಲು ಮೊತ್ತ	ಇಲ್ಲ	ಇಲ್ಲ
(ii) ಲೆಕ್ಕ ವರ್ಷದ ಕೊನೆಯಲ್ಲಿ ಯಾವುದೇ ಸರಬರಾಜುದಾರನಿಗೆ ಕೊಡದೆ ಉಳಿದ ಬಾಕಿ ಬಡ್ಡಿ	ಇಲ್ಲ	ಇಲ್ಲ
(iii) ಗೊತ್ತುಮಾಡಿದ ದಿನದಾಚೆ ಸರಬರಾಜುದಾರನಿಗೆ ಮಾಡಿದ ಪಾವತಿಯ ಮೊತ್ತಗಳ ಜತೆಗೆ ಪಾವತಿಸಿದ ಬಡ್ಡಿ ಮೊತ್ತ	ಇಲ್ಲ	ಇಲ್ಲ
(iv) ವರ್ಷಕ್ಕೆ ಬಾಕಿ ಬಡ್ಡಿ ಮತ್ತು ಪಾವತಿಸಬೇಕಾದ ಮೊತ್ತ	ಇಲ್ಲ	ಇಲ್ಲ
(v) ಲೆಕ್ಕದ ವರ್ಷದ ಕೊನೆಯಲ್ಲಿ ಸಂಚಿತ ಬಡ್ಡಿ ಮತ್ತು ಕೊಡದ ಉಳಿದ ಮೊತ್ತ	ಇಲ್ಲ	ಇಲ್ಲ
(vi) ಮುಂದಿನ ವರುಷದಲ್ಲಿ ಮತ್ತಷ್ಟು ಬಡ್ಡಿ ಮತ್ತು ಪಾವತಿಸಬೇಕಾದ ಮೊತ್ತ ಆ ದಿನದವರೆಗೂ ಮೇಲಿನಂತೆ ಬಡ್ಡಿ ಬಾಕಿಗಳು ವಾಸ್ತವವಾಗಿ ಪಾವತಿಸಿದ್ದು	ಇಲ್ಲ	ಇಲ್ಲ
ಅತಿ ಸಣ್ಣ ಮತ್ತು ಸಣ್ಣ ಉದ್ದಿಮೆಗಳಿಗೆ ಬಾಕಿಗಳನ್ನು ಮ್ಯಾನೇಜ್‌ಮೆಂಟ್ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆಗೆ ಅಂತಹ ಪಾರ್ಟಿಗಳನ್ನು ಗುರುತಿಸಿದ ವ್ಯಾಪ್ತಿಗೆ ನಿರ್ಧರಿಸಲಾಗಿದೆ. ಇದು ಆಡಿಟರುಗಳಿಂದ ಭರವಸೆ ಇಡಲಾಗಿದೆ.		



**ಟಿಪ್ಪಣಿ 26 :**

**1) ಲೆಕ್ಕಪತ್ರ ಮಾನಕಗಳಡಿ ಪ್ರಕಟಣೆಗಳು**

**ಎ. ಸಂಬಂಧಪಟ್ಟ ಪಾರ್ಟಿ ವ್ಯವಹಾರಗಳು**

ಸಂಬಂಧಿತ ಪಾರ್ಟಿಗಳ ವಿವರಗಳು

ಸಂಬಂಧದ ವಿವರ	ಸಂಬಂಧಿತ ಪಾರ್ಟಿಗಳ ಹೆಸರುಗಳು
ಪ್ರಮುಖ ಮ್ಯಾನೇಜ್‌ಮೆಂಟ್ ಸಿಬ್ಬಂದಿ (ಕೆಎಂಪಿ)	ಶ್ರೀ ಶಿವನಗೌಡ ನಾಯಕ್ ಕೆ. (ಆಗಸ್ಟ್ 2020 ರಿಂದ)
ಕೆಎಂಪಿ ಸಂಬಂಧಿಗಳು	ಉಪಾಧ್ಯಕ್ಷರು: ಶ್ರೀ ಜಿ.ವಿ. ಬಸವರಾಜು (ಡಿಸೆಂಬರ್ 2020 ರಿಂದ)
ಕೆಎಂಪಿ / ಕೆಎಂಪಿ ಸಂಬಂಧಿಗಳು ಗಮನಾರ್ಹ ಪ್ರಭಾವ ಬೀರಬಹುದಾದ ಕಂಪೆನಿ	ವ್ಯವಸ್ಥಾಪಕ ನಿರ್ದೇಶಕರು: ಡಾ. ಹೆಚ್.ಎಸ್. ಪ್ರಕಾಶ್ ಕುಮಾರ್ (ಮಾರ್ಚ್ 2020 ರಿಂದ ಜೂನ್ 2021 ವರೆಗೆ) ಶ್ರೀ. ಪಿ.ಆರ್. ಶಿವಪ್ರಸಾದ್ (ಜೂನ್ 2021 ರಿಂದ)

ಟಿಪ್ಪಣಿ: ಸಂಬಂಧಪಟ್ಟ ಪಾರ್ಟಿಗಳನ್ನು ಮ್ಯಾನೇಜ್‌ಮೆಂಟ್ ಗೊತ್ತುಮಾಡಿದೆ.

**ವರ್ಷದಲ್ಲಿ ಸಂಬಂಧಿತ ಪಾರ್ಟಿ ವ್ಯವಹಾರಗಳು ಮತ್ತು ವರ್ಷಾಂತ್ಯದಲ್ಲಿ ಉಳಿಕೆ ಬಾಕಿ ವಿವರಗಳು**

(ಮೊತ್ತ ರೂ.ಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
<b>ವ್ಯವಹಾರಗಳು</b>		
ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗೌರವ ಧನ	31,80,000	17,66,565
ವ್ಯವಸ್ಥಾಪಕ ನಿರ್ದೇಶಕರ ಸಂಭಾವನೆ	16,67,854	17,74,964
ನಿರ್ದೇಶಕರ ಆಸೀನ ಶುಲ್ಕ ಮತ್ತು ಜಿಎಸ್‌ಟಿ	2,27,820	2,35,640
<b>ವರ್ಷಾಂತ್ಯದಲ್ಲಿ ಬಾಕಿ ಇರುವ ಉಳಿಕೆಗಳು</b>		
ವ್ಯವಸ್ಥಾಪಕ ನಿರ್ದೇಶಕರು	1,18,186	1,34,309

**ಬಿ. ಷೇರಿಗೆ ಗಳಿಕೆಗಳು**

(ಮೊತ್ತ ರೂ.ಗಳಲ್ಲಿ)

ವಿವರಗಳು	2022ರ ಮಾರ್ಚ್ 31ರ ಅಂತ್ಯದಲ್ಲಿದ್ದಂತೆ	2021ರ ಮಾರ್ಚ್ 31ರ ಅಂತ್ಯದಲ್ಲಿದ್ದಂತೆ
ವರ್ಷಕ್ಕೆ ನಿವ್ವಳ ಲಾಭ / ನಷ್ಟ	4,56,85,339	(12,66,93,629)
ಕಳೆದಿದೆ: ಆದ್ಯತೆ ಡಿವಿಡೆಂಡ್ ಮತ್ತು ತೆರಿಗೆ	-	-
ನಿವ್ವಳ ಲಾಭ/(ನಷ್ಟ): ಈಕ್ವಿಟಿ ಷೇರುದಾರರಿಗೆ ವರ್ಷಕ್ಕೆ ಹೊಂದಿಸಿದ	4,56,85,339	(12,66,93,629)
ಈಕ್ವಿಟಿ ಷೇರುಗಳ ಹೆಚ್ಚಿದ ಸರಾಸರಿ ಸಂಖ್ಯೆ	31,00,000	31,00,000
ಷೇರೊಂದಕ್ಕೆ ಸಮಾನತೆ ಮೌಲ್ಯ	1,000	1,000
ಮುಂದುವರಿದ ಕಾರ್ಯಾಚರಣೆಗಳಿಂದ ಷೇರೊಂದಕ್ಕೆಗಳಿಕೆಗಳು	14.74	(40.87)
(i) ವರ್ಷಾಂತ್ಯದಲ್ಲಿಯಂತೆ ಯಾವ ಸಮರ್ಥ ಈಕ್ವಿಟಿ ಷೇರುಗಳಲ್ಲಿದ್ದರಿಂದ ಷೇರೊಂದಕ್ಕೆ ಮೂಲ ಮತ್ತು ದುರ್ಬಲಗೊಂಡ ಗಳಿಕೆ ಒಂದೇ		
(ii) ವರ್ಷದಲ್ಲಿ ಯಾವ ಹೆಚ್ಚಿನ ಸಾಧಾರಣ ಅಂಶಗಳಿಲ್ಲದ ಕಾರಣ ಮುಂದುವರಿದ ಕಾರ್ಯಾಚರಣೆಗಳಿಗೆ ಮತ್ತು ಒಟ್ಟು ಕಾರ್ಯಾಚರಣೆಗಳಿಗೆ ಷೇರೊಂದಕ್ಕೆ ಗಳಿಕೆಗಳು ಒಂದೇ		



**ಟಿಪ್ಪಣಿ 26 : ಲೆಕ್ಕಪತ್ರ ಮಾನಕಗಳಡಿ ಪ್ರಕಟಣೆಗಳು**

**ಸಿ. ಗುತ್ತಿಗೆಗಳು**

ನಿಗಮವು ಕಛೇರಿ ಆವರಣಗಳು ಮತ್ತು ಯೋಜನಾ ಕಛೇರಿಗಳಿಗೆ ಗುತ್ತಿಗೆ ಏರ್ಪಾಡುಗಳ ಕಾರ್ಯದಲ್ಲಿ ಪ್ರವೇಶಿಸಿದೆ. ಈ ಗುತ್ತಿಗೆಗಳು ಗುತ್ತಿಗೆ ಅವಧಿ ಮುಗಿದ ದಿನದ ಮೇಲೆ ನವೀಕರಿಸಲು ಬರುತ್ತವೆ.

(ಮೊತ್ತ ರೂ.ಗಳಲ್ಲಿ)

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ (ತಃಖ್ತೆ) ಗುತ್ತಿಗೆ ಪಾವತಿಗಳನ್ನು ಪರಿಗಣಿಸಿದೆ (ಟಿಪ್ಪಣಿ 26 ಸಿ-1)	29,45,626	29,31,808
ಸಾದಿಲ್ಪಾಡು ಬಾಡಿಗೆಗಳನ್ನು ವರ್ಷದ ಖರ್ಚುಗಳೆಂದು ಪರಿಗಣಿಸಿದೆ.	-	-

**26 ಸಿ-1:** ನಿಗಮವು 30 ವರ್ಷಗಳ ಅವಧಿಗೆ ಲೋಕೋಪಯೋಗಿ ಇಲಾಖೆಯೊಂದಿಗೆ ರದ್ದುಗೊಳಿಸಬಹುದಾದದ ಕಾರ್ಯಗತ ಗುತ್ತಿಗೆ ಒಪ್ಪಂದದಡಿಯಲ್ಲಿ ಪಡೆದ ಭೂಮಿಯಲ್ಲಿ ಕಛೇರಿಯನ್ನು ನಿರ್ಮಿಸಿದೆ. ಒಪ್ಪಂದವನ್ನು ಸಾಮಾನ್ಯವಾಗಿ ಮುಕ್ತಾಯದ ನಂತರ ನವೀಕರಿಸಲಾಗುತ್ತದೆ ಮತ್ತು ಗುತ್ತಿಗೆ ಒಪ್ಪಂದದಿಂದ ಯಾವುದೇ ನಿರ್ಭರಂಧತಗಳಿಲ್ಲ. ರೂ. 14.77 ಲಕ್ಷ (ಹಿಂದಿನ ವರ್ಷ ರೂ. 14.77 ಲಕ್ಷ) ಗುತ್ತಿಗೆ ಬಾಡಿಗೆ ವೆಚ್ಚವನ್ನು ಲಾಭ ಮತ್ತು ನಷ್ಟದ ಕಃಖ್ತೆಯಲ್ಲಿ ಭರಿಸಿದೆ. ನಿಗಮವು ಹಣಕಾಸು ಗುತ್ತಿಗೆಗೆ ಯಾವುದೇ ಆಸ್ತಿಯನ್ನು ತೆಗೆದುಕೊಂಡಿಲ್ಲ.

**ಡಿ. ಮುಂದೂಡಿದ ತೆರಿಗೆ (ಹೋಣೆ) / ಆಸ್ತಿ**

ವಿವರಗಳು	2022ರ ಮಾರ್ಚ್ 31ರಂತೆ	2021ರ ಮಾರ್ಚ್ 31ರಂತೆ
<b>ಮುಂದೂಡಿದ ತೆರಿಗೆ ಹೋಣೆ ಒಳಗೊಂಡ ಅಂಶಗಳ ತೆರಿಗೆ ಪರಿಣಾಮ</b>		
ಸ್ಥಿರಾಸ್ತಿಗಳ ಪುಸ್ತಕ ಉಳಿಕೆ ಮತ್ತು ತೆರಿಗೆ ಉಳಿಕೆ ನಡುವೆ ವ್ಯತ್ಯಾಸದ ಮೇಲೆ ಪುಸ್ತಕಗಳಲ್ಲಿ ಮುಂದೂಡಿದ ಆದರೆ ತೆರಿಗೆ ಉದ್ದೇಶಗಳಿಗೆ ಅವಕಾಶಿಸಿದ ಖರ್ಚಿನ ಮೇಲೆ	(1,12,79,170)	(2,26,28,631)
ಲಾಭ ಮತ್ತು ನಷ್ಟ ತಃಖ್ತೆಯೊಳಗೆ ಕ್ರಮೇಣ ತೀರುವ ಉಳಿದು ಮೀಸಲುಗಳು ಮತ್ತು ಹೆಚ್ಚುವರಿಯಲ್ಲಿ ಸೇರಿದ ಅಂಶಗಳ ಮೇಲೆ	-	-
ಇತರೆ	-	-
<b>ಮುಂದೂಡಿದ ತೆರಿಗೆ ಹೋಣೆಗಾರಿಕೆ ಒಳಗೊಂಡ ಅಂಶಗಳ ತೆರಿಗೆ ಪರಿಣಾಮ</b>	<b>(1,12,79,170)</b>	<b>(2,26,28,631)</b>
<b>ಮುಂದೂಡಿದ ತೆರಿಗೆ ಆಸ್ತಿಗಳ ಒಳಗೊಂಡ ಅಂಶಗಳ ತೆರಿಗೆ ಪರಿಣಾಮ</b>		
ಸರಿಯಾಗಿರುವ ಗೈರು ಹಾಜರಿಗಳು ಗ್ರಾಚ್ಯುಯಿಟಿ ಮತ್ತು ಇತರ ನೌಕರ ಲಾಭಗಳಿಗೆ ಅವಕಾಶ	2,68,49,418	2,33,22,908
ಶಂಕಿತ ಋಣಗಳು / ಮುಂಗಡಗಳಿಗೆ ಅವಕಾಶಗಳು	-	-
ಆದಾಯ ತೆರಿಗೆ ಕಾಯಿದೆ 1961 ರ 43 ಬಿ, 40(ಅ)(i)ಸೆಕ್ಷನ್ ಆಡಿ ನಾಮಂಜೂರುಗಳು	-	14,174
ಬುಕ್ ಬ್ಯಾಲೆನ್ಸ್ ಮತ್ತು ಸ್ಥಿರ ಆಸ್ತಿಗಳ ತೆರಿಗೆ ಸಮತೋಲನದ ನಡುವಿನ ವ್ಯತ್ಯಾಸದ ಮೇಲೆ	-	-
ಗ್ರಹಿಸಿದ ಸವಕಳಿ ಮುಂದೆ ಒಯ್ಯದುದು	-	-
ಮುಂದೆ ತಂದ ಬ್ಯುಸಿನೆಸ್ ನಷ್ಟಗಳು	-	-
ಲಾಭ ಮತ್ತು ನಷ್ಟದ ತಃಖ್ತೆಯೊಳಗೆ ಕ್ರಮೇಣ ತೀರುವ ಉಳಿದು ಮೀಸಲುಗಳು ಮತ್ತು ಹೆಚ್ಚುವರಿಯಲ್ಲಿ ಸೇರಿದ ಅಂಶಗಳ ಮೇಲೆ	-	-
ಇತರೆ	-	-
<b>ಮುಂದೂಡಿದ ತೆರಿಗೆ ಆಸ್ತಿಗಳು ಒಳಗೊಂಡ ಅಂಶಗಳ ತೆರಿಗೆ ಪರಿಣಾಮ</b>	<b>2,68,49,418</b>	<b>2,33,37,082</b>
<b>ನಿವ್ವಳ ಮುಂದೂಡಿದ ತೆರಿಗೆ (ಹೋಣೆ) / ಆಸ್ತಿ</b>	<b>3,81,28,588</b>	<b>4,59,65,713</b>

ನಿಗಮವು ನಷ್ಟಗಳು ಮತ್ತು ಗ್ರಹಿಸಿದ ಸವಕಳಿಗೆ ಹೊಂದಿಸಬೇಕಾದ ಮುಂದೂಡಿದ ತೆರಿಗೆ ಆಸ್ತಿಗಳನ್ನು ಪರಿಗಣಿಸಿಲ್ಲ. ಏಕೆಂದರೆ ಇವುಗಳ ಕಾರಣ ಉದ್ಯವಿಸುವ ನಿವ್ವಳ ನಷ್ಟದ ಸಜ್ಜು ಭವಿಷ್ಯದ ತೆರಿಗೆ ತೆರಬೇಕಾದ ಆದಾಯ ವಾಸ್ತವವಾಗಿ ನಿಶ್ಚಿತವಿಲ್ಲ.

**ಟಿಪ್ಪಣಿ 27 : ಹಿಂದಿನ ವರ್ಷದ ಅಂಕಿಗಳು**

ಹಿಂದಿನ ವರ್ಷ ಅಂಕಿಗಳನ್ನು ಪ್ರಸ್ತುತ ವರ್ಷದ ಮಂಡನೆಯೊಂದಿಗೆ ದೃಢಗೊಳಿಸಲು ಮರು ಗುಂಪು ಮಾಡಿದೆ / ಮರು ವರ್ಗೀಕರಿಸಿದೆ.



**ಟಿಪ್ಪಣಿ 26 ಇ. ನೌಕರ ಲಾಭಗಳು**

**1) ವ್ಯಾಖ್ಯಾನಿಸಿದ ಕೊಡುಗೆ ಯೋಜನೆಗಳು**

- ಅ) ಗುತ್ತಿಗೆ ಉದ್ಯೋಗಿಗಳ ವಿಷಯವಾಗಿ ಭವಿಷ್ಯನಿಧಿ ಮತ್ತು ನಿವೃತ್ತಿ ವಯೋಮಿತಿ ನಿಧಿಗಳಿಗೆ ಕೊಡುಗೆಗಳನ್ನು ಕಳೆದು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸಲ್ಲಿಸಲಾಗಿರುತ್ತದೆ.
- ಆ) ನಿಯೋಜಿಸಿದ ಉದ್ಯೋಗಿಗಳ ವಿಷಯವಾಗಿ ಪಿ.ಎಫ್. ಪೆನ್ಷನ್ ಮತ್ತು ರಜೆ ವೇತನಗಳಿಗೆ ಕೊಡುಗೆಯನ್ನು ಕ್ರಮವಾದ ಸೇವಾನಿಯಮಗಳ ಆಧಾರದ ಮೇಲೆ ಒದಗಿಸಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸಲ್ಲಿಸಲಾಗಿರುತ್ತದೆ.

**2) ವ್ಯಾಖ್ಯಾನಿಸಿದ ಲಾಭಗಳ ಯೋಜನೆಗಳು**

ಗ್ರಾಚ್ಯುಟಿ ಮತ್ತು ರಜೆ ನಗದೀಕರಣ ಪ್ರಯೋಜನದ ವಿವರಗಳು ಈ ಕೆಳಗಿನಂತಿವೆ:

ಆರ್ಥಿಕ ವರ್ಷದಲ್ಲಿ ಉದ್ಯೋಗಿಗಳ ವಿಷಯವಾಗಿ ಗ್ರಾಚ್ಯುಟಿ ಕಡೆಗೆ ಪ್ರಸಕ್ತ ಹೊಣೆ ಮತ್ತು ರಜೆ ವೇತನ ಹೊಣೆಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ಅಂತಹ ಲಾಭಗಳನ್ನು ಲೆಕ್ಕ ವರ್ಷದ ಕೊನೆಯಲ್ಲಿ ಎಲ್ಲ ಉದ್ಯೋಗಿಗಳಿಗೆ ಪಾವತಿಸಬೇಕಾಗಿದ್ದು ವಿಮಾಗಣಕೀಯ ಮೌಲ್ಯ ಮಾಪನ ಆಧಾರದ ಮೇಲೆ ಒದಗಿಸಲಾಗುತ್ತದೆ.

31.03.2022 ರಂತೆ ರಜೆ ನಗದೀಕರಣ ಮತ್ತು ಗ್ರಾಚ್ಯುಟಿ ಹೊಣೆ ವಿಷಯವಾಗಿ ಹೊಣೆ ನಿಯೋಜನೆ ಮೇಲಿನ ಉದ್ಯೋಗಿಗಳ ಹೊರತುಪಡಿಸಿ ಕೆಳಗಿನಂತಿರುತ್ತದೆ.

(ಮೊತ್ತ ರೂ.ಗಳಲ್ಲಿ)

ವಿವರಗಳು	2021-22		2020-21	
	ಗ್ರಾಚ್ಯುಟಿ	ರಜೆ ನಗದೀಕರಣ	ಗ್ರಾಚ್ಯುಟಿ ರಜೆ	ರಜೆ ನಗದೀಕರಣ
ಬಾಧ್ಯತೆಯ ಪ್ರಸಕ್ತ ಮೌಲ್ಯ	80,50,087	65,56,296	66,87,573	56,59,199
ಆಸ್ತಿಗಳ ನ್ಯಾಯಯುತ ಮೌಲ್ಯ	0	0	0	0
<b>ನಿವ್ವಳ ಆಸ್ತಿ / (ಹೊಣೆ)</b>	<b>(80,50,087)</b>	<b>(65,56,296)</b>	<b>(66,87,573)</b>	<b>(56,59,199)</b>
<b>ಆರಂಭದಲ್ಲಿಯಂತೆ ಬಾಧ್ಯತೆಯ ಪ್ರಸಕ್ತ ಮೌಲ್ಯ</b>	<b>66,87,573</b>	<b>56,59,199</b>	<b>68,47,206</b>	<b>66,46,922</b>
ಸ್ವಾಧೀನತೆ ಹೊಂದಾಣಿಕೆ	-	-	-	-
ಬಡ್ಡಿ ವೆಚ್ಚ	4,61,443	3,90,485	4,79,304	4,65,285
ಹಿಂದಿನ ಸೇವಾ ವೆಚ್ಚ	-	-	-	-
ಪ್ರಸ್ತುತ ಸೇವಾ ವೆಚ್ಚ	4,04,697	4,46,856	3,56,069	3,13,915
ಕಡಿಮೆ ಮಾಡಿದ ವೆಚ್ಚ	-	-	-	-
ಇತ್ಯರ್ಥ ವೆಚ್ಚ	-	-	-	-
ಪಾವತಿಸಿದ ಲಾಭ	-	(4,45,338)	-	-
ವಾಸ್ತವಿಕ (ಲಾಭ) / ಬಾಧ್ಯತೆಯ ಮೇಲೆ ನಷ್ಟ	4,96,374	5,05,094	(9,95,006)	(17,66,923)
<b>ಅಂತ್ಯದಲ್ಲಿಯಂತೆ ಬಾಧ್ಯತೆಯ ಪ್ರಸಕ್ತ ಮೌಲ್ಯ</b>	<b>80,50,087</b>	<b>65,56,296</b>	<b>66,87,573</b>	<b>56,59,199</b>
<b>ಆರಂಭದಲ್ಲಿಯಂತೆ ಯೋಜನಾ ಆಸ್ತಿಗಳ ನ್ಯಾಯಯುತ ಮೌಲ್ಯ</b>	-	-	-	-
ಸ್ವಾಧೀನತೆ ಹೊಂದಾಣಿಕೆ	-	-	-	-
ಯೋಜನಾ ಆಸ್ತಿಗಳ ಮೇಲೆ ನಿರೀಕ್ಷಿತ ಸಲ್ಲಿಕೆ	-	-	-	-
ಕೊಡುಗೆಗಳು	-	-	-	-
ಪಾವತಿಸಿದ ಲಾಭಗಳು	-	-	-	-
ವಿಮಾಗಣಕೀಯ (ಲಾಭ) / ನಷ್ಟ	-	-	-	-
<b>ಅಂತ್ಯದಲ್ಲಿಯಂತೆ ಯೋಜನಾ ಆಸ್ತಿಗಳ ನ್ಯಾಯಯುತ ಮೌಲ್ಯ</b>	-	-	-	-
ಸಂತುಲನಾ ಪಟ್ಟಿ ದಿನದಲ್ಲಿ ಪರಿಗಣಿಸಿದ ಆಸ್ತಿಗಳು ಮತ್ತು ಹೊಣೆಗಳಿಗೆ ಬಾಧ್ಯತೆಗಳ ಪ್ರಸಕ್ತ ಮೌಲ್ಯಗಳು ಮತ್ತು ಯೋಜನಾ ಆಸ್ತಿಗಳ ನ್ಯಾಯಯುತ ಮೌಲ್ಯದ ಲೆಕ್ಕ ಹೊಂದಾಣಿಕೆ				
ವರ್ಷಾಂತ್ಯದಲ್ಲಿಯಂತೆ ಯೋಜನಾ ಆಸ್ತಿಗಳ ನ್ಯಾಯಯುತ ಮೌಲ್ಯ	-	-	-	-
ವರ್ಷಾಂತ್ಯದಲ್ಲಿಯಂತೆ ಸಂತುಲನ ಪಟ್ಟಿಯಲ್ಲಿ ಪರಿಗಣಿಸಿದ ಹೊಣೆ	80,50,087	65,56,296	66,87,573	56,59,199
<b>ವರ್ಷಾಂತ್ಯದಲ್ಲಿಯಂತೆ ಸಂತುಲನ ಪಟ್ಟಿಯಲ್ಲಿ ಪರಿಗಣಿಸಿದ ಹೊಣೆ</b>	<b>(80,50,087)</b>	<b>(65,56,296)</b>	<b>(66,87,573)</b>	<b>(56,59,199)</b>



ವಿವರಗಳು	2021-22		2020-21	
	ಗ್ರಾಚ್ಯುಟಿ	ರಜೆ ನಗದೀಕರಣ	ಗ್ರಾಚ್ಯುಟಿ ರಜೆ	ರಜೆ ನಗದೀಕರಣ
<b>ಅವಧಿಗೆ ಗ್ರಾಚ್ಯುಟಿ ವೆಚ್ಚ</b>				
ಸೇವಾ ವೆಚ್ಚ	4,04,697	4,46,856	3,56,069	3,13,915
ಬಡ್ಡಿ ವೆಚ್ಚ	4,61,443	3,90,485	4,79,304	4,65,285
ಯೋಜಿತ ವೆಚ್ಚಗಳ ಮೇಲೆ ನಿರೀಕ್ಷಿತ ಸಲ್ಲಿಕೆ	-	-	-	-
ನಿವ್ವಳ ವಿಮಾ ಗಣಕೀಯ (ಗಳಿಕೆ)/ನಷ್ಟ	4,96,374	5,05,094	(9,95,006)	(17,66,923)
<b>ನಿವ್ವಳ ಗ್ರಾಚ್ಯುಟಿ ವೆಚ್ಚ / ಲಿಖಿತ ಮರುಪಾವತಿ ಮೊತ್ತ ವಿಮಾ ಗಣಕೀಯ ಊಹೆಗಳು</b>	<b>13,62,514</b>	<b>13,42,435</b>	<b>(1,59,633)</b>	<b>(9,87,723)</b>
ರಿಯಾಯಿತಿ ದರ	7.10%	7.10%	6.90%	6.90%
ಭವಿಷ್ಯದ ವೇತನ ಏರಿಕೆ	6%	6%	6%	6%
ಯೋಜಿತ ಆಸ್ತಿಗಳ ಮೇಲೆ ನಿರೀಕ್ಷಿಸಿದ ಸಲ್ಲಿಕೆ	0%	0%	0%	0%
<b>ಒಟ್ಟು ಯೋಜನಾ ಆಸ್ತಿಗಳ ಒಂದು ಶೇಕಡಾ ಆಗಿ ಯೋಜನೆ ಆಸ್ತಿಗಳ ಪ್ರಮುಖ ಪ್ರವರ್ಗಗಳು ಕೆಳಗಿನಂತಿವೆ:</b>				
ಭಾರತ ಸರ್ಕಾರದ ಸೆಕ್ಯೂರಿಟಿ	-	-	-	-
ಸಾಲ ಉಪಕರಣಗಳು	-	-	-	-
ಈಕ್ವಿಟಿ ಮತ್ತು ಪ್ರಾಶಸ್ತ್ಯಗಳ ಷೇರುಗಳು	-	-	-	-
ಇತರ ಠೇವಣಿಗಳು	-	-	-	-



**ಟಿಪ್ಪಣಿ 28 – ಇತರ ಪ್ರಕಟಣೆಗಳು**

**ಎ. ವಾಣಿಜ್ಯ ಪಾವತಿ ಬಲವರ್ಧನೆ ನಿಗದಿ**

(ಮೊತ್ತ ರೂ.ಗಳಲ್ಲಿ)

ವಿವರಗಳು	ಪಾವತಿಯ ದಿನಾಂಕದಿಂದ ಈ ಕೆಳ ಅವಧಿಗಳಿಗೆ ಬಾಕಿ ಉಳಿದಿದೆ				ಒಟ್ಟು
	1 ವರ್ಷಕ್ಕಿಂತ ಕಡಿಮೆ	1-2 ವರ್ಷಗಳು	2-3 ವರ್ಷಗಳು	3 ವರ್ಷಗಳಿಗಿಂತ ಹೆಚ್ಚು	
i) ಎಂಎಸ್‌ಎಂಇ	-	-	-	-	
ii) ಇತರೆ	3,32,96,41,710	-	-	18,66,70,759	3,51,63,12,469
#	(2,45,23,43,503)	-	-	(18,99,96,598)	(2,64,23,40,101)
iii) ವಿವಾದಿತ ಬಾಕಿಗಳು-ಎಂಎಸ್‌ಎಂಇ	-	-	-	-	-
iv) ವಿವಾದಿತ ಬಾಕಿಗಳು - ಇತರೆ	-	-	-	-	-

# ಆವರಣಗಳಲ್ಲಿನ ಅಂಕಿಗಳ ಹಿಂದಿನ ವರ್ಷ ಪ್ರತಿನಿಧಿಸುತ್ತವೆ.

**ಬಿ. ವ್ಯಾಪಾರ ಸ್ವೀಕಾರಾರ್ಹ ಬಲವರ್ಧನೆ ನಿಗದಿ**

ವಿವರಗಳು	ಪಾವತಿಯ ಅಂತಿಮ ದಿನಾಂಕದಿಂದ ಕೆಳ ಅವಧಿಗಳಿಗೆ ಬಾಕಿ					ಒಟ್ಟು
	6 ತಿಂಗಳಿಗಿಂತ ಕಡಿಮೆ	6 ತಿಂಗಳಿಂದ 1 ವರ್ಷ	1-2 ವರ್ಷಗಳು	2-3 ವರ್ಷಗಳು	3 ವರ್ಷಗಳಿಗಿಂತ ಹೆಚ್ಚು	
i) ವಿವಾದಿತ ವ್ಯಾಪಾರ ಸ್ವೀಕಾರಾರ್ಹ-ಉತ್ತಮ ಎನ್ನಲಾದ	2,88,55,353	3,13,78,139	81,79,540	2,40,00,000	-	9,24,13,032
#	(40,32,475)	(2,48,07,634)	(3,57,22,224)	-	-	(6,45,62,333)
i) ಅವಿವಾದಿತ ವ್ಯಾಪಾರ ಸ್ವೀಕಾರಾರ್ಹಗಳ-ಅನುಮಾನ ಎನ್ನಲಾದ	-	-	-	-	-	-
ii) ವಿವಾದಿತ ವ್ಯಾಪಾರ ಸ್ವೀಕಾರಾರ್ಹಗಳು-ಉತ್ತಮ ಎನ್ನಲಾದ	-	-	-	-	-	-
i) ವಿವಾದಿತ ವ್ಯಾಪಾರ ಸ್ವೀಕಾರಾರ್ಹಗಳು-ಅನುಮಾನ ಎನ್ನಲಾದ	-	-	-	-	-	-

# ಆವರಣಗಳಲ್ಲಿನ ಅಂಕಿಗಲ ಹಿಂದಿನ ವರ್ಷ ಪ್ರತಿನಿಧಿಸುತ್ತವೆ.

**ಸಿ. ಕಂಪನಿಯ ಹೆಸರಿನಲ್ಲಿ ಹಿಡಿದಿಡದ ಸ್ಥಿರ ಆಸ್ತಿ ಹಕ್ಕುಪತ್ರಗಳು**

ವಿವರಗಳು ಆಸ್ತಿ, ಸ್ಥಾವರ ಮತ್ತು ಸಲಕರಣೆ	ವಿವರಣೆ	ಒಟ್ಟು ಒಯ್ಯುವ ಮೌಲ್ಯ	ಯಾರ ಹೆಸರಿನಲ್ಲಿ ಹಕ್ಕುಪತ್ರವಿದೆ	ಹಕ್ಕುಪತ್ರದಾರನು ಏನು	ಎಂದಿನಿಂದ ಆಸ್ತಿ ಇದೆ	ಕಂಪನಿ ಹೆಸರಿನಲ್ಲಿ ಇರದುದಕ್ಕೆ ಕಾರಣ
ರಸ್ತೆ	ಸಂಡೂರು ಹೊಸಪೇಟೆ	62,90,59,770	ಕರ್ನಾಟಕ ಸರ್ಕಾರ	ಸರ್ಕಾರ	2014	ರೂಪದ ಮೇಲಿನ ವಸ್ತುವಿನ ಮೇಲೆ ಆಸ್ತಿಯಾಗಿ ಗುರುತಿಸಲ್ಪಟ್ಟಿದೆ ಮತ್ತು ಟೋಲ್ ಸಂಗ್ರಹ ಹಕ್ಕುಗಳನ್ನು ಹೊಂದಿದೆ.
ರಸ್ತೆ	ಕೂಡ್ಲೆಗೆ ಸಂಡೂರು	1,06,56,67,031	ಕರ್ನಾಟಕ ಸರ್ಕಾರ	ಸರ್ಕಾರ	2016	ರೂಪದ ಮೇಲಿನ ವಸ್ತುವಿನ ಮೇಲೆ ಆಸ್ತಿಯಾಗಿ ಗುರುತಿಸಲ್ಪಟ್ಟಿದೆ ಮತ್ತು ಟೋಲ್ ಸಂಗ್ರಹ ಹಕ್ಕುಗಳನ್ನು ಹೊಂದಿದೆ.
ರಸ್ತೆ	ಹಿರೇಕೆರೂರು ರಾಣಿಬೆನ್ನೂರು	36,96,32,063	ಕರ್ನಾಟಕ ಸರ್ಕಾರ	ಸರ್ಕಾರ	2018	ರೂಪದ ಮೇಲಿನ ವಸ್ತುವಿನ ಮೇಲೆ ಆಸ್ತಿಯಾಗಿ ಗುರುತಿಸಲ್ಪಟ್ಟಿದೆ ಮತ್ತು ಟೋಲ್ ಸಂಗ್ರಹ ಹಕ್ಕುಗಳನ್ನು ಹೊಂದಿದೆ.
ರಸ್ತೆ	ಮುಂಡರಗಿ ಹರಪನಹಳ್ಳಿ	27,80,73,495	ಕರ್ನಾಟಕ ಸರ್ಕಾರ	ಸರ್ಕಾರ	2018	ರೂಪದ ಮೇಲಿನ ವಸ್ತುವಿನ ಮೇಲೆ ಆಸ್ತಿಯಾಗಿ ಗುರುತಿಸಲ್ಪಟ್ಟಿದೆ ಮತ್ತು ಟೋಲ್ ಸಂಗ್ರಹ ಹಕ್ಕುಗಳನ್ನು ಹೊಂದಿದೆ.
ರಸ್ತೆ	ಹಾಸನ ಪಿರಿಯಾಪಟ್ಟಣ	43,68,70,372	ಕರ್ನಾಟಕ ಸರ್ಕಾರ	ಸರ್ಕಾರ	2018	ರೂಪದ ಮೇಲಿನ ವಸ್ತುವಿನ ಮೇಲೆ ಆಸ್ತಿಯಾಗಿ ಗುರುತಿಸಲ್ಪಟ್ಟಿದೆ ಮತ್ತು ಟೋಲ್ ಸಂಗ್ರಹ ಹಕ್ಕುಗಳನ್ನು ಹೊಂದಿದೆ.



ಸಿ. ಕಂಪನಿಯ ಹೆಸರಿನಲ್ಲಿ ಹಿಡಿದಿಡದ ಸ್ಥಿರ ಆಸ್ತಿ ಹಕ್ಕುಪತ್ರಗಳು

ವಿವರಗಳು ಆಸ್ತಿ ಸ್ಥಾವರ ಮತ್ತು ಸಲಕರಣೆ	ವಿವರಣೆ	ಒಟ್ಟು ಒಯ್ಯುವ ಮೌಲ್ಯ	ಯಾರ ಹೆಸರಿನಲ್ಲಿ ಹಕ್ಕುಪತ್ರವಿದೆ	ಹಕ್ಕುಪತ್ರದಾರನು ಏನು	ಎಂದಿನಿಂದ ಆಸ್ತಿ ಇದೆ	ಕಂಪನಿ ಹೆಸರಿನಲ್ಲಿ ಇರದುದಕ್ಕೆ ಕಾರಣ
ರಸ್ತೆ	ಬೈಲಹೊಂಗಲ ಸವದತ್ತಿ	37,97,14,600	ಕರ್ನಾಟಕ ಸರ್ಕಾರ	ಸರ್ಕಾರ	2018	ರೂಪದ ಮೇಲಿನ ವಸ್ತುವಿನ ಮೇಲೆ ಆಸ್ತಿಯಾಗಿ ಗುರುತಿಸಲ್ಪಟ್ಟಿದೆ ಮತ್ತು ಟೋಲ್ ಸಂಗ್ರಹ ಹಕ್ಕುಗಳನ್ನು ಹೊಂದಿದೆ.
ರಸ್ತೆ	ಮುದ್ದೆಬಿಹಾಳ ತಾಳಿಕೋಟೆ	30,82,13,230	ಕರ್ನಾಟಕ ಸರ್ಕಾರ	ಸರ್ಕಾರ	2018	ರೂಪದ ಮೇಲಿನ ವಸ್ತುವಿನ ಮೇಲೆ ಆಸ್ತಿಯಾಗಿ ಗುರುತಿಸಲ್ಪಟ್ಟಿದೆ ಮತ್ತು ಟೋಲ್ ಸಂಗ್ರಹ ಹಕ್ಕುಗಳನ್ನು ಹೊಂದಿದೆ.
ರಸ್ತೆ	ಬೀದರ್ ಚಿಂಚೋಳಿ	36,29,98,751	ಕರ್ನಾಟಕ ಸರ್ಕಾರ	ಸರ್ಕಾರ	2019	ರೂಪದ ಮೇಲಿನ ವಸ್ತುವಿನ ಮೇಲೆ ಆಸ್ತಿಯಾಗಿ ಗುರುತಿಸಲ್ಪಟ್ಟಿದೆ ಮತ್ತು ಟೋಲ್ ಸಂಗ್ರಹ ಹಕ್ಕುಗಳನ್ನು ಹೊಂದಿದೆ.
ಗುತ್ತಿಗೆ ಅಡಿ ಸುಧಾರಣೆಗಳು	ಕಚೇರಿ ಕಟ್ಟಡ	260,410,856	ಲೋಕೋಪಯೋಗಿ ಇಲಾಖೆ	ಲೋಕೋಪಯೋಗಿ ಇಲಾಖೆ	2014	ಸಬ್‌ಸ್ಟೆನ್ಸ್ ಓವರ್‌ಫಾರ್ಮ್ ಮೇರೆಗೆ ಆಸ್ತಿ ಎಂದು ಪರಿಗಣಿತ ಮತ್ತು 30 ವರ್ಷಗಳ ಕಾಲ ಗುತ್ತಿಗೆ ಹಕ್ಕುಗಳುಳ್ಳ.

ಡಿ. ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ (ಸಿಡಬ್ಲ್ಯುಐಪಿ) ಬಲವರ್ಧನೆ ವಿಶ್ಲೇಷಣೆ

ಮೊತ್ತ ರೂಪಾಯಿಯಲ್ಲಿ

ಸಿಡಬ್ಲ್ಯುಐಪಿ	ಅವಧಿಗೆ ಸಿಡಬ್ಲ್ಯುಐಪಿ ಯಲ್ಲಿ ಮೊತ್ತ				ಒಟ್ಟು
	1 ವರ್ಷಕ್ಕಿಂತ ಕಡಿಮೆ	1-2 ವರ್ಷಗಳು	2-3 ವರ್ಷಗಳು	3 ವರ್ಷಗಳಿಗಿಂತ ಅಧಿಕ	
ಆಡಿಟೋರಿಯಂ-ಆಡಳಿತ ಕಟ್ಟಡ ಹಂತ III	9,50,000	-	-	1,02,17,555	1,11,67,555
#	-	-	(1,02,17,555)	-	(1,02,17,555)
ಬೆಂಗಳೂರು ಸುತ್ತಮುತ್ತ ರಸ್ತೆಗಳು *	2,00,00,00,000	1,20,04,75,633	-	-	3,20,04,75,633
#	(1,20,26,53,698)	-	-	-	(1,20,26,53,698)

# ಆವರಣಗಳಲ್ಲಿನ ಅಂಕಿಗಳ ಹಿಂದಿನ ವರ್ಷ ಪ್ರತಿನಿಧಿಸುತ್ತವೆ.

\* ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿಗಳಡಿ ಬೆಂಗಳೂರು ಸುತ್ತಮುತ್ತ ರಸ್ತೆಗಳು ಕೆನರಾಬ್ಯಾಂಕ್‌ನಿಂದ ಪಡೆದ ಸಾಲ, ಬಡ್ಡಿ ಮತ್ತಿತರ ಹಣಕಾಸು  
ವೆಚ್ಚವನ್ನು ಹೊಂದುವಷ್ಟು ನಿರ್ಮಾಣ ವೆಚ್ಚ ಒಳಗೊಳ್ಳುತ್ತದೆ.

\* ಬೆಂಗಳೂರು ಸುತ್ತಮುತ್ತಲಿನ ರಸ್ತೆಗಳ ಹಕ್ಕುಪತ್ರವನ್ನು ಕಂಪನಿ ಹೊಂದಿರುವುದಿಲ್ಲ. ಪ್ರಗತಿಯಲ್ಲಿರುವ ಬಂಡವಾಳ ಕಾಮಗಾರಿ ರೂಪದ ಮೇಲೆ ವಸ್ತು /  
ಸಬ್‌ಸ್ಟೆನ್ಸ್ ಓವರ್ ಫಾರಂ) ಮೇರೆಗೆ ಮಾತ್ರ ಇರುತ್ತವೆ.

ಇ. ಅನುಪಾತ ವಿಶ್ಲೇಷಣೆ

ವಿವರಗಳು	ಅಂಶ	ಛೇದ	ಅನುಪಾತಗಳು	ಬದಲಾವಣೆ	ಷರಾ
ಪ್ರಸ್ತುತ ಅನುಪಾತ ಪ್ರಸ್ತುತ ವರ್ಷ ಹಿಂದಿನ ವರ್ಷ	ಒಟ್ಟು ಪ್ರಸ್ತುತ ಆಸ್ತಿಗಳು 8,19,02,18,287 6,84,08,02,382	ಒಟ್ಟು ಚಾಲ್ತಿ ಹೊಣೆಗಳು 4,77,02,43,012 3,89,37,21,591	1.72 1.76	-2.27% -	-
ಸಾಲ ಈಕ್ವಿಟಿ ಅನುಪಾತ ಪ್ರಸ್ತುತ ವರ್ಷ ಹಿಂದಿನ ವರ್ಷ	ಸಾಲಗೂ (ಧೀರ್ಘಾವಧಿ + ಅಲ್ಪಾವಧಿ) 6,08,41,34,327 4,26,80,14,172	ಒಟ್ಟು ಈಕ್ವಿಟಿ 2,33,79,00,396 2,29,22,15,057	2.60 1.86	39.77% -	ಕಂಪನಿಯು ತನ್ನ ಸಾಲ ಮಾಡುವ ಮಟ್ಟ ಹೆಚ್ಚಿಸಿದೆಯಾಗಿ ಮತ್ತು ರೂ. 200 ಕೋಟಿ ತೆಗೆದುಕೊಂಡು ಯೋಜನೆಗಳಿಗೆ ಖರ್ಚು ಮಾಡಿದೆ.
ಸಾಲ ಸೇವಾ ವ್ಯಾಪ್ತಿ ಅನುಪಾತ ಪ್ರಸ್ತುತ ವರ್ಷ ಹಿಂದಿನ ವರ್ಷ	ಇಬಿಐಟಿಡಿಎ 75,04,97,913 71,35,64,639	ಬಡ್ಡಿ + ಅಸಲು 50,56,98,575 49,64,78,018	1.48 1.44	3.26% -	-
ಈಕ್ವಿಟಿ ಸೇವೆ ಸಲ್ಲಿಕೆ ಪ್ರಸ್ತುತ ವರ್ಷ ಹಿಂದಿನ ವರ್ಷ	ವರ್ಷಕ್ಕೆ ಲಾಭ 5,35,22,464 (16,88,48,091)	ಸರಾಸರಿ ಒಟ್ಟು ಈಕ್ವಿಟಿ 2,33,79,00,396 2,29,22,15,057	2.29% -7.37%	131.08% -	ಕಂಪನಿಯು ಹಣಕಾಸು ವರ್ಷ 2020-21ರಲ್ಲಿ ಒಂದು ಅಸಾಧಾರಣ ಬಾಬಿನಿಂದಾಗಿ ನಷ್ಟದಲ್ಲಿತ್ತು. ಈ ಬಾಬು ಹಿಂದಿನ ವರ್ಷಗಳ ಸವಕಳಿ ಸೂಚಿ.
ತಪಶೀಲು ವಹಿವಾಟು ಅನುಪಾತ ಪ್ರಸ್ತುತ ವರ್ಷ ಹಿಂದಿನ ವರ್ಷ	ಮಾರಿದ ಸರಕುಗಳ ವೆಚ್ಚ ಲಭ್ಯವಿಲ್ಲ ಲಭ್ಯವಿಲ್ಲ	ಸರಾಸರಿ ತಪಶೀಲು ಲಭ್ಯವಿಲ್ಲ ಲಭ್ಯವಿಲ್ಲ	ಲಭ್ಯವಿಲ್ಲ ಲಭ್ಯವಿಲ್ಲ	ಲಭ್ಯವಿಲ್ಲ ಲಭ್ಯವಿಲ್ಲ	ತಪಶೀಲುಗಳಿಗೆ ಸಂಬಂಧಿಸಿದ ಯಾವುದೇ ವ್ಯಾಪಾರ ವಹಿವಾಟಿನೊಂದಿಗೆ ಕಂಪನಿ ವ್ಯವಹರಿಸಿಲ್ಲದ ಕಾರಣ
ವ್ಯಾಪಾರ ಸ್ವೀಕಾರಾರ್ಹ ವಹಿವಾಟು ಅನುಪಾತ ಪ್ರಸ್ತುತ ವರ್ಷ ಹಿಂದಿನ ವರ್ಷ	ಕಾರ್ಯಾಚರಣೆಗಳಿಂದ ಆದಾಯ 84,87,03,598 68,71,74,337	ಸರಾಸರಿ ವ್ಯಾಪಾರ ಸ್ವೀಕಾರಾರ್ಹಗಳು 9,24,13,032 6,45,62,333	9.18 10.64	-13.72% -	-
ವ್ಯಾಪಾರ ಪಾವತಿಸಬಲ್ಲ ವಹಿವಾಟು ಅನುಪಾತ ಪ್ರಸ್ತುತ ವರ್ಷ ಹಿಂದಿನ ವರ್ಷ	ನಿವ್ವಳ ಮಾರಾಟ ಲಭ್ಯವಿಲ್ಲ ಲಭ್ಯವಿಲ್ಲ	ಪಾವತಿಸಬೇಕಾದ ಸರಾಸರಿ ಖಾತೆ ಲಭ್ಯವಿಲ್ಲ ಲಭ್ಯವಿಲ್ಲ	ಲಭ್ಯವಿಲ್ಲ ಲಭ್ಯವಿಲ್ಲ	ಲಭ್ಯವಿಲ್ಲ ಲಭ್ಯವಿಲ್ಲ	ಏಕೆಂದರೆ ವ್ಯಾಪಾರ ಪಾವತಿಗಳು ಯಾವುದೇ ಆದಾಯಕ್ಕೆ ಕೊಡುಗೆ ನೀಡುತ್ತಿಲ್ಲ. ಪ್ರಮುಖ ಚಟುವಟಿಕೆಗೆ ಸಂಬಂಧಿಸಿದ ಬ್ಯಾಲೆನ್ಸ್ ಶೀಟ್‌ನಲ್ಲಿ ಟಿಪಿ ತೋರಿಸಲಾಗಿದೆ.
ನಿವ್ವಳ ಬಂಡವಾಳ ವಹಿವಾಟು ಅನುಪಾತ ಪ್ರಸ್ತುತ ವರ್ಷ ಹಿಂದಿನ ವರ್ಷ	ಕಾರ್ಯಾಚರಣೆಯಿಂದ ಆದಾಯ ಲಭ್ಯವಿಲ್ಲ ಲಭ್ಯವಿಲ್ಲ	ಸರಾಸರಿ ಕಾರ್ಯ ಬಂಡವಾಳ (ಚಾಲ್ತಿ ಆಸ್ತಿ ಕಳೆದು ಚಾಲ್ತಿ ಹೊಣೆಗಳು) ಲಭ್ಯವಿಲ್ಲ ಲಭ್ಯವಿಲ್ಲ	ಲಭ್ಯವಿಲ್ಲ ಲಭ್ಯವಿಲ್ಲ	ಲಭ್ಯವಿಲ್ಲ ಲಭ್ಯವಿಲ್ಲ	ಕಂಪನಿಯು ಉದ್ದೇಶ ನಿರ್ಮಾಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ಮೂಲ ಸೌಕರ್ಯಗಳ ವರ್ಗಾವಣೆ ಕಾರ್ಯಾಚರಣೆಗಳಿಂದ ಆದಾಯ ಕೇಂದ್ರ ವಹಿವಾಟುಗಳಿಗೆ ಪ್ರಾಸಂಗಿಕ ಮಾತ್ರ.
ನಿವ್ವಳ ಲಾಭ ಅನುಪಾತ ಪ್ರಸ್ತುತ ವರ್ಷ ಹಿಂದಿನ ವರ್ಷ	ವರ್ಷದ ಲಾಭ 5,35,22,464 (16,88,48,091)	ಕಾರ್ಯಾಚರಣೆಗಳಿಂದ ಆದಾಯ 84,87,03,598 68,71,74,337	6.31% -24.57%	125.67%	ಕಂಪನಿ ಒಂದು ಅಸಾಧಾರಣ ಬಾಬಿನಿಂದಾಗಿ 2020-21ರಲ್ಲಿ ನಷ್ಟದಲ್ಲಿತ್ತು ಈ ಬಾಬು ಸವಕಳಿ ಸೂಚಿ.
ನಿಯೋಜಿತ ಬಂಡವಾಳದ ಮೇಲೆ ಸಲ್ಲಿಕೆ ಪ್ರಸ್ತುತ ವರ್ಷ ಹಿಂದಿನ ವರ್ಷ	ತೆರಿಗೆ ಪೂರ್ವ ಲಾಭ ಮತ್ತು ಹಣಕಾಸು ವೆಚ್ಚಗಳು 33,54,03,554 31,04,55,841	ನಿಯೋಜಿಸಿದ ಬಂಡವಾಳ = ಈಕ್ವಿಟಿ + ಸಾಲಗಳು 8,42,20,34,723 6,56,02,29,229	3.98% 4.73%	-15.85% -	-



# ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ

## ನಿಗಮದ ವಿವರಗಳು

ವ್ಯವಸ್ಥಾಪಕ ನಿರ್ದೇಶಕರು

ಶ್ರೀ ಪಿ.ಆರ್. ಶಿವಪ್ರಸಾದ್, ಭಾ.ಆ.ಸೇ.

ಮುಖ್ಯ ಅಭಿಯಂತರರು

ಶ್ರೀ ಆರ್. ಪ್ರಸಾದ್

ಮುಖ್ಯ ಹಣಕಾಸು ಅಧಿಕಾರಿಗಳು

ಶ್ರೀಮತಿ ಎನ್.ಕೆ. ದೇವಕಿ

ಕಂಪನಿ ಕಾರ್ಯದರ್ಶಿ

ಶ್ರೀ ಜಿ.ವಿ. ಶಿವಪ್ರಕಾಶ್

ನೋಂದಾಯಿತ ಕಛೇರಿ

ಸಂಪರ್ಕ ಸೌಧ, ಸಂಖ್ಯೆ 8, ಡಾ. ರಾಜ್‌ಕುಮಾರ್ ರಸ್ತೆ, ಒರೆಯನ್ ಮಾಲ್ ಎದುರು,  
ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು - 560 010. ದೂರವಾಣಿ: 080-22024000

ಶಾಸನಬದ್ಧ ಲೆಕ್ಕ ಪರಿಶೋಧಕರು

ಮೆ ವಿಜಯ್ ಪಂಚಪ್ಪ ಅಂಡ್ ಕೊ.

ನಂ. 28/26, 2ನೇ ಮಹಡಿ, 18ನೇ ಮುಖ್ಯ ರಸ್ತೆ, ವಿಜಯನಗರ, ಬೆಂಗಳೂರು-560040.

ಆಂತರಿಕ ಲೆಕ್ಕ ಪರಿಶೋಧಕರು

ಮೆ ಎನ್.ಎಸ್. ಹೆಗಡೆ ಅಂಡ್ ಅಸೋಸಿಯೇಟ್ಸ್

ಚಾರ್ಟೆಡ್ ಅಕೌಂಟೆಂಟ್ಸ್

ನಂ.34, ಶ್ರೀ ಜೈತನ್ಯ ನಿಲಯ, ಎ.ಎನ್. ಸುಬ್ಬರಾವ್ ರಸ್ತೆ, 5ನೇ ಕ್ರಾಸ್, ಹನುಮಂತನಗರ, ಬೆಂಗಳೂರು-560019.

ಸೆಕ್ರೆಟರಿಯಲ್ ಲೆಕ್ಕಪರಿಶೋಧಕರು

ಶ್ರೀ ವಿಜಯಕೃಷ್ಣ ಕೆ.ಟಿ.

ನಂ. 496/4, 2ನೇ ಮಹಡಿ, 10ನೇ ಕ್ರಾಸ್, ಬಾಷ್ಪಂ ಸರ್ಕಲ್ ಹತ್ತಿರ, ಸದಾಶಿವನಗರ, ಬೆಂಗಳೂರು.

ಸಾಲ ನೆರವು

ಹುಡ್ಕೋ

ಮಣಿಪಾಲ್ ಸೆಂಟರ್, ಡಿಕೆನ್‌ಸನ್ ರಸ್ತೆ  
ಬೆಂಗಳೂರು.

ಬ್ಯಾಂಕ್ ಆಫ್ ಬರೋಡ

ನಂ.42/2, ಎಂ.ಬಿ.ರಸ್ತೆ,  
ಬೆಂಗಳೂರು - 560001.

ಕೆನರಾ ಬ್ಯಾಂಕ್

ಮಹಾಲಕ್ಷ್ಮಿ ಬಡಾವಣೆ  
ಬೆಂಗಳೂರು-560086.

ಬ್ಯಾಂಕುಗಳು

ಕೆನರಾ ಬ್ಯಾಂಕ್, ನಂ.181, 1ನೇ ಮುಖ್ಯರಸ್ತೆ, ಮಹಾಲಕ್ಷ್ಮಿ ಬಡಾವಣೆ, ರಾಜಾಜಿನಗರ, ಬೆಂಗಳೂರು-560086.

ಬ್ಯಾಂಕ್ ಆಫ್ ಬರೋಡ, ಪ್ರಾಂಟೋ ಆರ್ಟ್‌ಡೆನ್ ಶಾಖೆ, ಬೆಂಗಳೂರು - 560080.

ಯೋಜನಾ ಕಛೇರಿಗಳು

ಕಾರ್ಯ ನಿರ್ವಹಣೆ ಅಭಿಯಂತರರು

ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ,

ಬೆಂಗಳೂರು (ಉತ್ತರ)

ನಂ.8, ಸಂಪರ್ಕ ಸೌಧ, (ಬಿ.ಇ.ಪಿ. ಆವರಣ)

ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ 1ನೇ ಬ್ಲಾಕ್

ದೂರವಾಣಿ: 080-22024000

ಇಮೇಲ್: eekrdcl@mail.com

ಕಾರ್ಯ ನಿರ್ವಹಣೆ ಅಭಿಯಂತರರು

ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ

ಬೆಂಗಳೂರು (ದಕ್ಷಿಣ)

ನಂ.8, ಸಂಪರ್ಕ ಸೌಧ, (ಬಿ.ಇ.ಪಿ. ಆವರಣ)

ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿನಗರ 1ನೇ ಬ್ಲಾಕ್

ದೂರವಾಣಿ: 080-22024000

ಇಮೇಲ್: eebirskrdcl@gmail.com

ಕಾರ್ಯ ನಿರ್ವಹಣೆ ಅಭಿಯಂತರರು

ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ

ನೆಲಮಹಡಿ, ಪಿಡಬ್ಲ್ಯುಡಿ ಭವನ,

ಹಳೇ ಜೀವರ್ಗಿ ರಸ್ತೆ, ಕಲ್ಬುರ್ಗಿ-585102

ದೂರವಾಣಿ: 08472-255286

ಇಮೇಲ್: eekrdcl@gmail.com

ಕಾರ್ಯ ನಿರ್ವಹಣೆ ಅಭಿಯಂತರರು

ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ,

ಕಾರ್ಯ ನಿರ್ವಹಣೆ ಇಂಜಿನಿಯರ್ ಕಛೇರಿ,

ನಂ.203, ರಂಗನಾಥ ನಿಲಯ, 2ನೇ ಹಂತ,

2ನೇ ಕ್ರಾಸ್, ವಿನೋಭನಗರ,

ಶಿವಮೊಗ್ಗ-577201.

ಇಮೇಲ್: eekrdclsmg@gmail.com

ಕಾರ್ಯ ನಿರ್ವಹಣೆ ಅಭಿಯಂತರರು

ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ, ನಂ.1-16,

3ನೇ ಮುಖ್ಯ ರಸ್ತೆ, ಡಾಲರ್ ಕಾರೋನಿ

ಹೊಸ ಬಸ್ ನಿಲ್ದಾಣ ಹಿಂಭಾಗ

ಗೋಕುಲ್ ರಸ್ತೆ, (ಏರ್‌ಪೋರ್ಟ್ ರಸ್ತೆ)

ಹುಬ್ಬಳ್ಳಿ-580030

ದೂರವಾಣಿ: 0836-2236936

ಇಮೇಲ್: krdclhbl@gmail.com

ಕಾರ್ಯ ನಿರ್ವಹಣೆ ಅಭಿಯಂತರರು

ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ

ನಂ.122, 2ನೇ 'ಬಿ' ಮುಖ್ಯರಸ್ತೆ

ಮೇಟಗಲ್ಕಿ, ಮೈಸೂರು-570016

ದೂರವಾಣಿ: 0821-234464

ಇಮೇಲ್: eekrdcl@yahoo.com

eekrdclmys@gmail.com

ಕಾರ್ಯ ನಿರ್ವಹಣೆ ಅಭಿಯಂತರರು

ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ

ನಂ.311/ಸಿ, ಸೋನಿಯ ನಗರ, 4ನೇ ಕ್ರಾಸ್

ವೃಂದಾವನ ಗಾರ್ಡನ್ ಹತ್ತಿರ, ಡ್ಯಾಮ್ ರಸ್ತೆ

ಹೊಸಪೇಟೆ-583201

ಇಮೇಲ್: eekrdclhospet@gmail.com

ಸಹಾಯಕ ಕಾರ್ಯ ನಿರ್ವಹಣೆ ಅಭಿಯಂತರರು

ಕೆ.ಆರ್.ಡಿ.ಸಿ.ಎಲ್. ಯೋಜನಾ ಕಛೇರಿ

ಕೆ.ಎ.ಡಿ.ಬಿ ಕಟ್ಟಡ, ಇಂಡಸ್ಟ್ರಿಯಲ್ ಏರಿಯಾ

ಹೊಳೆನರಸೀಪುರ ರಸ್ತೆ

ಹಾಸನ-573201

ದೂರವಾಣಿ: 08172-244005

ಇಮೇಲ್: dekrdclhassan@yahoo.com



# 23<sup>rd</sup> Annual Report

## 2021–22



### **Karnataka Road Development Corporation Limited**

ISO 14001 : 2015 Certified Company

Regd. Office: "Samparka Soudha", Survey No.8, (B.E.P. Premises), Dr. Rajkumar Road,  
Rajajinagar 1st Block, Bangalore - 560 010, Ph: 080-22024000, Fax: 080-22024000

E-mail: [mdkrdcl@gmail.com](mailto:mdkrdcl@gmail.com) | Website: [www.krdcl.in](http://www.krdcl.in)

CIN: U45209KA1999SGCO25497



<b>Contents</b>	<b>Page No.</b>
Board of Directors	05
Notice	07
Boards' Report	13
Revised Independent Auditors' Report	34
Secretarial Auditors' Report	50
Comptroller & Auditor General Report	54
Balance Sheet	55
Statement of Profit & Loss	56
Cash Flow Statement	57
Significant Accounting Policies and Notes on Accounts	58
Corporate Particulars	80







<b>Board of Directors</b>		
<b>Sri K. Shivanagowda Nayak</b>	Chairman	from 27-07-2020
<b>Sri G.V Basavaraju</b>	Vice Chairman	from 27-11-2020
<b>Sri Gowrava Gupta, IAS</b>	Director	from 5-5-2022
<b>Dr. S. Selvakumar, IAS</b>	Director	from 20-08-2022
<b>Sri P.C. Jafar, IAS</b>	Director	from 10-07-2019
<b>Dr. Kotla Srinivasareddy Krishnareddy</b>	Director	from 02-09-2013
<b>Sri Shivaprasad P.R., IAS</b>	Managing Director	from 21-06-2021
<b>Sri Ramakrishna Jaiprasad</b>	Director	from 22-09-2008
<b>Dr. B.R. Srinivasamurthy</b>	Director	from 07-02-2015
<b>Sri K.R. Machappanavar</b>	Director	from 27-11-2020
<b>Sri B.T. Umesh - HUDCO Nominee</b>	Director	from 25-11-2020





# Karnataka Road Development Corporation Limited

Regd. Office: "Samparka Soudha", Survey No.8, (B.E.P. Premises), Dr. Rajkumar Road,  
Rajajinagar 1st Block, Bengaluru - 560 010, Ph: 080-22024000, Fax: 080-22024000  
E-mail: mdkrdcl@gmail.com | Website: www.krdcl.in  
CIN: U45209KA1999SGCO25497 | ISO : 14001-2015 Certified Company

No. KRDC/CS/AGM-2021-22/2065

Date: 28-09-2022

## NOTICE

This is to inform you that the 23rd Annual General Meeting that was scheduled to be held at 11:30 AM on Thursday, 29th September 2022 has been postponed to 4:00 PM instead.

We regret the inconvenience caused.

Yours truly

(Sd/-)

Company Secretary

### Copy submitted for kind information to:

1. The Chairman, KRDC, Bengaluru
2. The Vice Chairman, KRDC, Bengaluru
3. The Additional Chief Secretary to Government, IDD, Vikasa Soudha, Bengaluru.
4. The Principal Secretary to Government of Karnataka, PWD, Vikasa Soudha, Bengaluru.
5. The Secretary to Government (Exp), F.D, Vidhana Soudha, Bengaluru
6. The Secretary to Government, PWD, Vikasa Soudha, Bengaluru
7. The Managing Director, KRDC, Bangalore
8. The Managing Director, Karnataka State Minerals Corporation Limited, BMTC Complex, Shanthinagar, Bengaluru
9. M/s. Vijay Panchappa & Co. Chartered Accountants, Bengaluru.





# Karnataka Road Development Corporation Limited

Regd. Office: "Samparka Soudha", Survey No.8, (B.E.P. Premises), Dr. Rajkumar Road,  
Rajajinagar 1st Block, Bengaluru - 560 010, Ph: 080-22024000, Fax: 080-22024000  
E-mail: mdkrdcl@gmail.com | Website: www.krdcl.in  
CIN: U45209KA1999SGCO25497 | ISO : 14001-2015 Certified Company

No. KRDC/CS/AGM-2021-22/1756

Date: 08-09-2022

## NOTICE

Notice is hereby given that the 23rd Annual General Meeting of the members of Karnataka Road Development Corporation Limited will be held at 11:30 AM on Thursday, 29th September 2022 in the Board Room, Karnataka Road Development Corporation Limited, "Samparka Soudha" Sy No.8, Dr. Rajkumar Road, 1st Block, Rajajinagar, Bangalore and through video conference, to transact the following business at shorter notice:

1. To receive, consider and adopt the audited Financial Statements as at 31st March 2022 and the Report of the Board of Directors and Auditors thereon and the comments of the Comptroller and Auditor General of India on the Financial Statements.
2. To fix remuneration of the Auditors appointed by the C&AG for the year 2022-2023.

By order of the Board  
For Karnataka Road Development Corporation Limited

Sd/-  
Company Secretary

### Copy submitted for information to:

1. The Chairman, KRDC, Bengaluru
2. The Vice Chairman, KRDC, Bengaluru
3. The Additional Chief Secretary to Government, PWD, Vikasa Soudha, Bengaluru.
4. The Additional Chief Secretary to Government, D.P.E, M.S. Building, Bengaluru.
5. The Additional Chief Secretary to Government, IDD, Vikasa Soudha, Bengaluru.
6. The Secretary to Government (Exp), F.D, Vidhana Soudha, Bengaluru
7. The Secretary to Government, PWD, Vikasa Soudha, Bengaluru
8. The Managing Director, KRDC, Bangalore
9. The Managing Director, Karnataka State Minerals Corporation Limited, BMTC Complex, Shanthinagar, Bengaluru
10. M/s. Vijay Panchappa & Co. Chartered Accountants, Bengaluru.





# Karnataka Road Development Corporation Limited

Regd. Office: "Samparka Soudha", Survey No.8, (B.E.P. Premises), Dr. Rajkumar Road,  
Rajajinagar 1st Block, Bengaluru - 560 010, Ph: 080-22024000, Fax: 080-22024000  
E-mail: mdkrdcl@gmail.com | Website: www.krdcl.in  
CIN: U45209KA1999SGCO25497 | ISO : 14001-2015 Certified Company

## NOTES :

### 1. PROXY:

A MEMBER ENTITLED TO ATTEND AND VOTE AT THE MEETING IS ENTITLED TO APPOINT A PROXY TO ATTEND AND VOTE INSTEAD OF HIMSELF AND THE PROXY NEED NOT BE A MEMBER. PROXIES IN ORDER TO BE EFFECTIVE MUST BE RECEIVED AT THE REGISTERED OFFICE OF THE COMPANY AT LEAST 48 HOURS BEFORE THE TIME FIXED FOR THE ANNUAL GENERAL MEETING.

2. Members attending the AGM through VC / OAVM shall be counted for the purpose of reckoning the quorum under section 103 of the Act.
3. A Corporate Member shall be deemed to be personally present only if it is represented in accordance with Section 113 of the Companies Act, 2013 i.e. only if the Corporate Member sends a certified true copy of the resolution passed by the Board of Directors of the Company or a Power of Attorney authorizing the Representative to attend and vote at the meeting on behalf of the Corporate Member.
4. Members are requested to send email address to cskrdcl@gmail.com by 21st September, 2022 by 5:00 PM to send the meeting link.







# BOARD'S REPORT

To

## The Members/Directors

Karnataka Road Development Corporation Limited  
Bangalore.

The Directors have pleasure in presenting before you the 23rd Annual Report of the Company together with the Audited Financial Statements for the year ended 31st March, 2022.

## 1) FINANCIALS

(Rs. in Crores)

Particulars	2021-22	2020-21
Gross Income	96.92	91.51
Gross Expenditure	91.56	91.44
Profit/(Loss) Before Interest and Depreciation	75.05	71.36
Finance Charges	28.19	30.98
Provision for Depreciation	41.51	40.31
Net Profit/(Loss) Before Tax	5.35	(16.88)
Provision for Tax	(0.78)	4.22
Exceptional Items (Expenses - prior period depreciation)	-	-
Net Profit/(Loss) After Tax	4.57	(12.67)
Balance of Profit/(Loss) brought forward	(76.21)	(80.78)

The Shareholders may recall that the Company was incorporated by the Government of Karnataka to support movement and transportation in general. The Company has pursued its prime objective from inception and has been relentlessly executing the various tasks as and when they are entrusted. The Company is under the Public Works Department. This Company was established to promote surface infrastructure by taking up Road Works, Bridges etc., and to improve road network by taking up construction widening and strengthening of roads, construction of bridges, maintenance of roads etc. and to take up projects on BOT, BOOT, BOLT, DBFOMT, PPP-Annuity, PPP-VGF (Toll).

## State of Company's Affairs and Future Outlook (Technical)

The projects formulated, brought to implementation stage and allowed for public use during past 23 years since inception of the company.

### A) Completed Projects of KRDCL since Inception

#### 1) ROAD WORKS:

- 7327 km of State Highway Maintenance at an amount of Rs.225 Crore during 2001-04.
- 14500 km of State Highway Maintenance an amount of Rs.503 Crore during 2005-08.
- Development and Improvement of 1115.67 km length of 43 Roads under Engineering Procurement Contract to the tune of Rs. 1720.83 Crore.

#### 2) PPP-ANNUITY PROJECTS:

- Three State Highway Projects of 131.17 km have been completed under Annuity mode with total Annuity Amount of Rs. 1069.52 Crore. The roads are put to public use. One road is handed over to National Highway, one road is handed over to PWD and one road is Operation and Maintenance Period. The Annuity period for these projects is 8-13 years.



### 3) PPP-VGF (Toll) PROJECTS:

- Four road projects of **354.95 km** at a total project cost of **Rs. 1039.88 Crore** have been completed. All the four projects are put to commercial operation and they are in Operation and Maintenance Period.

### 4) Bridge works:

#### (i) Phase Bridge Works:

Construction of **642 Bridges** in Four Phases have been completed at an Contract Amount of **Rs. 685.80 Crore**.

- 1st phase - 147 Bridges for an amount of Rs. 110 Crore
- 2nd Phase - 255 Bridges for an amount of Rs. 248.47 Crore
- 3rd Phase - 169 Bridges for an amount of Rs. 235.07 Crore
- 4th Phase - 71 Bridges for an amount of Rs. 92.26 Crore

#### (ii) MAJOR BRIDGE WORKS:

- **41 Major** bridges at an estimated cost of **Rs. 651.44 Crore** are completed.

## I. ONGOING PROJECTS:

### a) Road Works:

#### i) Other Road works (Budget):

Eight Road works of **173.32 km** at a cost of **Rs.660.31 Crore** are in different stages of progress and one road work is nearing completion.

#### 1) Improvements to Jath - Jamboti road from km 0.00 to km 101.00 and km 101.00 to km 137.50 in selected reaches under EPC Contract (length – 98.40 km)

The work is awarded to Rs.322.35 Cr and revised to Rs. 350.14 Cr. Work commenced on 08-08-2016 and due date of completion is 07-02-2019. Time extension granted up to 31-03-2020. Road work is completed and Electrical street light works & Toll Plaza land acquisition are in progress. The financial progress achieved as on March 2022 is Rs.351.41 Cr.

#### 2) Development of Outer Ring Road for Hassan Town connecting Nelamangala – Mangalore Road NH-75 via Arasikere road SH-68 Halebeedu road and SH-121 in Hassan District (length 21.05 km).

The work is awarded to Rs.190.65 Cr. Work commenced on 23-07-2019 and due date of completion is 30-04-2023. Land Acquisition process is in progress. The financial progress achieved as on March 2022 is Rs.0.29 Cr.

#### 3) Development of road from km 14.500 to km 15.700 near Kodihalli village (SH-121) in Hassan District (length- 1.20 km).

The work is awarded to Rs.2.35 Cr. Work commenced on 28-02-2019 and due date of completion is 27-08-2019. Land Acquisition work is in progress. The financial progress achieved as on March 2022 is Rs.0.67 Cr.

#### 4) Improvements to road from Ilavala to K.R Nagar via Sagarakatte (SH-117) from km 15.60 to 19.60 in K.R.Nagar Taluk, Mysore District (Length 4.00 km)

The work awarded is Rs.4.82 Cr. Work commenced on 10-03-2021. Cross Drainage works completed. CC drain, GSB, WMM work under progress. The financial progress achieved as on March 2022 is Rs. 2.82 Cr.

**5) Improvement to road in Mysore Taluk under Item Rate Contract. (a) Road from Ilavala-Ramenahalli road from km 0.00 to km 2.60 (Ammachvadi road). (b) Shravanagudda Loop road from km 0.00 to km 2.60. (c) Aloka road (Ilvala By-pass) from km 0.00 to km 4.60. Under Item Rate Contract. (Length 9.80 km)**

The work awarded is Rs. 9.98 Cr. Work commenced on 29-07-2021 A) 720 mts of cc drain completed. Sub Grade work under progress. B) Cross Drainage works are completed. Subgrade and GSB work is under progress. C) Jungle clearance, Scarifying works under progress. The financial progress achieved on March 2022 is Rs. 1.57 Cr.

**6) Improvements of 1.17 km road from Kumbara street and providing lights and providing New Jersey Barrier to main roads of SH – 48 & SH – 26 in Nyamati Town of Honnali Taluk in Davangere District.**

The work awarded is Rs. 22.03 Cr. Work commenced on 04-12-2021. Street Light Foundation, New Jersey barrier work and Road drain work under progress. The financial progress achieved as on March 2022 is Rs. 2.30 Cr.

**7) Development of 31.50 km road from Devadurga – Arakera – Siravara Road on SH – 61 in Raichur District.**

The work awarded is Rs. 73.03 Cr. LOA issued on 15-02-2022.

**8) Improvement to road from mramadurga to Mustur village (from Ch 0+300 to 6+500) in Deodurga Taluk, Raichur District.**

The work awarded is Rs. 8.22 Cr. Work Order issued on 08-03-2022.

## **II. BANGALORE SURROUNDING ROAD WORKS (Budget and Loan):**

Administrative approval is accorded in Government order no. PWD 71 EAP 2017 dated 18-09-2017 to implement Project through KRDC for the development of 155 km of 4 roads around Bangalore city at an amount of Rs.2095 Cr.

The project is proposed to be funded 50% of the project cost through budgetary grants and balance 50% through loan borrowed from Bank and financial institutions with Government Guarantee. The re-payment of loan and interest amount in the form of Budgetary Grants to an extent of 50% and balance 50% from the amount collected as toll revenue by KRDC.

Development of four roads for a length of 155 km around Bengaluru is being implemented on tender basis under 10 packages at a project cost of Rs. 2095 Crore. Project includes Road works, ROB, RUB, Grade Separators and Elevated Road.

### **The details of works under 10 Package are:**

**1) Package-1: Development of road from Hoskote -Budigere cross (NH-4) to Kempegowda International Airport road via Budigere- Singahalli and Mylanahalli in (from km 0+00 to 21+500) Bengaluru urban/rural District (Length - 20.11 km).**

The work is awarded to Rs.154.01 Cr. Work commenced on 01-07-2019. Land Acquisition Final Notification issued on 30-04-2020, award process is in progress. 7.87 km DBM, 27 km drain work, 16 Culverts completed. Other works including Utility shifting work are in progress. The financial progress achieved as on March 2022 is Rs.86.18 Cr.

**2) Package-2A: Development of road from Nelamangala from NH-4 to Madhure on SH 74 via Chikkamadhure from 0+00 to 15+250) in Bengaluru urban/rural District (Length - 15.25 km).**

The work awarded is Rs.174.37 Cr. Work commenced on 29-04-2019. 3.95 km DBM, 6.00 km drain slab work, 12 culverts completed. Minor Bridges, Retaining wall & other works including Utility shifting work are in progress. The financial progress achieved as on March 2022 is Rs.86.61 Cr.

**3) Package–2B: Development of road from Madhure on SH 74 to Devanahalli road (EMM VEE Solars on NH 7) via Rajanukunte and Thimmasandra (from km 15+250 to 39+240) in Bengaluru urban/rural District (Length - 23.99 km)**

The work awarded is Rs.190.19 Cr. Work commenced on 20-06-2019. 8.65 km drain wall work & 2 Box culverts completed. Minor Bridges, Retaining wall & other works including Utility shifting work are in progress. The financial progress achieved as on March 2022 is Rs.37.53 Cr.

**4) Package–2C: Construction of RUB at Basavanahalli railway crossing near Nelamangala railway station (km 0+800) on SH 74 and rob at Gollahalli railway crossing (km 6+300) on SH 74 in Bengaluru (1 ROB and 1 RUB).**

The work awarded is Rs.53.64 Cr. Work commenced on 06-05-2019. Self execution for ROB and RUB by Railway Authorities is approved on 15-10-2020. ROB at Gollahalli, GAD approved from Railway Department, railway span proof check approved by PMC. Working pile started on 25-11-2021. Total 108 No's piles completed, 3 pile cap, 1 abutment, 1 pier concrete completed at ROB. RUB at Basavanahalli – compliance and revised GAD is submitted to SWR for approval. The financial progress achieved as on March 2022 is Rs.5.13 Cr.

**5) Package–2D: Construction of ROB at Rajanakunte for crossing railway line & SH 9 (km 32+185) and ROB at railway crossing at Narayanapura (km 36+840) on MDR in Bengaluru (2 ROB).**

The work awarded is Rs.61.02 Cr. Work commenced on 04-04-2019. Self execution approved to ROB at Rajanakunte and Narayanapura. ROB at Rajanakunte – GAD approved from Railway Department on 18-05-2021. Plan and Profile approved and railway span proof check approved by PMC. Test pile No.2 load test completed and result approved by PMC. ROB at Narayanapura – GAD approved from Railways on 16-04-2021. Incorporating K-RIDE proposal Revised GAD approved on 10-03-2022. Revised plan and profile to be submitted and structural drawing are approved by KRDCCL except railway span and adjacent spans. Railway span is sent to IISC for approval. 98 out of 146 piles completed. Out of 23 numbers, 6 pile cap and 3 No's piers completed. The financial progress achieved as on March 2022 is Rs.1.78 Cr.

**a. Package–3A: Development of road from Kanchugaranahalli to Jigani via Harohalli and Urgandoddi (km 0+000 to km 33+200) and section of road from BM road junction to Coca cola factory (km 0+000 to km 3+000) of Bidadi-Harohalli road in urban/rural District (Length -33.00 km).**

The work is awarded to Rs.151.29 Cr. Work commenced on 21-06-2019. 18 km drain work, 5 Minor bridges & 28 culverts, 14.80 Km DBM, 11.20 km overlay completed and 13.00 km BC completed. Other works including Utility shifting work are in progress. The financial progress achieved as on March 2022 is Rs.109.04 Cr.

**6) Package–3B: Development of road from Bannerghatta on SH-87 to Besthamanahalli on SH-35 (including Anekal bypass, Grade separator across Chandapura road and ROB across railway line) via Jigani, Haragadde and Indalwadi (km 0+000 to km 22+980) in Bengaluru urban/rural District (Length 22.98 km, 1 Grade Separator & 1 ROB).**

The work is awarded to Rs.145.48 Cr. Work commenced on 06-05-2019. 6 culverts, 15.00 km drain work & 7.30 km DBM is completed. Culverts & other works including Utility shifting work are in progress. The financial progress achieved as on March 2022 is Rs.54.73 Cr.

**7) Package - 4A: Development of road from Besthamanahalli (Anekal) on SH-35 to Hoskote road (NH-04) via Attibele-Sarjapura and Whitefield (km 0+000 to km 42+600) (excluding elevated corridor, Grade separator and ROB in Bengaluru urban/rural District. (Length -39.28 km).**

The work is awarded to Rs.204.10 Cr. Work commenced on 15-06-2019. 12.00 km drain work, 10.90 km DBM & 5 culverts are completed. Culverts & other works including Utility shifting work are in progress. The financial progress achieved as on March 2022 is Rs. 86.64 Cr.

**8) Package- 4B: Construction of elevated road at Varthur village (1.300 km) in Bengaluru (1.30 km Elevated Corridor).**

The work is awarded to Rs.182.76 Cr. Work commenced on 20-05-2019. Initial pile load test works is under progress. The financial progress achieved as on March 2022 is Rs.8.47 Cr.

**9) Package-4C: Construction of Grade Separators at Tali junction, Dommasandra junction, Varthur kodi junction and ROB at Kadugodi in Bengaluru (3 Grade separator 1 ROB).**

The work is awarded to Rs.72.99 Cr. Work commenced on 08-03-2019. Tali Junction – P1,P2, P3,A1 & A2 Pier cap concrete completed. Varthur Kodi Junction – 36/37 No's piles completed. Storm water drain extension – 25m, one side wall work is in progress. Dommasandra Junction – all the 108 No's piles, 24 No's pile cap, 19 No's pier work up to cap level is completed. 4 No's are in progress. ROB & FOB at kadugodi – 2 No's of test pile is completed. GAD of ROB & FOB submitted to SWR for approval. The financial progress achieved as on March 2022 is Rs.3.42 Cr.

**b) Bridge works:**

**Construction of 217 Bridges at an estimated amount of Rs.1395.58 Cr has been taken up in 15 packages on Turnkey basis at different locations in this State of Karnataka.**

**i) Major Bridges of 5 Packages – (Each bridge costing more than Rs. 10 Cr)**

**1) Package-I: Construction of 7 Bridges in Kalaburgi, Vijayapura and Bagalakote Districts:**

The work is awarded to Rs.189.24 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.140.43 Cr.

**2) Package-II: Construction of 8 Bridges in Belagavi Districts:**

The work is awarded to Rs.197.58 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.80.58 Cr.

**3) Package-III: Construction of 11 Bridges in Dharawada, Haveri, Shivamogga, Dakshina Kannada & Udupi Districts:**

The work is awarded to Rs.249.67 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.139.54 Cr.

**4) Package-IV: Construction of 7 Bridges in Uttara Kannada Districts:**

The work is awarded to Rs.189.95 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.84.91 Cr. Out of 7 Bridges, 1 Bridge has been dropped from the package.

**5) Package-V: Construction of 9 Bridges in Hassan, Chikkamagalur, Mandya & Bagalakote Districts:**

The work is awarded to Rs.177.62 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.74.21 Cr.

**ii) Minor Bridges of 10 Packages – (Each Bridge costing less than Rs. 10 Cr)**

**1) Package-AI: Construction of Bridges in Kalaburgi, Yadagiri, Vijayapura, Bagalakote & Belagavi Districts:**

The work is awarded to Rs.133.93 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.91.81 Cr. This package comprising of 29 Bridges, Out of 29, 16 completed, 1 dropped & Others Bridge are in progress.

**2) Package-AII: Construction of Bridges in Raichur, Koppala & Ballari Districts:**

The work is awarded to Rs.33.00 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.28.88 Cr. This package comprising of 5, Out of 5 Bridges 3 completed & Others Bridges are in progress.

**3) Package-AIII: Construction of Bridges in Dharawada, Haveri & Gadaga Districts:**

The work is awarded to Rs.105.70 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.89.41 Cr. This package comprising of 42 Bridges, Out of 42, 36 completed, 1 dropped & Others Bridge are in progress.

**4) Package-AIV: Construction of Bridges in Honnavara & Joida Districts:**

The work is awarded to Rs.27.64 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.15.72 Cr. This package comprising of 9 Bridges, Out of 9, 2 completed, 4 dropped & Others Bridge are in progress.

**5) Package-AV: Construction of Bridges in Haliyala, Yallapura & Mundagodu Taluks in Uttara Kannada Districts:**

The work is awarded to Rs.42.89 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.23.71 Cr. This package comprising of 18 Bridges, Out of 18, 2 completed, 1 dropped & Others Bridge are in progress.

**6) Package-AVI: Construction of Bridges in Chitradurga, Davanagere & Shivamogga Districts:**

The work is awarded to Rs.53.81 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.34.78 Cr. This package comprising of 21 Bridges, Out of 21, 9 completed & Others Bridge are in progress.

**7) Package-AVII: Construction of Bridges in Dakshina Kannada & Madikeri Districts:**

The work is awarded to Rs.45.95 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.44.25 Cr. This package comprising of 8 Bridges, all the bridges completed.

**8) Package-AVIII: Construction of Bridges in Chitradurga, Udupi & Bhatkala Districts:**

The work is awarded to Rs.42.57 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.42.56 Cr. This package comprising of 9 Bridges, all the bridges completed.

**9) Package-AIX: Construction of Bridges in Chamarajanagara, Chikkamagaluru, Hassan & Mysuru Districts:**

The work is awarded to Rs.123.01Cr. Work commenced on 26-03-2018. Bridges are in different stages of progress, Financial progress achieved as on March 2022 is Rs.104.08 Cr. This package comprising of 22 Bridges. Out of 22, 17 completed & Others Bridge are in progress.

**10) Package-AX: Construction of Bridges in Tumkur, Ramanagara, Mandya & Kolar Districts:**

The work is awarded to Rs.101.12 Cr. Work commenced on 19-03-2018. Bridges are in different stages of progress, Financial progress achieved as on March 2022 is Rs.100.96 Cr. This package comprising of 24 Bridges. Out of 24, 20 completed & Others Bridge are in progress.

**iii) Alternative Bridges taken up in place of dropped Bridges from package Bridges.**

**Major Bridge:**

**1) Construction of bridge across Sharavathi river on Honnavara-Mavinakurve road in Honnavara taluk Uttara Kannada (Karwar) District.- Major Bridge.**

The work is awarded to Rs. 44.36 Cr. Work commenced on 05-08-2020. Foundation: 80 no's of piling completed, 13 pile caps completed, substructure : 12 Pier shaft, 12 Pier Caps, 1 Abutment shaft, 1 Abutment Cap completed. Superstructure: 17 Girders completed and work is progress Financial progress achieved as on March 2022 is Rs.19.42 Cr.

## Minor Bridge:

- 1) **Reconstruction / Widening of Bridge (a) existing Bridge at km 6.525 BB Road to Koushika Murkuli Mulali Road, (b) Existing Bridge at km 0.77 Mosale bindiganavile Road (c) Existing Bridge at Bindiganaville road in Hassan Taluk, Hassan District. (3 Bridges).**

The work is awarded to Rs.5.77 Cr. Work commenced on 06-03-2020. All three Bridges Proper completed. Approach road protection works are in progress. Financial progress achieved as on March 2022 is Rs.4.93 Cr.

- 2) **Construction of Bridge across Lakshmanathirtha River connecting Balale and Mallor road (MDR) Nittur village, Virajpet Taluk, Kodagu District (including pipe culvert).**

The work is awarded to Rs.9.22 Cr. Commencement date is 17-11-2020. Bridge proper completed. Approach road work is in progress. Financial progress achieved as on March 2022 is Rs.8.68 Cr.

- 3) **Bridge Package (a) Construction of Bridge at km 31.430 near Madhihalla on Mudhol – Anagwadi road, Mudhol Taluk (including 2 No box culverts), (B) Construction of Bridge at km 22.250 near Chikkalagundi on Mudhol Anagwadi road, Mudhol Taluk. (2 Bridges)**

The work is awarded to Rs.17.56 Cr. Commencement date is 04-08-2020. (a) work is yet to be started (b) Superstructure completed Diversion road and foundation works are in progress. Financial progress achieved as on March 2022 is Rs.6.87 Cr.

- 4) **Construction of Bridge at Malladihalli town along loop road to NH-369 across Hirehalla Holalkere Constituency, Chitradurga District.**

The work is awarded to Rs.5.87 Cr. Commencement date is 05-03-2021. 4/4 Foundation work completed. 4/4 Substructure work completed. 10/12 RCC Girder casting & deck slab completed. Remaining Girder work under progress. Financial progress achieved as on March 2022 is Rs.2.47 Cr.

- 5) **Construction of Bridge across Arkavathi river at km 0.00 Lingegowdana Doddi road in Ramanagara Taluk, Ramanagara District.**

The work is awarded to Rs.6.35 Cr. Commencement date is 07-03-2020. Foundation and pier work is in progress. Financial progress achieved as on March 2022 is Rs.2.42 Cr. Due to land acquisition issue, on writ petition Hon'ble Highcourt of Karnataka directed to execute the work after land acquisition for the disputed portion. P3, P4 P5 pier cap completed. Abutments and P1, P2 to be tackled and all girders casting.

## iv) Other Bridge works:

- 1) **Construction of Bridge Bennethorahalla in the middle of SH-126 & SH-149 roads in Chittapura taluk, Kalaburgi District**

The work is awarded to Rs.15.128 Cr. Work commenced on 13-10-2015. Bridge & Approach road completed. Due to heavy rain and discharge from dam, Bridge approach road damaged. Restoration work in progress. Financial progress achieved as on March 2022 is Rs.14.37 Cr.

- 2) **Construction of Bridge across Krishna river between Chandurtek and Sainiktekk villages in Belgaum District.**

The work is awarded to Rs.18.96 Cr. Work commenced on 10-12-2014. Time extension granted up to 31-03-2018. Work is in progress. Work is delayed due to land acquisition, heavy rains and frequent flood discharge from Maharastra. Total 9 pier and 2 abutments. Girder launching completed from AL to P7 for 7 spans. The balance works of P8, P9 and AR are stopped by the Maharastra sites land Owners. Approach road works towards Chandurtek is under progress. Financial progress achieved as on March 2022 is Rs.11.86 Cr.

- 3) **Deposit Contribution Works:**

Three projects have been taken up under Deposit Contribution from DULT with KRDC sharing at an estimated amount of Rs. 230 Cr. Status of the Project is:

### c) Deposit Contribution Works:

Three projects have been taken up under Deposit Contribution from DULT with KRDC sharing at an estimated amount of Rs. 230 Cr. Status of the Project is:

Sl. No.	Name of work	Nos / km	Revised Contract Amt (Rs. In Cr)	KRDCL Contribution (Rs. In Cr)	Financial Progress as on March 2022 (Rs. In Cr)	Remarks
1.	Construction of 3 - grade separators at km 240+808, km 244+640 and km 245+375 on Mangasuli - Lakshmeswhar (SH-73) b/w Dharwad - Hubli from km 229+15 to km 247+99 (BRT Lane), in lieu of proposed VUP's of existing 4-laning works	3 Nos.	37.65	7.28	35.10	Work is completed
2.	Construction of Road Over Bridges (ROBs) on Mixed Traffic Lanes at Ch: 13+480 (Km: 234+510) on either side of the existing ROB on Mangsuli - Lakshmeshwar (SH-73) road between Dharwad - Hubballi near Navalur under BRTS Project.	2 Nos.	58.57	9.14	40.33	One ROB completed and other ROB work is in progress
3.	Construction of mixed traffic lanes on Mangasuli - Lakshmeshwar (SH-73) between Dharwad - Hubli from km 229+15 to km 247+99 adjacent to existing 4-laning work.	17.52 km	172.93	11.65	162	Work is completed. Footpath outside city limits is in progress.
<b>Total</b>			<b>267.81</b>	<b>28.07</b>	<b>237.43</b>	



## d) Roads developed on PPP-VGF (Toll) model:

KRDCL has developed about 354.95 km length of state Highways under PPP –BOT/DBFOT- VGF (Toll) basis under 4 Contracts. These Projects are implemented through Public Private Partnership with Maximum 40% VGF support (20% VGF support by GOI & 20% VGF support by GOK) remaining will be borne by the Concessionaire. These projects will be operated & Maintained by the Concessionaire over a period of 21 years – 30 years (as per provisions of Concessionaire agreement). Concessionaire's are being collecting Toll since PCOD/COD.

Sl. No.	SH No.	Name of work	Length in km	Total Project Cost (TPC) (Rs. in Cr)	Total Approved VGF Amount (Rs. in Cr)	Financial Progress as on March 2022 (VGF Payments) (Rs. In Cr)	Length in km
1	SH-34	Widening & Impts to Dharwad-Alnavar-Ramnagar (SH-34) road on BOT-VGF (Toll) basis	61.75	237.60	82.85	56.15	Project is under O&M period - 2 + 28 years (02-12-2040 - end of Concession period)
2	SH-10	Widening & Impts to Whagdhari-Ribbanpalli (SH-10) road on BOT-VGF (Toll) basis	135.85	242.75	90.66	90.66	Project is under O&M period - 2 + 28 years (02-12-2040 - end of Concession period)
3	SH-23	Development of road from NH-63 near Ginigere - Gangavathi to Sindhanoor under PPP - DBFOT- VGF (Toll) basis	83.00	190.16	4.59	4.59	Project is under O&M period - 2 + 22 years (09-02-2038 - end of Concession period)
4	SH-9	Improvements to Yelahanka - A.P Border road from km 13.80 km to km 89.417 of SH-09 under PPP - DBFOT - VGF (Toll) basis	74.35	380.85	152.48	137.66	PCOD declared on 19-09-2018. 99 % work completed. Balance works in progress. O & M period 2 + 21 years (03-03-2039 - end of Concession period)
<b>Total</b>			<b>354.95</b>	<b>1051.36</b>	<b>330.58</b>	<b>289.06</b>	

## e) Roads developed on DBFOMT (Hybrid Annuity) basis under World Bank Co-Finance:

KRDCL has developed about 360 km length of state highways under the World Bank assisted DBFOMT - Hybrid Annuity model under 6 contracts. These roads are having 2 years construction and 8 years maintenance period.

The construction cost for these projects are borne by three institutions:

- 20% by World Bank in the form of loan (Rs.219 Crore).
- 20% by KRDCL in the form of domestic borrowings, which will be repaid by collecting toll revenue from the same roads after completion.
- 60% will be invested by concessionaire, which will be repaid through 16 annuities

Since two financial institutions are involved in construction cost sharing, these projects are popularly known as Co-Finance Projects.

Government Guarantee has been obtained vide G.O. dated 09.03.2016 for borrowing Rs 240.00 Cr. from domestic financial institutions to meet the 20% co-finance commitment of KRDC.

KRDCL intends to collect user fee on these roads after completion of road works, for which, Govt. has accorded permission vide G.O. dated 23.03.2016.

**The details of works are:**

(Rs. In Cr)

Sl. No.	SH	Name of Project	Total Project Cost (TPC)	Length in km	Concession Agreement date	Financial Progress as on March 2022	Status of work
1	1,31 & 73	Development of Bagewadi - Bailahongal - Saundatti road (WCP-1)	235.95	63.29	09-12-2015	245.79	Provisional certificate of completion is issued. The date of issue of COD is 01-10-2018.
2	15	Development of road from Bidar to Chincholi in Bidar & Kalburgi District (WCP-2)	226.20	60.04	24-10-2016	143.32	Provisional certificate of completion is issued. The date of issue of COD is 03-08-2019.
3	21	Development of Hassan - Arakalagud - Ramanathapura - Piriapatna road (WCP-3)	277.41	73.69	16-12-2015	217.66	Provisional certificate of completion is issued. The date of issue of COD is 28-02-2018.
4	62, 76 & 57	Development of Hirekerur - Ranebennur road (WCP-5)	219.93	55.68	16-12-2015	158.23	Provisional certificate of completion is issued. The date of issue of COD is 24-02-2018
5	45 & 47	Development of Mundaragi - Hadagali - Harapanahalli road (WCP-6)	205.16	51.21	16-12-2015	146.43	Provisional certificate of completion is issued. The date of issue of COD is 05-02-2018
6	41 & 60	Development of Hungund - Muddebihal - Talikote road (WCP-7)	204.93	56.99	03-12-2015	218.57	Provisional certificate of completion is issued. The date of issue of COD is 01-10-2018
		<b>Total</b>	<b>1369.58</b>	<b>360.90</b>		<b>1130.00</b>	

## f) HUDCO Loan works (Self – Finance Scheme):

Development of Roads take up under self financing project, 20% of the project cost is borne out of the Government grant and for the balance cost loan availed directly under Government Security and also debt servicing to be made through user fee collection. Accordingly 80% of the project cost loan was availed from HUDCO. The projects details are:

Sl. No.	Name of work	Length (km)	Contract Amount (Rs in Cr.)	Financial Progress as on March 2022 (Rs. In Cr)	Remarks
1.	Development of road from Hospete to Sandur (SH-49)	27.17	70.61	74.07	Work completed. Road handed over to PWD.
2.	Development of road from Kudligi – Sandur – Toranagal road (SH-40)	39.60	133.40	120.27	Work completed. Road handed over to PWD.
3.	Construction of By-pass (Re-alignment) to Toranagal town on Kudligi-Toranagal road	6.44	33.39	15.72	5.05 km Road completed. ROB GAD drawings submitted to SW Railways for approval
	<b>Total</b>	<b>73.21</b>	<b>237.40</b>	<b>210.26</b>	

## g) B-TRAC PROJECT

In order to provide easy movement of traffic in Bangalore City by following Traffic rules and its implementation B-TRAC project has been taken up by the State Government of Karnataka. The project is assigned to Karnataka Road Development Corporation Ltd by a Government order H.D 73 pop 2006 BANGALORE DT:22-05-2006 and directions are issued to co-ordinate with Police department in implementation of the project. Accordingly, a Memorandum of Understanding (MoU) has been executed by KRDCCL with Police Commissioner, Bangalore City on 09-08-2006.

In this Project providing organized junction, Surveillance cameras, enforcement cameras, video wall installation, Alco meter, Inter software and maintenance based on the requested on the police department.

Since beginning GOK released Rs.350.38 Crores to end of March 2022 and expenditure Incurred is Rs. 297.54 Crores.

## II. Collection of Road User Fee:

### a) Collection of Road user fee from 19 roads developed by KSHIP & KRDCCL

Karnataka Road Development Corporation Limited (KRDCCL) was assigned to collect road user fee on 19 identified State Highways in Karnataka, roads developed by KSHIP & KRDCCL as per the directions in Government Order No. PWD 118 EAP 2016 Bangalore dated March 31, 2017. The M/s PricewaterhouseCoopers Limited has been engaged as the Transaction Advisor ("TA Consultants") for these 19 projects. In order to service the debt, it was proposed to collect user fee on the project road and invite bids for User Fee Collection on the basis of highest quote by the bidder for annual remittance to KRDCCL.

Sl. No.	Name of the Stretch	Length in Km	Toll Contractor	Agreed Annual remittance amount Rs in Crore
<b>a)</b>	<b>Toll Collection is in operation</b>			
1	Dharwad – Karadigudda - Saundatti Road.	36.00	M/s Vinay lad Enterprises, Bengaluru	2.58
2	Mudhol – Chikkodi – Nippani - Road.	107.94		7.26
3	Shelwadi - Mundargi Road.	64.21	M/s Kesar Investment and Securities	2.78
4	Sindhanur - Tavaregere - Kushtagi Road.	64.30		2.95
5	Hubli-Kundagol-Lakshmeshwar Road.	42.96	Vijay Rame gowda, Mysore (M/s Mitra Infra Solutions)	2.20
6	Malavalli-Maddur-Koratagere Road.	135.34		8.75
7	Magadi-Pavagada-AP Border Road	149.50		7.20
8	Mudgal - Tavaregere - Gangawathi Road.	74.10		1.65
9	Haveri-Akkialur-Hangal Road.	31.78		2.07
10	Davanagere-Santhebennur-Birur Road	105.63	M/s Ravimokshith N.C Hassan (M/s Bharath Construction)	3.52
	<b>Total</b>	<b>811.76</b>		<b>40.96</b>

Sl. No.	Name of the Stretch	Length in Km	Remarks
<b>b)</b>	<b>Tender Reinvited</b>		
1	Thintini - Devadurga – Kalmala Road.	73.80	Tender invited. Technical evaluation completed & Financial bid opened on 07-02-2022, evaluation is in progress
2	Padubidri – Belman - Karkala Road.	27.80	
3	Soundatti – Ramadurga – Badami – Kamatagi Road.	127.26	
4	Hoskote to Chintamani Bypass road	52.46	
5	Gubbi - CS Pura - Beeragonahalli (nr. Yediyur NH-48) Road	49.03	
6	Yediyur (NH-48)-Kowdley – Mandya	57.59	
7	Bellary Moka (AP Border) Road.	25.27	
8	Hangal To Tadas Road.	43.46	
9	Shimoga –Shikaripura - Hangal Road	121.41	
	<b>Total</b>	<b>578.08</b>	

## b) Collection of Road user fee from roads developed under World Bank Co-finance Projects

Sl. No.	Name of the Stretch	Length in Km	Toll Contractor	Agreed Annual remittance amount Rs in Crore
<b>a)</b>	<b>Toll Collection is in operation</b>			
1	Bagewadi-Bailhongal-Saundatti	63.29	K M Jyothi Prakash, Davangere	2.04
2	Hassan - Periyapatna Road	73.69	Vijay rame gowda, Mysore (M/s Mitra Infra Solutions)	3.15
3	Hirekerur-Ranibennur road	55.69	K M Jyothi Prakash, Davangere	1.10
4	Mundargi - Hadagali – Harapanahalli road	51.21	K V Hanchinal	2.03
5	Hungund-Muddebihal-Talikota Road	56.99	K M Jyothi Prakash, Davangere	1.07
6	Bidar-Chincholi (TCP-2)	60.02	M/s JKL Stone	2.50
	<b>Total</b>	<b>360.89</b>		<b>11.89</b>

### c) Collection of Road user fee from Roads developed under HUDCO Loan.

Sl. No.	Name of the Stretch	Length in Km	Toll Contractor	Agreed Annual remittance amount Rs in Crore
<b>a) Toll Collection is in operation</b>				
1	Hospet – Sandur Road	27.10	M/s JKL Stone	2.17
<b>b) Tender Reinvited</b>				
1	Kudlagi - Sandur - Thorangalu road	39.60	Tender invited. Technical evaluation completed & Financial bid opened on 07-02-2022, evaluation is in progress.	

### d) Collection of Road user fee from Roads developed under PPP-VGF-TOLL

Sl. No.	Name of the Stretch	Length in Km	Toll Contractor	Agreed Annual remittance amount Rs in Crore
1	Widening & Impts to Dharwad-Alnavar-Ramnagar(SH-34) road on BOT-VGF (Toll) basis	61.75	M/s.GVRMP Dharwad – Ramnagar Toll way Private Limited,	Consessionaire will collect toll on PPP - BOT -VGF Toll Basis for 30 years.
2	Widening & Impts to Whagdhari-Ribbanpalli (SH-10) road on BOT-VGF (Toll) basis	135.85		
3	Development of road from NH-63 near Ginigere - Gangavathi to Sindhanoor under PPP - DBFOT - VGF (Toll) basis	83.00	M/s. Sindhanur - Gangavathi Tollway Pvt. Ltd., Sindhanur	Consessionaire will collect toll on PPP - DBFOT - VGF Toll Basis for 24 years
4	Improvements to Yelahanka - A.P Border road from km 13.80 km to km 89.417 of SH-09 under PPP - DBFOT - VGF (Toll) basis	74.35	M/s.Yelahanka - AP Border Tollway Pvt. Ltd., Bangalore	Consessionaire will collect toll on PPP - DBFOT -VGF Toll Basis for 21 years.
<b>Total</b>		<b>354.95</b>		

#### 2) EVENTS SUBSEQUENT TO THE DATE OF FINANCIAL STATEMENTS

There are no material changes after 31st March, 2022 till the signing of this Report.

#### 3) CHANGE IN THE NATURE OF BUSINESS:

There were no changes in the business of the Company during the financial year ended 31-03-2022.

#### 4) DIVIDEND

Your Directors have not recommended any dividend for the year.

#### 5) AMOUNTS TRANSFERRED TO RESERVES

The Company has not transferred any amount to the Reserves during the year ended 31-03-2022.

#### 6) CHANGES IN SHARE CAPITAL

There were no changes in the Capital Structure of the Company during the year under report.



## The Authorized Capital of the Company

The Authorized Capital of the Company is Rs. 5,10,00,00,000/- (Rupees Five Hundred Ten Crores only) divided into 51,00,000 (Fifty One Lakhs) Equity Shares of Rs. 1,000/- (Rupees Thousand only) each.

## The Issued, Subscribed and Paid up Capital of the Company:

The Paid up capital of the Company is Rs. 3,10,00,00,000/- (Rupees Three Hundred Ten Crores only) divided into 31,00,000 (Thirty One Lakhs) Equity Shares of Rs. 1,000/- (Rupees Thousand only) each.

## 7) BOARD MEETINGS

During the year under review, Three (3) meetings were held on 26th October 2021, 28th January 2022 and 11th March, 2022.

The Agenda of the Meeting is circulated to the Directors in advance. Minutes of the Meetings of the Board of Directors are circulated amongst the Members of the Board for their perusal.

## 8) DIRECTORS AND KEY MANAGERIAL PERSONNEL

The Board of Directors comprised of the following as of this date.

<b>Shri. K Shivanagouda Nayak</b>	Chairman from 27-07-2020
<b>Shri. G.V.Basavaraju</b>	Vice Chairman from 27-11-2020
<b>Shri Gaurav Gupta, IAS</b>	Director from 05-05-2022
<b>Dr. S Selvakumar, IAS</b>	Director from 20-08-2022
<b>Dr. P.C.Jaffer, IAS</b>	Director from 10-07-2019
<b>Dr. Kotla Srinivasareddy Krishnareddy</b>	Director from 02-09-2013
<b>Shri. Shivaprasad P.R., IAS</b>	Managing Director from 21-06-2021
<b>Shri. Ramakrishna Jaiprasad</b>	Director from 22-09-2008
<b>Dr. B.R. Srinivasa Murthy</b>	Director from 07-02-2015
<b>Shri. K.R. Machappanavar</b>	Director from 27-11-2020
<b>Shri. B.T.Umesh – HUDCO Nominee</b>	Director from 25-11-2020

## 9) DECLARATION FROM INDEPENDENT DIRECTORS ON ANNUAL BASIS:

Being a Government Company and since the Directors are appointed by Government of Karnataka, this is not applicable.

## 10) COMPOSITION OF AUDIT COMMITTEE

The Audit Committee constituted under the Act is performing its duties. Presently Committee's composition is as under:

- Shri R. Jai Prasad, Chairman, T.C** - Chairman
- Managing Director, KRDC** - Member
- The Secretary to Government, FD (Exp)** - Member
- Chief Financial Officer (Finance & Accounts)** - Member Convener

## 11) COMPOSITION OF TECHNICAL COMMITTEE

The Technical Committee consists of senior, experienced and retired Academicians, Engineers have been rendering technical and project related guidance, knowledge and support to the Company since inception. The composition of present Technical Committee reconstituted as on 12-11-2020, is as under:

- |   |                   |
|---|-------------------|
| 1. <b>Shri R. Jai Prasad</b>                      | - Chairman        |
| 2. <b>Shri. Shivaprasad P.R</b>                   | - Member          |
| 3. <b>Shri. T.D. Manmohan</b>                     | - Member          |
| 4. <b>Dr. B.R. Srinivas Murthy</b>                | - Member          |
| 5. <b>Shri Chidananda H.M</b>                     | - Member          |
| 6. <b>Shri N.S.Ramesh</b>                         | - Member          |
| 7. <b>Prof. A. Veeraragavan</b>                   | - Member          |
| 8. <b>Shri. O.K.Swamy</b> , Chief Engineer (Retd) | - Member          |
| 9. <b>Shri. R.K. Jai Gopal</b>                    | - Member          |
| 10. <b>Internal Financial Advisor (IFA)- PWD</b>  | - Member          |
| 11. <b>Additional Secretary- PWP &amp; ISTD</b>   | - Member          |
| 12. <b>Shri. R. Prasad</b>                        | - Member-Convener |

## 12) VIGIL MECHANISM

Being a "Government Company", Section 177 (9) & (10) is not applicable.

## 13) DIRECTORS' RESPONSIBILITY STATEMENT

**In pursuance of Section 134 (5) of the Companies Act, 2013, the Directors hereby confirm that:**

- In the preparation of the Financial Statements, the applicable Accounting Standards had been followed along with proper explanation relating to material departures;
- The Directors had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the Company at the end of the financial year and of the profit and loss of the Company for that period;
- The Directors had taken proper and sufficient care for the maintenance of adequate accounting records in accordance with the provisions of this Act for safeguarding the assets of the Company and for preventing and detecting fraud and other irregularities;
- The Directors had prepared the Financial Statements on a going concern basis; and
- The Directors had devised proper systems to ensure compliance with the provisions of all applicable laws and that such systems were adequate and operating effectively.

## 14) INFORMATION ABOUT THE FINANCIAL PERFORMANCE / FINANCIAL POSITION OF THE SUBSIDIARIES / ASSOCIATES/ JV

The Company does not have any Subsidiaries, Associates or Joint Ventures.

## 15) EXTRACT OF ANNUAL RETURN

As required under section 92(3) of the Companies Act, 2013 and rule 12 of the Companies (Management and Administration) Rules, 2014 read with Companies Amendment Act, 2020, an annual return in MGT-7 is placed in the website of the Company i.e. [www.krdcl.com](http://www.krdcl.com).

## 16) AUDITORS

The Statutory Auditors of your Company are appointed by the Comptroller & Auditor General of India. Messrs Vijay Panchappa & Co, Chartered Accountants, Bengaluru were appointed as Statutory Auditors for the financial year 2021 - 2022.





## OBSERVATIONS IN THE AUDITORS' REPORT :

Sl. No.	Statutory Auditors' Qualification	Replies of the Corporation
1.	<p>As per The MSMED Act, 2006 – a Company has to identify the vendors who are registered under the said Act. The Company has to make separate disclosure in its financial statements and half yearly reporting requirements under the Companies Act, 2013. The disclosure and reporting should include the principal amount due and paid, quantum of interest due and paid, the reasons for delay, if any. The Company has not made any mechanism to identify the vendor as per the regulations which is in contravention of The MSMED Act, 2006 and The Companies Act, 2013.</p>	<p>We will access the MSME status of creditors and will be incorporated in the next year financials.</p> <p>Further, since there were no delays in payments to MSME's, Beyond the specified time limits, form MSME has not been filed, as required by the Companies Act, 2013</p>
2.	<p>Note no. 17 – Other current assets – Excess expenditure over grants receivable from Government of Karnataka amounting to Rs.536.74 crore (previous year Rs.429.47 crore) represents excess expenditure made on Govt. projects over and above the grants received for respective projects. Based on our verification of records and explanation provided, there is no evidence or conditions to prove the certainty of collection. Further, the Company has not made any correspondence with Government on such excess expenditure.</p> <p>The Company has not made any policy to treat such excess expenditure either into an asset if, and only if, it qualifies the recognition criteria or write off and charged to Statement of Profit &amp; Loss as and when it arises.</p>	<p>This will be examined and followup action will be taken.</p>
3.	<p>Note no. 9 – Other current liabilities – Amount withheld from Contractor bills Rs.25.01 crore (previous year Rs.19.25 crore) which includes withheld for extension of time, penalty for damages &amp; Other recoveries and Security deposits from contractors Rs.51.53 crore (previous year Rs.66.57 crore) which includes earnest money deposits, retention money, security deposit, further security deposit, invoke of bank guarantee pending settlement, etc. The above said matters are subject to reconciliation and ageing analysis. We are unable to comment on the existence and non-existence of liability in the instant case.</p>	<p>This will be reconciled and ageing analysis will be carried out.</p>
4.	<p>Note no. 7 &amp; 10 – Long-term provisions &amp; Short-term provisions include Provision for Gratuity and Leave encashment towards KRDCL cadre contract employees cumulative amounting to Rs.0.81 crore and Rs.0.66 crore respectively. Whereas, the Company has not created any gratuity trust or has not set apart any funds to the tune of provision in the interest of the employees. However, the impact is not ascertainable till decision is taken by the management.</p>	<p>This will be examined and appropriate action will be taken to create trust or separate funds in this regard.</p>
5.	<p>Note no. 12 – Long term loans and advances includes Due from Contractors – mobilization advance towards construction Rs.85.14 crore. Out of which, mobilization advance towards Hassan outer ring road and Bangalore surrounding roads Pkg-4B are long pending due to delay in start of work. Interest was recognised to the tune of Rs.4.32 crore cumulatively since the advance made and the same has been credited to work cost. In absence of sufficient and appropriate audit evidence, we are unable to comment on the certainty of collection of interest.</p>	<p>Necessary action will be taken in this regard.</p>

Sl. No.	Statutory Auditors' Qualification	Replies of the Corporation
6.	The management has not ascertained the impact on its core activities i.e., construction, operate, maintenance and any other infrastructure works due to pandemic COVID-19. In absence of specific assessment, we are unable to quantify the impact on the financial statements.	Impact of Pandemic COVID-19 if any on infrastructure works will be assessed.
7.	Note no. 9 – Trade payables and Note no. 15 – Trade receivables balances disclosed in the financial statements are subject to external confirmations.	External confirmation will be obtained.

## 17) SECRETARIAL AUDIT

Secretarial Audit Report as provided by Mr. Vijayakrishna KT, Practicing Company Secretary is annexed to this Report as annexure.

### QUALIFICATIONS IN SECRETARIAL AUDITOR'S REPORT

Explanations or comments by the Board on every qualification, reservation or adverse remark or disclaimer made by the Company Secretary in Practice in his Secretarial Audit Report.

Sl. No.	Qualifications made by Secretarial Auditor	Replies of the Corporation
1.	The composition of the Board is not in compliance with the Act as the Company does not have Woman Director from 11th July, 2019.	The Government is yet to nominate a Woman Director, after the withdrawal of nomination of Smt. Ekroop Kaur.
2.	The Company has not constituted the Nomination and Remuneration Committee as required pursuant to the provisions of Section 178 of the Act.	Being a Government Company, the remuneration of Directors, Key managerial Personnel and other employees are as per scale fixed by the Government. All the Directors of the Company are nominated and appointed by the Government of Karnataka, holding 100% of the share capital.
3.	The Company has not conducted minimum 4 Board meetings and time gap is more than 120 days, which is not in compliance with the Act.	A Board meeting was scheduled on June 23, 2021, but could not be held due to change of Managing Director, w.e.f. June 21, 2021. But we shall adhere to the time gap between two meetings in future.
4.	Compliances on Secretarial Standards may be strengthened.	We shall adhere to comply with the standards.
5.	Internal Complaints Committee (ICC) under the Prevention of Sexual Harassment at Workplace Act, 2013 does not have the External Member.	We shall appoint the External Member soon.
6.	Combined Annual Return under Karnataka Shops and Establishments Act, 1961 was not filed.	We shall file the combined return from this year onwards.

## 18) CONSERVATION OF ENERGY, TECHNOLOGY ABSORPTION AND FOREIGN EXCHANGE OUTGO

### (A) Conservation of energy:

Steps taken / impact on conservation of energy,	The Company does not carry on any activity involving consumption of power and uses only for office use. However, your Company has introduced various measures to conserve and minimize the use of energy wherever it is possible.
i) Steps taken by the company for utilizing alternate sources of energy including waste generated	Nil
(ii) Capital investment on energy conservation equipment	Not Applicable
Total energy consumption and energy consumption per unit of production as per Form A	Not Applicable

### (B) Technology absorption:

Efforts in brief, made towards technology absorption, adaptation and innovation	Nil
Benefits derived as a result of the above efforts, e.g. product improvement, cost reduction, product development, import substitution, etc.	Not Applicable
In case of imported technology (imported during the last 5 years reckoned from the beginning of the financial year), following information may be furnished:	
Technology imported	Not Applicable
Year of Import	Not Applicable
Has technology been fully absorbed	Not Applicable
If not fully absorbed, areas where this has not taken place, reasons therefore and future plan of action.	Not Applicable

### (C) Research and Development (R&D)

Specific areas in which R & D carried out by the company	The Company has not carried out any research and development work during the course of the year.
Benefits derived as a result of the above R & D	Not Applicable
Future plan of action	Not Applicable
Expenditure on R & D	
(a) Capital	Nil
(b) Recurring	Nil
(c) Total	Nil
(d) Total R & D expenditure as a percentage of total turnover	Nil

## (D) Foreign exchange earning and outgo

Activities relating to exports	Not Applicable
Initiatives taken to increase exports	Not Applicable
Development of new export markets for products and services	Not Applicable
Export plans	Not Applicable
Total Exchange used (Cash basis)	As on 31st March, 2022: Nil
Total Foreign Exchange Earned (Accrual Basis)	As on 31st March, 2022: Nil

### 19) DISCLOSURE RELATING TO REMUNERATION OF EMPLOYEES

There were no employee receiving remuneration more than Rs. 1.02 Crore (Rupees One Crore Two Lakhs only) per annum and /or Rs. 8,50,000/-(Rupees Eight Lakhs and Fifty Thousand only) per month. Therefore statement / disclosure pursuant to Sub Rule 5(2) of the Companies (Appointment and Remuneration of Managerial Personnel) Rules, 2014 is not required to be circulated to the members and is not attached to the Annual Report.

There were no employees posted and working in a country outside India, not being Directors or relatives, drawing more than prescribed limit. Therefore, statement/disclosure pursuant to Sub Rule 5(3) of the Companies (Appointment and Remuneration of Managerial Personnel) Rules, 2014 is not required to be circulated to the members and is not attached to the Annual Report.

### 20) DETAILS RELATING TO DEPOSITS, COVERING THE FOLLOWING

Your Company has not invited/accepted/renewed any deposits from the public as defined under the provisions of Companies Act, 2013 and accordingly, there were no deposits which were due for repayment on or before 31st March 2022.

### 21) DETAILS OF ADEQUACY OF INTERNAL FINANCIAL CONTROLS

The Company is following adequate Internal Financial Controls with reference to the Financial Statements.

### 22) PARTICULARS OF LOANS, GUARANTEES OR INVESTMENTS

The Company has not provided any loans, guarantees or made any investments, under the provision of Section 186 of the Companies Act, 2013.

### 23) RISK MANAGEMENT POLICY

In today's economic environment, Risk Management is a very important part of business. The main aim of risk management is to identify, monitor and take precautionary measures in respect of the events that may pose risks for the business. Your Company's risk management is embedded in the business processes. Your Company's Technical Committee and the Board keep reviewing the risks attached to the business undertaken by the Company and from time to time address to mitigate the same.

### 24) CORPORATE SOCIAL RESPONSIBILITY POLICY

Since the Company does not meet the criteria for the applicability of Section 135 of the Companies Act read with the Companies (Accounts) Rules, 2015, this clause is not applicable.

### 25) RELATED PARTY TRANSACTIONS

The Company being a Govt. of Karnataka Undertaking, there were no Related Party Transactions.



## 26) DISCLOSURE UNDER THE SEXUAL HARASSMENT OF WOMEN AT WORKPLACE (PREVENTION, PROHIBITION AND REDRESSAL) ACT, 2013

Your Company has always believed in providing a safe and harassment free workplace for every individual working in Company's premises through various interventions and practices. The Company always endeavors to create and provide an environment that is free from discrimination and harassment including sexual harassment.

No complaints pertaining to sexual harassment was reported during the year.

## 27) ACKNOWLEDGEMENTS

The Directors wish to place on record their appreciation for the sincere and dedicated efforts of all employees. Your Directors would also like to thank the Shareholders, Bankers and other Business associates for their sustained support, patronage and cooperation.

By the order of the Board

For and on behalf of Karnataka Road Development Corporation Limited

Sd/-

**Shivaprasad P.R**  
Managing Director  
DIN: 08965850

Sd/-

**K.S. Krishna Reddy**  
Director  
DIN: 06722607

Place : Bengaluru  
Date : 29-09-2022





## REVISED INDEPENDENT AUDITOR'S REPORT

### TO THE MEMBERS OF KARNATKA ROAD DEVELOPMENT CORPORATION LIMITED

#### Report on the Audit of the Standalone Financial Statements

##### 1. Opinion

We have audited the accompanying standalone financial statements of **M/s. Karnataka Road Development Corporation Limited** ("the Company") which comprise the Balance Sheet as at 31st March, 2022, the Statement of Profit and Loss, the Cash Flow Statement for the year ended, and a summary of the significant accounting policies and other explanatory information. Subsequently, the audit report has been revised in light of the observations of Comptroller and Audit General of India. This report supersedes our earlier report dated 29 Aug 2022.

In our opinion and to the best of our information and according to the explanations given to us, the aforesaid Standalone Financial Statements give the information required by the Company's Act, 2013 ("the Act"), in the manner so required and give a true and fair view in conformity with the accounting standards prescribed under section 133 of the Act and other accounting principles generally accepted in India, of the state of affairs of the Company as 31st March, 2022, its Profit and Cash flows for the year ended on that date.

##### 2. Basis for Opinion

We have conducted our audit of Standalone Financial Statements in accordance with the Standards on Auditing issued by the Institute of Chartered Accountants of India, as specified under Section 143(10) of the Act. Our responsibilities under those Standards are further described in the Auditor's Responsibilities for the Audit of the Standalone Financial Statements section of our report. We are independent of the Company in accordance with the Code of Ethics issued by the Institute of Chartered Accountants of India together with the ethical requirements that are relevant to our audit of the Standalone Financial Statements under the provisions of the Companies Act, 2013 and the Rules thereunder, and we have fulfilled our other ethical responsibilities in accordance with these requirements and the Code of Ethics. We believe that the audit evidence we have obtained is sufficient and appropriate to provide a basis for our qualified opinion.

1. As per The MSMED Act, 2006 – A Company has to identify the vendors who are registered under the said Act. The Company has to make separate disclosure in its financial statements and half yearly reporting requirements under the Companies Act, 2013. The disclosure and reporting should include the principal amount due and paid, quantum of interest due and paid, the reasons for delay, if any. The Company has not made any mechanism to identify the vendors as per the regulations which is in contravention of The MSMED Act, 2006 and The Companies Act, 2013.
2. Note no. 17 – Other current assets – Excess expenditure over grants receivable from Government of Karnataka amounting to Rs.536.74 crore (previous year Rs.429.47 crore) represents excess expenditure made on Govt. projects over and above the grants received for respective projects. Based on our verification of records and explanation provided, there is no evidence or conditions to prove the certainty of collection. Further, the Company has not made any correspondence with Government on such excess expenditure.

The Company has not made any policy to treat such excess expenditure either into an asset if, and only if, it qualifies the recognition criteria or write off and charged to Statement of Profit & Loss as and when it arises.

3. Note no. 9 – Other current liabilities – Amount withheld from Contractor bills Rs.25.01 crore (previous year Rs.19.25 crore) which includes withheld for extension of time, penalty for damages & Other recoveries and Security deposits from contractors Rs.51.53 crore (previous year Rs.66.57 crore) which includes earnest money deposits, retention money, security deposit, further security deposit, invoke of bank guarantee pending settlement, etc. The above said matters are subject to reconciliation and ageing analysis. We are unable to comment on the existence and non-existence of liability in the instant case.
4. Note no. 7 & 10 – Long-term provisions & Short-term provisions include Provision for Gratuity and Leave encashment towards KRDCCL cadre contract employees cumulative amounting to Rs.0.81 crore and Rs.0.66 crore respectively. Whereas, the Company has not created any gratuity trust or has not set apart any funds to the tune of provision in the interest of the employees. However, the impact is not ascertainable till decision is taken by the management.
5. Note no. 12 – Long term loans and advances includes Due from Contractors – mobilization advance towards construction Rs.85.14 crore. Out of which, mobilization advance towards Hassan outer ring road and Bangalore surrounding roads Pkg-4B are long pending due to delay in start of work. Interest was recognised to the tune of Rs.4.32 crore cumulatively since the advance made and the same has been credited to work cost. In absence of sufficient and appropriate audit evidence, we are unable to comment on the certainty of collection of interest.
6. The management has not ascertained the impact on its core activities i.e., construction, operate, maintenance and any other infrastructure works due to pandemic COVID-19. In absence of specific assessment, we are unable to quantify the impact on the financial statements.
7. Note no. 9 – Trade payables and Note no. 15 – Trade receivables balances disclosed in the financial statements are subject to external confirmations.

## Emphasis of Matters

### We draw attention to:

1. We report that in respect of the impact of COVID-19 on the financial position of the entity
  - i. The management has appropriately estimated the loss of income from toll collection to the tune of Rs.18.86 crore for the period 1st April 2021 to 31st December 2021, due to pandemic COVID-19 and the same was disclosed by way of notes to accounts in Note no. 19.1.
  - ii. Note no. 19.3 - Toll collection for the period 1st January 2022 to 31st March 2022 has been considered as per the agreement. Provided, the enhancement clause as per agreement has not considered.
2. Note no. 25 A – Contingent liabilities and commitments (to the extent not provided for) are identified and disclosed by the management.
3. Note no. 4 – Deferred govt. grant includes unutilised revenue grants of Rs.5.72 crore. Revenue grants is only for specific revenue expenses and the terms of receipt shall not carry for future years. Wherein unutilised amount does not belong to the financial year 2021-22 which is accumulated over years.

### Our opinion is not modified in respect of these matters.

### Other Matters:

1. Note no. 23.1 – Other expenses – Bad debts Rs.0.60 crore. In 138th Board meeting held on 18th July 2022, it has approved to write off toll receivable pertaining for the period of 1st June 2020 to 31st March 2021.
2. In 132nd board meeting held on 03rd July 2020, the board has approved to take over 14 shops along with 1.5 acres land at Jeevan Bheema Nagar, the agriculture society building at Hudson Circle and properties belonging to PWD. The Financial Statements does not disclose the above capital commitments.

3. Note no. 21 – Employee benefits – Medical re-imbursement Rs.0.59 crore. The Company has adopted medical policy of state government of Karnataka on medical reimbursement to its employees.
4. The Corporation collects the toll charges departmentally in Hoskote Chintamani Road through outsourcing agency, where no procurement procedures were followed in appointing supply of man-power agency and payments procedures is not in line with the Company's ordinary course of payment.

Note no. 18 – Toll collection includes an amount of Rs.3.71 crore from Hoskote-Chintamani road departmental in-house collection. We have relied on the information provided by the management and concerned executive engineer.

### **Other Information**

The Company's management and Board of Directors are responsible for the other information. The other information comprises the information included in the Company's annual report but does not include the financial statements and our auditors' report thereon.

Our opinion on the financial statements does not cover the other information and we do not express any form of assurance conclusion thereon.

In connection with our audit of the financial statements, our responsibility is to read the other information and, in doing so, consider whether the other information is materially inconsistent with the financial statements or our knowledge obtained in the audit or otherwise appears to be materially misstated. If, based on the work we have performed, we conclude that there is a material misstatement of this other information; we are required to report that fact. We have nothing to report in this regard.

### **Management's Responsibility for the Standalone Financial Statements**

The Company's Board of Directors are responsible for the matters stated in Section 134(5) of the Companies Act, 2013 with respect to the preparation of these Standalone Financial Statements that give a true and fair view of the financial position, financial performance and Cash flows of the Company in accordance with the accounting principles generally accepted in India, including the Accounting Standards specified under Section 133 of the Act, read with Rule 7 of the Companies (Accounts) Rules, 2014. This responsibility also includes maintenance of adequate accounting records in accordance with the provisions of the Act for safeguarding the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the Standalone Financial Statements that give a true and fair view and are free from material misstatement, whether due to fraud or error.

In preparing the standalone financial statements, management is responsible for assessing the Company's ability to continue as a going concern, disclosing, as applicable, matters related to going concern and using the going concern basis of accounting unless management either intends to liquidate the Company or to cease operations, or has no realistic alternative but to do so.

The Board of Directors are also responsible for overseeing the company's financial reporting process.

### **Auditor's Responsibility**

Our objectives are to obtain reasonable assurance about whether the standalone financial statements as a whole are free from material misstatement, whether due to fraud or error, and to issue an auditor's report that includes our opinion. Reasonable assurance is a high level of assurance, but is not a guarantee that an audit conducted in accordance with Standards on Audits issued by the Institute of Chartered Accountants of India will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these standalone financial statements.



As part of an audit in accordance with SAs, we exercise professional judgment and maintain professional skepticism throughout the audit. We believe that the audit evidence we have obtained is sufficient and appropriate to provide a basis for our audit opinion we also:

- a. Identify and assess the risks of material misstatement of the standalone financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than for one resulting from error, as fraud may involve collusion, forgery, intentional omissions, misrepresentations, or the override of internal control.
- b. Obtain an understanding of internal financial controls relevant to the audit in order to design audit procedures that are appropriate in the circumstances. Reporting under Clause (i) of Sub-section (3) of Section 143 of the Companies Act, 2013 we are also responsible for expressing our opinion on whether the company has adequate Internal Financial Controls system in place and the operating effectiveness of such controls.
- c. Evaluate the appropriateness of accounting policies used and the reasonableness of accounting estimates and related disclosures made by management.
- d. Conclude on the appropriateness of management's use of the going concern basis of accounting and, based on the audit evidence obtained, whether a material uncertainty exists related to events or conditions that may cast significant doubt on the Company's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the standalone financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor's report. However, future events or conditions may cause the Company to cease to continue as a going concern.
- e. Evaluate the overall presentation, structure and content of the standalone financial statements, including the disclosures, and whether the financial statements represent the underlying transactions and events in a manner that achieves fair presentation.

We communicate with those charged with governance regarding, among other matters, the planned scope and timing of the audit and significant audit findings, including any significant deficiencies in internal control that we identify during our audit.

xWe also provide those charged with governance with a statement that we have complied with relevant ethical requirements regarding independence, and to communicate with them all relationships and other matters that may reasonably be thought to bear on our independence, and where applicable, related safeguards.

### Report on Other Legal and Regulatory Requirements

- As required by the Companies (Auditor's Report) Order, 2020 ("Order") issued by the Central Government of India in terms of sub section (11) of section 143 of the Act, we give in the Annexure 'A', a statement on the matters specified in the paragraph 3 and 4 of the Order.
- As required by Section 143(3) of the Act, we report that:
  - (a) We have sought and obtained all the information and explanations which to the best of our knowledge and belief were necessary for the purposes of our audit.
  - (b) In our opinion, proper books of account as required by law have been kept by the Company so far as it appears from our examination of those books;
  - (c) The Balance Sheet, the Statement of Profit and Loss and the Statement of Cash flows dealt with by this Report are in agreement with the books of accounts;
  - (d) In our opinion, the aforesaid Standalone Financial Statements comply with the Accounting Standards specified under Section 133 of the Act, read with Rule 7 of the Companies (Accounts) Rules, 2014.



- (e) On the basis of written representations received from the Directors as on 31st March, 2022, taken on record by the Board of Directors, none of the Directors is disqualified as on 31st March, 2022, from being appointed as a Director in terms of Section 164(2) of the Act;
- (f) With respect to the adequacy of the internal financial controls over financial reporting of the company and the operating effectiveness of such controls, refer to our separate report in **Annexure-B**;
- (g) With respect to the other matters to be included in the Auditor's Report in accordance with Rule 11 of the Companies (Audit and Auditors) Rules, 2014, in our opinion and to the best of our information and according to the explanations given to us:
- I. The Company has adequately disclosed the impact of pending litigations in its standalone financial statements which may impact its financial position.
  - II. The Company did not have any long-term contracts including derivative contracts for which there were any material foreseeable losses.
  - III. There were no amounts which were required to be transferred to the Investor Education and Protection Fund by the Company
  - IV. a) The management has represented that, to the best of its knowledge and belief, no funds have been advanced or loaned or invested (either from borrowed funds or share premium or any other sources or kind of funds) by the Company to or in any other person or entity, including foreign entities ("Intermediaries"), with the understanding, whether recorded in writing or otherwise, that the Intermediary shall, whether, directly or indirectly lend or invest in other persons or entities identified in any manner whatsoever by or on behalf of the Company ("Ultimate Beneficiaries") or provide any guarantee, security or the like on behalf of the Ultimate Beneficiaries;
  - b) The management has represented that, to the best of its knowledge and belief, no funds have been received by the Company from any person or entity, including foreign entities ("Funding Parties"), with the understanding, whether recorded in writing or otherwise, that the Company shall, whether, directly or indirectly, lend or invest in other persons or entities identified in any manner whatsoever by or on behalf of the Funding Party ("Ultimate Beneficiaries") or provide any guarantee, security or the like on behalf of the Ultimate Beneficiaries; and
  - c) Based on such audit procedures performed that have been considered reasonable and appropriate in the circumstances, nothing has come to our notice that has caused us to believe that the representations under sub-clause (a) and (b) contain any material misstatement.
- V. The company has not declared or paid any dividend during the year.
- As required by section 143(5) of the Companies Act, 2013, we give in Annexure C a statement on directions issued by the Comptroller and Auditor General of India for the said company.

**For Vijay Panchappa & Co.**  
Chartered Accountants  
Firm Reg. No. 0046935

Sd/-  
**CA P.M. MUDIGOUDAR**  
Partner M. No. 204096

Place : Bangalore  
Date : 28-09-2022  
**UDIN : 22204096AWAWCB1051**





**Annexure "A" to the Independent Auditor's Report referred to in paragraph 1 under the heading "Report on other legal and regulatory requirements" of our report of even date.**

*On the basis of such checks as we considered appropriate and according to the information and explanations given to us, we state that:*

- i (a) The Company has maintained proper records showing full particulars including quantitative details and situation of Property, Plant and Equipment till 31st March 2022. The Company has maintained proper records showing full particulars of Intangible assets existed as on the balance sheet date.
- (b) As explained to us and the records produced to us for our verification, the property, plant and equipment, according to the practice of the company are physically verified by the management at reasonable intervals and no material discrepancies existed with the property, plant & equipment were noticed on such verification.
- (c) According to the information and explanations given by the management, the title deeds of all the immovable properties are as follows:

Description	Gross Carry-ing value	Held in the name of	Whether title deed holder is a	Property held since	Reason for not being held in the name of the Company
Sandur Hospet Road	62.91 Cr	Govt. of Karnataka	Govt. of Karnataka	2014	Recognised as an asset on Substance over form and having toll collection rights.
Kudligi Sandur Road	106.57 Cr	Govt. of Karnataka	Govt. of Karnataka	2016	Recognised as an asset on Substance over form and having toll collection rights.
Hirekerur Ranebennur Road	36.96 Cr	Govt. of Karnataka	Govt. of Karnataka	2018	Recognised as an asset on Substance over form and having toll collection rights.
Mundargi Harapanahalli Road	27.81 Cr	Govt. of Karnataka	Govt. of Karnataka	2018	Recognised as an asset on Substance over form and having toll collection rights.
Hassan Periyapatna Road	43.69 Cr	Govt. of Karnataka	Govt. of Karnataka	2018	Recognised as an asset on Substance over form and having toll collection rights.
Bailahongala Soundatti Road	37.97 Cr	Govt. of Karnataka	Govt. of Karnataka	2018	Recognised as an asset on Substance over form and having toll collection rights.
Muddebihala Talikota Road	30.82 Cr	Govt. of Karnataka	Govt. of Karnataka	2018	Recognised as an asset on Substance over form and having toll collection rights.
Bidar Chincholi Road	36.30 Cr	Govt. of Karnataka	Govt. of Karnataka	2019	Recognised as an asset on Substance over form and having toll collection rights.
Office Building – Leasehold	26.04 Cr	Govt. of Karnataka	Govt. of Karnataka	2014	Recognised as an asset on Substance over form and having lease rights for 30 years.



- (d) The company has not revalued its property, plant & equipment or intangible assets during the year ended 31 March 2022.
- (e) There are no proceedings initiated or are pending against the Company for holding any benami property under the Prohibition of Benami Property Transactions Act, 1988 and rules made thereunder.
- ii. (a) whether physical verification of inventory has been conducted at reasonable intervals by the management and whether, in the opinion of the auditor, the coverage and procedure of such verification by the management is appropriate; whether any discrepancies of 10% or more in the aggregate for each class of inventory were noticed and if so, whether they have been properly dealt with in the books of accounts; This order is not applicable for the Company.
- (b) whether during any point of time of the year, the company has been sanctioned working capital limits in excess of five crore rupees, in aggregate, from banks or financial institutions on the basis of security of current assets; whether the quarterly returns or statements filed by the company with such banks or financial institutions are in agreement with the books of account of the Company, if not, give details; This order is not applicable for the Company.
- iii. (a) During the year the Company has not provided loans, advances in the nature of loans, stood guarantee or provided security to companies, firms, Limited Liability Partnerships or any other parties. Accordingly, the requirement to report on clause 3(iii)(a) of the Order is not applicable to the Company.
- (b) During the year the investments made by the Company is not prejudicial to the Company's interest. The Company has not provided guarantees or security and has not granted loans and advances in the nature of loans to companies, firms, Limited Liability Partnerships or any other parties and hence not commented upon.
- (c) The Company has not granted loans and advances in the nature of loans to companies, firms, Limited Liability Partnerships or any other parties. Accordingly, the requirement to report on clause 3(iii)(c) to 3(iii)(f) of the Order is not applicable to the Company and hence not commented upon.
- iv. In our opinion and according to the information and explanations given to us, provisions of Section 185 and 186 of the Companies Act 2013 does not attract in respect of loans, investments, guarantees and security given.
- v. According to the information and explanations given to us, the Company has not accepted any deposit from the public nor accepted any amounts which are deemed to be deposits during the year within the meaning of Sections 73 and 76 of the Companies Act, 2013. In respect of unclaimed deposits, the Company has complied with the provisions of Sections 74 and 75 or any other relevant provisions of the Companies Act, 2013. We are informed by the management that no order has been passed by the Company Law Board, National Company Law Tribunal or Reserve Bank of India or any Court or any other Tribunal.
- vi. whether maintenance of cost records has been specified by the Central Government under subsection (1) of section 148 of the Companies Act and whether such accounts and records have been so made and maintained; This order is not applicable for the Company.
- vii. a) According to the information and explanations given to us and on the basis of our examination, the company is regular in depositing undisputed statutory dues including income-tax, sales-tax, duty of customs, value added tax, goods and service tax, cess, Provident fund, professional tax and other statutory dues to the appropriate authorities, the extent of the arrears of outstanding statutory dues as on the last day of the financial year concerned for a period of more than six months from the date they became payable, except for the following dues:

Sl.No.	Nature of Dues	Amount in Rs.
1.	CBF	1,31,52,706
2.	LWF	1,85,000
3.	Royalty	76,35,001
4.	Sales Tax	4,021

- b) Whether statutory dues referred to in sub-clause (a) have not been deposited on any account of any dispute, then the amounts involved and the forum where dispute is pending shall be mentioned. As per the verification of records, there were no disputed statutory dues pending payable as on the date of financial statements. Except for the following case:

Sl. No.	Name of Statute	Nature of Dues	Forum where dispute is pending	Amount in Rs.
1.	Income Tax Act, 1961	Penalty on Income tax AY 2018-19	Commissioner of Income Tax	1.69 Crore

- viii. The Company has not surrendered or disclosed any transaction, previously unrecorded in the books of account, in the tax assessments under the Income Tax Act, 1961 as income during the year. Accordingly, the requirement to report on clause 3(viii) of the Order is not applicable to the Company.
- ix. a) The Company has not defaulted in repayment of loans or other borrowings or in the payment of interest thereon to any lender.
- (b) The Company has not been declared wilful defaulter by any bank or financial institution or government or any government authority.
- (c) The Company has applied term loans for the purpose for which the loans were obtained. There were no diversion happened during the year.
- (d) The Company has not raised any funds short term basis have been utilised for long term purposes.
- (e) The Company has not taken any funds from any entity or person on account of or to meet the obligations of its subsidiaries, associates or joint ventures. Hence, the requirement to report on clause (ix)(e) of the Order is not applicable to the Company.
- (f) The Company has not raised loans during the year on the pledge of securities held in its subsidiaries, joint ventures or associate companies. Hence, the requirement to report on clause (ix)(f) of the Order is not applicable to the Company.
- x. a) According to the information and explanations given by the management, the Company has not raised any money by way of initial public offer or further public offer (including debt instruments) and term loans during the year. Accordingly, reporting under paragraph 3(ix) of the Order is not applicable to the Company.
- b) The Company has not made any preferential allotment or private placement of shares / fully or partially or optionally convertible debentures during the year under audit and hence, the requirement to report on clause 3(x)(b) of the Order is not applicable to the Company.
- xi. a) Based upon the audit procedures performed for the purpose of reporting the true and fair view of the financial statements and according to the information and explanation given by the management, we have neither come across any instance of fraud by the company nor on the company that has been noticed nor reported during the year.
- b) During the year, no report under sub-section (12) of section 143 of the Companies Act, 2013 has been filed by the cost auditor/secretarial auditor or by us in Form ADT-4 as prescribed under rule 13 of companies (audit and auditors) rules, 2014 with central government.
- c) We have taken into consideration the whistle blower complaints received by the company during the year while determining the nature timing and extent of audit procedures.
- xii. The Company is not a nidhi company. Therefore, the provisions of clause 3(xii) (a) to (c) of the order are not applicable to the Company and hence not commented upon.

- xiii. According to the information and explanations given by the management, transactions with the related parties are in compliance with Section 177 and 188 of Companies Act, 2013 where applicable and the details have been disclosed in the notes to the financial statements, as required by the applicable AS.
- xiv. a) The Company has an internal audit system commensurate with the size and nature of its business.  
b) The internal audit reports of the Company issued till the date of the audit report, for the period under audit have been considered by us.
- xv. According to the information and explanations given by the management, the Company has not entered into any non-cash transactions with directors or persons connected with him as referred to in Section 192 of Companies Act, 2013.
- xvi. a) According to the information and explanations given to us, the provisions of Section 45-IA of the Reserve Bank of India Act, 1934 are not applicable to the Company.  
b) The Company is not engaged in any Non-Banking Financial or Housing Finance activities. Accordingly, the requirement to report on clause (xvi)(b) of the Order is not applicable to the Company.  
c) The Company is not a Core Investment Company as defined in the regulations made by Reserve Bank of India. Accordingly, the requirement to report on clause 3(xvi) of the Order is not applicable to the Company.  
d) The Group does not have more than one CIC as part of the Group, hence, the requirement to report on clause 3(xvi)(d) of the Order is not applicable to the Company.
- xvii. The Company has not incurred cash losses in the current year and in the immediately preceding financial year.
- xviii. There has been no resignation of the statutory auditors during the year and accordingly requirement to report on Clause 3(xviii) of the Order is not applicable to the Company.
- xix. On the basis of the financial ratios disclosed in notes to the financial statements, ageing and expected dates of realization of financial assets and payment of financial liabilities, other information accompanying the financial statements, our knowledge of the Board of Directors and management plans and based on our examination of the evidence supporting the assumptions, nothing has come to our attention, which causes us to believe that any material uncertainty exists as on the date of the audit report that Company is not capable of meeting its liabilities existing at the date of balance sheet as and when they fall due within a period of one year from the balance sheet date.
- xx. a) whether, in respect of other than ongoing projects, the company has transferred unspent amount to a Fund specified in Schedule VII to the Companies Act within a period of six months of the expiry of the financial year in compliance with second proviso to sub-section (5) of section 135 of the said Act; This order is not applicable to the Company.  
b) whether any amount remaining unspent under sub-section (5) of section 135 of the Companies Act, pursuant to any ongoing project, has been transferred to special account in compliance with the provision of sub-section (6) of section 135 of the said Act; This order is not applicable to the Company.
- xxi. Whether there have been any qualifications or adverse remarks by the respective auditors in the Companies (Auditor's Report) Order (CARO) reports of the companies included in the consolidated financial statements, if yes, indicate the details of the companies and the paragraph numbers of the CARO report containing the qualifications or adverse remarks. This order is not applicable to the Company.

**For Vijay Panchappa & Co.**  
Chartered Accountants  
Firm Reg. No. 0046935

Sd/-  
**CA P.M. MUDIGODAR**  
Partner M. No. 204096  
**UDIN : 22204096AWAWCB1051**

Place : Bangalore  
Date : 28-09-2022





## **ANNEXURE-B TO THE INDEPENDENT AUDITOR'S REPORT OF EVEN DATE ON THE FINANCIAL STATEMENTS OF KARNATAKA ROAD DEVELOPMENT CORPORATION LIMITED.**

### **Report on the Internal Financial Controls under Clause (i) of Sub-section 3 of Section 143 of the Companies Act, 2013 ("the Act")**

We have audited the internal financial controls over financial reporting of Karnataka Road Development Corporation Limited ("the Company") as of 31st March 2022 in conjunction with our audit of the financial statements of the Company for the year ended on that date.

#### **Management's Responsibility for Internal Financial Controls**

The Company's management is responsible for establishing and maintaining internal financial controls based on the internal control over financial reporting criteria established by the Company considering the essential components of the internal control stated in the Guidance Note based on Audit of Internal Financial Controls over Financial Reporting issued by the Institute of Chartered Accountants of India (ICAI). These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company's policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

#### **Auditors' Responsibility**

Our responsibility is to express an opinion on the Company's internal financial controls over financial reporting, based on our audit. We conducted our audit in accordance with the Guidance Note on Audit of Internal Financial Controls Over Financial Reporting (the "Guidance Note") and the Standards on Auditing, issued by ICAI and deemed to be prescribed under section 143(10) of the Companies Act, 2013, to the extent applicable to an audit of internal financial controls, both applicable to an audit of Internal Financial Controls and, both issued by the Institute of Chartered Accountants of India. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgment, including the assessment of the risks of material misstatement of the financial statements, whether due to fraud or error.

We believe that the audit evidence we have obtained is sufficient and appropriate to provide a basis for our audit opinion on the Company's internal financial controls system over financial reporting.

#### **Meaning of Internal Financial Controls over Financial reporting**

A company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company's internal financial control



over financial reporting includes those policies and procedures that (1) pertain to the maintenance of records that, in reasonable detail, accurately and fairly reflect the transactions and dispositions of the assets of the company; (2) provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the Company are being made only in accordance with authorizations of management and directors of the company; and (3) provide reasonable assurance regarding prevention or timely detection of unauthorized acquisition, use, or disposition of the Company's assets that could have a material effect on the financial statements.

### **Inherent Limitations of Internal Financial Controls over Financial Reporting**

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

### **Opinion**

In our opinion and according to the information and explanations given to us and based on our audit, the following material weaknesses have been identified in the adequacy and operative effectiveness of the company's Internal Financial Controls over Financial Reporting as at March 31, 2022.

1. Scope of internal audit has to be extended to all activity of the company not only to the extent of financial audit. The internal audit scope should include finalization of the annual financial statements and annual reconciliation of the balances and assist in finalizing the financial statements to submit to the statutory auditors.
2. Reconciliation of long outstanding balances in order to settle the balances like security deposits, amount withheld from contractors, EMD, Retention money, etc.
3. Control over the toll plazas where department collections initiated. Framework for daily collection, daily deposits, fixing of FasTag device in order avoid revenue leakage, mechanism for daily expenditures and CCTV cameras near toll plazas to be done.

In our opinion, except for the effects/possible effects of the material weakness described above on the achievement of the objectives of the control criteria, the company has maintained in all material respects, adequate internal financial controls over financial reporting and such controls over financial reporting were operating effectively as of March 31st 2022, based on the internal financial controls over financial reporting criteria established by the company considering the essential components of internal controls stated in the Guidance Note issued by the Institute of Chartered Accountants of India.

We have considered the material weakness identified and reported above in determining the nature, timing and extent of audit tests applied in our audit of the 31st March, 2022 financial statement of the company, wherever these material weaknesses have effected our opinion on the financial statements of the company and we have issued an opinion on the financial statements.

**For Vijay Panchappa & Co.**

Chartered Accountants  
Firm Reg. No. 0046935

Sd/-

**CA P.M. MUDIGODAR**

Partner M. No. 204096

**UDIN : 22204096AWAWCB1051**

Place : Bangalore

Date : 28-09-2022







## ANNEXURE-C

### Directions under section 143(5) of Companies Act, 2013

1.	Whether the Company has system in the place to process all the accounting transactions through IT system. If yes, the implications of the processing of accounting transactions outside IT system on the integrity of the accounts along with the financial implications, if any, may be stated.	<p>Yes, The Company has an IT system which process all the accounting transactions.</p> <p>During the course of audit, we have not come across any accounting transactions that were processed outside of the IT system. Accordingly, commenting on financial implications and integrity of accounts on account of processing accounting transactions outside the IT system does not arise.</p> <p>However, the processes connected to verification of running account bills, evaluation of quotes from contractors, cheque printing, payment etc. happens outside the IT system.</p>
2.	Whether there is any restructuring of an existing loan or cases of waiver/write off to debts/loans/ interest etc., made by a lender to the Company due to the Company's inability to repay the loan? If yes, the financial impact may be stated. Whether such cases are properly accounted for? (In case, Lender is a Government Company, then this direction is also applicable for statutory auditor of lender company)	There was no restructuring of existing loans during the period ended March 31, 2022. Also, there were no cases of waiver/ write off of debts/ loans/ interest etc., made by a lender to the company. Accordingly reporting of financial implication on such restructuring / waiver/ write off of debts/ loans/ interest etc., by the lender to the Company does not arise.
3.	Whether funds (grants/subsidy etc.,) received / receivable for specific schemes from Central / State Government or its agencies were properly accounted for / utilized as per its terms and conditions? List the cases of deviations.	Funds received/ receivable for specific schemes from Central / State Agencies were appropriately accounted for and utilized by the Company during the year. Based on our audit and taking into consideration the information and explanations given to us by the Company and the books of accounts and other records examined by us during the normal course of audit, to the best of knowledge, there were no cases of deviation with respect to funds received/ receivable for specific purpose and its utilization as per terms and conditions.

**For Vijay Panchappa & Co.**  
Chartered Accountants  
Firm Reg. No. 0046935

Sd/-  
**CA P.M. MUDIGODAR**  
Partner M. No. 204096  
**UDIN : 22204096AWAWCB1051**

Place : Bangalore  
Date : 28-09-2022





### Additional Company Specific Directions:

1.	All items with regard to Cash and Bank Balances as per Annexure-1 shall be verified and the cases of specific non-compliances to be reported. Details of unexplained balances/balances operated under suspense head may also be examined.	Yes. All items with regard to Cash and Balances are verified and reported. No cases of balances under suspense head.
2.	Whether the system in vogue for identification of projects to be taken up under Public Private Partnership is in line with the guidelines/policies of the Government? Comment on deviations if any.	Yes. In accordance with the prescribed guidelines. No deviations noticed
3.	Whether system for monitoring the execution of works vis-à-vis the milestones stipulated in the agreement is in existence and the impact of cost escalation/abandoned projects, if any, revenue / losses from contracts etc., have been properly accounted in the books. Procedure for declaring an asset as fit for use may also be commented upon, along with impact if any.	Yes, there is system for monitoring the execution of works. Impact of cost escalation/ abandoned projects, if any, revenue/ losses from contracts etc, have been properly accounted in the books. Assets are recognised in the books of accounts, if and only if costs are incurred by the Company.
4.	The system of Recognition of revenue through toll collection and user development fees may be examined in detail with reference to terms and conditions of the agreement.	Terms and conditions of the agreement of toll collection and user development fees examined and deviations are disclosed in the financial statements by management and reported in the emphasis of matter by us.
5.	Comment on the confirmation of balances of trade receivables, trade payables, advance and balances of a similar in nature.	Confirmation of balances are subject to external confirmations of trade receivables, trade payables, advances to contractors etc.,

**For Vijay Panchappa & Co.**  
Chartered Accountants  
Firm Reg. No. 004693S

Sd/-

**CA P.M. MUDIGODAR**

Partner M. No. 204096

**UDIN : 22204096AWAWCB1051**

Place : Bangalore

Date : 28-09-2022

## Annexure - I

Sl. No.	Items in Checklist	Remarks
1.	Whether all the Bank Accounts/Fixed Deposits have been opened with banks proper authorization and approvals as per the aforesaid delegations of power?	Yes
2.	Whether there was a periodical system of preparation of bank reconciliation of statement and whether they were produced for verification to audit?	Yes, there was a system of reconciling the bank statement monthly and produced for verification.
3.	Whether Bank reconciliation of the Main Account and subsidiary bank accounts were done?	Yes – All bank reconciliations were done.
4.	Was the authorization to operate the bank accounts were given to a single signatory?	No – Joint signatory of MD and CFO.
5.	Whether the interest for the entire duration of Fixed Deposits was accounted in the books of accounts?	Yes
6.	Whether physical verification of cash has taken place periodically?	Yes, done at regular intervals.
7.	Whether cash in hand as shown in balance sheet tallies with the certificate of verification of cash?	Yes
8.	Is there is a register of Fixed Deposits showing amounts, maturity dates, rate of Interest and dates of payment of Interest?	Yes – Maintained in System
9.	Is there a follow-up system to ensure that interest on Fixed Deposits is received on due dates?	Yes – Maintained in System
10.	Is there a follow-up system to ensure that the transfer of matured amount of fixed deposits is done without any delay?	Yes
11.	Whether bank confirmations of balances are obtained periodically from banks for all accounts, SB Account, Current Account and fixed deposits?	Yes
12.	Whether confirmation of balances in respect of all bank balances tally with the Bank statements?	Yes
13.	Whether Fixed Deposits and interests as per fixed Deposit Register tally with the Confirmation certificate issued by the Bank.	Yes – System balances tallies confirmation certificates issued by the Bank.
14.	Whether the confirmation statements received from Bank are authenticated and in the Letterhead of the Bank?	Yes
15.	In case of any difference observed in the above check, whether the same was adjusted in the subsequent year?	No such cases
16.	Whether the external confirmations were obtained from Banks in the test checked cases, if so details thereof.	Yes
17.	Whether any of the aforesaid lapses were brought out in the Report of the internal financial controls by the Statutory Auditor, if not whether audit enquiry was issued?	No such cases.



**VIJAY PANCHAPPA & CO.,**  
CHARTERED ACCOUNTANTS

Head Office : 'ARIVU', SV Paradise, Flat No. 103, 1st Floor,  
Dr. Shrinivasaiah Road, Gattegere Extn., BEML Layout,  
3rd Stage, Rajarajeshwari Nagar, Bengaluru-560 098.  
Cell : 9686502870, 9686502891  
E-mail : vijaypanchappaco@gmail.com  
Website: cavijaypanchappaco.com

---

## VERIFICATION

**CA. P.M.MUDIGOUDAR** Partner of **VIJAY PANCHAPPA & CO**, Chartered Accountants (Firm Regn. No: 004963S) do hereby declare that the information furnished above is true, correct and complete in all respects including the attachments to this form.

**For Vijay Panchappa & Co.**  
Chartered Accountants  
Firm Reg. No. 004693S

Sd/-

**CA P.M. MUDIGOUDAR**  
Partner M. No. 204096  
**UDIN : 22204096AWAWCB1051**

Place : Bangalore  
Date : 28-09-2022





## COMPLIANCE CERTIFICATE

We have conducted the audit of accounts of M/s Karnataka Road Development Corporation Limited for the financial year ended on 31st March 2022 in accordance with the directions/sub-directions issued by the C&AG of india under section 143(5) of the Companies Act 2013 and certify that we have complied with all the directions/sub-directions issued to us.

**For Vijay Panchappa & Co.**

Chartered Accountants  
Firm Reg. No. 004693S

Sd/-

**CA P.M. MUDIGOUDAR**

Partner M. No. 204096

**UDIN : 22204096AWAWCB1051**

Place : Bangalore

Date : 28-09-2022



**FORM NO. MR-3**

**SECRETARIAL AUDIT REPORT**

**FOR THE FINANCIAL YEAR ENDED 31-03-2022**

*[Pursuant to Section 204(1) of the Companies Act, 2013 and Rule No.9 of the Companies  
(Appointment and Remuneration Personnel) Rules, 2014]*

To  
The Members  
Karnataka Road Development Corporation Limited  
Bangalore

I have conducted the Secretarial Audit of the compliance of applicable statutory provisions and the adherence to good corporate practices by Karnataka Road Development Corporation Limited (CIN: U45209KA1999SGC025497) (hereinafter called 'the Company'). Secretarial Audit was conducted in a manner that provided me a reasonable basis for evaluating the corporate conducts/statutory compliances and expressing my opinion thereon.

The Company is a 'Government Company' within the meaning of the Companies Act, 2013 ('the Act').

Based on my verification of the Books, Papers, Minute Books, Forms and Returns filed and other records maintained by the Company and also the information provided by the Company, its Officers, Agents and Authorized representatives during the conduct of Secretarial Audit, I hereby report that in my opinion, the Company has, during the audit period covering the financial year ended on 31.03.2022 complied with the statutory provisions listed hereunder and also that the Company has proper Board processes and compliance mechanism in place to the extent, in the manner and subject to the reporting made hereinafter:

I have examined the Books, Papers, Minutes Books, Forms and Returns filed and other records maintained by Karnataka Road Development Corporation Limited for the financial year ended on 31.03.2022 according to the provisions of:

- (i) The Companies Act, 2013 (the Act) and the rules made thereunder;
- (ii) There are no specific laws applicable to the Company pursuant to the business carried by the Company.
- (iii) The other general laws as may be applicable to the Company including the following:

**(1) Employer/Employee Related laws & Rules:**

- i. The Employment Exchanges (Compulsory notification of Vacancies) Act, 1959
- ii. The Apprentices Act, 1961
- iii. The Employees Provident Fund & Miscellaneous Provisions Act, 1952
- iv. The Employees State Insurance Act, 1948
- v. The Workmen's Compensation Act, 1923

- vi. The Maternity Benefits Act, 1961
- vii. The Payment of Gratuity Act, 1972
- viii. The Payment of Bonus Act, 1965
- ix. The Payment of Wages Act, 1936
- x. The Minimum Wages Act, 1948
- xi. The Child Labour (Regulation & Abolition) Act, 1970
- xii. The Contract Labour (Regulation & Abolition) Act, 1970
- xiii. Equal Remuneration Act, 1976
- xiv. The Sexual Harassment of Women at Work Place (Prevention, Prohibition & Redressal) Act, 2013
- xv. The Karnataka Shops & Establishments Act, 1961
- xvi. Persons with Disabilities (Equal Opportunities, Protection of Rights and Full Participation) Act, 1996
- xvii. Prohibition of Employment as Manual Scavengers and their Rehabilitation Act, 2013
- xviii. The Industrial Establishments (National and Festival Holidays) Act, 1963
- xix. The Karnataka Daily Wage Employees Welfare Act, 2012
- xx. For majority of Central Labour Laws the State has introduced Rules [names of each of the Rules is not included here]
- xxi. The Environment Protection Act, 1986

## 2) Economic/Commercial Laws & Rules:

- i. The Indian Contract Act, 1872
- ii. The Indian Stamp Act, 1899
- iii. The Transfer of Property Act, 1882
- iv. The Central Goods and Services Tax Act, 2017

I have also examined compliances with the applicable clauses of the Secretarial Standards issued by the Institute of Company Secretaries of India on the Board and General Meetings i.e. SS - 1 and SS - 2.

I further state that during the period under review and based on my verification of the records maintained by the Company and also on the review of compliance reports/statements by respective department heads taken on record by the Board of Directors of the Company, in my opinion, adequate systems and process and control mechanism exist in the Company to monitor and ensure compliance with applicable labour laws, environmental laws and other applicable laws as mentioned above. Certain non material findings made during the course of the audit relating to the provisions of the Companies Act, Labour Laws were addressed suitably by the Management. Following observations have been brought before the Shareholders which are treated as material in nature:

1. *The composition of the Board is not in compliance with the Act as the Company does not have Woman Director from 11th July, 2019.*
2. *The Company has not constituted the Nomination and Remuneration Committee as required pursuant to the provisions of Section 178 of the Act.*
3. *The Company has not conducted minimum 4 Board Meetings and time gap between two Board Meetings is more than 120 days which is not in compliance with the Act.*
4. *Compliances on Secretarial Standards may be strengthened.*
5. *Internal Complaints Committee (ICC) under the Prevention of Sexual Harassment at Work Place, Act, 2013 does not have the External member.*
6. *Combined Annual Return under Karnataka Shops and Establishments Act, 1961 was not filed.*



Further, I report that with regard to financial and taxation matters, I have relied on the Audit Report and the Internal Audit Report provided by the Statutory/Internal Auditor as the case may be.

I further report that the Board of Directors of the Company is duly constituted with proper balance of Executive Directors and Non-Executive Directors *except for non-appointment of Woman Director*. The changes in the composition of the Board of Directors which took place during the period under review were carried out in compliance with the provisions of the Act.

Notice is given to all Directors to schedule the Board Meetings, agenda and detailed notes on agenda were not sent seven days in advance, and a system exists for seeking and obtaining further information and clarifications on the agenda items before the meeting and for meaningful participation at the meeting.

Majority decision is carried through while the dissenting members' views are captured and recorded as part of the minutes as per the practice followed. However, during the period under report, there was no such case instance.

I further report that there are adequate systems and processes in the Company commensurate with the size and operations of the Company to monitor and ensure compliance with applicable laws, rules, regulations and guidelines.

Place: Bengaluru  
Date: 29-09-2022

Sd/-  
**Vijayakrishna KT**  
FCS No.: 1788  
C P No.: 980

UDIN: F001788D001080030

*Note: This report is to be read with my letter of even date which is annexed as Annexure and forms an integral part of this report.*





## 'Annexure'

My report of even date is to be read along with this letter:

1. Maintenance of secretarial record is the responsibility of the management of the Company. My responsibility is to express an opinion on these secretarial records based on our audit.
2. I have followed the audit practices and processes as were appropriate to obtain reasonable assurance about the correctness of the contents of Secretarial Records. The verification was done on test basis to ensure that correct facts are reflected in the secretarial records. I believe that the processes and practices, I have followed provide a reasonable basis for our opinion.
3. I have not verified the correctness and appropriateness of Financial records and Books of Accounts of the Company including records under Income Tax Act, Central Excise Act, Customs Act, Central Goods and Services Tax.
4. Where ever required, the Company has represented about the compliance of laws, rules and regulations and happening of events etc as applicable from time to time.
5. The compliance of the provisions of Corporate and other applicable laws, rules, regulations, standards is the responsibility of Management. My examination was limited to the verification of procedures on test basis.
6. The Secretarial Audit report is neither an assurance as to the future viability of the Company nor of the efficacy or effectiveness with which the Management has conducted the affairs of the Company.

Place: Bangalore  
Date: 29-09-2022

Sd/-  
**Vijayakrishna KT**  
FCS No.: 1788  
C P No.: 980

UDIN: F001788D001080030



**COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF KARNATAKA ROAD DEVELOPMENT CORPORATION LIMITED, BENGALURU FOR THE YEAR ENDED 31 MARCH 2022.**

The preparation of financial statements of **Karnataka Road Development Corporation Limited, Bengaluru** for the year ended **31 March 2022** in accordance with the financial reporting framework prescribed under the Companies Act, 2013 (Act) is the responsibility of the management of the company. The statutory auditor/auditors appointed by the Comptroller and Auditor General of India under section 139(5) of the Act is responsible for expressing opinion on the financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Revised Audit Report dated **28th September 2022** which supersedes their earlier Audit Report dated **29th August 2022**.

I, on behalf of the Comptroller and Auditor General of India, have conducted a supplementary audit of the financial statements of **Karnataka Road Development Corporation Limited, Bengaluru** for the year ended **31 March 2022** under section 143(6)(a) of the Act. This supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

In view of the revision made in the statutory '**Auditors Report**' to give effect to some of my audit observations raised during supplementary audit, I have no further comments to offer upon or supplement to the statutory auditors' report under section 143(6)(b) of the Act.

For and on behalf of the  
Comptroller & Auditor General of India

Sd/-  
**(SHANTHI PRIYA S.)**  
PRINCIPAL ACCOUNTANT GENERAL (AUDIT-II)  
KARNATAKA, BENGALURU

BENGALURU  
Date: 29-09-2022



# KARNATAKA ROAD DEVELOPMENT CORPORATION LIMITED

CIN: U45209KA1999SGC025497

## Balance Sheet as at 31 March 2022

(Amount in Rupees)

Particulars	Note No.	As at 31st March 2022	As at 31st March 2021
<b>EQUITY AND LIABILITIES</b>			
<b>Shareholders' funds</b>			
Share capital	2	3,10,00,00,000	3,10,00,00,000
Reserves and surplus	3	(76,20,99,604)	(80,77,84,943)
		<b>2,33,79,00,396</b>	<b>2,29,22,15,057</b>
<b>Non-current liabilities</b>			
Deferred government grants	4	1,79,22,35,783	1,83,03,26,577
Long-term borrowings	5	5,76,08,34,327	4,03,71,14,172
Other long-term liabilities	6	2,53,41,880	2,53,41,880
Long-term provisions	7	9,15,79,585	7,95,48,545
		<b>7,66,99,91,575</b>	<b>5,97,23,31,174</b>
<b>Current liabilities</b>			
Short-term borrowings	8	32,33,00,000	23,09,00,000
Trade payables			
(A). Dues to micro enterprises and small enterprises; and	9	-	-
(B). Dues to other than micro enterprises and small enterprises	9	3,51,63,12,469	2,64,23,40,101
Other current liabilities	10	93,00,07,455	1,01,99,37,629
Short-term provisions	11	6,23,088	5,43,861
		<b>4,77,02,43,012</b>	<b>3,89,37,21,591</b>
<b>TOTAL</b>		<b>14,77,81,34,984</b>	<b>12,15,82,67,823</b>
<b>ASSETS</b>			
<b>Non-current assets</b>			
Property, plant & equipment	12	2,22,88,76,677	2,56,85,88,781
Capital work-in-progress	12	3,21,16,43,188	1,38,15,22,333
		<b>5,44,05,19,865</b>	<b>3,95,01,11,114</b>
Deferred tax assets (net)	26D	3,81,28,588	4,59,65,713
Long-term loans and advances	13	96,91,51,715	1,23,47,13,720
Other non-current assets	14	14,01,16,529	8,66,74,893
		<b>6,58,79,16,697</b>	<b>5,31,74,65,440</b>
<b>Current assets</b>			
Trade receivables	15	9,24,13,032	6,45,62,333
Cash and cash equivalents	16	2,55,13,84,715	2,25,85,08,275
Short-term loans and advances	17	11,08,96,878	17,08,89,835
Other current assets	18	5,43,55,23,662	4,34,68,41,939
		<b>8,19,02,18,287</b>	<b>6,84,08,02,382</b>
<b>TOTAL</b>		<b>14,77,81,34,984</b>	<b>12,15,82,67,823</b>
Significant accounting policies	1		
The notes referred above form an integral part of the financial statement			

As per our report of even date attached

**For VIJAY PANCHAPPA & CO.**

Chartered Accountants

Firm Reg. No. 004693 S

Sd/-

**CA P.M. MUDIGOUDAR**

Partner M. No. 204096

UDIN : 22204096AQESMU7850

Place : Bangalore

Date : 29 Aug 2022

For and on behalf of Board of Directors

Karnataka Road Development Corporation Limited

Sd/-

**P R Shiva Prasad**

Managing Director

DIN: 08965850

Sd/-

**N K Devaki**

Chief Financial Officer

Sd/-

**K S Krishna Reddy**

Director

DIN: 06722607

Sd/-

**J V Shivaprakash**

Company Secretary



# KARNATAKA ROAD DEVELOPMENT CORPORATION LIMITED

CIN: U45209KA1999SGC025497

## Statement of Profit and Loss for the year ended 31st March, 2022

(Amount in Rupees)

Sl. No.	Particulars	Note No.	For the year ended 31st March 2022	For the year ended 31st March 2021
I.	Income from operations	19	84,87,03,598	68,71,74,337
II.	Other income	20	12,04,70,200	22,79,02,943
III.	<b>Total revenue (I+II)</b>		<b>96,91,73,798</b>	<b>91,50,77,280</b>
IV.	<b>Expenses</b>			
	Employee benefits expense	21	13,43,51,671	13,47,42,216
	Finance costs	22	28,18,81,090	30,97,61,642
	Depreciation and amortisation expense	12	41,50,94,359	40,31,08,798
	Other expenses	23	8,43,24,214	6,67,70,424
	<b>Total Expenses</b>		<b>91,56,51,333</b>	<b>91,43,73,080</b>
V.	<b>Profit/(Loss) before exceptional and extraordinary items and tax (III - IV)</b>		5,35,22,464	6,94,200
VI.	Exceptional Items	24	-	16,95,42,291
VII.	<b>Profit/(Loss) before extraordinary items and tax (V-VI)</b>		5,35,22,464	(16,88,48,091)
VIII.	Extraordinary items		-	-
IX.	<b>Profit / (Loss) before tax (VII - VIII)</b>		5,35,22,464	(16,88,48,091)
X	Tax expense:			
	Current tax (Refer note 7.4)		-	32,15,469
	MAT credit entitlement		-	-
	Net current tax		-	32,15,469
	Deferred tax income/(expenses)	26D	(78,37,125)	3,89,38,994
			(78,37,125)	4,21,54,463
XI.	<b>Profit / (Loss) from continuing operations (IX-X)</b>		4,56,85,339	(12,66,93,629)
XII.	<b>Discontinuing Operations</b>			
	Profit / (Loss) from discontinuing operations (before tax)		-	-
	Add / (Less): Tax expense of discontinuing operations		-	-
	Profit / (Loss) from discontinuing operations		-	-
	<b>Profit / (Loss) for the year (XI + XII)</b>		<b>4,56,85,339</b>	<b>(12,66,93,629)</b>
	Earnings per equity share (Face Value of Rs 1,000/- per share)			
	Basic		14.74	(40.87)
	Diluted		14.74	(40.87)
	<b>The notes referred above form an integral part of the financial statement</b>			

As per our report of even date attached

**For VIJAY PANCHAPPA & CO.**

Chartered Accountants

Firm Reg. No. 004693 S

Sd/-

**CA P.M. MUDIGOUDAR**

Partner M. No. 204096

UDIN : 22204096AQESMU7850

Place : Bangalore

Date : 29 Aug 2022

For and on behalf of Board of Directors

Karnataka Road Development Corporation Limited

Sd/-

**P R Shiva Prasad**

Managing Director

DIN: 08965850

Sd/-

**N K Devaki**

Chief Financial Officer

Sd/-

**K S Krishna Reddy**

Director

DIN: 06722607

Sd/-

**J V Shivaprakash**

Company Secretary



# KARNATAKA ROAD DEVELOPMENT CORPORATION LIMITED

CIN: U45209KA1999SGC025497

## Cash Flow Statement for the year ended 31st March, 2022

(Amount in Rupees)

Particulars	Year ended 31st March, 2022		Year ended 31st March, 2021	
<b>Cash flows from operating activities</b>				
General grants received from Government of Karnataka	4,50,00,00,000		4,55,00,00,000	
Specific grants received from Government of Karnataka & other agencies	30,96,49,545		32,18,21,202	
Toll charges collected	33,24,79,479		20,68,72,903	
Rent received incl. maintenance & parking charges	2,51,42,198		1,30,78,287	
Road cutting charges received	3,71,89,543		6,21,42,407	
Payments to contractors, suppliers and employees	(6,57,51,17,757)		(5,66,53,05,078)	
<i>Net Cash from operations</i>		(1,37,06,56,992)		(51,13,90,279)
<b>Cash flows from investing activities</b>				
Purchase of fixed assets (excluding roads & building capitalised)	(34,69,736)		(78,43,568)	
Interest received	6,39,99,706		3,94,62,568	
Cash generated from investing activities	6,05,29,970		3,16,19,000	
Income tax paid	-		-	
<i>Net Cash from investing activities</i>		6,05,29,970		3,16,19,000
<b>Cash flows from financing activities</b>				
Grants received for repayment of long term borrowings	18,50,00,000		28,33,36,000	
Proceeds from long term loans from HUDCO	-		7,60,00,000	
Proceeds from long term loans from BOB	2,99,19,819		9,77,30,000	
Proceeds from long term loans from Canara Bank	2,00,00,00,000		1,20,00,00,000	
Repayment of long term loans	(22,38,17,485)		(18,67,16,376)	
Interest paid	(38,80,98,873)		(28,79,87,253)	
<i>Net Cash from financing activities</i>		1,60,30,03,461		1,18,23,62,371
Net increase / (decrease) in cash & cash equivalents		29,28,76,439		70,25,91,092
<b>Cash &amp; cash equivalents at the beginning of the year</b>		<b>2,25,85,08,275</b>		<b>1,55,59,17,183</b>
<b>Cash &amp; cash equivalents at the end of the year</b>		<b>2,55,13,84,715</b>		<b>2,25,85,08,275</b>
<b>Notes:</b>				
1. The above cash flow statement has been prepared under the direct method set out in Accounting Standard 3 (AS-3) on Cash Flow Statement notified under the Companies (Accounting Standards) Rules, 2006.				
2. Cash and cash equivalents comprise of:				
Cash on hand		2,59,827		6,53,401
Balances with banks				
In current accounts		2,40,68,23,654		1,40,99,62,784
In deposit accounts		14,32,76,127		84,77,05,789
Cheques on hand		10,25,107		1,86,301
		<u>2,55,13,84,715</u>		<u>2,25,85,08,275</u>

As per our report of even date attached

**For VIJAY PANCHAPPA & CO.**

Chartered Accountants

Firm Reg. No. 004693 S

Sd/-

**CA P.M. MUDIGODAR**

Partner M. No. 204096

UDIN : 22204096AQESMU7850

Place : Bangalore

Date : 29 Aug 2022

For and on behalf of Board of Directors

Karnataka Road Development Corporation Limited

Sd/-

**P R Shiva Prasad**

Managing Director

DIN: 08965850

Sd/-

**N K Devaki**

Chief Financial Officer

Sd/-

**K S Krishna Reddy**

Director

DIN: 06722607

Sd/-

**J V Shivaprakash**

Company Secretary



# KARNATAKA ROAD DEVELOPMENT CORPORATION LIMITED

CIN: U45209KA1999SGC025497

## Note 1: Significant Accounting Policies and notes on accounts

### 1.1. Corporate Information

Karnataka Road Development Corporation Limited ('The Corporation') was established on 21st July 1999 with the specific objective of developing Roads, Bridges and other related infrastructure works connected with Surface Transport vide G.O. No. PWD 172 CRM 97 Bangalore dated 01.06.1999.

### 1.2. Basis of preparation of Financial Statement

Financial statements have been prepared under the historical cost convention on going concern and accrual basis and generally comply with the mandatory Accounting Standards notified under the Companies (Accounting Standards) Rules 2006 (as amended) and the relevant provisions of Companies Act, 2013.

### 1.3. Use of Estimates

The preparation of the financial statements is in conformity with Indian GAAP which requires the Management to make estimates and assumptions considered in the reported amounts of assets and liabilities (including contingent liabilities) and the reported income and expenses during the year. The Management believes that the estimates used in preparation of the financial statements are prudent and reasonable. Future results could differ from these estimates and the differences between the actual results and the estimates are recognised in the periods in which the results are known / materialise.

### 1.4. Property, Plant and Equipment

The cost of an item of property, plant and equipment are recognised as an asset if, and only if:

- It is probable that future economic benefits associated with the item will flow to the Corporation; and
- The cost of the item can be measured reliably.

Property, Plant and Equipment's are stated at acquisition cost or construction costs directly related to and incidental to acquisition, net off of accumulated depreciation and accumulated impairment losses, if any. The Corporation capitalises the roads only to an extent of its own cost even though it is the property of Government of Karnataka.

### 1.5. Depreciation

Depreciation has been provided on straight-line method at the rates and manner provided for in the Schedule II of the Companies Act 2013, except in the case of Library Books which are depreciated 100% in the year of acquisition and office building which is depreciated over the lease period.

Category of Property, Plant and Equipment	Useful Life (in years)
Roads	10
Leasehold Office Building	30
Software	5
Electrical Fittings	10
Office Interiors	10
Vehicles	8
Computers & Accessories	3
Furniture & Fixtures	10
FasTag Devices	5
Office Equipment	5

Intangible assets have been amortized over a period of 5 years.



## 1.6. Revenue recognition

- a). Toll collection notified through tender and toll contract is awarded to the contractor on the basis of highest quote. Toll collection is fixed annually and remittance is on weekly basis. Toll collection is recognized as revenue from operations in respect of roads when it is reasonably certain that the ultimate collection will be made. Revenue recognition is postponed to the extent where there is uncertainty involved in the ultimate collection. It is accounted as and when received, if there is a dispute between Corporation and Toll Contractors.
- b). Administration charges is recognised as revenue as and when project cost incurred under Deposit Contribution Works and other works as per the terms of Memorandum of Understanding / Contract and as per Government Order.
- c). Interest earned on mobilization advance are recognized as revenue which are executed under Deposit Contribution Works as per the terms of the Memorandum of Understanding / Contract with respective Govt. agencies. Otherwise, it is treated as capital receipt and reduced from work cost.
- d). Interest earned on term deposits is recognized as income net of interest attributable to unutilized grants.
- e). Income from road cutting charges is recognised as revenue only when permission is granted.
- f). Rental income is recognised on accrual basis.

## 1.7. Accounting of Government Grants

Government grants are recognized in books of account where it is reasonably certain that the ultimate collection will be made. However, revenue grants are accounted on actual receipt basis. Such revenue grants are recognized as revenue in the statement of Profit & Loss over the period necessary to match them with related costs for which the grant is intended to compensate. However, any excess of grants over the actual expenditure is considered as a liability and accounted as Unutilized Grants under Deferred Govt. Grants.

Grants related to depreciable assets are treated as deferred income/ capital reserve which is recognised in the profit and loss statement on a systematic and rational basis over the useful life of the asset. Such allocation to income is usually made over the periods and in the proportions in which depreciation on related assets is charged.

### 1.7.1. Capital grants

The grants are allocated on the basis of expenditure incurred during the year. Excess of grants over expenditure is shown as unutilized grants. Excess of expenditure incurred over grants is shown as Receivable from GOK.

## 1.8. Staff benefits

### 1.8.1. Employees on Contract

Present liability towards leave salary and gratuity in respect of contract employees is calculated and provided on the basis of actuarial valuation method.

Benefit of provident fund is extended on voluntary basis and contributions are charged to the Statement of Profit and Loss.

Other retirement benefits if any, is recognized on payment basis.

### 1.8.2. Employees on Deputation

Provision towards pension and leave salary contribution to the parent employer are made on the basis of Karnataka Civil Service Rules.

## 1.9. Borrowing Cost

Interest and other borrowing costs including guarantee commission relatable specifically and directly, processing charges on the loans borrowed, for the purpose of construction of bridges, roads and other projects are capitalised on such assets/projects up to the time when substantially all the activities necessary to prepare the qualifying asset for its intended use or sale are complete.

Borrowing costs not relatable specifically and directly to projects are charged to the Statement of Profit & Loss in the year in which it is incurred.

## 1.10. Segment Reporting

The company is engaged in the business of developing Roads, Bridges and other related infrastructure works connected with surface transport. These, in the context of Accounting Standard 17 on Segment Reporting as specified in the Companies (Accounting Standard) Rules, 2006, are considered to constitute one single primary segment. Further, there is no reportable secondary segment, i.e., Geographical Segment.

## 1.11. Taxes on Income

Current tax is the amount of tax payable on the taxable income for the year as determined in accordance with the provisions of the Income Tax Act, 1961. In the absence of taxable income in the current financial year, no tax is payable by the Corporation.

Minimum Alternate Tax (MAT) paid in accordance with the tax laws, which gives future tax benefits in the form of adjustment to future income tax liability, is considered as an asset if there is convincing evidence that the Company will pay normal income tax.

Accordingly, MAT is recognized as an asset in the Balance Sheet when it is probable that future tax benefit associated with it will flow to the Company.

Deferred tax is recognized on timing differences, being the differences between the taxable income and the accounting income that originate in one period and are capable of reversal in one or more subsequent periods. Deferred tax is measured using the tax rates and the tax laws enacted or substantially enacted as at the reporting date. Deferred tax liabilities are recognized for all timing differences. Deferred tax assets in respect of unabsorbed depreciation and carry forward of losses are recognized only if there is virtual certainty that there will be sufficient future taxable income available to realize such assets. Deferred tax assets are recognized for timing differences of other items only to the extent that reasonable certainty exists that sufficient future taxable income will be available against which these can be realized. Deferred tax assets and liabilities are offset if such items relate to taxes on income levied by the same governing tax laws and the Company has a legally enforceable right for such set off. Deferred tax assets are reviewed at each Balance Sheet date for their reliability.

## 1.12. Provisions

Provision is recognized when the company has a present obligation as a result of past events and It is probable that the outflow of resources will be required to settle this obligation, in respect of which reliable estimate can be made. Provisions are not discounted at present value.

## 1.13. Contingent Liabilities

Contingent liability is recognised when there is a possible obligation that arises from past events and the existence of which will be confirmed only by the occurrence or non-occurrence of one or more uncertain future events not wholly within the control of the enterprise.





#### 1.14. Impairment of Property, Plant and Equipments:

Roads capitalized cannot be sold in the normal course of business and the future cash flows arising out of the above assets cannot be reliably estimated. Therefore, it is impractical to impair the asset as required under AS 28 and therefore these assets not checked for impairment.

As per our report of even date attached

**For VIJAY PANCHAPPA & CO.**

Chartered Accountants

Firm Reg. No. 004693 S

Sd/-

**CA P.M. MUDIGOUDAR**

Partner M. No. 204096

UDIN : 22204096AQESMU7850

Place : Bangalore

Date : 29 Aug 2022

For and on behalf of Board of Directors

Karnataka Road Development Corporation Limited

Sd/-

**P R Shiva Prasad**

Managing Director

DIN: 08965850

Sd/-

**N K Devaki**

Chief Financial Officer

Sd/-

**K S Krishna Reddy**

Director

DIN: 06722607

Sd/-

**J V Shivaprakash**

Company Secretary



# KARNATAKA ROAD DEVELOPMENT CORPORATION LIMITED

CIN: U45209KA1999SGC025497

## Note 2 : Share Capital

(Amount in Rupees)

Particulars	As at 31st March 2022		As at 31st March 2021	
	Number of shares	Amount	Number of shares	Amount
<b>Authorised</b> Equity shares of Rs.1,000/- each	51,00,000	5,10,00,00,000	51,00,000	5,10,00,00,000
<b>Issued, Subscribed &amp; fully Paid up</b> Equity shares of Rs.1,000/- each	31,00,000	3,10,00,00,000	31,00,000	3,10,00,00,000

## Reconciliation of the number of shares and amount outstanding at the beginning and at the end of the reporting period:

(Amount in Rupees)

Particulars	As at 31st March 2022		As at 31st March 2021	
	Number of shares	Amount	Number of shares	Amount
<b>Equity shares of Rs.1,000/- each</b> <b>Opening Balance</b>	31,00,000	3,10,00,00,000	31,00,000	3,10,00,00,000
<b>Add:</b> Allotments during the year	-	-	-	-
Bonus issues during the year	-	-	-	-
<b>Closing Balance</b>	<b>31,00,000</b>	<b>3,10,00,00,000</b>	<b>31,00,000</b>	<b>3,10,00,00,000</b>

## Details of shares held by each shareholders:

(Amount in Rupees)

Name of Share Holder	As at 31st March 2022		As at 31st March 2021	
	Number of shares held	% holding	Number of shares held	% holding
<b>Equity shares of Rs.1,000/- each</b>				
Governor of Karnataka	25,99,989	83.87%	25,99,989	83.87%
Karnataka State Minerals Corporation Limited	5,00,000	16.13%	5,00,000	16.13%
Managing Director - KRDC	2	0.00%	2	0.00%
Principal Secretary - PWD	2	0.00%	2	0.00%
Additional Chief Secretary - IDD	2	0.00%	2	0.00%
Additional Chief Secretary - PED	2	0.00%	2	0.00%
Secretary - FD	2	0.00%	2	0.00%
Secretary - PWD	1	0.00%	1	0.00%
<b>Total</b>	<b>31,00,000</b>	<b>100.00%</b>	<b>31,00,000</b>	<b>100.00%</b>

## Note 3 : Reserves & Surplus

(Amount in Rupees)

Particulars	As at 31st March, 2022	As at 31st March, 2021
<b>a).Surplus / (Deficit) in Statement of Profit and Loss</b>		
<b>Opening balance</b>	<b>(80,77,84,943)</b>	<b>(68,10,91,314)</b>
Add: Profit / (Loss) for the year	4,56,85,339	(12,66,93,629)
<b>Closing balance</b>	<b>(76,20,99,604)</b>	<b>(80,77,84,943)</b>
<b>Grand Total</b>	<b>(76,20,99,604)</b>	<b>(80,77,84,943)</b>



**Note 4: Deferred Govt. Grant**

(Amount in Rupees)

Particulars	As at 31st March, 2022	As at 31st March, 2021
<b>a). Capital reserve</b> (Refer note 4.1)		
<b>Opening balance</b>	<b>29,81,23,026</b>	<b>28,67,76,734</b>
Add: Addition	18,50,00,000	16,50,00,000
Less: Amortised to Statement of Profit or Loss	20,04,70,293	15,36,53,708
<b>Closing balance</b>	<b>28,26,52,733</b>	<b>29,81,23,026</b>
b). Un-utilized revenue grant (Refer Note 4.2)	5,72,01,029	5,48,96,307
c). Un-utilized specific capital grant from Govt. & Govt. agencies	1,45,23,82,021	1,47,73,07,244
<b>Total (a+b+c)</b>	<b>1,79,22,35,783</b>	<b>1,83,03,26,577</b>

4.1 The Corporation received financial assistance by way of grants for repayment of principal of loans borrowed from HUDCO. Assets constructed out of such loan was treated as own assets and depreciation claimed accordingly. Financial assistance received is treated as deferred income/ Capital reserve which is recognised in the Statement of Profit & Loss on a systematic and rational basis over the useful life of the asset as per AS 12 - Government Grants.

4.2 In connection with Note no.22.1 - The Corporation received financial assistance by way of revenue grants for payment of interest on loans borrowed from HUDCO. Revenue grants has treated as Revenue From Operations to the tune of finance cost on HUDCO loans. Any excess of grants over the actual expenditure is considered as a liability and accounted as Unutilized Grants under Deferred Govt. Grants. (Refer Note no.1.7 significant accounting policies).

**Note 5: Long term borrowings**

(Amount in Rupees)

Particulars	As at 31st March, 2022	As at 31st March, 2021
<b>Term loans</b>		
<b>From Banks</b>		
Bank Of Baroda (Formerly Vijaya Bank)		
Secured	2,08,34,37,557	2,10,47,17,402
(Against guarantee of Government of Karnataka and secured by bookdebts)		
Canara Bank		
Secured	3,20,00,00,000	1,20,00,00,000
(Against guarantee of Government of Karnataka and secured by bookdebts)		
<b>From other parties</b>		
Housing & Urban Development Corporation		
Secured	47,73,96,770	73,23,96,770
(Against guarantee of Government of Karnataka)		
<b>Total</b>	<b>5,76,08,34,327</b>	<b>4,03,71,14,172</b>

5.1 The terms and conditions of the loan availed by the Corporation

(Amount in Rupees)

Particulars	Rate of interest	Long term borrowings	Current maturities	Amount outstanding as on 31 Mar 2022
HUDCO	11.10%	47,73,96,770	26,00,00,000	73,73,96,770
Bank of Baroda	7.35%	2,08,34,37,557	6,33,00,000	2,14,67,37,557
Canara Bank	7.35%	3,20,00,00,000	-	3,20,00,00,000
<b>Total</b>		<b>5,76,08,34,327</b>	<b>32,33,00,000</b>	<b>6,08,41,34,327</b>

## Note 6: Other long term liabilities

(Amount in Rupees)

Particulars	As at 31st March, 2022	As at 31st March, 2021
Security deposits from tenants	2,53,41,880	2,53,41,880
<b>Total</b>	<b>2,53,41,880</b>	<b>2,53,41,880</b>

## Note 7: Long-term provisions

(Amount in Rupees)

Particulars	As at 31st March, 2022	As at 31st March, 2021
Provision for pension (Refer note 7.1)	4,70,38,641	4,24,37,249
Provision for gratuity (Refer note 7.2 & 26 E)	77,06,716	63,92,150
Provision for leave salary (Refer note 7.3)	3,68,34,228	3,07,19,146
<b>Total</b>	<b>9,15,79,585</b>	<b>7,95,48,545</b>

7.1 Provision for pension pertaining to pension contribution payable on account of deputed employees under Karnataka Civil Service Rules.

7.2 Provision for gratuity made in respect of contract employees as per actuarial valuation. However, the Corporation has not created any gratuity trust or has not set apart any funds on account of gratuity provision.

7.3 Provision for leave salary comprises of, provision towards deputed employees under Karnataka Civil Service Rules amounting to Rs.3.06 crore and provision towards contract employees as per actuarial valuation amounting to Rs.0.63 crore long term in nature and Rs.0.03 crore short term in nature (Refer Note 10). However, the Corporation has not set apart any funds on account of leave salary provision in respect of contract employees.

7.4 The Company has not made any provisions towards income tax against the profit earned during the year 2021-22. The Company has the sufficient brought forward of losses to cover the total income computed under the Income Tax Act, 1961.

## Note 8: Short-term borrowings

(Amount in Rupees)

Particulars	As at 31st March, 2022	As at 31st March, 2021
Current maturities of long term borrowings	32,33,00,000	23,09,00,000
<b>Total</b>	<b>32,33,00,000</b>	<b>23,09,00,000</b>

## Note 9: Trade payable

(Amount in Rupees)

Particulars	As at 31st March, 2022	As at 31st March, 2021
<b>Trade Payables:</b>		
(A). Dues to micro enterprises and small enterprises; and	-	-
(B). Dues to other than micro enterprises and small enterprises (Refer note 9.1 & 28 A)	3,51,63,12,469	2,64,23,40,101
<b>Total</b>	<b>3,51,63,12,469</b>	<b>2,64,23,40,101</b>

9.1 Dues to other than micro enterprises and small enterprises includes an amount of Rs.323.64 crore, payable for outstanding work bills and consultant bills considered for liability which are received upto 30th June 2022 but not upto the date on which the financial statements approved. (previous year an amount of Rs.243.21).

## Note 10 : Other Current Liabilities

(Amount in Rupees)

Particulars	As at 31st March, 2022	As at 31st March, 2021
Amount withheld from contractor bills	25,00,27,579	19,24,66,152
Statutory remittances	15,48,32,323	15,08,98,037
Security deposits from contractors*	51,52,51,466	66,57,07,754
Interest accrued but not due	1,04,936	23,35,890
Guarantee commission payable to Government of Karnataka	7,16,528	2,95,838
Income received in advance	-	1,18,800
Salary payable	76,29,615	66,85,598
Employee recoveries	14,45,009	14,29,561
<b>Total</b>	<b>93,00,07,455</b>	<b>1,01,99,37,629</b>

\* Security deposits from Contractors include an amount of INR 2.22 crore encashed out of Bank Guarantee due to default and failure to comply with Toll agreements by contractors. The same has not treated as income due to cases are disputed and pending before various forum.

## Note 11 : Short Term Provisions

(Amount in Rupees)

Particulars	As at 31st March, 2022	As at 31st March, 2021
<b>Provision for employee benefits:</b>		
Provision for leave salary (Refer note 7.3)	2,79,717	2,48,438
Provision for gratuity (Refer note 7.2)	3,43,371	2,95,423
<b>Total</b>	<b>6,23,088</b>	<b>5,43,861</b>



## Note 12 : Property, Plant & Equipments & Depreciation

CIN: U45209KA1999SGC025497

Notes forming part of financial statements

(Amount in Rupees)

Particulars	Gross Carrying Value			Depreciation			Net Carrying Value		
	As at 1st April 2021	Additions	Deletions	As at 31st March 2022	As at 1st April 2021	Prior period depreciation	Depreciation for the Year	As at 31st March 2022	As at 1st April 2021
<b>A. Property, plant &amp; equipment</b>									
Roads (Refer note 28 C)	3,82,34,41,314	67,87,998	-	3,83,02,29,312	1,55,47,67,374	-	38,32,69,013	1,93,80,36,387	2,26,86,73,940
Computers	83,18,267	1,79,385	-	84,97,652	59,92,368	-	10,92,561	70,84,929	23,25,899
Electrical equipment	9,67,647	-	-	9,67,647	7,96,640	-	75,201	8,71,841	1,71,007
Furniture & fixtures	51,65,570	4,25,726	-	55,91,296	26,56,778	-	3,59,071	30,15,849	25,08,792
Library books	1,66,288	-	-	1,66,288	1,66,288	-	-	1,66,288	-
Office equipments	32,28,498	8,83,253	-	41,11,751	23,53,230	-	3,42,608	26,95,838	8,75,268
Vehicles	1,32,35,036	-	-	1,32,35,036	73,39,462	-	14,38,626	87,78,088	58,95,574
Fastag devices (Refer note 12.5)	-	6,76,57,300	-	6,76,57,300	-	29,77,316	1,04,97,925	1,34,75,241	-
<b>Lease-hold improvements:</b>									
Office building (Refer note 12.1 & 28 C)	26,04,10,856	-	-	26,04,10,856	2,92,55,145	-	97,51,715	3,90,06,860	23,11,55,711
Air conditioner	1,16,55,884	-	-	1,16,55,884	34,96,765	-	11,65,588	46,62,353	81,59,119
Electrical fittings	2,50,81,688	-	-	2,50,81,688	74,95,358	-	25,12,333	1,00,07,691	1,75,86,330
Fire fighting system	1,74,52,114	-	-	1,74,52,114	52,35,633	-	17,45,211	69,80,844	1,22,16,481
Office interior incl. Furnitures	2,71,72,371	24,25,909	-	2,95,98,280	81,51,711	-	28,44,507	1,09,96,218	1,90,20,660
<b>TOTAL - A</b>	<b>4,19,62,95,533</b>	<b>7,83,59,571</b>	-	<b>4,27,46,55,104</b>	<b>1,62,77,06,753</b>	<b>29,77,316</b>	<b>41,50,94,359</b>	<b>2,04,57,78,429</b>	<b>2,56,85,88,780</b>
<b>B. Intangible Assets</b>									
Software	75,000	-	-	75,000	75,000	-	-	75,000	-
<b>TOTAL - B</b>	<b>75,000</b>	<b>-</b>	<b>-</b>	<b>75,000</b>	<b>75,000</b>	<b>-</b>	<b>-</b>	<b>75,000</b>	<b>-</b>
<b>TOTAL C - (A+B)</b>	<b>4,19,63,70,533</b>	<b>7,83,59,571</b>	-	<b>4,27,47,30,104</b>	<b>1,62,77,81,753</b>	<b>29,77,316</b>	<b>41,50,95,359</b>	<b>2,04,58,53,429</b>	<b>2,56,85,88,780</b>
<b>D. Capital Work in Progress</b>									
Kudligi-Sandur-Thorngal Bypass Road (Refer note 12.4)	16,86,51,080	18,34,000	17,04,85,080	-	-	-	-	-	16,86,51,080
Bangalore Surrounding Roads (Refer note 12.3)	1,20,26,53,698	2,15,17,07,519	15,38,85,584	3,20,04,75,633	-	-	-	3,20,04,75,633	1,20,26,53,698
Office Building-Phase III (Auditorium Interiors) (Refer note 28 D)	1,20,17,555	9,50,000	-	1,11,67,555	-	-	-	1,11,67,555	1,02,17,555
<b>TOTAL - D</b>	<b>1,38,15,22,333</b>	<b>2,15,44,91,519</b>	<b>32,43,70,664</b>	<b>3,21,16,43,188</b>	<b>32,43,70,664</b>	<b>32,43,70,664</b>	<b>32,43,70,664</b>	<b>2,04,58,53,429</b>	<b>1,38,15,22,333</b>
<b>GRAND TOTAL (C+D)</b>	<b>5,57,78,92,866</b>	<b>2,23,28,51,090</b>	<b>32,43,70,664</b>	<b>7,48,63,73,292</b>	<b>1,62,77,81,753</b>	<b>29,77,316</b>	<b>41,50,94,359</b>	<b>5,44,05,19,865</b>	<b>3,95,01,11,113</b>

12.1 Office building has been depreciated over the lease period of 30 years.

12.2 Property, plant & equipment are subject to reconciliation with the Fixed Assets register.

12.3 Bangalore surrounding roads under Capital Work-in Progress include the cost of construction to the extent of loan borrowed from Canara bank, interest thereon and other finance cost.

12.4 Kudligi-Sandur-Thorngal bypass road has been met out of grants funds due to lapse of time limit of loans from HUDCO. Hence, it is not treated as forming part of Corporation's asset.

12.5 Fastag devices are installed in selective toll plazas. The useful life of such devices considered as 5 years for the purpose of depreciating the same.

## Note 13 : Long Term Loans and Advances

(Amount in Rupees)

Particulars	As at 31st March, 2022	As at 31st March, 2021
Security deposits	7,54,000	7,54,000
Due from contractors - mobilization advance towards construction	85,13,86,170	1,09,36,53,038
Balances with Government authorities:		
(i) Income tax refund due	7,73,42,201	10,47,88,475
(ii) TDS receivable	1,30,28,740	95,98,102
(iii) MAT credit entitlement	2,59,20,105	2,59,20,105
(iv) GST TDS receivable	7,19,959	-
<i>(All the above are unsecured and considered good)</i>		
<b>Total</b>	<b>96,91,51,715</b>	<b>1,23,47,13,720</b>

## Note 14 : Other Non-Current Assets

(Amount in Rupees)

Particulars	As at 31st March, 2022	As at 31st March, 2021
Deposits held jointly in the name Corporation and Contractors <i>(Refer Notes 14.1)</i> <i>(investment of further security deposit withheld)</i>	2,98,41,423	2,86,19,191
Due from government and government agencies <i>(Refer Notes 14.2)</i>	11,02,75,106	5,80,55,702
	<b>14,01,16,529</b>	<b>8,66,74,893</b>

14.1 Earnest Money Deposit (EMD) and Further Security Deposit (FSD) received/recovered from State Highway Maintenance contractors and deployed in fixed deposits in the joint name of the Corporation & Contractor as per the agreement and is shown under 'Other non-current assets' and the corresponding liability under 'Other liabilities - security deposit from contractors'.

14.2 Due from government and government agencies consist of excess expenditure over specific grants. The expenditures were met by Corporation on behalf of other departments and the same became receivable from them.

## Note 15 : Trade receivable

(Amount in Rupees)

Particulars	As at 31st March, 2022	As at 31st March, 2021
<b>Trade receivables outstanding for a period exceeding six months from the date they were due for payment</b>		
Secured, considered good	-	-
Unsecured, considered good	-	-
Doubtful	-	-
	-	-
Less: Provision for doubtful trade receivables	-	-
<b>Total - A</b>	-	-
<b>Other Trade receivables</b>		
Secured, considered good <i>(Refer note 28 B)</i>	6,70,30,098	2,64,29,081
Unsecured, considered good <i>(Refer note 28 B)</i>	2,53,82,934	3,81,33,252
Doubtful	-	-
	<b>9,24,13,032</b>	<b>6,45,62,333</b>
Less: Provision for doubtful trade receivables	-	-
<b>Total - B</b>	<b>9,24,13,032</b>	<b>6,45,62,333</b>
<b>Total - A + B</b>	<b>9,24,13,032</b>	<b>6,45,62,333</b>
<b>Above trade receivables include debts due from:</b>		
Directors	-	-
Other officers of the Company	-	-
Firms in which any director is a partner	-	-
Private companies in which any director is a director or member	-	-
<b>Total</b>	-	-

## Note 16 : Cash and Cash equivalents

(Amount in Rupees)

Particulars	As at 31st March, 2022	As at 31st March, 2021
Cash on hand (includes at project office & toll plazas)	2,59,827	6,53,401
Balances with banks		
In current accounts*	2,40,68,23,654	1,40,99,62,784
In deposit accounts		
i) In term deposits (maturity within 3 month)	14,32,76,127	84,77,05,789
ii) In term deposits (maturity more than 3 months and upto 12 month)	-	-
Cheques on hand	10,25,107	1,86,301
<b>Total</b>	<b>2,55,13,84,715</b>	<b>2,25,85,08,275</b>

\* Balances with bank include escrow accounts which carry first charge to the extent of amount payable. However no lien was created on any account during the year.

## Note 17 : Short-term loans and advances

(Amount in Rupees)

Particulars	As at 31st March, 2022	As at 31st March, 2021
<b>Unsecured and considered good :</b>		
Advances towards land acquisition (See note 17.1)	10,47,19,998	16,97,42,471
Loans and advances to employees	2,16,000	27,000
Other advances - unsecured, considered good	59,60,880	11,20,364
<b>Total</b>	<b>11,08,96,878</b>	<b>17,08,89,835</b>

17.1 Advance towards land acquisition states that amount deposited to Special Land Acquisition Officers for acquisition of land for projects and the projects were not executed and pending refund by the respective SLAO.

## Note 18: Other Current Assets

(Amount in Rupees)

Particulars	As at 31st March 2022	As at 31st March 2021
Interest accrued on term deposits	13,79,114	40,35,692
Interest accrued on mobilisation advance	6,67,18,409	4,80,83,226
Excess of expenditure over grants receivable from Government of Karnataka (See note 18.1 to 18.2)	5,36,74,26,139	4,29,47,23,021
<b>Total</b>	<b>5,43,55,23,662</b>	<b>4,34,68,41,939</b>

18.1 Excess of expenditure over grants receivable from Government of Karnataka represents amount spent out of Share Capital received in various years which is not qualified for creating assets.

18.2 Excess of grants over the expenditure incurred were grouped under 'Unutilized Grants' shown as part of Deferred Govt. Grants.

Excess of expenditure incurred over grants were grouped under 'Excess of expenditure over grants receivable from GOK' under Other Current Assets.



## Note 19 : Income from Operations

CIN: U45209KA1999SGC025497

Notes forming part of financial statements

(Amount in Rupees)

Particulars	For the year ended 31st March, 2022	For the year ended 31st March, 2021
a) Sale of services		
- Toll collection (Refer note 19.1, 19.2, 19.3, 19.4 & 19.5 )	37,35,65,531	23,54,56,134
b) Other operating income		
- Revenue grants received from Gok (Refer note 22.1)	9,25,73,616	10,87,79,228
- Administration charges collected	15,25,39,141	12,75,85,267
- Deferred govt. grant amortised (Refer note 4.1)	20,04,70,293	15,36,53,708
- Guarantee commission no longer payable written back	2,95,55,017	6,17,00,000
<b>Total</b>	<b>84,87,03,598</b>	<b>68,71,74,337</b>

19.1 On the recommendation of "8th Toll Sub-Committee", the Board has decided in 138th meeting to waive off the toll collection from contractors for the period April 2021 to December 2021, due to second wave COVID-19 pandemic. Details as below:

Particulars	Rs. In Cr.
1. Agreed consideration as per agreement	39.41
2. Amount remitted by contractors	19.22
3. Shortfall in agreed consideration (1-2)	20.19
4. Direction to waive off	18.86
5. Decided to collect from Contractors (3-4)	1.33

19.2 On the recommendation of "8th Toll Sub-Committee", the Board has decided in 138th meeting, not to provide any exemption to contractors for the period January 2022 to March 2022 in agreed remittance as per agreement due to no impact of pandemic.

19.3 On the recommendation of "8th Toll Sub-Committee", the Board has decided in 138th meeting, not to consider any enhancement in agreed consideration from January 2022 until revised toll rates notified by the Government.

19.4 The Corporation has started collecting toll in-house on one road due to termination of contract. It is accounted on the basis of daily collection.

19.5 The Corporation has given the toll collection rights of 17 roads to contractors through tenders. Out of which, 7 roads were constructed by self finance and recognised as an asset in the books of account. Remaining roads were treated as zero cost asset and having no impact on the financial statement of the Corporation. As per GO no.PWD 118 EAP 2016, Bangalore dated: 31-03-2017, the Government has authorised the Corporation to collect the toll and maintain the toll roads out of this revenue. However, the Corporation has not made any provision for repairs and maintenance of these roads.

**Note 20 : Other Income**

(Amount in Rupees)

Particulars	For the year ended 31st March, 2022	For the year ended 31st March, 2021
Interest income on short term deposits	4,23,92,754	3,70,21,475
Other non-operating income		
- Income from permission granted for road cutting	3,71,89,543	6,30,70,103
- Rental income incl. maintenance & parking charges	3,37,62,561	1,76,96,116
- Interest on income tax refund	-	7,47,37,095
- Other non operating income	6,90,580	17,02,291
- Miscellaneous income	31,08,924	12,54,935
Prior period income (Refer note (i) below)	33,25,839	3,24,20,928
<b>Total</b>	<b>12,04,70,200</b>	<b>22,79,02,943</b>
<i>Note (i):</i>		
Prior period income includes -		
Administration charges of prior years	-	2,78,61,309
Other prior period income	33,25,839	45,59,619
<b>Total</b>	<b>33,25,839</b>	<b>3,24,20,928</b>

**Note 21 : Employee Benefits Expense**

(Amount in Rupees)

Particulars	For the year ended 31st March, 2022	For the year ended 31st March, 2021
Salaries and wages		
Salaries & wages - employees	10,94,84,420	11,55,81,203
Leave encashment	97,30,935	65,58,525
Managing director remuneration	16,67,854	17,74,964
Contributions to provident and other funds		
Provident fund	8,94,735	9,77,359
Pension	47,75,707	59,15,080
Gratuity	13,62,514	3,05,796
Medical reimbursement	58,50,555	26,50,654
Staff welfare	5,84,951	9,78,635
<b>Total</b>	<b>13,43,51,671</b>	<b>13,47,42,216</b>

**Note 22 : Finance costs**

(Amount in Rupees)

Particulars	For the year ended 31st March, 2022	For the year ended 31st March, 2021
Interest expense on:		
<b>Borrowings</b>		
HUDCO (Refer note 22.1)	9,25,73,616	10,87,79,228
Bank Of Baroda (Formerly Vijaya Bank) (Refer note 22.2 & 22.3)	15,94,89,592	16,96,51,253
Guarantee commission	2,98,17,882	3,13,31,161
<b>Total</b>	<b>28,18,81,090</b>	<b>30,97,61,642</b>

- 22.1 The Corporation received financial assistance by way of revenue grants for payment of interest on loans borrowed from HUDCO. Revenue grants has treated as Revenue From Operations to the tune of finance cost on HUDCO loans.
- 22.2 The amount of borrowing costs capitalised during the period is INR Zero in respect of loan from Bank of Baroda (previous year INR Zero).
- 22.3 Interest on borrowings from Bank of Baroda has been excess recovered in the month of March 2022 to the tune of Rs.50.2 lakh and the same has been considered as receivable from bank under Short term loans & advances. The same is recovered during subsequent period.

## Note 23 : Other expenses

(Amount in Rupees)

Particulars	For the year ended 31st March, 2022	For the year ended 31st March, 2021
Audit fee (Refer note i)	4,53,000	4,53,000
Bad debts (Refer note 23.1)	59,89,811	-
Bank charges	19,900	23,657
Chairman & Vice Chairman honorarium (Refer note ii)	31,80,000	17,66,565
Chairman & Vice Chairman office & other expenses (Refer note iii)	1,45,75,658	44,37,644
Communication	10,83,066	5,05,427
Directors sitting fees	2,27,820	2,35,640
Sponsorship and meeting expenses	6,81,415	16,79,518
General insurance	3,68,889	2,29,810
House keeping & office maintenance	4,02,548	3,16,864
Legal and professional charges	69,41,445	1,05,80,946
Miscellaneous expenses	7,85,862	7,94,598
Printing and stationery	10,50,947	19,60,500
Prior period expenses (Refer note iv)	29,77,316	5,24,064
Publication of notices and advertisements	29,88,737	42,09,788
Rates and taxes	87,56,496	66,65,039
Rent	29,45,626	29,31,808
Repairs and maintenance - computers & software	21,35,967	29,31,579
Repairs and maintenance - building	15,25,661	15,49,848
Travelling and conveyance	2,09,24,595	1,97,19,334
Vehicle maintenance	20,20,683	17,34,174
Water & electricity charges	31,08,924	28,11,400
Watch & ward	11,79,848	7,09,222
<b>Total</b>	<b>8,43,24,214</b>	<b>6,67,70,424</b>
<b>Note (i)</b>		
Payments to the auditors comprises :		
As auditors - Statutory audit	3,54,000	3,54,000
Tax audit	59,000	59,000
Reimbursement of expenses	40,000	40,000
<b>Total</b>	<b>4,53,000</b>	<b>4,53,000</b>
<b>Note (ii)</b>		
Chairman & Vice Chairman honorarium comprises:		
Honorarium	8,40,000	4,45,102
House rent allowance	18,00,000	9,85,334
Sumptuary allowance	3,00,000	1,87,097
House maintenance allowance	2,40,000	1,49,032
<b>Total</b>	<b>31,80,000</b>	<b>17,66,565</b>
<b>Note (iii)</b>		
Chairman & Vice Chairman office expenses comprises:		
Staff salaries and allowances	41,39,443	31,48,589
Travel expenses incl fuel expenses	81,35,784	2,62,171
Office expenses	20,02,623	8,89,675
Medical expenses	2,97,808	1,37,209
<b>Total</b>	<b>1,45,75,658</b>	<b>44,37,644</b>
<b>Note (iv)</b>		
Prior period expenses includes -		
Other prior period expenses	29,77,316	5,24,064
<b>Total</b>	<b>29,77,316</b>	<b>5,24,064</b>

23.1 On the recommendation of "6th Toll Sub-Committee", the management has risen a demand of Rs.1.57 crore to recover the shortfall toll collection from contractors for the financial year 2020-21. Against to that the contractors has paid Rs.0.41 crore and made a representation for revise the demand for the balance amount of Rs.1.16 crore.

The board has decided in 138th meeting, to waive off the amount of Rs.0.60 crore by considering the contractor representation and restrict the balance demand amounting to Rs.0.56 crore.



**Note 24: Exceptional items**

Rs. in crores

Particulars	For the year ended 31st March, 2022	For the year ended 31st March, 2021
<b>Depreciation of earlier years :</b>		
Self financed roads - Co assisted KSHIP projects	-	16,95,42,291
<b>Total</b>	<b>-</b>	<b>16,95,42,291</b>

**Note 25: Additional information to the financial statements**

Rs. in crores

Particulars	For the year ended 31st March, 2022	For the year ended 31st March, 2021
<b>A. Contingent liabilities and commitments (to the extent not provided for)</b>		
(i) Contingent Liabilities		
(a) Claims against the Company not acknowledged as debt	<b>370.05</b>	<b>385.82</b>
(b) Guarantees	Nil	Nil
(c) Other money for which the Company is contingently liable	Nil	Nil
(ii) Commitments		
(a) Estimated amount of contracts remaining to be executed on capital account and not provided for	4.57	23.43
(b) Estimated amount of contracts remaining to be executed on capital account on behalf of Government and not provided for	3,546.97	4,054.62
(c) Uncalled liability on shares and other investments partly paid	Nil	Nil
(d) Other commitments	Nil	Nil
	<b>3,921.59</b>	<b>4,463.87</b>
<b>B. Disclosures required under Section 22 of the Micro, Small and Medium Enterprises Development Act, 2006</b>		
(i) Principal amount remaining unpaid to any supplier as at the end of the accounting year	Nil	Nil
(ii) Interest due thereon remaining unpaid to any supplier as at the end of the accounting year	Nil	Nil
(iii) The amount of interest paid along with the amounts of the payment made to the supplier beyond the appointed day	Nil	Nil
(iv) The amount of interest due and payable for the year	Nil	Nil
(v) The amount of interest accrued and remaining unpaid at the end of the accounting year	Nil	Nil
(vi) The amount of further interest due and payable even in the succeeding year, until such date when the interest dues as above are actually paid	Nil	Nil
<i>Dues to Micro and Small Enterprises have been determined to the extent such parties have been identified on the basis of information collected by the Management. This has been relied upon by the auditors.</i>		

## Note 26 : Disclosures under Accounting Standards

### A. Related Party transactions

Details of related parties

Description of relationship	Names of Related Parties
Key Management Personnel (KMP)	<b>Chairman:</b> Mr.K.Shivanagouda Nayak (August 2020 and onwards)  <b>Vice Chairman:</b> Mr.G V Basavaraju (December 2020 and onwards)  <b>Managing Director:</b> Mr.Dr.H S Prakash Kumar (March 2020 to June 2021) Mr.P R Shiva Prasad (June 2021 and onwards)
Relatives of KMP	-
Company in which KMP / Relatives of KMP can exercise significant influence	-

Note : Related parties have been identified by the Management.

### Details of related party transactions during the year and balances outstanding as at end of the year:

(Amount in Rupees)

Particulars	For the year ended 31st March, 2022	For the year ended 31st March, 2021
<b>Transactions</b>		
Chairman & Vice-Chairman honorarium	31,80,000	17,66,565
Managing Directors' remuneration	16,67,854	17,74,964
Director Sitting Fee incl. GST	2,27,820	2,35,640
<b>Balances outstanding as at the end of the year</b>		
Managing Directors	1,18,186	1,34,309

### B. Earnings Per Share

(Amount in Rupees)

Particulars	For the year ended 31st March, 2022	For the year ended 31st March, 2021
Net profit / (loss) for the year	4,56,85,339	(12,66,93,629)
Less: Preference dividend and tax thereon	-	-
Net profit / (loss) for the year attributable to the equity shareholders	4,56,85,339	(12,66,93,629)
Weighted average number of equity shares	31,00,000	31,00,000
Par value per share	1,000	1,000
Earnings per share from continuing operations	14.74	(40.87)
(i) Basic & Diluted Earning per share are same as there are no potential equity shares as at the year end.		
(ii) Earnings per share for continuing operations and total operations are the same as there are no extra ordinary items during the year.		

## C. Leases

The Corporation has entered into operating lease arrangements for office premises and project offices. These leases are subject to renewal on expiry of term of lease.

Amount in Rs.

Particulars	For the year ended 31st March, 2022	For the year ended 31st March, 2021
Lease payments recognised in statement of Profit & Loss (Refer note 26 C-i)	29,45,626	29,31,808
Contingent rents recognised as expense during the year	-	-

26 C i. The Corporation has constructed office premises on the land under cancellable operating lease agreement with PWD for a period of 30 years. The agreement is normally renewed on expiry and there are no restrictions imposed by the lease agreement. Lease rental expenses for the year INR 14.77 lakh (previous year INR 14.77) is charged to the Statement of Profit and Loss. The Corporation has not taken any asset on finance lease.

## D. Deferred tax (liability) / asset

Particulars	For the year ended 31st March, 2022	For the year ended 31st March, 2021
<b>Tax effect of items constituting deferred tax liability / (asset)</b>		
On difference between book balance and tax balance of fixed assets	(1,12,79,170)	(2,26,28,631)
On expenditure deferred in the books but allowable for tax purposes	-	-
On items included in Reserves & surplus pending amortisation into the Statement of Profit & Loss	-	-
Others		
Tax effect of items constituting deferred tax liability	<b>(1,12,79,170)</b>	<b>(2,26,28,631)</b>
<b>Tax effect of items constituting deferred tax assets / (asset)</b>		
Provision for compensated absences, gratuity and other employee benefits	2,68,49,418	2,33,22,908
Provision for doubtful debts / advances	-	-
Disallowances under Section 40(a)(i), 43B of the Income Tax Act, 1961	-	14,174
On difference between book balance and tax balance of fixed assets	-	-
Unabsorbed depreciation carried forward	-	-
Brought forward business losses	-	-
On items included in Reserves & surplus pending amortisation into the Statement of Profit & Loss	-	-
Others	-	-
Tax effect of items constituting deferred tax assets	<b>2,68,49,418</b>	<b>2,33,37,082</b>
<b>Net deferred tax (liability) / asset</b>	<b>3,81,28,588</b>	<b>4,59,65,713</b>

The Corporation has not considered deferred tax assets attributable to losses and unabsorbed depreciation since set off of net loss arising on account of these against future taxable income is not virtually certain.

## Note 27: Previous year's figures

Previous year figures have been regrouped / reclassified wherever necessary to confirm with the current year presentation.

## Note 26 E. Employee Benefits

### 1) Defined Contribution Plans:

- In respect of contract employee contribution to PF deducted and remitted to the concerned authorities.
- In respect of deputed employee contribution to PF, pension and leave salary are provided on the basis of respective service rules and remitted to respective authorities.

### 2) Defined Benefits Plans:

#### Details of Gratuity and Leave Encashment Benefit are as follows:

Present liability towards Gratuity and Leave salary liability in respect of contract employees is calculated and provided on the basis of actuarial valuation method.

The liability in respect of leave encashment and gratuity liability as on 31.03.2022 is as detailed below, excluding employees on deputation:

Amount in Rs.

Particulars	2021-22		2020-21	
	Gratuity	Leave Encashment	Gratuity	Leave Encashment
Present Value of Obligation	80,50,087	65,56,296	66,87,573	56,59,199
Fair Value of Assets	0	0	0	0
<b>Net Asset /( Liability)</b>	<b>(80,50,087)</b>	<b>(65,56,296)</b>	<b>(66,87,573)</b>	<b>(56,59,199)</b>
<b>Present Value of Obligation as at the beginning</b>	<b>66,87,573</b>	<b>56,59,199</b>	<b>68,47,206</b>	<b>66,46,922</b>
Acquisition Adjustment	-	-	-	-
Interest Cost	4,61,443	3,90,485	4,79,304	4,65,285
Past service Cost	-	-	-	-
Current Service Cost	4,04,697	4,46,856	3,56,069	3,13,915
Curtailment Cost	-	-	-	-
Settlement Cost	-	-	-	-
Benefit Paid	-	(4,45,338)	-	-
Acturial(Gain) / Loss on the Obligation	4,96,374	5,05,094	(9,95,006)	(17,66,923)
<b>Present Value of Obligation as at the End</b>	<b>80,50,087</b>	<b>65,56,296</b>	<b>66,87,573</b>	<b>56,59,199</b>
<b>Fair Value of Plan Assets as at the beginning</b>	-	-	-	-
Acquisition Adjustment	-	-	-	-
Expected return on Plan Assets	-	-	-	-
Contributions	-	-	-	-
Benefits Paid	-	-	-	-
Acturial(Gain) / Loss	-	-	-	-
<b>Fair Value of Plan Assets as at the end</b>	-	-	-	-
Reconciliation of the present value of obligations and the fair value plan assets to the assets and liabilities recongnized in the balance sheet date				
Fair Value of Plan Assets as at the end of the year	-	-	-	-
Present value defined benefit obligations as at the end of the year	80,50,087	65,56,296	66,87,573	56,59,199
<b>Liability recognized in the balance sheet as at the end of the year</b>	<b>(80,50,087)</b>	<b>(65,56,296)</b>	<b>(66,87,573)</b>	<b>(56,59,199)</b>

Amount in Rs.

Particulars	2021-22		2020-21	
	Gratuity	Leave Encashment	Gratuity	Leave Encashment
<b>Gartuity cost for the period</b>				
Service Cost	4,04,697	4,46,856	3,56,069	3,13,915
Interest Cost	4,61,443	3,90,485	4,79,304	4,65,285
Expected return on planned assets				
Net Actuarial (Gain)/ Loss	4,96,374	5,05,094	(9,95,006)	(17,66,923)
<b>Net Gratuity Cost/ (Amount Written Back)</b>	<b>13,62,514</b>	<b>13,42,435</b>	<b>(1,59,633)</b>	<b>(9,87,723)</b>
<b>Actuarial assumptions</b>				
Discounting Rate	7.10%	7.10%	6.90%	6.90%
Future salary increase	6.00%	6.00%	6%	6%
Expected return on planned assets	0%	0%	0%	0%

<b>The major categories of plan assets as a percentage of total plan assets are as follows :</b>				
Government of India Securities	-		-	
Debt Instruments	-		-	
Equity & Preference Shares	-		-	
Other Deposits	-		-	



## Note 28 - Other disclosures

### A. Trade payables ageing schedule

Amount in Rs.

Particulars	Outstanding for following periods from due date of payment				Total
	Less than 1 year	1-2 years	2-3 years	More than 3 years	
i) MSME	-	-	-	-	
ii) Others	3,32,96,41,710	-	-	18,66,70,759	3,51,63,12,469
#	(2,45,23,43,503)	-	-	(18,99,96,598)	(2,64,23,40,101)
iii) Disputed dues - MSME	-	-	-	-	-
iv) Disputed dues - Others	-	-	-	-	-

# Figures are in brackets represent previous year.

### B. Trade receivables ageing schedule

Amount in Rs.

Particulars	Outstanding for following periods from due date of payment					Total
	Less than 6 months	6 months to 1 year	1-2 years	2-3 years	More than 3 years	
i) Undisputed Trade receivables-Considered good	2,88,55,353	3,13,78,139	81,79,540	2,40,00,000	-	9,24,13,032
#	(40,32,475)	(2,48,07,634)	(3,57,22,224)	-	-	(6,45,62,333)
i) Undisputed Trade receivables - Considered doubtful	-	-	-	-	-	-
ii) Disputed Trade receivables-Considered good	-	-	-	-	-	-
i) Disputed Trade receivables - Considered doubtful	-	-	-	-	-	-

# Figures are in brackets represent previous year.

### C. Title deeds of Immovable Property not held in name of the Company

Particulars	Description	Gross Carrying Value	Title Deed Held in the name of	Whether title deed holder is a	Property hold since	Reason for not being held in the name of the Company
<b>Property, plant &amp; equipment:</b>						
Road	Sandur Hospete	62,90,59,770	Government of Karnataka	Government	2014	Recognised as an asset on Substance over form and having toll collection rights.
Road	Kudligi Sandur	1,06,56,67,031	Government of Karnataka	Government	2016	Recognised as an asset on Substance over form and having toll collection rights.
Road	Hirekerur Ranebennur	36,96,32,063	Government of Karnataka	Government	2018	Recognised as an asset on Substance over form and having toll collection rights.
Road	Mundargi Harapanahalli	27,80,73,495	Government of Karnataka	Government	2018	Recognised as an asset on Substance over form and having toll collection rights.
Road	Hassan Periyapatna	43,68,70,372	Government of Karnataka	Government	2018	Recognised as an asset on Substance over form and having toll collection rights.

### C. Title deeds of Immovable Property not held in name of the Company

Particulars	Description	Gross Carrying Value	Title Deed Held in the name of	Whether title deed holder is a	Property hold since	Reason for not being held in the name of the Company
Property, plant & equipment:						
Road	Bailahongala Soundatti	37,97,14,600	Government of Karnataka	Government	2018	Recognised as an asset on Substance over form and having toll collection rights.
Road	Muddebihala Talikota	30,82,13,230	Government of Karnataka	Government	2018	Recognised as an asset on Substance over form and having toll collection rights.
Road	Bidar Chincholi	36,29,98,751	Government of Karnataka	Government	2019	Recognised as an asset on Substance over form and having toll collection rights.
Leasehold improvements	Office building	260,410,856	Public Works Department	Public Works Department	2014	Recognised as an asset on Substance over form and having lease rights for 30 years.

### D. Capital work-in-progress ageing analysis

Amount in Rs.

CWIP	Amount in CWIP for a period of				Total
	Less than 1 year	1-2 years	2-3 years	More than 3 years	
Auditorium - Admin building - Phase III	9,50,000	-	-	1,02,17,555	1,11,67,555
#	-	-	(1,02,17,555)	-	(1,02,17,555)
Bangalore Surrounding Roads*	2,00,00,00,000	1,20,04,75,633	-	-	3,20,04,75,633
#	(1,20,26,53,698)	-	-	-	(1,20,26,53,698)

# Figures are in brackets represent previous year.

\* Bangalore surrounding roads under Capital Work-in Progress include the cost of construction to the extent of loan borrowed from Canara bank, interest thereon and other finance cost.

\* The title deed of the Bangalore surrounding roads are not held by the Company. Capital work-in-progress only on substance over form.

## E. Ratio analysis

Particulars	Numerator	Denominator	Ratios	Change	Remarks
Current Ratio Current year Previous year	Total current assets 8,19,02,18,287 6,84,08,02,382	Total current liabilities 4,77,02,43,012 3,89,37,21,591	1.72 1.76	- 2.27%	-
Debt-Equity Ratio Current year Previous year	Borrowings (Long term + Short term) 6,08,41,34,327 4,26,80,14,172	Total equity 2,33,79,00,396 2,29,22,15,057	2.60 1.86	39.77%	Since the Company has increased its borrowing level and drawn Rs.200 crore and spent towards the projects.
Debt Service Coverage Ratio Current year Previous year	EBITDA 75,04,97,913 71,35,64,639	Interest + Principal 50,56,98,575 49,64,78,018	1.48 1.44	3.26%	-
Return on Equity Current year Previous year	Profit for the year 5,35,22,464 (16,88,48,091)	Average total equity 2,33,79,00,396 2,29,22,15,057	2.29% -7.37%	131.08%	The Company was in loss due to an exceptional item during FY2020-21. Exceptional item represent depreciation of prior years.
Inventory Turnover Ratio Current year Previous year	Cost of Goods sold NA NA	Average Inventory NA NA	NA NA	NA NA	Since the Company is not dealing with any trading activity relating to Inventories.
Trade Receivable Turnover Current year Previous year	Ratio Income from operations 84,87,03,598 68,71,74,337	Average trade receivables 9,24,13,032 6,45,62,333	9.18 10.64	-13.72%	-
Trade Payables Turnover Ratio Current year Previous year	Net Sales NA NA	Average Account Payable NA NA	NA NA	NA NA	Since the Trade payables are not contributing to any revenue. TP shown in the balance sheet related to core activity.
Net Capital Turnover Ratio Current year Previous year	Income from operations NA NA	Average working capital (current assets less current liabilities) NA NA	NA NA	NA NA	The objectives of the Company is to construct, operate, maintain and transfer infrastructure facilities. Income from operations only incidental to core activities.
Net Profit Ratio Current year Previous year	Profit for the year 5,35,22,464 (16,88,48,091)	Income from operations 84,87,03,598 68,71,74,337	6.31% -24.57%	125.67%	The Company was in loss due to an exceptional item during FY2020-21. Exceptional item represent depreciation of prior years.
Return on Capital Employed Current year Previous year	Profit before tax and finance costs 33,54,03,554 31,04,55,841	Capital employed = Equity + Borrowings + 8,42,20,34,723 6,56,02,29,229	3.98% 4.73%	-15.85%	-

# Karnataka Road Development Corporation Limited

## CORPORATE PARTICULARS

### Managing Director

**Sri. P.R. Shivaprasad, IAS**

### Chief Engineer

**Sri. R.Prasad**

### Chief Financial Officer (F&A)

**Smt. N.K. Devaki**

### Company Secretary

**Sri.J.V. Shivaprakash**

### Registered Office

**Samparka Soudha**

No. 8, Dr.Rajkumar Road, Opposite Orion Mall, Rajajinagar 1st Block,  
Bengaluru-560010. Phone No. 080-22024000

### Statutory Auditors

**Messrs. Vijay Panchappa & Co.,**

No.28/26, 2nd Floor, 18th Main Road, Vijayanagar, Bengaluru-560040

### Internal Auditors

**Messrs. N.S. Hegde Associates**

### Chartered Accountants

# 34,Shree Chaitanya Nilaya, A.N.Subbarao Road,  
5th Cross, Hanumanthnagar, Bengaluru-560019

### Secretarial Auditors

**Sri K.T. Vijaykrishna**

No.496/4, 2nd Floor, 10th Cross, Near Bhashyam Circle, Sadashivanagar, Bengaluru-560080

## LOAN ASSISTANCE

### HUDCO

Manipal Centre, Dickenson Road,  
Bangalore

### Bank of Baroda

No. 42/2, M.G. Road,  
Bangalore - 560001.

### Canara Bank

Mahalaxmi Layout,  
Bangalore-560086.

## BANKERS

### Canara Bank

No.181, 1st Main Road, Mahalaxmi Layout, Rajajinagar, Bangalore-560086.

### Bank of Baroda

Palace Orchards Branch, Bangalore - 560 080.

## PROJECT OFFICES

The Executive Engineer,  
KRDCL, Project Office,  
Bengaluru (North) No.8,  
Samparka Soudha, (B.E.P.  
Premises)  
Dr. Rajkumar Road,  
Rajajinagar 1st Block,  
BENGALURU-560010  
Ph No: 080-22024000  
e-mail : eekrdcl@mail.com

The Executive Engineer, KRDCL,  
Project Office, Bengaluru (South)  
No.8, Samparka Soudha, (B.E.P.  
Premises) Dr. Rajkumar Road,  
Rajajinagar 1st Block,  
BENGALURU-560010  
Ph No: 080-22024000  
e-mail: eebirskrdcl@gmail.com

The Executive Engineer,  
KRDCL, Project Office,  
Ground Floor, PWD  
Bhavan, Old Jevargi Raod,  
Kalburgi-585102  
Ph No-08472-255286  
e-mail:  
eekrdclglb@gmail.com

The Executive Engineer,  
KRDCL,  
Project Office, O/o The EE,  
No.203, Ranganatha Nilaya,  
2nd Stage, 2nd Cross,  
Vinobhanagar,  
SHIVAMOGGA-577201.  
e-mail:  
eekrdclsmg@gmail.cpm

The EE, KRDCL,  
Project Office, No.1-16,  
3rd Main Road, Dollars Colony,  
Behind New Bus Stand,  
Gokul Road (Airport Road)  
Hubli-580030  
Ph No: 0836-2236936  
e-mail: krdclhbl@gmail.com

The Executive Engineer,  
KRDCL, Project Office,  
No.122, 2nd 'B' Main Road,  
Metagalli,  
Mysore-570016  
Ph No: 0821-234464  
e-mail: eekrdcl@yahoo.com /  
eekrdclmys@gmail.com

The Executive Engineer,  
KRDCL,Project Office, O/o  
The EE, No.311/1-C, Sonia  
Nagar 4th Cross, Near  
Vrindavan Garden,Dam  
Road, HOSAPETE-583201  
e-mail:  
eekrdclhospet@gmail.com

The Assistant Executive  
Engineer, KRDCL,  
Project Office, KIADB Building  
Industrial Area,  
Holenarasipura Road,  
HASSAN-573201  
Phone No:08172-244005  
e-mail:  
dekrdclhassan@yahoo.com

